

UNIVERSAL
LIBRARY

OU_200448

UNIVERSAL
LIBRARY

ಹೆಣ್ಣುನ ಕೆಣ್ಣು

ರೋ. ಪೆಂ. ಶ್ರೀವಿಜಯ

ಪ್ರಕಾಶಕರು:
ಹಂಸ ಲಿಟರೇಚರ್
ಹ್ಯಾ. ಸೆಲ್. ಎಂ.
೨೦೨೦

ನೋಡಲ ಮುದ್ರೆಂ : ಇಂಗ್ಲೆ ರೆಕ್ಕಂ

ಎಣ್ಣ ಕರ್ತೃಗಳಿಗೆ ಲೀಖರವು

ಹೊ. ೧—೧೫—೧

ಮುದ್ರಣು:
ಹಂಸ ಲಿವಿಟ್‌
ಸಂಪೂರ್ಣಪ್ರಸಾರಣೆ—ಮೈಸೂರು

ಬಿ ನ್ನು ಹ

‘ಹೆಣ್ಣಿನ ಕಣ್ಣು’ ಕಾದಂಬರಿಯ ಕಥಾವಸ್ತು ಕಲ್ಪನೆಯ ಕೊನೆ ರಾದರೂ ಸಹಜ ಸಚೀವ ಚಿತ್ರ ಎಂದು ನಂಬಿದ್ದೇನೆ. ಆದರೆ ಈ ಜಗತ್ತಿನಲ್ಲಿ ಇನ್ನು, ಇರುವ, ಬರುವ ಯಾವ ವ್ಯಕ್ತಿಯನ್ನೂ ಉದ್ದೇಶಿಸಿ ಇಲ್ಲಿ ಬರೆದಿಲ್ಲ. ಹಾಗೆ ಉದ್ದೇಶಿಸಿಕೊಳ್ಳುವ ರಕ್ಷ, ಮಹೇಶ್ವರ, ಲಕ್ಷ್ಮಿ, ಮಾದಪ್ಪ, ಕಮಲ, ಪುಟ್ಟಪ್ಪ, ಕರಿಯಪ್ಪ, ನಾಗರಾಜ ಈ ಜಗತ್ತಿನಲ್ಲಿದ್ದರೆ ನನ್ನ ನಂಬಿಕೆಗೆ ಸಚೀವ ಬೆಂಬಲ ದೊರೆತೆತ್ತಾಗುತ್ತದೆ; ಈ ಲೇಖನಿಯ ಕಲ್ಪನೆಗೆ ಗೆಲವಿನ ಗರಿಮಾಡುತ್ತದೆ. ಹಾಗಾದರೆ ನಾನು ಗೆದ್ದೀ!

ಈ ಕೃತಿಯನ್ನು ಬೇಗ ಬರೆದು ಮುಗಿಸುವಂತೆ ಪ್ರೇರಿಸಿಸಿ, ನನ್ನ ಇತರ ಕೃತಿಗಳ ಪ್ರಕಟಣೆಗೆ ನೇರವಿತ್ತಂತೆ ಇದಕ್ಕೂ ಸಹಾಯ ಮಾಡಿದ ಗೆಳೆಯ ಶ್ರೀ ಡಿ. ಎ. ಕೆ. ಮೂರ್ತಿಯವರಿಗೂ, ಪ್ರಕಾಶಕರಾದ ಹಂಸ ಲಿಪಿಬಿಡ್ ಸಂಸ್ಥೆಯವರಿಗೂ ನಾನು ತುಂಬ ಕೃತಜ್ಞನಾಗಿದ್ದೇನೆ.

ಮೈಸೂರು ನಗರ

೮-೬-೧೯೫೦

ರಾ. ವಂ. ಶ್ರೀರಿವಾಸ

ಹೆಣ್ಣೆ ಕಟ್ಟಿ

Ω

ಹದಿನ್ನೇದು ವರುಷಗಳ ಹಿಂದಿನ ಮಾತು. ಸೂರ್ಯನ ಬೆಳಕು ಕಂಡು
ಕೇವಲ ಏದು ವರುಷವಾಗಿದ್ದ ಆ ಎಳೆಯ ಕಟ್ಟೆನ ಹುಡುಗಿ ಕುಚೆಯ
ಮೇಲೆ ಕುಳಿತು, ಭಾದಾಮಿ ಹಲ್ಮಿ ತಿಂದದ್ದು ಅದೇ ವೊದಲು. ಗಾಜಿನ
ಬಟ್ಟಲಲ್ಲಿದ್ದ ಬಿಸಿಬಿಸಿ ಕಾಫಿಯನ್ನು ಪೋಲೀಸ್ ಕರಿಯಪ್ ಆರಿಸು
ತ್ತಿದ್ದಾಗ ಆ ಮನು ಸುತ್ತೆ ನೇರಿಡಿತು. ಹತ್ತಿರದಲ್ಲಿ ಕುಳಿತಿದ್ದ ಅನೇಕ
ಮಂದಿ ಈ ಕಣ್ಣಿಗಳನ್ನೇ ನೇರಿಡುತ್ತಿದ್ದರು. ದಟ್ಟವಾದ ಕಪ್ಪುರೆಪೆ
ಗೂಡಲಿನ ನಡುವೆ, ಅರೆಮುಚ್ಚಿದ್ದರೂ ಹೊಳೆಯುತ್ತಿದ್ದ ಅಂಥ ಕೆಣ್ಣಿ
ಗಳನ್ನು ಅಲ್ಲಿದ್ದವರೆಂದೂ ಕಂಡಿರಲ್ಪಿತ್ತು.

ಹುಡುಗಿ ತುಂಬ ಚೆಲುವೆ. ಆ ಹುಡುಗಿಯನ್ನು ಕರಿಯಪ್ಪ ಹೋಟಲಿಗೆ ಕರೆದುಕೊಂಡು ಬಂದಾಗ, ಕಾಸಿಗಾಗಿ ಕೈಯೊಡ್ಡಿ ಬಾಗ ಲಲ್ಲಿಯೇ ನಿಂತಿದ್ದ ಗುಡಿಯ ಪ್ರಾಚಾರಿ ರಂಗನ್ನ, ಒಳಬಾಗಿಲಲ್ಲಿದ್ದ ಹಾಲಿನ ಹನುಮಂತ, ದೋಸೆ ತಿನ್ನುತ್ತಿದ್ದ ದಾಸರ್ಯ, ನೀರಿನ ಮಾಡಣ ಲಜ್ಜೆಲ್ಲ ಸೋಡಿದರು. ಆ ಎಲ್ಲ ಕಣ್ಣಗಳೂ ಮೊದಲು ಸೋಡಿದ್ದ ಈ ವರಿಡು ಕಣ್ಣಗಳನ್ನು; ಹುಡುಗಿಯ ಚೆಲುವೆಲ್ಲ ಈ ಕಣ್ಣಗಳಲ್ಲೇ ಎಂಬಂತಿತ್ತು.

ಬಸ್ ಸ್ವೀಕಿಂಡಿನ ಹತ್ತಿರ ನಡೆದ ಸಂಗತಿ ಅಲ್ಲಿದ್ದವರಿಗೆಲ್ಲ ತಿಳಿಯದು. ಕರಿಯಪ್ಪನ ಹಿಂದೆ ಬಂದ ಬೋಳುತಲೆಯ ಬಿಳಿಮಿಸೆಯ ಒಟ್ಟು ಮುದುಕ, ಕರಿಯಪ್ಪನ ಎದುರಿಗೆ ಸ್ವಲ್ಪ ದೂರದಲ್ಲಿದ್ದ ಕುಚೆಯ ಮೇಲೆ ಕುಳಿತ. ಕಾಫಿ ಕುಡಿದಾದಮೇಲೆ ಕರಿಯಪ್ಪ ಕೈತೊಳೆಯಲು ನೀರಿನ ಹತ್ತಿರ ಹೊಡಾಗ, ಮುದುಕ “ಕಿಗೇನು, ಹಾಗಾದರೆ ಟೇಷನ್‌ಗೆ ಕರಕೊಂಡು ಹೋಗ್ನೀರ ?” ಎಂದ.

ಕರಿಯಪ್ಪ “ಹುಸ್ತಿ” ಎಂದು ಹುಡುಗಿಯ ಹತ್ತಿರ ಬಂದ.

ಹೆಣ್ಣು ನ ಕೆಣ್ಣು

2

ಹದಿಸ್ತೇದು ವರುಷಗಳ ಹಿಂದಿನ ಮಾತು. ಸೂರ್ಯನ ಬೆಳಕು ಕಂಡು
ಕೇವಲ ಐದು ವರುಷವಾಗಿದ್ದ ಆ ಎಳೆಯ ಕಡ್ಡನ ಹುಡುಗಿ ಕುಚಿಯೆ
ಮೇಲೆ ಕುಳಿತು, ಬಾದಾಮಿ ಹಲ್ಮಿ ತಿಂದದ್ದು ಅದೇ ಮೊದಲು. ಗಾಜಿನ
ಬಟ್ಟಲಲ್ಲಿದ್ದ ಬಿಸಿಬಿಸಿ ಕಾಫಿಯನ್ನು ಪೂರೀಲೀಸಾ ಕರಿಯಪ್ಪ ಆರಿಸು
ತೀದ್ದಾಗ ಆ ಮನು ಸುತ್ತು ನೋಡಿತು. ಹತ್ತಿರದಲ್ಲಿ ಕುಳಿತಿದ್ದ ಅನೇಕ
ಮಂದಿ ಈ ಕಣ್ಣಿಗಳನ್ನೇ ನೋಡುತ್ತಿದ್ದರು. ದಟ್ಟವಾದ ಕವ್ವರೆಪೆ
ಗೂಡಲಿನ ನಡುವೆ, ಅರಿಮುಚ್ಚಿದ್ದ ರೂ ಹೊಳೆಯುತ್ತಿದ್ದ ಅಂಥ ಕೆಣ್ಣಿ
ಗಳನ್ನು ಅಲ್ಲಿದ್ದವರೆಂದೂ ಕಂಡಿರಲಿಲ್ಲ.

ಹುಡುಗಿ ತುಂಬ ಚೆಲುವೆ. ಆ ಹುಡುಗಿಯನ್ನು ಕರಿಯಪ್ಪೆ
ಹೋಟಲಿಗೆ ಕರೆದುಕೊಂಡು ಬಂದಾಗ, ಶಾಸಿಗಾಗಿ ಕೈಯೊಡ್ಡಿ ಬಾಗ
ಲಲ್ಲಿಯೇ ನಿಂತಿದ್ದ ಗುಡಿಯ ಪ್ರಾಚಾರಿ ರಂಗಪ್ಪ, ಒಳಬಾಗಿಲಲ್ಲಿದ್ದ
ಹಾಲಿನ ಹನುಮಂತ, ದೋಸೆ ತಿನ್ನುತ್ತಿದ್ದ ದಾಸರ್ಯ, ನೀರಿನ ಮಾಡಿ
ಅಜ್ಞತ್ವಲ್ಲಿ ನೋಡಿದರು. ಆ ಎಲ್ಲ ಕಣ್ಣಗಳೂ ಮೊದಲು ನೋಡಿದ್ದ್ರು
ಈ ವರದು ಕಣ್ಣಗಳನ್ನು; ಹುಡುಗಿಯ ಚೆಲುವೆಲ್ಲ ಈ ಕಣ್ಣಗಳಲ್ಲೇ
ಎಂಬಂತಿತ್ತು.

ಬಸ್ ಸ್ವೈಂಡಿನ ಹತ್ತಿರ ನಡೆದ ಸಂಗತಿ ಅಲ್ಲಿದ್ದವರಿಗೆಲ್ಲ ತಿಳಿಯದು. ಕರಿಯಪ್ಪನ ಹಿಂದೆ ಬಂದ ಬೋಳುತಲೆಯ ಬಳಮೀಸೇಯ ಒಬ್ಬ ಮುದುಕ, ಕರಿಯಪ್ಪನ ಎದುರಿಗೆ ಸ್ವಲ್ಪ ದೂರದಲ್ಲಿದ್ದ ಕುಚಿರ್ಯ ಮೇಲೆ ಕುಳಿತ. ಕಾಫಿ ಕುಡಿದಾದಮೇಲೆ ಕರಿಯಪ್ಪ ಹೈತೊಳಿಯಲು ನೀರಿನ ಹತ್ತಿರ ಹೊಡಾಗ, ಮುದುಕ “ತುಗೇನು, ಹಾಗಾದರೆ ಟೇವನ್ನಿಗೆ ಕರಕೊಂಡು ಹೋಗ್ಗೀರ?” ಎಂದ.

ಕರಿಯಪ್ಪ “ಹ್ಮ್ಮ್” ಎಂದು ಮುಡುಗಿಯ ಹತ್ತಿರ ಬಂದ.

ಹೆಸರಿಗೆ ತಕ್ಕುಬಣ್ಡ ಕೂದಲು ತುಂಬಿದ ಕಟ್ಟಿಗೆಯಂಥ ಕೈಗೆ ತನ್ನ ಕೊಮುಲವಾದ ಅಂಗ್ರೀ ನೀಡಲು ಹುಡುಗಿ ಸಿದ್ಧವಾಗಿ ನಿಂತಿದ್ದಳು; ಮರಗಡೆ ಹಾಳ್ವಿ” ಎಂದಕೂಡಲೇ ಕೊಲು ಹಿಡಿದ ಕುರುಡಿಯಂತೆ ಹಿಂಬಾಲೆಸಿದಳು.

ಕುರುದಿ!

ಸೃಷ್ಟಿಕರ್ತರ ಸೃಷ್ಟಿಸಿರುವ ಎಲ್ಲ ಕಣ್ಣಗಳನ್ನೂ ಮಿರಿಸಿದ ಕಣ್ಣ ಅವಳ ಮುದ್ದುಮುಖದಲ್ಲಿನೇ. ಆ ಕರ್ಣ್ನನ ಮಾಟೆ, ನೋಟೆ, ಆಟ ಜಗತ್ತಿನಲ್ಲಿ ಯಾವ ಕರ್ಣ್ನಗೂ ಇಲ್ಲ.

ಅವೇಂಥ ಕುರುಡಿ! ಸಾವಿರ ಜನರನ್ನ ಕುರುಡು ಮಾಡೇನು, ಎನ್ನುತ್ತಿತ್ತು ಆ ಕರ್ಣ್ನನ ಶಾಂತಿ.

೭

ಬಸ್ ಸ್ವಾರ್ಥಿಂಡಿಗೆ ಮೂವತ್ತು ಗಡ ದೂರದಲ್ಲಿ ಮಾರಮ್ಮನ ಚೌಕ. ಚೌಕ ಎಂದರೆ ನಾಲ್ಕು ರಸ್ತೆ ಸೇರುವ ಚೌಕವಲ್ಲ. ಉಂಟಿನ ಮುಖ್ಯವಾದ ಎಂಟು ಬಿಂದಿಗಳೂ ಒಂದುಗೂಡುವ ಕೇಂದ್ರ. ಉತ್ತರ ದಿಕ್ಕಿನ ಮೂಲೆ ಯಲ್ಲಿ ರಸ್ತೆಯ ಅಂಚನ ಮೇಲೆ ಒಂದು ದೊಡ್ಡ ಬೇವಿನ ಮಾರ. ಬೇವಿನ ಮರದ ಕೆಳಗೆ, ವಾರು ಕಲ್ಲುಚಪ್ಪಡಿ ನಿಲ್ಲಿಸಿ ಒಂದು ಕಲ್ಲುಚಪ್ಪಡಿ ಹೊದಿಸಿದ ಪುಟ್ಟ ಮಾರಮ್ಮನ ಗುಡಿ. ಚೌಕದ ಮಧ್ಯದಲ್ಲಿರು ಚೌಕದ ಮಂಕುಬೆಳ್ಕು, ಆದುವ ಮರದ ಎಲೆಗಳಲ್ಲಿ ನುಸುಳಿ ಕಣ್ಣ ಮಿಟುಕಿಸುವಂತೆ, ಇನ್ನೊಂದು ದೊಡ್ಡ ಚೌಕದಮೇಲೆ ಹನಿ ಹನಿಯಾಗಿ ಬೀಳುತ್ತಿತ್ತು. ಆ ಚೌಕಕ್ಕೆ ನಾಲ್ಕು ರಸ್ತೆಗಳಿಲ್ಲ, ನಾಲ್ಕು ಗೋಡೆಗಳಿವೆ. ನಾಲ್ಕು ಗೋಡೆ ಸೇರಿ ಅದೊಂದು ಮಹಾಚೌಕ. ಅಲ್ಲಿ ರಸ್ತೆ ಇಲ್ಲವೇ ಇಲ್ಲ ಎಂದಿಲ್ಲ—ಉಂಟು ಎರಡು ರಸ್ತೆ; ಒಂದೊಂದು, ಮುಂದೊಂದು ಹತ್ತಾರು ಜನ ಅವರನರ ಇವ್ವಾನುಸಾರ ಬಾದು, ಚೌಕದಲ್ಲಿ ನೀಡು ಹೋಗುವುದು ಪದ್ಧತಿ. ಮುಂದಿನ ರಸ್ತೆಯಿಂದ ಬಂದವರಿಗೆ ವಿಚಿತ್ರ ಆತಿಥ್ಯ ನೀಡಿ ಹೀಡಿನ ರಸ್ತೆಯಿಂದ ಹೊರಕ್ಕೆ ಕಳಿಸುವ ಕಬ್ಬಿನ ಗಾಣದಂಥ ಕಸಬು, ಕಾಳ್ಜೆಗೆ ಬೆಳ್ಜೆಗೆ ದಪ್ಪಗೆ ಇರುವ ಲಕ್ಷ್ಮೇನ್ ಪಾಲಿಗೆ

ಒಂದು ಹತ್ತು ವರುವವಾಗಿತ್ತು. ತಾಯಿಯೂ ಆಗುವ ಭಾಗ್ಯವನ್ನು ಆರು ವರುಷದ ಮುದ್ದು ಕಮಲ ಕಲ್ಪಿಸಿದ್ದಳು.

ಲಕ್ಷ್ಮೇಶ್ ಆ ಮನೆಗೆ ದಣಿ; ರಾಜ ರಾಣಿ ಎಲ್ಲ ಅವಳೇ. ಅವಳ ಕೋಟಿ, ತಂಬಾರಿ, ಗೆಣ್ಣೆ, ಇಸ್ಪಿರ್ಟ್, ಸೀಸೆ, ಎಲೆಪಡಕೆತಟ್ಟೆ, ಹಾಸಿಗೆ ಇರುವಹಾಗೆ ಒಂದು ಗಂಡುಜಿವವೂ ಇತ್ತು. ಪಾಪ, ಹೇಳಿದ ಕೆಲಸ ಹೇಳಿದಂತೆ ನೂಡುವ ಅಷ್ಟಂತವಿಧೀಯ ಬುದ್ಧಿ ಶಂಕ್ಯ ಭೃತ್ಯ ಅದು.

ಈ ದಣಿ, ಒಮ್ಮೆ ಉರಿನ ದೊಡ್ಡ ವ್ಯಾಪಾರಿಯಾಗಿದ್ದ ಹೀರಾಲಾಲಾನ ಗಿಣಿಯಾಗಿದ್ದಾಗ ಮನೆಗೆ ಬೇರೆ ಯಾರೂ ಬರುತ್ತಿರಲಿಲ್ಲ. ಬರುವ ಹಾಗೆಯೂ ಇರಲಿಲ್ಲ; ‘ಬರಬೇಡಿ’ ಎಂದು ಹೇಳಲೊ ಏನೋ, ಬಾಗಿಲಲ್ಲಿಯೆ ಗೋಡೆಯ ಮೇಲೆ ಸೇಟಿನ ದೊಡ್ಡ ಭಾವಚಿತ್ರ ಕಾವಲಾಗಿ ಸಿಂತುಬಟ್ಟಿತ್ತು. ಅದರಿಂದ ಈಗ ಅದೆಲ್ಲೊ ! ಅಂಗಡಿಗೂ ಅಂತಹ ಪುರಕೂ ಓಡಾಡಲು, ಏನೂ ಅರಿಯಾದ ತಬ್ಬಲಿ ಹತ್ತುವರುಷದ ನಂಜುಂಡಿಯನ್ನು ಸೇಟ್ಟು ಅನ್ನ ಬಟ್ಟೆ ಕೊಟ್ಟು, ನೇನೊಸಿನ್ನೆ. ಹತ್ತು ವರುಷ ಇನ್ನುದು ಇಪ್ಪತ್ತುವರುಷ ಆದರೂ ಹಸುಗೂಸಿನ ಬುದ್ಧಿ ಹಸುಗೂಸಾಗಿಯೇ ಉಳಿಯಿತು. ನಂಜುಂಡಿ ನಂಜುಂಡಿಯಾಗಿಯೇ ಲಕ್ಷ್ಮೇಶ್ನನ ಗುಲಾಮ ನಾಗಿಯೇ ಬೆಳೆಯತೊಡಗಿದ. ಅವನಿಗೆ ಬೇರೆ ದಿಕ್ಕಿಲ್ಲದೆ ಇದ್ದುದರಿಂದ ಅದೇ ಮನೆ, ಲಕ್ಷ್ಮೇಶ್ನನೇ ತಾಯಿ, ಹೀರಾಲಾಲಾನೇ ತಂದೆ ಎಂದು ನಂಬಿ ಲಕ್ಷ್ಮೇಶ್ನನ ಮನೆಯ ಅಡಿಗೆಯವನಾಗಿ, ಪರಿಚಾರಕನಾಗಿ, ಏಜೆಂಟಾಗಿ— ಎಲ್ಲ ಆಗಿ ಸೇವೆ ಸಲ್ಲಿಸುತ್ತಿದ್ದು.

ಹೀರಾಲಾಲಾ ಒಮ್ಮೆ ಚೊಂಬಾಯಿಗೆ ಹೋಗಿದ್ದಾಗ ‘ಗುಜರಾತಿ ಭವನ’ದಲ್ಲಿ ಇಳಿದುಕೊಂಡಿದ್ದು. ಅವನಿದ್ದ ಕೋಟಿಯ ಪಕ್ಕದ ಕೋಟಿಯಲ್ಲಿ ಇಪ್ಪತ್ತುವರುಷದ ಚೀಲುವೆ ಲಕ್ಷ್ಮೇಶ್ ಸೇಟಿಗೆ ಸಿಕ್ಕಿದಳು. ಆಕೆಯ ತಂದೆ ಕ್ರೈಸ್ತಮತಕ್ಕ ಸೇರಿ ಎ. ವಿ. ದಾಸ್ ಆಗಿ, ಲೂಸಿ ಎಂಬ ಹದಿನೆಂಟು ವರುಷದ ಹುಡುಗಿಯನ್ನು ಮಾರುದಿನದ ಹಿಂದೆ ಮದುವೆ ಆದ. ತಾಯಿಯಿಲ್ಲದ ಮಗಳ ಮದುವೆ ನಿಶ್ಚಯಮಾಡುವ ನೆವಡಿಂಡ ಆಕೆಯನ್ನು ಚೊಂಬಾಯಿಗೆ ಕರೆತಂದು, ಹೆಣ್ಣನ ಆಸೆಗಾಗ ತಾನು ಜಾತಿಗೆಷ್ಟು ಮದುವೆಯಾದ ತಂದೆಯೊಡನೆ ಮಗಳು ಜಗಳ ಆಡಬೇಕಾಯಿತು.

ಲೂಸಿಯನ್ನು ಮದುವೆ ಆಗಬೇಕಾದರೆ ಸುಂದರರಾಜ್ ಕ್ರೈಸ್ತನಾಗಬೇಕಾಗಿತ್ತು. ಈ ನಡಳನ ಕ್ರೈಸ್ತದಂಪತಿಗಳು, ಬಿಟ್ಟೆ ಜಾತಿಯ ಮಗಳೊಂದಿಗೆ ಜೀವಿಸಬೇಕಾದರೆ, ಅವಳು ಅವರು ತೋರುವ ಕ್ರೈಸ್ತನೊಬ್ಬನನ್ನು ಮದುವೆ ಆಗಬೇಕು. ಈ ಕಟ್ಟಗೆ ಲಕ್ಷ್ಮೆ ಒಪ್ಪದಿದ್ದರಿಂದ ವಿರುದ್ಧ ಸೇಟು ಆ ಹೊಟೆಲಿಗೆ ಬಂದ ವಾರನೆಯ ದಿನ ಬೆಳಗಿನ ಜಂವ ಮಾತನ ದಂಪತಿಗಳು ಈ ಹುಡುಗಿಯನ್ನು ಹೊಟೆಲಲ್ಲಿಯೇ ಬಟ್ಟೆ ಪರಾರಿಯಾದರು. ಲಕ್ಷ್ಮೆ ಆಗ ಏನೂ ಅರಿಯದವಳು. ಬೀದಿಗೆ ಹೋಗುವ ಇವ್ವೆ ಅವಳಿಗರಲ್ಲಿ. ಸಾಕಪ್ಪು ಶಿಕ್ಷಣ, ವಿವೇಕ ಇಲ್ಲವ ಅವಳ ಮನಸ್ಸು ಕಾಮಕ್ಕೆ, ಶೃಂಗಾರಕ್ಕೆ, ಬೆಡಗಿಗೆ ಹಲವು ಬಾರಿ ಸೋತಿತ್ತು. ಆದರೆ, ತಾನು ಜಾತಿಗೆಡದೆ ಸಂಸಾರಂದಿಗಳಾಗಿ ಜೀವಿಸಬೇಕು ಎಂಬ ಬಯಕೆ ಒಂದೆಡೆ ಕುಳಿತು ಆಗಾಗ ಎಚ್ಚರಿಸುತ್ತಿತ್ತು. ತಂದೆಯು ಮದುವೆಯಾದ ಮೇಲೆ, ಯೋಜನೆ ವಾಡಿವಾಡಿ ಅವಳ ಮೆದುಳು ಸಿಡಿಯುತ್ತಿತ್ತು. ವಯಸ್ಸುಮಿರಿದ ತಂದೆ, ತನಗಿಂತ ಚಿಕ್ಕ ಹುಡುಗಿಯೋಂದಿಗೆ ಓಡಿ ಹೊದುದನ್ನು ಸೋಡಿಹ ಮೇಲಂತೂ ಅವಳ ಮನಸ್ಸು ಲಗುಮುತಪ್ಪಿತು. ವಯಸ್ಸಿಗೆ ತಕ್ಕ ಅನೇಕ ಯೋಜನೆಗಳು ಸುಳಿದುವು. ಹೊಟೆಲು ಮಾಲೀಕ ಮಂಗಳಪ್ರಸಾದರಾಗಿ ಈ ವಿಷಯ ತಿಳಿಸಿ ಆತನ ಸಹಾಯ ಬೇಡಿತೋಣ; ಬೇಗಳೂರಿನಲ್ಲಿರುವ ಮೂರದ ಅಕ್ಕನ ಮನೆಗೆ ಹೋಗೋಣ; ಹತ್ತಿರದಲ್ಲಿಯೇ ಅನಾಥಮಹಿಳಾಶ್ರಮ ಇದ್ದರೆ ಅದಕ್ಕೆ ಸೇರಿತೋಣ, ಎಲ್ಲಿ ಯಾದರೂ ಕೆಲಸ ಹುಡುಕೋಣ, ಸೋದರವಾವನ ನಾಟಕದ ಕಂಪನಿ ಹುಬ್ಬಿಲ್ಲಿಯಲ್ಲಿರಬಹುದು, ಆ ಕಂಪನಿ ಅಲ್ಲಿಗೆ ಹೋಗಿ ಇನ್ನೂ ಒಂದು ತಿಂಗಳಾಗಿವೆ, ಅಲ್ಲಿ ಹೋಗೋಣ, ಸಾಫ್ಯವಾದರೆ ಒಕ್ಕೆಯ ನಟ ಏಕಾಗ ಭಾರದು....ಭೇ, ಅದಕ್ಕೆ ಸೋದರವಾವನೇ ಆಗಬೇಕೇನು? ಈ ಉರಿನಲ್ಲಿ ಬೇಕಾದಪ್ಪು ಸಿನಿಮಾ ಕಂಪನಿಗಳವೆಯಂತೆ. ಹೊಟ್ಟೆಯವಾಡಿಗಾಗಿ ನಾನೇಕೆ ಯಾವುದಾದರೂ ಒಂದು ಕಂಪನಿ ಸೇರಬಾರದು?....ಹೀಗೇ ಏನೇನೋ ಆಲೋಚನೆ.

ತಂದೆ ಮದುವೆಯಾದ ಹುಡುಗಿಯೋಡನೆ ಯಾವಾಗ ಪರಾರಿಯಾದನೋ ಅವಳಿಗೆ ತಿಳಿಯದು. ಹಿಂದಿನ ಕಿಟಕಿಯಿಂದ ಕೋಣೆ

ಯೋಜಕ್ಕೆ ನನುಬೆಳಕು ಇಂಡಿದಾಗ ಲಕ್ಷ್ಮೀನಿಗೆ ಎಚ್ಚರವಾಯಿತು. ಕೋಣೆಯಲ್ಲಿ ತಾನು ಮತ್ತು ತಾನು ಮಲಗಿದ್ದ ಹಾಸಿಗೆ ಏರಡೇ. ತಂದೆಯ ಜೊತೆ ತಂದಿದ್ದ ಪೆಟ್ಟಿಗೆ, ತಂದೆ ಮತ್ತು ತನ್ನ ಹೊಸ ಚಿಕ್ಕವ್ಯಾಪಕಗಳಿಗೆ ಏರಡು ಕೈಚೀಲ, ಎಲ್ಲ ಮಾಯವಾಗಿದ್ದವು. ಕೋಣೆಯಲ್ಲಿ ತಾನೋಬ್ಬಳೇ ಇದ್ದವನ್ನು ನಂಬಿದೆ, ಆಗತಾನೆ ಬಿಟ್ಟ ಕಣಿನ್ನಿಜ್ಞ ಸುತ್ತ ನೋಡಿ ದಿಗ್ಗಂಡ್ವಾ ಹಾಸಿಗೆಯ ಮೇಲೆ ಕುಳಿತಳು. ಕೋಣೆಯ ಬಾಗಿಲು ವುಂದಕ್ಕೆ ಹಾಕಿತ್ತು. ಏನು ಮಾಡಬೇಕೋ ತೋಚಲಿಲ್ಲ. ಎದ್ದು ಬಾಗಿಲು ತೆರಿದಳು. ಸೂರಾದು ವಿನೆಗಳ ಆಚಿ ಪೂರ್ವದಿಗಂತದಲ್ಲಿ ನನುಬೆಳಕು ನುಂಡಿತ್ತಿತ್ತು. ಮಿನುಗುವ ತಾರೆ, ಬೆಳಕಿನ ತೆರಿಯ ಹಿಂದೆ ಮಾಯವಾಗುತ್ತಿತ್ತು. ಜಗತ್ತಿಗೆಲ್ಲ ಬೆಳಕು ಹರಡುತ್ತಿದ್ದರೆ ಲಕ್ಷ್ಮೀನಿಗೆ ಮಾತ್ರ ಕತ್ತಲು ಕವಿಯುತ್ತಿತ್ತು. ‘ಅಯ್ಯೋ!’ ಎಂದು ಕಾಗಿ, ಡಪ್ಪನೆ ಬಾಗಿಲು ಬಡಿದು ದೊಪ್ಪನೆ ಹಾಸಿಗೆಯ ಮೇಲೆ ಬಿಡ್ಡಳು. ಬಿಕ್ಕೆ ಬಿಕ್ಕೆ ಅತ್ತಳು.

ಪಕ್ಕದ ಕೋಣೆಯಲ್ಲಿಯೇ ಮಲಗಿದ್ದ ಸಾಹುಕಾರನನ್ನು ಈ ಬಿಕ್ಕಳಕೆ ಹೊಡಿದಬ್ಬಿಸಿತು. ಹೀರಾಲಾಲ್ ಬಹೆಳ ಹೊತ್ತು ಆಲಿಸಿದ. ಆಮೇಲೆ, ತಡೆಯಲಾರದೆ ಬಾಗಿಲು ತಟ್ಟಿ ಅವಳನ್ನು ವಿಚಾರಿಸಿದ.....

* * * *

ಆದಿನಿಂದ ಅವಳ ಯೋಗಕ್ಕೇಮವಿಚಾರ ಅವನ ಪಾಲಿಗೆ ಬಂತು. ಹೊಸೂರಿಗೆ ಕರೆತಂದು ಅವಳಿಗಾಗ ಬೇರೆ ಮನೆ ಮಾಡಿದ. ತಂದೆಯ ಇಚ್ಛೆಯಾತೆ ಜಾತಿಗಟ್ಟಿ, ಅವನು ಹೇಳುವ ಗಂಡುಪಶುವನ್ನು ಆಶ್ರಯಿಸುವುದಕ್ಕೂತ ಈ ಸೇಟಿನ ಸೂಳಿಯಾಗಿರುವುದು ಲೇಸು ಎನ್ನಿಸಿತು, ಇಪ್ಪತ್ತು ವಿರಿದ ಲಕ್ಷ್ಮೀನಿಗೆ.

ಅಂವಿನಿಂದ ಲಕ್ಷ್ಮೀನ್ನು ಮದುವೆಯಾಗದ ಸೇಟಿನ ಹೆಂಡತಿ, ಉರಿನ ಒಬ್ಬ ದೊಡ್ಡ ಸಾಹುಕಾರನ ಸೂಳಿ ಆದಳು.

ಸೇಟಿನ ದುಡ್ಡಿನಲ್ಲಿ ಸಂಗಿತ ಕುಸೈತ ಎಲ್ಲ ಕಲಿತಿದ್ದಾಯಿತು. ಉತ್ತರಾದಿ ಸಂಗಿತ ಹೇಳಿಕೊಡುತ್ತಿದ್ದ ರಹಿಂಭಾನ್ ಉಚಿತವಾಗಿ

ಸೀಸೆಯ ಗಂಥದ ಪರಿಜಯವನ್ನೂ ಶಿಷ್ಯಾಗಿ ಮಾಡಿಕೊಟ್ಟಿ. ಮನೆಯ ಕಡೆ ಸ್ವಲ್ಪ ನಿಗ ಇಟ್ಟಿಕೊಂಡಿರು, ಎಂದು ಸೇಟಿನ ಭಾಯಿಂದ ಹೇಳಿಸಿ ಕೊಂಡ ಕಾನಾಸ್ಪೇಬಲ್ ಕರಿಯಪ್ಪ ಚೆನ್ನಾಗಿಯೆ ನಿಗ ಇಟ್ಟಿಕೊಂಡ. ತನಗೆ ಮೊದಲು ಇನ್ನೆಲ್ಲಿದ್ದರೂ ದುಡ್ಡಿಗಾಗಿ ಉಂಟಾಗಿ ಹೆಚ್ಚಿಯ ಸೂಕ್ತ ರಾಧಮೃ, ಕಸಬಿನಲ್ಲಿ ಹೊಸಬಳಾದ ಲಕ್ಷ್ಮೇಶ್ವರಿಗೆ ಕುಟೀತ ಹೇಳಿಕೊಡುತ್ತಾಡಿಗಿದಳು; ಕುಟೀತ ಕುಟೀತದಲ್ಲಾದರೆ ಮಾತ್ರ ಕಸಬಿನ ಬಗ್ಗೆ ನಡೆಯುತ್ತಿತ್ತು. ಅವಳ ಶಿಕ್ಷಣವನ್ನು ಮೆಚ್ಚಿ, ಮನದಣಿಯೆ ಅಭಿಷ್ಯಾಸ ಮಾಡಿದ ಲಕ್ಷ್ಮೇಶ್ವರ ಅಪ್ಪಟಿ ಸೂಕ್ತಿಯಾದಳು. ಏದು ವರುಷಕ್ಕೆಂತ ಹೆಚ್ಚಿ ಕಾಲ ರಾಧಮೃನ ಪಾಠ ಕಲಿಯುವ ಸುಯೋಗ ಲಕ್ಷ್ಮೇಶ್ವರಿಗೆ ದೊರೆಯ ಲಿಲ್ಲ. ಗೆಳೆಯರ ಸಹಾಯದಿಂದ ಅವಳ ಅಂತ್ಯಕ್ಕೆಯೆನಾಡಿ ಗುರುದಷ್ಟಿನೆ ಸಲ್ಲಿಸಬೇಕಾಯಿತು.

ಸೇಟಿಗೆ ಬೇಕಾದದ್ದು ತನ್ನ ಲಕ್ಷ್ಮೀಯ ಸಂಗೀತ, ಕುಟೀತ. ಆದರೆ ರಹಿಂಖಾನಾ, ರಾಧಮೃ, ತಬಲದ ಕಿಟ್ಟಪ್ಪ ಇವರ ಪ್ರಭಾವಕ್ಕೆ ಒಳಗಾದ ಹಕ್ಕಿ ಕುಟೀತ, ಸಂಗೀತ ಚೆನ್ನಾಗಿ ಕಲಿತರೂ ಅದನ್ನು ಸೇಟಿನ ಪಾಲಿಗೇ ಮಿಸಲಾಗಿಡಿ ತಿಂದಮನನೆಗೆ ಎರಡು ಬಗೆಯಿತ್ತಾಡಿತ್ತು.

ಅದರೂ ಸೇಟಿನ ಹೆಸರಿನಲ್ಲಿ ದಿನ ಕಳೆಯುತ್ತಿತ್ತು. ಒಂದು, ಎರಡು, ಮೂರು, ನಾಲ್ಕು, ಐನು ವರುಷಗಳಾದುವು. ಕರಿಯಪ್ಪನ ಸ್ನೇಹಿತ ಮಾದಷ್ಟನಿಂದ ಸೇಟಿಗೂ ಲಕ್ಷ್ಮೇಶ್ವರಿಗೂ ಇನ್ನೆ ಸಂಬಂಧ ಕಡಿದುಬಿತ್ತು.

ಆ ಪ್ರಮಾ ವರುಷಗಳಲ್ಲಿ ಲಕ್ಷ್ಮೇಶ್ವರಿ ಸಾಕಷ್ಟು ಸುಖ ಅನುಭವಿಸಿದ್ದಳು. ಮೊದಲು ಬಾಡಿಗೆಗೆಂದು ಗೊತ್ತುಮಾಡಿದ್ದ ಮನೆಯನ್ನು ಸೇಟು ಇವಳಿಗಾಗಿ ಕೊಂಡು ಇವಳಿ ಹೆಸರಿಗೆ ಕ್ರಯಿಪತ್ರ ಮಾಡಿಸಿದ್ದ. ಮೈತ್ರಿ ಒಡನೆ ಹೊರಿಸಿದ್ದ. ಆತನಿಂದ, ಇತರರಿಂದ ಸಂಪಾದಿಸಿದ್ದ ಸಹಸ್ರಾರು ರೂಪಾಯಿಯನ್ನು ಮೈಸೂರು ಬ್ರಾಂಕು, ಟ್ರೀಜರಿ ಎರಡೂ ಕಾಯುತ್ತಿದ್ದವು. ಅನಾಧಳನ್ನು ಯೋವನದಲ್ಲಿ ಕೈ ಹಿಡಿದು ಕಾಪಾಡಿದ ಸೇಟಿನ ಗುರುತಾಗಿ ಮುದ್ದು ಕವುಲ ಒಂದು ವರುಷದ ಮೈತ್ರಿಂಬಿದ ಮಗುವಾಗಿ ಆಡುತ್ತಿದ್ದಳು.

ಸಂಬಂಧ ಹರಿದು ಹೊಽದರೂ ಕರುಳಿನ ನಂಟು ಅಳಸಲಾಗಿದ್ದೂ ಜ

ರಿಂದ ಹೀರಾಲಾಲ್ ಮುದ್ದು ಕಮಲಮತ್ತು ಅವಳ ತಾಯಿಗಾಗಿ ಶಿಂಗಳಿಗೆ ಇಪ್ಪತ್ತು ರೂಪಾಯಿ ಕಳಿಸಲು ಹೊದಲು ವಾಡಿದ. ನಾಲ್ಕು ಷಷ್ಟು ವರುವ ಹಿಗೆ ಕಳೆಯಿತು. ಪೂನಾದಲ್ಲಿದ್ದ ತನ್ನ ಅಣ್ಣಿ ಸತ್ತು ಹೋದಾಗ ಆತನ ದೊಡ್ಡ ಜವಳಿ ಅಂಗಡಿಯ ನ್ನು ನೋಡಿಕೊಳ್ಳಲು ಹೀರಾಲಾಲ್ ಹೊಸೂರು ಬಿಡಬೇಕಾಯಿತು. ಅಶ್ತಿಗೆ ಕ್ಷಯ ತಗುಲಿ ಮೂರು ವರುವ ವಾಗಿತ್ತು. ಅವಳು ಈಗಲೋ, ಆಗಲೋ ಎನ್ನುವ ಹಾಗಾಗಿದ್ದಳು. ದುಡ್ಡ ಕೊಟ್ಟು ಹೆಂಡತಿ ವಾಡಿಕೊಂಡಿದ್ದ ಲಕ್ಷ್ಮೇಶ್ವರ, ದುಡ್ಡಿಗೆ ಹೆಂಡತಿ ಯಾದುದನ್ನು ನೂರಾರು ಸಲ ಕಣ್ಣಾರ ಕಂಡು ಅವನಿಗೆ ಬೇಸರವಾಗಿತ್ತು. ಉಂಗಿಲ್ಲ ಅವನದೊಂದೇ ಆಗಿದ್ದ ‘ಸ್ವೇಷನರಿ ರಂಪನಿ’ ಷುರುವಿನಿಂದಲೂ ಚೆನ್ನಾಗಿ ಸಂಪಾದಿಸಿತ್ತು. ಆದರೆ ಹೀರೆಹಳ್ಳಿಯ ಜೋಡಿದಾರರ ಮುಗ ವಾದಪ್ಪ ‘ಮಾದಪ್ಪ ಅಂಡ ಸನ್’ ಅನ್ನು ತನ್ನ ಅಂಗಡಿಯ ಮುಂದೆಯೇ ಹಾಚಿದ ಮೇಲೆ ಗಿರಾಕಿ ಹಂಚಿಕೊಯಿತು. ಆ ಅಂಗಡಿಯ ಮುಂದೆ ವಾಷ್ಪವಾರ ಮಾಡುವುದೇ ಕಷ್ಟವಾಯಿತು. ಲಕ್ಷ್ಮೇಶ್ವರ ಕೆಂಪು ಮೇಲಿಂತೂ ಒಮ್ಮೊಮ್ಮೆ ಜೀವಕ್ಕೇ ಭಯವಾಗುತ್ತಿತ್ತು. ವಾದಪ್ಪ, ಪೂಲೀಸ್ ಕರಿಯಪ್ಪ, ರಂಜಿಂಧಿನ್, ಸಣ್ಣಿ ಸಿದ್ದ, ಸ್ವೇಕಲ್ ಷಾಪ್ ಸಿಂಗ್ ಇವರ ಕಣ್ಣ ಮುಂದೆ ಬಾಳುವುದೇ ಕಷ್ಟವಾಗತೊಡಗಿತ್ತು. ಬೇಸರಕ್ಕೆ ಸರಿಯಾಗಿ ಅಣ್ಣಿ ಕಣ್ಣ ಮುಚ್ಚಿದುದರಿಂದ ಸೇಟ್ಟು ಪೂನಾಕ್ಕೆ ಪಾಷ್ಣಕು ವಾಡಲು ಹಿಡ್ಡನಾದ.

ಉರು ಬಿಡುವ ಮುನ್ನ ಲಕ್ಷ್ಮೇಶ್ವನನ್ನು ಒಮ್ಮೆ ನೋಡಿಯೇ ಬಿಡೋಣ ಎನ್ನಿಸಿತು. ಈ ಕರುಳಿನ ಕೊಸು ಕಮಲ ಕರೆಯುತ್ತಿದ್ದಳು. ಆದರೆ, ಲಕ್ಷ್ಮೇಶ್ವರ ಜಮೀನು ಖರೀದಿಗಾಗಿ ರಾಯನಹುಂಡಿಗೆ ಹೋದವಳು ಒಂದು ವಾರ ಬರುವಹಾಗಿರಲ್ಲ. ತಾನು ಅನ್ನ ಬಟ್ಟೆ ಕೊಟ್ಟು ಸಾಕಿ ಇವರ ಮನೆಯಲ್ಲಿ ಬಟ್ಟಿದ್ದ ನಾಜುಂದಿ ಲಕ್ಷ್ಮೇಶ್ವನನ್ನೇ ಆಶ್ರಯಿಸಿಕೊಂಡು ಆ ಮನೆಯ ಕಾವಲಾಗಿ ಬಿಡ್ಡಿದ್ದ. ಹೀರಾಲಾಲ್ ಅವಳಿಗಾಗಿ ಒಂದು ವಾರ ಕಾಯಲಾಗದೆ, ಏನನ್ನೊಂದು ಸುತ್ತಿದ ಕಾಗದದ ಮುಡಿಕೊಂಡನ್ನು ಕವರಿನಲ್ಲಿಟ್ಟು ಅಂಟಿಸಿ, ಲಕ್ಷ್ಮೇಶ್ವನಿಗೆ ಕೊಡಬೇಕೆಂದು ಹೇಳಿ ಹೊರಟ್ಟು ಹೋದ.

ಹೋಗುವಾಗ ನಂಜುಂಡಿಯ ಮುಖ ನೋಡಬೇಕಾಯಿತು. ಪಾಪ, ಏಕೋ ತಡೆಯಲಾಗಲಿಲ್ಲ. ನಂಜುಂಡಿಯ ಕೈಯಲ್ಲಿ ಒಂದು ರೂಪಾಯಿ ಇಟ್ಟು ‘ನಾನು ಬರ್ತೀನಿ ನಂಜುಂಡಿ’ ಎಂದು ಅಂಗಡಿಯ ಕಡೆ ನಡೆದ.

ಹಳ್ಳಿಯಿಂದ ವಾಪಸು ಬಂದಮೇಲೆ ಲಕ್ಷ್ಮೇಶ್ವರಿನಿಗೆ ಎಲ್ಲ ತಿಳಿಯಿತು. ಸೇಟ್ಟು ಉರುಬಿಟ್ಟುದನ್ನು ಕೇಳಿದಾಗ ಏಕೊ ಸ್ವಲ್ಪ ವ್ಯಘಿಯಾಯಿತು. ಆದರೆ ಉರೆಲ್ಲ ಹಬ್ಬಿ ಹರಡಿದ ಬಳ್ಳಿಗೆ, ಇಳಿಯ ಆಸರೆ ಹೋದುದಕ್ಕೆ ಹಚ್ಚು ದುಃಖವಾಗಲಿಲ್ಲ.

ಸೇಟ್ಟು ಬಂದು ಹೋದ ಗುರುತಾಗಿ ಕವುಲಳ ಕಿವಿಯಲ್ಲಿ ಒಂದು ಜೋತೆ ಲೋಲಕ ಓಲಾಡಿತೊಡಗಿತು.

ಇ

ರಾಯನಹುಂಡಿಯಿಂದ ಜಮಿನು ಕ್ರಿಯಪತ್ರದೊಡನೆ ತಾಯಿ ಮಗಳು ವಾಪಸು ಬಂದು ಎಂಟು ದಿನಗಳಾಗಿದ್ದವು. ಯುಗಾದಿ ಹಬ್ಬಿಕ್ಕೆ ಎರಡೇ ದಿನ ಉಳಿದಿತ್ತು. ಆಗಲೆ ಒಂದೊಂದಾಗಿ ವರುಷದ ಬಹುಮಾನ ಬಾಗಿಲ ಒಳಗೆ ಬಂದು ಬೀಳುತ್ತಿದ್ದವು. ಮಾಮೂಲಿನಂತೆ ನಂಜುಂಡಿ ಆಸಾಮಿಗಳನ್ನು ಭೇಟಿಮಾಡಿ ಹಬ್ಬಿದ ವಸೂಲಿ ನಡಸುತ್ತಿದ್ದ. ಮಾದಪ್ಪ ಬೆಳ್ಳಿಯ ಬಾದಾಮಿತಟ್ಟಿ ಮಾಡಿಸಿ ಕಳಿಸಿದ್ದ. ರಹಿಂಬಾನಾ ರಂಜಾನಿಗೆ ದೊಡ್ಡ ಬಹುಮಾನ ಕೊಡುವುದು ಪಥ್ತಿಯಾಗಿದ್ದುದರಿಂದ ಯುಗಾದಿಗೆ ಒಂದು ಚಿಕ್ಕ ಬೆಳ್ಳಿಯ ಲೋಟ ಮಾತ್ರ ಕಳಿಸಿದ್ದ. ಬೇಸಗೆಯ ಬೇಗ ಯನ್ನು ನಿಗಿ ತಣ್ಣಿಗೆನೂಡಲು ಸಣ್ಣ ಸಿದ್ದ ಬೆಳ್ಳಿಯ ಪನ್ನೀರಾಧಾಸಿ ಕೊಟ್ಟು ಹೋದ. ಕೇವಲ ಒಂದು ತಿಂಗಳ ಹಿಂದೆ ಆ ಮನೆಯೊಳಕ್ಕೆ ಕಾಲಿಟ್ಟಿ ಬಟ್ಟಿ ಅಂಗಡಿ ರಾಜಣ್ಣ ಎಂಟು ಗಜ ಸೆವೆಂಟೀನಾನಾಟ್ ಮಲ್ಲು ಕಳಿಸಿದ್ದ. ಮಾದಪ್ಪನ ಮಿಶ್ರ ನಾರಾಯಣಶೆಟ್ಟಿ ಮಾಮೂಲಿನಂತೆ ಹಬ್ಬಿದ ಉಡುಗೊರಿ ಹದಿನ್ಯೇಮು ರೂಪಾಯಿ ಕಳಿಸಿದ್ದ. ಆಸೆ ತೀರದ ಈ ಗೋಲಕ ದಲ್ಲಿ ಎಲ್ಲ ಬಂದು ಬೀಳುತ್ತಿದ್ದುವು.

ಲಕ್ಷ್ಮೀಗೆ ಕಳಿಸಿದ ಉಡುಗೊರಿಯೊಂದಿಗೆ ಮಾದಪ್ಪ ಕಳಿಸಿದ್ದ ಬಣ್ಣದ ಸಾಮಾನಿನ ಸೆಟ್ಟು, ರಹಿಂಬಾನಾ ಕಳಿಸಿದ್ದ ಪುಟ್ಟ ಕರ್ಣರದ

ಮೊಂಬೆ, ರಾಜಣ್ಣ ಕಳಿಸಿದ್ದ ಹಸಿರು ಬಣ್ಣಿದ ಟೀಪು, ಸಣ್ಣಿಸಿದ್ದ ಕೊಟ್ಟ ಕುದುರೆಗಾಡಿ, ಎಲ್ಲ ಕಮಲಳಿಗೆ ಹಬ್ಬಿದ ನೆನಪುಮಾಡಿದ್ದವು.

ಸೇಟು ಇವ್ವಿದ್ದರೆ ದವರಾಸಿನ ಫ್ರಾಕು ಹೊಲಿಸುತ್ತಿದ್ದ. ಈ ಬಾರಿ ಕಮಲಳಿಗೆ ಅದು ಚೆನ್ನಾಗಿ ಒಷ್ಣುತ್ತದೆ. ಅವಳು ತನ್ನ ವಯಸ್ಸಿಗೆ ಮೀರಿ ಬೆಳೆದಿದ್ದ್ವಳಿ. ಹೆಚ್ಚು ಜರಿ ಹಾಕಿಸದೆ ಲೇಟೆಸ್ಟ್ ಫ್ರಾಷನ್ಸ್‌ನಲ್ಲಿ ಹೊಲಿಸಿದರೆ ಅವಳಿಗೆ ತುಂಬ ಚೆನ್ನಾಗಿರುತ್ತದೆ, ಎಂದು ಲೋಲಕ್ ನೋಡಿದ ಲಕ್ಷ್ಮ್ಯನ್ನಿಗೆ ಅನ್ನಿಸಿತು. ಆ ಹುಡುಗಿಯ ತಂಡೆ ತನ್ನನ್ನು ಬಿಟ್ಟರೂ ಯುಗಾದಿಯ ಉಡುಗೊರೆ ಕಳಿಸುವುದನ್ನು, ತಿಂಗಳ ಕಂತು ಕೊಡುವುದನ್ನು ತಪ್ಪಿಸಿರಲಿಲ್ಲ. ಆದರೆ ಆತ ಉರುಬಿಟ್ಟು ಹೊದಮೇಲೆ ಈ ಪದ್ಧತಿ ಮುಂದುವರಿಯುವುದೆಂದು ಲಕ್ಷ್ಮ್ಯ ನಂಬಿರಲಿಲ್ಲ. ಅವಳ ಉಂಟೆ ತಪ್ಪಾಯಿತು.

ಬಾಗಿಲಲ್ಲಿ ಅಂಚೆಯ ರಾಮಣ್ಣ ಆ ಮನೆಯ ಮುಂದೆ ಮೊದಲ ಬಾರಿ ‘ಪ್ರೋಸ್ಟ್’ ಎಂದು ಕೊಗಿದ. ಪಡಸಾಲೆಯಲ್ಲಿ ಆಡುತ್ತಿದ್ದ ಕಮಲ, ಮುಂದಕ್ಕೆ ಹುಕಿದ್ದ ಬಾಗಿಲನ್ನು ಓರೆ ಮಾಡಿದಳು. ಈ ಕಾಕಿ ಬಟ್ಟೆಯವ ಅವರ ಮನೆಗೆ ಎಂದೂ ಬಂದಿರಲಿಲ್ಲ. ಕಮಲ ಆತನನ್ನು ನೋಡಿ ‘ಅಮ್ಮಾ!’ ಎಂದು ಒಳಗೆ ಓಡಿಹೊದಳಬು. ಕೋಣೆಯಲ್ಲಿದ್ದ ಅವಳ ತಾಯಿ ಮಗಳ ಕೂಗು ಕೇಳಿ, ಹೊರಗೆ ಬಂದಳು. ರಾಮಣ್ಣ ‘ನಿಮಗೆ ಮನಿಯಾಡರೂ ಇದೆ’ ಎಂದು ಹೇಳಿ ಫಾರ್ಮ ತೆಗೆದು ಆಕೆಯ ಕೈಗೆ ಕೊಟ್ಟು, ಜಗಲಿಯ ಮೇರೆ ಕುಳಿತ. ಲಕ್ಷ್ಮ್ಯ ಫಾರ್ಮನ್ನು ಒಳಗೆ ಒಯ್ಯಿ ರುಜುಮಾಡಿ ವಾಪಸು ತಂಡಳು. ಸೇಟು ಕಮಲಳಿಗಾಗಿ ಕಳಿಸಿದ್ದ ಇಪ್ಪತ್ತು ರೂಪಾಯಿ ಲಕ್ಷ್ಮ್ಯನ ಕೈಯಲ್ಲಿ ಬಿತ್ತು.

ರಾಮಣ್ಣ ಹತ್ತೊಂಬತ್ತು ಗಟ್ಟು ರೂಪಾಯಿ, ಒಂದು ರೂಪಾಯಿಯ ಚಿಲ್ಲರೆಯನ್ನು ಆಕೆಯ ಕೈಯಲ್ಲಿ ಹಾಕಿ ಸುನ್ನನೆ ಕುಳಿತ.

ಲಕ್ಷ್ಮ್ಯ “ಇನ್ನೇನು ?” ಎಂದಳು.

“ಏನೂ ಇಲ್ಲ, ನಮಗೆ....”

“ಏನು ಕೊಡಬೇಕು ?”

“ಏನಾದರೂ ತಮಗೆ ತಿಳಿದದ್ದು....”

“ಮನಿಯಾಡರೂ ತಲಪಿಸಿವರೆ ಮಧ್ಯ ಕೊಡಬೇಕೇನು ?”

“ಇಲ್ಲ...ತನ್ನ ಖುಷಿ !” ದೇಶಾವರವೆ ನಗೆ ನಕ್ಕು ರಾಮಾಣ್ಣ ಎದ್ದನಿಂತ.

ಫಾರಂಗೆ ತಾರೀಕು ಹಾಕಿದ್ದ ಲೇಖನಿ ಬಲಗೈಯೋಳಗೇ ಇತ್ತು. ದೇಶಾವರವೆ ನಗೆಗೆ ಮುಕುಕು ಹಾಕಲು, ಅದ್ವಷ್ಟವಿದ್ದವ್ಯು ದಕ್ಕುವು ದಾದರೆ ಕ್ಯೇ ಖಾಲಿನೂಡಲು, ಕಿವಿಯ ಮೇಲೆ ಹೊಸೆದುಹೊಸೆದು ಸುತ್ತಿದ್ದ ರುಮಾಲಿನ ಸಂದಿಯಲ್ಲಿ ಲೇಖನಿ ಸಿಕ್ಕಿಕೊಂಡಿತು. ಮುಖವನ್ನು ಸವರಿದ ಬಲಗೈ ಬಿಡುವುವಾಡಿಕೊಂಡು ಕೆಳಗಿಳಿಯಿತು.

ಲಕ್ಷ್ಮೇಶ್ವರೀಯಲ್ಲಿ ಒಂದಾಜೆ ತೆಗೆನು ‘ಹ್ಮ್ಮ್’ ಎಂದಳು.

ಹದಿನೆಂಟು ಕಡೆ ಸಂಪಾದಿಸಿದ್ದ ಚಿಲ್ಲರೆಯ ನಡುವೆ ಈ ಒಂದಾಜೆ ಯನ್ನೂ ಹಾಕಿ ರಾಮಾಣ್ಣ ಮುಂದೆ ಹೆಚ್ಚೆ ಇಟ್ಟಿ. ಬಾಗಿಲು ಮುಂದಕ್ಕೆ ವಾಡಿಕೊಂಡು ಲಕ್ಷ್ಮೇಶ್ವರೀ ಕೊಣಗೆ ಹೊರಡುವುದರಲ್ಲಿದ್ದಳು.

ಬೀದಿಯ ಬಾಗಿಲು ‘ಕಿರ್ರುರ್ರು’ ಎಂದು ಕರೆಯಿತು. ಕರಿಯಪ್ಪ ಬಂದ ಎಂಬುದನ್ನು ಆ ವಿಚಿತ್ರ ಬಾಟ್ಟಿನ ಶಬ್ದ ಸೂಚಿಸಿತು.

ಆ ಮನೆಗೆ ಹಳಬನಾಗಿದ್ದ ಕರಿಯಪ್ಪ ಒಳಗೆ ಬಂದು ಪಡೆಸಾರೆ ಯಲ್ಲಿದ್ದ ಆರಾಮ ಕುಚ್ಚಿಯವೇಲೆ ಕುಳಿತ. ಜೊತೆಯಲ್ಲಿ ಬಂದಿದ್ದ ಹುಡುಗಿ ಅವನ ಹತ್ತಿರ ಸುಮೃನೆ ಸಿಂತುಕೊಂಡಳು.

ಲಕ್ಷ್ಮೇಶ್ವರೀ ದುಡ್ಡನ್ನು ಕೈಯಲ್ಲಿಯೇ ಇಟ್ಟಿಕೊಂಡು ಕರಿಯಪ್ಪನ ಎದುರಿಗಿದ್ದ ಕುಚ್ಚಿಯ ಕಡೆ ಬಂದಳು.

“ಏನು ಅವರೂಪ ?”

“ಏನಿಲ್ಲ....ಸೋಮವಾರ ಬಂದಿದ್ದೆ ?”

“ಓ...ಹೌದು....ಇದ್ದಾರು ಹುಡುಗಿ ?” ಎಂದು ಕುತ್ತಾಹಲದಿಂದ ಕೇಳಬ್ತು ಕುಚ್ಚಿಯ ವೇಲೆ ಕುಳಿತಳು. ಅವಳ ಕಣ್ಣ ಆ ಹುಡುಗಿಯ ಎರಡು ಕಣ್ಣಗಳನ್ನು ದಿಟ್ಟಿಸಿ ನೋಡಿತು. ಹುಡುಗಿ ಲಕ್ಷ್ಮೇಶ್ವರನ್ನು ಒಮ್ಮೆ ನೋಡಿ ತಲೆ ತಗ್ಗಿಸಿಕೊಂಡಿತು.

ರುಮಾಲನ್ನು ತೆಗೆದು ಕುಚ್ಚಿಯ ಕೈಮೇಲಿಟ್ಟು ಬಲಗೈ ತಲೆ ಸವರಿ

ಕೊಳ್ಳುತ್ತಿದ್ದಾಗ, ಕರಿಯಪ್ಪ “ಇಲ್ಲಿ ಬಿಡಲು ತಂದಿದ್ದೇನೆ. ಕಮಲಪ್ಪನು ಜೋತೆ ಅಡಿಕೊಂಡು ಇರಲಿಂತ” ಎಂದ.

“ಯಾರ ಮಾರ್ಗಳು ?”

“ಅಪ್ಪ ಯಾರೋ ಗೊತ್ತಿಲ್ಲ...ಬಸ್ ಸ್ವಾಂಡಿನ ಹತ್ತಿರ ಸಿಕ್ಕಿತು ಅವುನ ಜೋತೆ ನಿನ್ನ ಈ ಉರಿಗೆ ಬಂತಂತೆ. ಅವರವ್ಯಾ ಬೆಂಗಳೂ ನೋಳಂತೆ....ಅವಕ್ಕಿಂಥ ತಾಯಿ ನೋಡು!—ನೀರು ಕುಡಿಯೋಷ್ಟರ್ ಇದನ್ನು ಬಿಟ್ಟು ಬಸ್ಸು ಹತ್ತಿ ಓಡಿಬಿಟ್ಟಿದಾಳೆ. ಪಾಪ, ಅಳ್ತು ನಿಂತಿತ್ತು ನಾನು ಕಂಡು ಸೀನಪ್ಪನ ಹೋಟ್ಟಲ್ಲಿ ತಿಂಡಿ ಕೊಡಿಸಿ ಕರಕೊಂಡ ಬಂದೆ. ಟೀಎಸ್‌ನ್ನಿಗೆ ಒಯ್ಯೋಣ ಅನ್ನೊಂದೆ.ಏನೋ ಹೊಳೀತ್ತಿಹಂಗೇ ಈ ಕಡೆ ಬಂದೆ.”

ಅಪ್ಪ ಹೊತ್ತಿಗಾಗಲೆ ಲಕ್ಷ್ಯವ್ಯಾನಲ್ಲಿ ಆ ಯೋಚನೆ ಹೊಳೆದಿತ್ತು ಬೀದಿಯ ಬಾಗಿಲ ಮೂಲಕ ಬಿದ್ದ ಬೆಳಕು, ತಲೆಯೆತ್ತಿ ನೋಡಿದ ಹುಡುಗಿಯ ಎಳೆಯ ಕಣ್ಣಗಳಲ್ಲಿ ಮಿಂಬಿದಾಗ ಲಕ್ಷ್ಯವ್ಯಾನ ಮೇದುಳಿನ ಆ ಆಸೆ ಮಿಂಚಿ ಬೆಳಗಿತು.

ತನ್ನ ಕಸಬಿಗೆ ಕಣ್ಣ ಮುಖ್ಯ. ಅದಕ್ಕೆ ತಕ್ಕ ಕಣ್ಣಗಳನ್ನು ಪುಟ್ಟ ಹುಡುಗಿಗೆ ಇಟ್ಟು, ದೇವರು ತನಗಾಗಿಯೋ ಈ ಹೂವನೆ ಕರಿಯಪ್ಪನ ಸಂಗಡ ಕಳಿಸಿದ್ದಾನೆ, ಎಂದುಕೊಂಡಳು. ಸುವ್ಯಾನೆ ನೀತಿ ಹುಡುಗಿಯನ್ನು ಕುರಿತು “ಕೂತ್ತೋವನ್ನಾ.....ಇವಳ ಹೆಸರೀನ ಅಂದ್ದುಗೆ....ನಿನ್ನ ಹೆಸರೀನವನ್ನಾ?” ಎಂದು ಕೇಳಿದಳು.

ಕರಿಯಪ್ಪ “ರತ್ನ್” ಎಂದ.

“ಅವಕ್ಕೇ ಹೇಳಲಿ. ಏನವ್ಯಾ ನಿನ್ನ ಹೆಸರು ?”

“.....”

“ಹೆದರಬೇಡ ಹೇಳಿ. ಇದು ನಿಮ್ಮನೆ.”

“.....”

“ಹೇಳಿ....—ನೀಗೆ ಉಟ್ಟಿ, ತಿಂಡಿ, ಆಟದ ಸಾಮಾನು ಎ ಕೊಡ್ಡಿ. ಕಮಲು ಸ್ವಲ್ಪಲಿಂದ ಬರ್ತುಳೆ. ಅವಳ ಜೋತೆ ನೀನು ಆ ಆಡ್ಡೊಂಡು ಸುಖವಾಗಿರ್ತೀಯಿ....ಹೇಳಮ್ಮ ನಿನ್ನ ಹೆಸರು ?”

“ರತ್ನ”—ತನಿಗೆ ಸಿದ್ದ ಮುಖದಿಂದ ಶೇಇ ಉತ್ತರ ಬಾತು.

ಲಕ್ಷ್ಮೇನ ವಾತ್ಸ ಕರಿಯಪ್ಪನ ಪಾಲಿಗೆ ಅಮು ರತ್ನವಾಗಿಯೇ ಇತ್ತು.

ಕರಿಯಪ್ಪ “ಲಕ್ಷ್ಮೀ, ಇನು ಹೆಚ್ಚಿದ್ದು” ಎಂದು ತನಿಗೆ ಸಿದ್ದ ನಕ್ಕೆ.

ಅಮುವರೆಗೆ ಬಾದ ಹೆಚ್ಚಿದ ಉಡುಗೊರೆಗಕ್ಕಿಲ್ಲಕ್ಕಿಂತ ಅಮು ಹೆಚ್ಚಿ ಚೆತೆ ಬಾಳುವಾಧಿದೆ. ಅದರಲ್ಲಿಯೂ ಅಂಥ ಇಂಥ ವಸ್ತುವಲ್ಲ; ಮಾಡುವಾದ ಕಣ್ಣನ ನೋಡಿದ ಮಾಟಗಾತಿ, ಮೂವತ್ತು ಮೀರಿದ ಲಕ್ಷ್ಮೇನಿಗೆ ರತ್ನಕ್ಕಿಂತ ಮಿಗಿಲಾಗಿಯೇ ಕಾಣಿಸಿದಳು. ತಾನು ಪ್ರಾರಂಭಿಸಿದ್ದ ವಾಜಪಾರಕ್ಕೆ ಸಾಕಷ್ಟು ಬಂಡವಾಳ ಒದಗಿಸಬೇಕು, ಉಂಟಿನ ಸೇರಿ ವಾಡಿಮಾಡಿ ಸಾವಿರಾರು ರಾಪಾಯಿಯನ್ನು ಲಕ್ಷ್ಮಿಂತರ ಯಾಹಾಯಿ ಮಾಡಬೇಕು ಎಂಬ ಆಸೆ ಅಕುರಿಸಿ ಬೆಳೆದು ಬಳ್ಳಿಬಳ್ಳಿಯಾಗಿ ಹರಡಿದ್ದ ಲಕ್ಷ್ಮೇನ ಹೃದಯಕ್ಕೆ ಹೂವಿನಂತಿದ್ದ ಈ ಹುಡುಗಿಯ ಮುಖ ಆನಂದ ವನ್ನು ಒಳ್ಳೆಮಾಡಿತು.

ತನಿಯೆತ್ತಿ ನೋಡಿದ ಕರಿಯಪ್ಪ “ಕಮಾಲಪ್ಪ ಎಲ್ಲಿ ಕಾಣೋ ಕಿಲ್ಲ ?” ಎಂದ.

“ಸ್ಮಾಲಿಗೆ ಹೋಗಿದ್ದಳಿ.....ಇನ್ನೇನು ಬರೋ ಹೊತ್ತು”

ಬೀದಿಯ ಬಾಗಿಲ ಹತ್ತಿರ ಗೆಡ್ಡೆಯ ಶಬ್ದ ಕೇಳಿತು. ವರುಕ್ಕೊಡಲ್ಲಿಯೇ ಕಮಾಲ ಸ್ನೇಹಿನ ಜೀಲ ಹಿಡಿನು ಪಡಸಬೇಗೆ ಓಡಿ ಬುದಳ.

“ಎಲಾ ಇವಳಾ !.....ನೂರು ವರುಷ ಆಯುಸ್ಸು ! ನೆನೆನೆನ್ನೊಡ ಕೂಡ್ಲಿ ಹಾಜರ್ಪು” ಎಂದು ಕರಿಯಪ್ಪ ಕಮಾಲಳನ್ನು ಸೆಳೆದು ಆಲಂಗಿಸಿ ನುಡಿದ.

ಕಮಾಲ ಜೀಲಮೊಡನೆಯೇ, ಕುಚಿರ್ಯ ನೇರಿ ಕುಳಿತಿದ ಕರಿಯಪ್ಪನ ಎಂಡು ಮಂಡಿಯ ಮಧ್ಯ ತಬ್ಬಿ ನಿಂತಳು. ಹುಡುಗಿಯೇ ಮುಂಗುರಳನ್ನು ನೇವರಿಸುತ್ತ ಕರಿಯಪ್ಪ “ಎನವ್ವ ಸ್ಮಾಲಾಯ್ತು ?” ಎಂದ.

“ಆಯ್ತು. ಇವಳಾರು ಮಾನು ?” ಎಂದು ಕಮಾಲ ಕುತೂಹಲ ದಿಂದ ರತ್ನ ಇ ಕಡೆ ತೋರಿಸಿದಳು.

“ರತ್ನ ಮರಿ. ನಿನ್ನ ತಂಗಿ” ಎಂದು ಲಕ್ಷ್ಮೇಶ್ವರ ಕರಿಯಪ್ಪನ ಕಡೆ ಕಣ್ಣ ವಿಟ್ಟಿಕಿಸಿದಳು.

ಕರಿಯಪ್ಪನ ಕಣ್ಣ ಆ ಉತ್ತರಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿತು.

“ರತ್ನಾ.....ಕಮಲು ನೀನು ಅಕ್ಕತಂಗಿ. ಅಡ್ಡೊಳ್ಳಿ ಹೊಗಿ.....ಕಮಲೂ ! ಹಬ್ಬಿಕ್ಕೆ ಬಂದಿರೋ ಆಟದ ಸಾಮಾನು ತೋರಿಸೆ ನಿನ್ತುಂಗೇಗೆ.....ಇಬ್ಬರೂ ಹೊಗಿ, ಅಡಿಗೆ ಆಗೋಂ ವರೆಗೂ ಚೋಣಿಲೋ ಆಟ ಆಡ್ತು ಇರಿ” ಎಂದು ತಾಯಿ ಮಗಳಿಗೆ ಹೇಳಿ, ಇಬ್ಬರನ್ನೂ ಪಡಸಾಲೆ ಯಿಂದ ಆಚಿ ಕಳಿಸುವ ಏರಾಟ್ಟಿನಾಡಿದಳು. ಹೊಸದಾಗಿ ಬಾದ ಬಣ್ಣದಸಾಮಾನಿನ ಸೆಟ್ಟು, ಟೀಪು, ಬೊಂಬೆ, ಗಾಡಿ—ಎಲ್ಲ ತನ್ನ ತೆಂದಿನೆ ತೋರಿಸಲು ಕಮಲು ಉತ್ತಾಹದಿಂದ “ಬಾಮ್ಮ ರತ್ನಾ ಅಡೋಣ” ಎಂದ ತಬ್ಬಿ ಕರೆದಳು.

“ಏ, ರತ್ನ ಅಂತೀಯೇನೇ.....ತಂಗಿ ಅನ್ನು” ಎಂದು ಲಕ್ಷ್ಮೇಶ್ವರ ಮಗಳನ್ನು ತಿದ್ದಿದಳು.

ಕಮಲು “ಬಾ ತಂಗಿ ಹೋಗೋಣ” ಎಂದು ಕೈಹಿಡಿದು ಎಳಿದಳು. ರತ್ನ ತಲೆಯಿತ್ತಿ ಕರಿಯಪ್ಪನ ಮುಖವನ್ನೊಮ್ಮೆ ಲಕ್ಷ್ಮೇಶ್ವರ ಮುಖ ವನ್ನೊಮ್ಮೆ ನೋಡಿದಳು. ಇಬ್ಬರ ಮುಖದಲ್ಲಿಯೂ ಮಾನೆಯ ಮಂದ ಹಾಸ ವಿನುಗುತ್ತಿತ್ತು. ಕಣ್ಣಿ, ತುಟೆಯೂ ‘ಹ್ಮ್ಮ’, ಹೊಗು ಆಡಮಾತ್ರ, ಇದು ನಿನ್ನ ಮನೆ’ ಎಂದುವು.

ತಂಗಿಯ ಕೈಹಿಡಿದುಕೊಂಡು ಕುಣಿಯುತ್ತಾ ಓಡಿದ ಕಮಲಳ ಹಿಂದೆ ರತ್ನ ಹೊಸ ಗೆಳತಿಯಂತೆ ನಡೆದಳು.....

ಕರಿಯಪ್ಪ “ಲಕ್ಷ್ಮೀ, ಇದು ಗುಟ್ಟಾಗಿರಬೇಕು.....ಆನೇಕೆ ನನ್ನ ತಲೆಗೆ ಬಂದಿತು!” ಎಂದ.

“ಭೀ, ಆದಕ್ಕೇ ನಾನು ಮರಿಗೆ ನಿನ್ನ ತಂಗಿ ಎಂದು ಹೇಳಿದ್ದು. ಯಾರಾದರೂ ಕೇಳಿದರೆ ಹೇಳೋಣ, ಅದಕ್ಕೇನು—ನನ್ನ ತಂಗಿ ಮಗ ಇಂತ.”

“ನೀನು ಹೇಳೀಯಿ.ಆದರೆ ಹುಡುಗಿ ?”

“ಆ ವಿವಯ ನನಗೆ ಬಿಡಿ.”

“ಸರಿ. ನಾನೂ ಸರಿಯಾಗಿ ಹೇಳಿದಿಲ್ಲ ಟೀಪುನ್ನಿನಲ್ಲಿ ಚೆನ್ನಾಗಿ ಹೊಡಿತಾರೇಂತ. ಹುಡುಗೀಗೂ ಯಾಕೋ ಅವರನ್ನು ಜೊತೆ ಇರುವ ಇಷ್ಟವಿರಲಿಲ್ಲ. ಅದಕ್ಕೇ ಅದು ಸಲೀಸಾಗಿ ಇಲ್ಲಿಗೆ ಬಂತು” ಎನ್ನತ್ತೆ ರುಮಾಲನ್ನು ತಲೆಯ ಮೇಲಿಟ್ಟುಕೊಂಡು ಮೇಲೆದ್ದ ಕರಿಯಪ್ಪ ಕೈ ಜಾಡಿಸಿಕೊಂಡು “ಇನ್ನು ನಾನು ಬ್ರಿಟೀಸ್” ಎಂದ.

ದಾರಿ ತಪ್ಪಿದ ಹುಡುಗಿಯನ್ನು ವಾರಸುದಾರರಿಗೆ ತಲಪಿಸುವುದು ಕಾನಾಸ್ಪೇರಿಬಲ್ ಕರ್ತವ್ಯ ಎಂದು ಜನ ನಂಬಿದ್ದರು. ಅವರು ಅವನ ಕೈಯಲ್ಲಿಟ್ಟು ಹುಡುಗಿಗೆ ಅತ್ಯಂತ ಅನುಕೂಲವಾದ ಜೋಪಾನವಾದ ನೆಲೆ ಕಾಡಿಸಿ, ಕೈಜಾಡಿಸಿಕೊಂಡ ಭೂಪತಿ ಕರಿಯಪ್ಪ ಎರಡರಲ್ಲಿ ಗೆದ್ದಿದ್ದ.

ಲಕ್ಷ್ಮೇಶ್ವರಿಗೆ ಯುಗಾದಿ ಹಬ್ಬಿದ ಉಡುಗೊರೆ ಕೊಡಲು ಕಾಸಿಲ್ಲ ದಾಗ ಆ ಬರಿಗೈಯಿಗೆ ಈ ರತ್ನ ಸಿಕ್ಕಿತು. ತನ್ನ ಬಗ್ಗೆ ಆಗತೆ ಅರೆ ಮನಸ್ಸು ಮಾಡಿಕೊಂಡಿದ್ದ ಲಕ್ಷ್ಮೇಶ್ವರ ಪೂಣಿಕರ್ಬಾಕ್ಷವನ್ನು ಪುನಃ ಶಂಪಾದಿಸಲು ಏನಾದರೂ ವಿಶ್ವಪ್ರಯತ್ನ ಮಾಡಬೇಕಾಗತ್ತು. ದೇವರು ಎರಡಕ್ಕೂ ದಾರಿ ತೋರಿಸಿ ಅವನನ್ನು ಕಾಪಾಡಿದ.

ಲಕ್ಷ್ಮೇಶ್ವರ ಬಾಗಿಲ ಮರೆಯಲ್ಲಿ ನಿಂತು ನಗುತ್ತ “ಯಾವಾಗ ರುತ್ತಿ?” ಎಂದಳು.

ಮೆಟ್ಟೆಲು ಇಂದ ಕರಿಯಪ್ಪ “ಬ್ರಿಟೀಸ್” ಎಂದು ನಕ್ಕ.

೫

ಕಮಲ ರತ್ನ ಇನ್ನು ಬಹಳ ಬೇಗ ಚೆನ್ನಾಗಿ ಒಗ್ಗಿಸಿಕೊಂಡು ವಿಟ್ಟಳು. ಅಚ್ಚುಕಟ್ಟಾದ ಸ್ವಾನ, ಶುಭ್ರವಾಗಿ ಒಗೆದ ಕಮಲಳ ಲಂಗ ಅಂಗಿ, ಉಂಟ ಆಗುವ ಹೊತ್ತಿಗೆ ರತ್ನ ಅದೇ ಮನೆಯಲ್ಲಿಯೇ ಹುಟ್ಟಿ ನೀಡಿದಂತಾಗಿಚಿಟ್ಟಳು. ಅವಳ ಅಮೃತ ಅವಳನ್ನು ಅಮೃತ ಅಕ್ಕರೆಯಿಂದ ಕಾಣತ್ತಿರಲಿಲ್ಲ. ಸದಾ ಏನಾದರೂ ನೆವ ಹಾಕಿಕೊಂಡು ಬಯ್ಸುತ್ತಿದ್ದಳು. ಕಿಕ್ಕಮೃತ ಉರಿಗೆ ಕರೆದುಕೊಂಡುಹೊಗಿ ಬಿಡುತ್ತೇನೆ, ಎಂದು ಅಮೃತ ಹೇಳಿದಾಗ ಮನಸ್ಸಿಗೆ ಆನಂದವಾಯಿತು. ಚಿಕ್ಕಮೃತ ಮನೆಯಲ್ಲಿ

ಚೆನ್ನಾಗಿರಬಹುದು ಎಂದುಕೊಂಡಿದ್ದಳು. ಆದರೆ, ಆ ತಾಯಿ ಎನಿಸಿ ಕೊಂಡವಳು ಮಧ್ಯವಲ್ಲಿಯೇ ಕೈಬಿಟ್ಟು ಹೋದಳು. ಅವಳು ಕೈಬಿಟ್ಟು ಮಾತ್ರಕೈ ದೇವರು ಕೈಬಿಡುತ್ತಾನೆಯೇ! ಚಿಕ್ಕಮೃನ ಮನೆಯ ಬದಲು ದೊಡ್ಡಮೃನ ಮನೆಗೆ ತೆಲಸಿದ್ದ. ಕಮಲ, ಲಕ್ಷ್ಮೀ, ಮೇದಲು ಅಡಿಗೆ ಮಾಡುತ್ತಿದ್ದ, ಆಮೇಲೆ ಇಬ್ಬಿರಿಗೂ ಸಾಂಸಮಾಡಿಸಿದ, ಅನಂತರ ಮೂವರಿಗೂ ಒಬ್ಬಿಸಿದ ನಂಜುಂಡಿ ಈ ಮೂವರೂ ತನ್ನ ಹತ್ತಿರದ ಬಂಧುಗಳಂತೆ ಕಂಡರು—ಅವಳಿಗೆ ಅಂಥ ಬಂಧುಗಳೇ ಇಲ್ಲದಿದ್ದರಿಂದ.

ಎಂದು ರಾತ್ರಿ ಮಲಗಿದ್ದಾಗ ಹುಡುಗಿಗೆ ಏಕೋ ನಿದ್ದೆ ಬರಲಿಲ್ಲ. ಇಬ್ಬರು ಹುಡುಗರೂ ನಡುಮನೆಯಲ್ಲಿ ಮಲಗಿದ್ದರು. ನಂಜುಂಡಿ ಪಡಸಾಲೆಯಲ್ಲಿ ಮಲಗಿಕೊಂಡಿದ್ದ. ಲಕ್ಷ್ಮೀ ಒಬ್ಬಳೇ ಕೋಣಿಯಲ್ಲಿ ಮಂಜದಮೇಲಿದ್ದಳು.

ಸುಮಾರು ಹನ್ನೆರಡು ಗಂಟೆಯ ಹೊತ್ತಿನಲ್ಲಿ ಹುಡುಗಿ ಬಿಕ್ಕೆಬಿಕ್ಕೆ ಅಳುವುದಕ್ಕೆ ಮೊದಲು ವಾಡಿತು. ರತ್ನ ಎಂದು ದನಿಯಲ್ಲಿಯೇ ಗುರುತಿಸಿದ ಲಕ್ಷ್ಮೀ ಎದ್ದು ಬಂದು ಸೋಡಿದಳು. ರತ್ನ ಹಾಸಿಗೆಯೇ ಮೇಲೆ ಎದ್ದು ಕುಳಿತು ಮುಖ ಮುಚ್ಚಿಕೊಂಡು ಅಳುತ್ತಿದ್ದಳು. ಲಕ್ಷ್ಮೀ ನಿಗೆ ‘ಅಯ್ಯೋ ಪಾಪ’ ಎನ್ನಿಸಿತು. ಅಲ್ಲಿಯೇ ಮಾತಾಡಿಸಿದರೆ ಕಮಲ ಎದ್ದುಬಿಟ್ಟಾಳೆಂದು ರತ್ನ ಇನ್ನು ಎತ್ತಿ “ಬಾಮ್ಮೆ ಅಳಬೇಡ....ನನ್ನ ಹತ್ತಿರ ಮಲಕ್ಕೂ” ಎಂದು ಕೋಣಿಗೆ ಕರೆದುಕೊಂಡು ಹೋಗಿ ಭಾಗಿಲು ಹಾಕಿದಳು.

ಅತ್ಯಂತ ಪ್ರಕಾಶಮಾನವಾದ ತೂಗುದಿವ ಕೋಣಿಯಲ್ಲಿ ಉರಿಯು ತ್ರಿತ್ತು. ದೊಡ್ಡ ಚಪರ ಮಂಜದ ಮೇಲೆ ಹಾಸಿದ್ದ ಎರಡು ಹಾಸಿಗೆಯು ಮೇಲೆ ರತ್ನ ಇನ್ನು ಎತ್ತಿ ಕೂಡಿಸಿದಳು. ರತ್ನ ಇದ್ದು ಮಿತಿಮೀರಿತು. ಜೋರಾಗಿ ಅಳತೊಡಗಿದಳು.

“ಷಾಷಾಷಾ....ಅಳಬಾರದು. ಎಲ್ಲ ಎದ್ದುಬಿಡ್ಡಾರೆ....ನಿಂಗೇನು ಬೇಕು ಹೇಳಿ....ಎನಾಗುತ್ತೇ ನಿಂಗೆ?....ನಿರು ಬೇಕ್?” ಎಂದು ಲಕ್ಷ್ಮೀ ಪಕ್ಕದಲ್ಲಿ ಕುಳಿತುಕೊಂಡು, ಕೆದರಿದ ತಲೆಗೂಡಲು ಸವರುತ್ತ ಕೇಳಿದಳು.

ಹುಡುಗಿಯ ಅಳು ಸ್ವಲ್ಪ ಕಡಮೆ ಆಯಿತು. ಆದರೆ ‘ಉಳ್ಳ’ ರಾಗ ಇನ್ನೂ ನಿಲ್ಲಲಿಲ್ಲ.

“ಥೂ ಅಳಬಾರದಮ್ಮ....ನಿಂಗೇನು ಬೇಕು ಹೇಳು. ಅಮ್ಮನ ಹತ್ತಿರ ಹೋಗ್ಗಿಯಾ ?” ಎಂದಳು.

ತಕ್ಷಣವೆ “ಉಹ್ಮ್ಮ” ಎಂದು ಉತ್ತರ ಬಂತು. ಈ ಉತ್ತರ ಲಕ್ಷ್ಮನನ್ನು ಕೇರಳಿಸಿತು.

ತಾಯಿಯ ಹತ್ತಿರ ಹೋಗುತ್ತೀಯಾ, ಎಂದರೆ ಕಡ್ಡಿ ಮುರಿದಂತೆ ‘ಉಹ್ಮ್ಮ’ ಎಂಬ ಉತ್ತರ, ತಪ್ಪಿಸಿಕೊಡ ಎಳಿಯ ಹುಡುಗಿಯ ಬಾಯಿಂದ ಬರುವುದನ್ನು ಆಕೆ ಕನಸಿನಲ್ಲಿಯೂ ಕಂಡಿರಲಿಲ್ಲ. ಆವರೆ ಈ ಹುಡುಗಿ ಆ ಉತ್ತರಕೊಟ್ಟು ಬೆರಗುಮಾಡಿದಳು.

“ಯಾಕಮ್ಮ ಅಮ್ಮ ನಿಂಗೆ ಬೇಡಾ ! ಅಮ್ಮ ಎಲ್ಲವೂ ?..... ಉರಿಗೆ ಹೊರಟೋದ್ದು ನಿಸ್ಟಿಟ್ಟಿಟ್ಟು ?.....ನಿಂಗೆ ಸಿಟ್ಟು ನಿಮ್ಮನ ಮೇಲೆ ?” ಎಂದು ಲಕ್ಷ್ಮನ ಒಂದಾದಮೇರೊಂದು ಪ್ರಶ್ನೆ ಹಾಕಿದಳು— ಹುಡುಗಿ ಒಂದಕ್ಕೂ ಉತ್ತರಕೊಡುವುದಿಲ್ಲವೆಂದು ತಿಳಿದು. ಆದರೆ ರತ್ನ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಡುವ ಶಕ್ತಿ ಪಡೆದಿದ್ದಳು. ಉತ್ತರ ಕೊಡುತ್ತೀನೆ ಎಂಬುದನ್ನು ಸೂಚಿಸಲೋ ಎಂಬುವಂತೆ ಅಳು ವನ್ನು ನಿಲ್ಲಿಸಿಟ್ಟಿಟ್ಟುಳು. ಆದರೂ ಬಿಕ್ಕುಳಿಕೆ ಉಕ್ಕೆಉಕ್ಕೆ ಬರುತ್ತಿತ್ತು. ಬಿಕ್ಕುತ್ತಲೇ,

“ನಂಗೇನೂ ಬೇಡ.....ಅಣ್ಣ.....ಅಣ್ಣ” ಎಂದು ಅಳತೊಡಗಿದಳು. ‘ಅಣ್ಣ’ ಎಂಬ ಮಾತು ಬಂದಕೊಡಲೆ ಕಣ್ಣೀರು ತುಂಬಿ ಹಂಯಿತು. ಅಳು ಉಕ್ಕೆಬಂತು.

“ಯಾರಮ್ಮ ನಿಮ್ಮಣ್ಣ ?”

“ನಮ್ಮಣ್ಣ....ನ-ಮ್ಮಂ-ದೆ.”

“ಎಲ್ಲಿದಾರಮ್ಮ ?”

“ಇಲ್ಲ....” ಅಳು ಜೋರಾಯಿತು.

“ಫೂಥು.....ಅಳಬಾರದು.....ಪೋಲೀಸ್ಮ್ಮೇರು ಬಂದುಬಿಂತ್ತುರೆ.

ಅವೇಲೆ ಹಿಡಕೊಂಡುಹೋಗಿ ಕರಿಯಪ್ಪ ಹೇಳಿದರಲ್ಲ ಹಾಗೆ ಕೋಣೆಲಿ ಕೂಡಿಹಾಕಿಬಿಡ್ತಾರ್” ಎಂದು ಹೆದರಿಸಿದ್ದಾಗ್ಯಾಯಿತು.

ಅಳು ಹೆಚ್ಚಾಗಲಿಲ್ಲ. ಲಕ್ಷ್ಮನ್ ಐದು ನಿವಿಷ ಸುಮೃನೆ ಕುಳಿ ತಳು.....

ರತ್ನ ಅಳುವನ್ನು ನಿಲ್ಲಿಸಿದಳು. ಆದರೂ ದುಃಖ ಒಳಗಿತ್ತು. ಕಣ್ಣೀರಿನಲ್ಲಿ ಮಿಂದಿದ್ದ ಎರಡು ಕೈಗಳಿಂದಲೂ ಕಣ್ಣನ್ನು ಜ್ಞಾಕೊಳ್ಳು ಶ್ರಿದ್ದಳು. ಅವಳ ಮುಖ ಮತ್ತು ಮುಂಗೈಗಳು ಕೆಂಪಗಾಗಿದ್ದವು.

ಹುಡುಗಿ ಸಮಾಧಾನ ತಾದುಕೊಂಡಳಿಂದು ತಿಳಿದು ಲಕ್ಷ್ಮನ್,

“ಯಾಕೆ ರತ್ನ ಅಶ್ರಿದ್ದು? ಇಲ್ಲೇ ವಾಚೋ ನೀನು”—ಎಂದು ಮೈದದವಿ, ಮಲಗಿಸಲು ಪ್ರಯತ್ನಿಸಿದಳು.

“ಇಲ್ಲ” ಎಂದು ಹಾಗೆಯೇ ಹಾಸಿಗೆಯ ದಿಂಬಿಗೆ ಒರಗಿ ಹುಡುಗಿ ಮಲಗಿಕೊಂಡಿತು.

“ಮತ್ತೆ ಯಾಕೆ ಅಶ್ರಿದ್ದು?”

“ಇಲ್ಲ”—ಮತ್ತೆ ದುಃಖ ತುಂಬಿ ಬಂತು. ಅಳುವುದಕ್ಕೆ ಹೊದಲು ವಾಡಿತು.

“ಧೂ ಅಳಬಾರವಮ್ಮ...ನೀನು ದಡ್ಡ ಆಗ್ನಿತ್ವೀಯೆ....ನಿಂದೇನು ಬೇಕು ಹೇಳು...ಅನ್ನ ಬೇಕ?”

“ಇಲ್ಲ—ಅಣ್ಣಿ!” ಎಂದು ಹುಡುಗಿ ಅಳುವನ್ನು ಮುಂದು ವರಿಸಿದಳು.

“ಅಣ್ಣಿ ಎಲ್ಲಿದಾರಮ್ಮ?”

“ಇಲ್ಲ.”

“ಅಮ್ಮ?”

“ಅಮ್ಮ ಇಲ್ಲ.”

ಪಾವ, ಈ ಮಾತು ಕೇಳಿ ಲಕ್ಷ್ಮನ್‌ನಿಗೆ ತುಂಬ ದುಃಖವಾಯಿತು. ಅಪ್ಪ ಅಮ್ಮ ಇಟ್ಟರನ್ನು ಕಳಿದುಕೊಂಡ ತೆಬ್ಬಲಿ ಮಗು ಇರಬಹುದು. ಆ ಮಗುವಿನ ಮುಖವನ್ನೇ ನೋಡುತ್ತ ಸುಮೃನೆ ಕುಳಿತಳು. ಅತ್ತು ಅತ್ತುಕೆಂಪಗಾಗಿದ್ದ ಕಣ್ಣಿಗಳನ್ನು ತೋರಿಸಲಾರೆನೆಂದು ಅರೆನುಡಿಸಿದ

ಎಡ ತೋರು ಎರಡು ಕಣ್ಣಗಳನ್ನೂ ಮುಚ್ಚಿಕೊಂಡಿತ್ತು. ಮಧ್ಯಾಹ್ನದಲ್ಲಿ ಹನೆನ್ನಂದು ಗಂಟೆಯಲ್ಲಿ ಸ್ವಾನವಾಡಿ ಹಾಕಿಕೊಂಡ ಕವುಲಳ ಲಾಗ ಅಂಗಿ ನೆಂದು ಒದ್ದೆಯಾಗಿತ್ತು, ಮಾಸಿ ಮುದುಡಿ ಹೋಗಿತ್ತು. ಅಳು ನಿಂತಿದ್ದರೂ ಹೃದಯ ಒಳಗೆ ಅಳುತ್ತಿತ್ತೇಲು, ಏನೋ! ಅದರ ಫಲವಾಗಿ ಎಡೆ ಬಿಕ್ಕಳಿಕೆಯೊಡನೆ ಉಬ್ಬಿತ್ತಿತ್ತು; ಬಿಸಿಯುಸಿರಿಸೊಡನೆ ಕ.ಗ್ರಾಮಿತ್ತತ್ತು.

‘ಅಮ್ಮೆ ಇಲ್ಲ’—ಆಶ್ಚರ್ಯ!

ತಾಯಿ ಹೆತ್ತು ಮಾರ್ಗನ್ನು ನೀರು ಕುಡಿಸುವ ಸೆಪದಿಂದ ಬಂತ್ತಾಲ್ಲಾಣದಲ್ಲಿ ಇಳಿಸಿ, ನಲ್ಲಿಯ ಹತ್ತಿರವಲ್ಲಿದ್ದ ಮಗುವನ್ನು ಅಲ್ಲಿಯೇ ಬಿಟ್ಟು, ಬಸಿನಲ್ಲಿ ಪರಾರಿಯಾದ ಸಂಗತಿಯನ್ನು ಕರಿಯಪ್ಪನ ಬಾಯಿಂದ ಕೇಳಿದಾಗ ಲಕ್ಷ್ಯಮ್ಮೆ ‘ಅನಳೆಂಥ ತಾಯಿಯಪ್ಪ!’ ಎಂದುಕೊಂಡಿದ್ದಳು.

ಈಗ ತಿಳಿಯಿತು ಅವಳಿಗೆ ತಾಯಿ ಇಲ್ಲ ಎಂಬುದು.

ಆ ವಾರಸುದಾರಳೆಸ್ಸುಗಿಕೊಂಡವರು ಹುಡುಗಿ ಕೇಂದು ಮಾರು ದಿನವಾದರೂ ಯಾವ ಸ್ವೇಚ್ಛನ್ನಿನಲ್ಲಿ ಕಂಫ್ರೆಂಟು ಕೊಡಬಿದ್ದುದನ್ನು ನೋಡಿದವರೇ ತಯಾ ಇಲ್ಲ, ತಂದೆ ಇಲ್ಲ, ಈ ಜಗತ್ತಿನಲ್ಲಿ ಆ ಹುಡುಗಿಗೆ ಲಕ್ಷ್ಯಮ್ಮನನ್ನು ಬಿಟ್ಟುಕೆ ವಾರಸುದಾರರೇ ಇಲ್ಲ, ಎಸ್ಸುಸಿತು.

ಮಂಗಿದ ಹುಡುಗಿಯ ಕಡೆ ನೋಡಿದಳು.

ಆಕ್ಕ ಅತ್ತು ಆಯಾಸವಾಗಿದ್ದ ಹುಡುಗಿಗೆ ಗಾಢಿಸಿದ್ದಿ ಬಂದಿತ್ತು.

೩

ಬೆಂಗಳೂರಿನ ಬ್ಯಾಂಕ್ ಒಂದರಲ್ಲಿ ನರಸಿಂಹ ಕಾಮತ್ ಕ್ರಾಂತಿಯರಾ ಆಗಿದ್ದು. ಅವನ ಹೆಂಡತಿ ಸುಗುಣಾಭಾಯಿ ನಾಲ್ಕು ವರುಷದ ರತ್ನ ಇನ್ನು ಬಿಟ್ಟು, ಹುಟ್ಟಬೇಕಾಗಿದ್ದ ಹೊಸ ಕೂಸನ್ನು ಹೊಟ್ಟಿಯಲ್ಲಿಯೇ ಇಟ್ಟಿಕೊಂಡು ಕಣ್ಣ ಮುಚ್ಚಿದಳು. ನರಸಿಂಹ ಕಾಮತ್ ಎರಡನೆಯ ಮುದುವೆ ಮಾಡಿಕೊಳ್ಳಲು ಇಷ್ಟಪಡಲ್ಲ. ಆದರೆ ಅವನ ಸ್ವೇಹಿತರು ಇವನನ್ನು ಬಿಡಲ್ಲ. ಬುಳವಂತೆದಿಂದ, ತಾಯಿತಂದೆ ಇಲ್ಲದ ಜೀವನ ಕಡೆಯುವುದೇ ಕಷ್ಟವಾಗಿದ್ದ ಇಷ್ಟತ್ತು ವರುಷದ ಸುಂದರ ಯುವತಿ ವನಜಳನ್ನು ಗಂಟುಹಾಕಿದರು. ಪುಟ್ಟ ರತ್ನ ಇಗೆ ಒಬ್ಬ ತಾಯಿ ಬೇಕಲ್ಲ

ಎಂದುಕೊಂಡು ಇನನೂ ಸಮಾಧಾನಪಟ್ಟಿಕೊಂಡು. ಆದರೆ ಆತ ಬಂದು ವರುಷವೂ ಅವಳಿಂದನೆ ಸಂಸಾರ ಮಾಡಲಿಲ್ಲ. ಮದುವೆಯಾದ ಆರು ತಿಂಗಳಲ್ಲಿಯೇ ಯೋನ ಹೆಡತಿ ಹಳೆಯ ಮಗಳನ್ನು ನೋಡಿಕೊಳ್ಳುವ ರೀತಿಯನ್ನು ಕಾಡು ಸ್ವರಾಸಗೊಂಡಿದ್ದ ಆತನಿಗೆ ಕಾಲು ಬೇರೆತಗುಲಿ ಈ ಲೋಕ ಬಿಟ್ಟುಬಿಟ್ಟು. ತಂಡಿತಾಯಿ ಇಬ್ಬರನ್ನೂ ಕಳೆದುಕೊಂಡ ಮನುವಿನಿಂದ, ಮನಸ್ಸಿಲ್ಲದ ಮದುವೆಗೆ—ಎನೋ ಆಗಲಿ, ಹೊಟ್ಟಿಯ ಪಾಡು ಕಳೆವೀತಲ್ಲ ಎಂದು ಒಸ್ಸಿಕೊಂಡಿದ್ದ ವನಜಳಿಗೆ ಶನಿ ಗಂಟುಬಿದ್ದಹಾಗಾ ಯಿತು. ದುಡಿಯುವಾತೆ ಕಣ್ಣಾ ಮುಖ್ಯಿದ ಮೇಲೆ ದಿನ ಕಳೆಯುವುದು ರೋಗ ? ಆಸ್ತಿಪಾಸ್ತಿ ರಣಕಾಮ ಒಂಮೂ ಇಲ್ಲದೆ, ಬಾಡಿಗೆ ಮನೆಯಲ್ಲಿದ್ದ ವನಜಳಿಗೆ ಜೀವನ ಬೆಡವಾಯಿತು. ಏನೇನೋ ಯೋಚಿಸಿದಳು. ಕಡೆಗೆ ಒಂದು ಉಪಾಯ ಹೊಳೆಯಿತು. ಎಷ್ಟೋ ಮಾದಿ ಒಡ ಹೆಗಳರು ಶ್ರೇಷ್ಠ ಮತಕ್ಕೆ ಸೇರಿ ನೆನ್ನಡಿಯಿಂದ ಜೀವನ ಮಾಡುತ್ತಿದ್ದುದನ್ನು, ಕಾನ್ವೆಂಟನಲ್ಲಿ ಕೆಲವು ದಿನ ಓಮು ಕಲ್ತಿದ್ದ ಅವಳು ಕಣ್ಣಾರ ಕಣ್ಣಾ ಕಾಡಿದ್ದಳು. ತನ್ನ ಗಳತಿ ಮೇರಂಗೆ ತಿಳಿಸಿದರೆ ಅವಳು ತಕ್ಕೆ ಏಪಾರಿಟ್ಯಾ ಮಾಡುವಳಿಂದ ಕೊಂಡು, ಫ್ರೀರರ್ ಟಿವಿನ್ ನಲ್ಲಿದ್ದ ಅವಳ ಮನಿಗೆ ಹೋದಳು. ಅವಳಿಂದ ತನ್ನ ಇತ್ತೆ ನೆರವೇರುವಾತಾಯಿತು. ಮಿಲಿಟರಿಯಲ್ಲಿ ಕೆಲವಕ್ಕಿಂದ್ದ ಡೇವಿಡಾಗೆ ಇನ್ನೂ ವಂದುವೆ ಆಗಿರಲಿಲ್ಲ. ಅವನೂ ಏನೂ ವರುಷಗಳ ಒಂದೆ ಶ್ರೇಷ್ಠಮತಕ್ಕೆ ಸೇರಿದ್ದು. ಹೂಸದಾಗಿ ಆ ವ.ತಕ್ಕೆ ಸೇರಿದವಳಾ ದೂರ ಚಿಂತೆಯಲ್ಲಿ, ಇವ್ವತ್ತು ವರುಷ ಮೀರಿದ ಸುಂದರ ಯಾವತ್ತಿ ಯನ್ನು ತಾನು ಮದುವೆಯನಾಗುವುದಾಗಿ ಮೇರಿಯ ಅಣ್ಣನೊಡನೆ ಆತ ಅನೇಕ ಬಾರಿ ಹೇಳಿದ್ದು. ವಾತುಕತೆ ನಡೆಯಿತು.

‘ರತ್ನಾಳನ್ನು ಅವು ತಂಡಿತಾಯಿ ಕಡೆಯ ಬಂಧುಗಳಿಗೆ ತಲುಪಿಸಿ ವನಜ ಒಸ್ಟಿಕ್ಕೇ ಶ್ರೇಷ್ಠಮತಕ್ಕೆ ಸೇರುವುದಾವರೆ, ಈ ಸಂಬಂಧಕ್ಕೆ ನಾನು ಒಸ್ಪಿದ್ದೀನ’ ಎಂದು ದೇಹಿಡ್ ಹೇಳಿದ. ಹುಡುಗಿಯ ಬಂಧುಗಳ ವಿಳಾಸ ತೀಳಿಯದ, ಪರಿಚಯವಿಲ್ಲದ ವನಜ ಈಗ ಏನುಮಾಡಬೇಕೊಂಡು ಯೋಚಿಸಿದಳು. ಅವಳೂ ಏಕೆ ಶ್ರೀಮಿಯನ್ನಾ ಆಗಬಾರದು ಎನ್ನಿಸಿದಂಗ—ಭೀ ! ಅಮೇಲೆ ಅವಳ ತಂಡಿಯ ಸ್ವೇಕ್ಹಿತರು ಸೇರಿ ಗಲಾಟಿನಾಡಿಬಿಂಬಾರು,

ಎಂದುಕೊಂಡಳ್ಳು. ಒವಳಹೊತ್ತು ಯೋಜನೆಮಾಡಿ ಕಡೆಗೆ ಒಂದು ಉಪಾಯ ಹುಡುಕಿದರು. ಕೆನ್ನೂರಿನಲ್ಲಿ ಆ ಹುಡುಗಿಯ ಚಿಕ್ಕಮೈ ಇದ್ದೂ ಎಂದು ಕೇಳಿದ್ದಳು. ಅಲ್ಲಿಗೆ ಅವಳನ್ನು ಒಯ್ಯಬಿಡಲು ಕ್ಷೇತ್ರದಲ್ಲಿ ಮುಡಿರಲ್ಲ. ಮೇರಿಗೆ ಈ ವಿಷಯ ತಿಳಿಸಿದಾಗ ಈ ಏಷಾರಬೀನ ಬಗ್ಗೆ ಅವರಿಬ್ಬರೂ ಒವಳಹೊತ್ತು ವಿಚಾರಮಾಡಿದರು.

“ಉಂಟಿಗೆ ಹೋಗಿ, ಅವಳ ಚಿಕ್ಕಮೈನಿಗೆ ಏನು ಹೇಳುವುದು? ಅವಳನ್ನು ತಾನು ಹೇಗೆ ಗುರುತಿಸುವುದು? ಎಂದೂ ಸೋಡದ ಈ ಹುಡುಗಿಯನ್ನು ಅವಳು ತಾನೇ ಹೇಗೆ ಗುರುತಿಸಿಯಾಣು? ಅವರ ಚಿಕ್ಕಮೈ ಈ ಹುಡುಗಿಯನ್ನು ಇಟ್ಟಿಕೊಳ್ಳಲು ಇಷ್ಟಪಡದಿದ್ದರೆ? ಆಕೆ ಆ ಉಂಟಿನಲ್ಲಿಯೇ ಇಲ್ಲದಿದ್ದರೆ? ಇದ್ದರೂ ಅವಳ ಮನೆ ಸಿಕ್ಕಿದಿದ್ದರೆ? ತಾನು ಮತ್ತು ಆ ಹುಡುಗಿ ಎಲ್ಲಿ ಉಳಿದುಕೊಳ್ಳುವುದು? ಅವರು ತನ್ನ ಪಾದು ಏನು, ಎಂದು ಕೇಳಿದರೆ ಏನು ಹೇಳಬೇಕು? ಭೇಂ, ಈ ವಿಚಾರಕ್ಕೆ ಇಟ್ಟಲ್ಲಿ ಏಕೆ ಯೋಜಿಸಬೇಕು? ಬೆಂಗಳೂರಿನಲ್ಲಿಯೇ ಇರುವ ಅನಾಥಾಶ್ರಮಕ್ಕೆ ಏಕೆ ಸೇರಿಸಬಾರಮು?....ಅವಳ ರೂಪ, ಕಣ್ಣ ಸೋಡಿದರೆ. ಯಾರಿಗಾದರೂ ಅವಳನ್ನು ಹತ್ತಿರ ಇಟ್ಟಿಕೊಂಡಿರೊಣ ಎಸ್ತಿಸುತ್ತದೆ, ವನಜ್ಞರೂ ಎಷ್ಟೋ ಬಾರಿ ಹಾಗೆನ್ನು ಸಿತ್ತು. ಆದರೆ, ಆದೇಕೊಡೆವಿಡ್ ‘ಆ ಹುಡುಗಿ ಬೆಂಗಳೂರಿನಲ್ಲಿನ್ನದರೆ, ನನಗೆ ಈ ಹಣ್ಣು ಬೇಡ’ ಎಂದು, ಹೇಳಬಿಟ್ಟಿದ್ದಾನೆ. ತನ್ನ ಹೆಂಡತಿಯಾಗುವವಳ ಹಂಡಿನ ಜಾತಿಯ ಬಂಧು ತನ್ನ ಕಣ್ಣಿಮರಿಗೆ ಜೀವಿಸುವುದನ್ನು ಸೋಡಿ ಆತ ಸಹಿಸಬಂತಿರಲಿಲ್ಲ. ಆದ್ದರಿಂದ ಹುಡುಗಿಯನ್ನು ಬೆಂಗಳೂರಿನಲ್ಲಿ ಇಟ್ಟಿಕೊಳ್ಳುವ ಹಾಗೇ ಇಲ್ಲ.

ವಿಚಾರವಾಡಿವರಾಡಿ ಸಾಕಾಯಿತು. ಈನೆಗೂ ಒಂದು ವಿಚಿತ್ರ ಉಪಾಯವನ್ನೇ ಇಬ್ಬರೂ ಒಸ್ಪಿಕೊಂಡರು.

‘ಹುಡುಗಿಯನ್ನು ಕೆನ್ನೂರಿಗೆಂದು ಕರೆದುಕೊಂಡು ಹೋಗುವುದು. ದಾರಿಯ ಯಾವುದಾದರೂ ದೊಡ್ಡ ಉರಿನಲ್ಲಿ ಬಸ್ಸು ನಿಂತಾಗ, ತುಂಬಗಳಾಟಿ ಇದ್ದರೆ, ಖದಾರು ಬಸ್ಸು ನಿಂತಿದ್ದರೆ, ಇಬ್ಬರೂ ಇಂತೆಯು ವುದು. ತಿಂಡಿಯೋ ನಿರೋ ಶಾಫಿಯೋ ಕೊಡಿಸಲು ಮಾರ

ಹೋಗಿ, ಗಲಾಟಿಯ ಗುಂಪಿನಲ್ಲಿ ಹುಡುಗಿಯನ್ನು ಬಿಟ್ಟು, ತಾನು ತನ್ನ ಬಸ್ತಿನಲ್ಲಿ ಕುಳಿತು ಹೊರಟುಬಿಡುವುದು. ಈ ಹಂಚಿಕೆ ಗೆದ್ದರೆ ಸರಿ, ಇಲ್ಲದಿದ್ದರೆ ಹುಡುಗಿ ವಾವನು ಬರುತ್ತಾಳೆ. ತಂದು ತಲಪಿಸಿದವರಿಗೆ ಮನಸ್ಸಿಲ್ಲದ ನಮಸ್ಕಾರ ಹಾಕಿ ಮುಂದೆ ಹೊರಡುವುದು. ಎರಡು ಮೂರು ಕಡೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೆ ಒಂದಲ್ಲಿ ಒಂದು ಕಡೆ ಈ ಏರಾಟು ಯಶಸ್ವಿ ಗಳಿಸಿತ್ತಾನೆ. ಆವೇಶಿ ಈ ವಿಚಾರವನ್ನು ಯಾರ ಕಿವಿಗೂ ಹಾಕದೆ ಇದ್ದಬಿಟ್ಟರೆ ಆಯಿತು.... ಇಲ್ಲದಿದ್ದರೆ ಗೊತ್ತೇ ಇದೆ, ಕೆಸ್ತೂರಿಗೆ ಹೋಗುವುದು. ಅಲ್ಲಿ ಆ ಜಿಕ್ಕವ್ಯಾಪ್ತಿ ಸಿಕ್ಕದಿದ್ದರೆ ಗುಬ್ಬಾಗಿ ಯಾರಿಗಾದರೂ ವಾರಿಬಿಡುವುದು.’

“ಅದಕ್ಕೆ ಬೇಕಾದರೆ ಏರಾಟು ವಾಡಿಕೊಡುತ್ತೇನೆ. ಕೆಸ್ತೂರಿನಲ್ಲಿ ರಂಚ್‌ಡ್ರೆ ಎಂಬಾತ ಇದ್ದಾನೆ. ಹುಡುಗಿಯ ಚಿಕ್ಕವ್ಯಾಪ್ತಿ ಸಿಕ್ಕದಿದ್ದರೆ ಅವನ ಮನೆಯಲ್ಲಿಯೇ ಇಂದುಕೊಳ್ಳ. ಅವನಿಗೆ ಕಾಗದ ಬರೆದುಕೊಡುತ್ತೇನೆ. ಹುಡುಗಿ ಚೆನ್ನಾಗಿದ್ದಾಳೆ. ವಾರುವ ಯೋಜನೆ ಇದ್ದರೆ ವಿಷಯವನ್ನು ಅವನ ಕಿವಿಗೆ ಹಾಕಿಬಿಡು. ಎಲ್ಲ ಅವನು ವಾಡಿಬಿಡುತ್ತಾನೆ. ಅವನ ಕಂಬೀ ಅದು” ಎಂದು ಮೇರಿ ಹಂಚಿಕೆಯನ್ನು ಪ್ರೇರಿತಾಗಿಸಿದಳು.

ಮೇರಿಯ ಅಣ್ಣಿನಿಂದ ಸಾಕಷ್ಟು ಧನಸಹಾಯ ಪಡೆದು ಒಂದರು ಬಟ್ಟೆಬರಿ ತುಂಬಿದ ಚೀಲವನ್ನು ಮಾತ್ರ ತೆಗೆದುಕೊಂಡು ವನಜ ರತ್ನ ಶೋಡನೆ ಕೆಸ್ತೂರಿನ ಬಸ್ತು ಹತ್ತಿದಳು. ಬೆಂಗಳೂರಿಗೆ ಮೂವತ್ತು ಮೈಲಿ ದೂರದಲ್ಲಿರುವ ಹೊಸೂರಿನಲ್ಲಿ ಅವಳ ಯೋಜನೆ ಗೆನ್ನಿತು.

ಆಗ ಸ್ವಾರ್ಥಿಂಡಿನಲ್ಲಿ ಬೇರೆಬೇರೆ ಕ್ರಿಲ್ಪಿನಿನ ಮೂರು ಬಸ್ತುಗಳು ನಿಂತಿದ್ದವು. ಬಹಳ ಜನ ಇಳಿದು ಹತ್ತಿರದ ಹೋಟಲಿನಲ್ಲಿ ತಿಂಡಿ ಕಾಫಿ ತೆಗೆದುಕೊಳ್ಳತ್ತಿದ್ದರು. ವನಜ ಬಸ್ತಿನಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತ್ತಿದ್ದ ಅವೇಲೆ ಇಡ್ಲಿ ತೆಗೆದುಕೊಳ್ಳಲು ಕೆಳಗಿಳಿದಳು. ಬೇಸಿನ್ನಿನಲ್ಲಿ ಬಿಸಿಬಿಸಿ ಇಡ್ಲಿ ತುಂಬಿಕೊಂಡು, ಅಲ್ಲಿ ಇಲ್ಲಿ ಜಿಂಕೆಯಂತೆ ಓಡಾಡು ತ್ರಿದ್ದ ಪುಟ್ಟಮಾಣಿಯನ್ನು ಕರೆದು ಎರಡೆರಡು ಇಡ್ಲಿ ಕೊಂಡಳು. “ನನಗೆ ಎರಡು ಹೆಚ್ಚಿನ ನೀನು ತನ್ನ ಮ್ಯಾ” ಎಂದು ಹುಡುಗಿಯ ಕ್ಕೆಗೆ ಇನ್ನೊಂದು ಇಡ್ಲಿ ಖಾಕಿ, ವನಜ ಮೂರು ಬಸ್ತಿನಾಚಿ ದೂರದಲ್ಲಿದ್ದ ನಲ್ಲಿಯಲ್ಲಿ ಕೈ

ತೋಳಿದುಕೊಂಡು ಬರಲು ಹೋದಳು. ಇನ್ನೇನು ಬಸ್ಸು ಹೊರಡುವುದಕ್ಕೆ ಸ್ಪಷ್ಟ ಹೊತ್ತಿರಬಹುದು ಎಂದು ಗೊತ್ತಾದಾಗ ವನಜ ‘ರತ್ನಾ’, ನಿಧಾನ ವಾಗಿ ತಿನ್ನು. ತುಂಬುಕೊಳ್ಳಿ ಬೇಡ. ಹೋಗು.....ಅಲ್ಲಿ ನಲ್ಲಿ ಇದೆ ನಿಧಾನವಾಗಿ ತಿಂದು ಕೈತೋಳಿದುಕೊಂಡು ನೀರುಕುಡ್ಲುಂದು ಬಾ, ಎಂದ. ಹೋದಳು. ಬೆಳಗೆ ಮನೆಯಲ್ಲಿ ಬರಿಯ ಕಾಫಿ ಕುಡಿದ್ದು ರತ್ನ್ ಶರ್ಗ ತುಂಬ ಹಸಿವಾಗಿತ್ತು. ಎರಡು ಇಡ್ಲಿಯನ್ನು ತಿಂದು ಪೂರ್ವೀಸಿದ್ದಳು. ಚಟ್ಟು ಖಾರವಾಗಿಮ್ಮುದರಿಂದ ಸ್ಪಷ್ಟ ನೀರು ಕುಡಿದು ಇನ್ನೊಂದನ್ನು ತಿನ್ನೊಳಿಂಬವೇದು ಮಾರಚಲ್ಪಿದ್ದ ನಲ್ಲಿಯ ಹತ್ತಿರಕ್ಕೆ ಹೋದಳು. ನಳ್ಳಿಯಲ್ಲಿ ಹತ್ತಾರು ಜನ ಮುತ್ತಿಕೊಂಡಿದ್ದರು. ವನಜ ರತ್ನಳನ್ನೇ ನೋಡುತ್ತೇ ಬಸ್ಸನೇರಿ ತನ್ನ ಸಾಂಸದಲ್ಲಿ ಕುಳಿತಳು. ಹುಡುಗಿ ನಳ್ಳಿ ಹಾಲಿ ಆಗುವ ವರೆಗೆ ಅಲ್ಲಿಯೇ ಸುಮುಕ್ಕನೇ ಸ್ವಾತಿತ್ವ. ಜನ ವಾಪಸು ಹೋಗಿ ಅವರವರ ಬಸ್ಸು ಹತ್ತಿದ್ದರು. ಹುಡುಗಿ ಸ್ಪಷ್ಟ ನೀರು ಕುಡಿದು ಉಳಿದಿದ್ದ ಇಡ್ಲಿಯನ್ನು ತಿಂದು ಮುಗಿಸಿತು. ಆದರೆ ಚಟ್ಟಿಯ ಖಾರ ಸ್ಪಷ್ಟವು ಕಡಮೆಯಾಗಿರಲಿಲ್ಲ. ಬಾಯೆಲ್ಲ ಉರಿಯುತ್ತಿತ್ತು. ‘ಭರ್,’ ಎಂದು ಸರಿಯುತ್ತಿದ್ದ ಸೇರಿಗೆ ಬಾಯಿ ಒಡ್ಡಿ ಮನದಣಿಯ ನೀರು ಕುಡಿದಳು. ತಕ್ಕಣವೇ ಒಸ್ಸು ಹೊರಟ್ ಶಬ್ದವಾಯಿತು. ‘ಅಯ್ಯಿ, ಬಸ್ಸು ಹೊರಟಿತಲ್ಲ’ ಎಂಬ ಗಾಬರಿಯಲ್ಲಿ ಮನುಷಿಗೆ ನೆತ್ತಿ ಹತ್ತಿತು. ಮುಗಿನಳ್ಳಿಲ್ಲ ನೀರು ಬಂತು. ‘ಅವಾತ್ರ’ ಎಂದು ಕಾಗಿ ಕೆಮ್ಮುತ್ತೆ ದೂರ ನೀತಿತು. ಅವು ಹೊತ್ತಿಗಾಗಿ ಕೆಸ್ತೂರು ಬಸ್ಸು ಮಾರಮ್ಮುನ ಚೌಕ ದಾಟಿತ್ತು. ಉಳಿದ ಎರಡು ಬಸ್ಸುಗಳು ಹಾಗೇ ನೀತಿದ್ದವು. ಅವರ ಅಮ್ಮು ಕುಳಿತಿದ್ದ ಬಸ್ಸೇ ಮೇದಲು ಹೊರಟುಹೋಗಿತ್ತು. ಹುಡುಗಿಯ ಸುತ್ತ ಜನ ಕವಿದುಬಿಟ್ಟರು. ಅವಳ ಮುದ್ದು ಮುಖ ಅಳುತ್ತಿದ್ದರೂ ಆಕರ್ಷಕವಾದ ಕಣ್ಣಗಳು ಅಲ್ಲಿದ್ದ ವರಸ್ತೇಲ್ಲ ಸುತ್ತ ಸೇರಿಸಿಕೊಂಡಿತು. ಸೀನಪ್ಪನ ಹೋಟೆನಲ್ಲಿ ಕಾಫಿ ಕುಡಿಯಲು ಬಾದಿದ್ದ ಪೋಲೀಸ್ ಕರಿಯಪ್ಪ ಜನರ ವಾರ್ಷಿಕ ಬಂದು ಸಿಂತ.

ಆ ಎರಡು ಬಸ್ಸಿನಲ್ಲಿ ಕುಳಿತಿದ್ದ ಒಬ್ಬಬರು “ನೀನು ಯಾವ ಉರಿಗೆ ಹೋಗಬೇಕಮ್ಮು?” ಎಂದು ಕೇಳೇದರು.

ಹುಡುಗಿ ಅಳುತ್ತ “ಚಿಕ್ಕಮೃನ್ ಉರಿಗೆ.” ಎಂದು ಹೇಳಿತು.

“ನಿಮ್ಮಪ್ಪನ ಹೆಸರೇನು?” ಎಂದು ಕರಿಯಪ್ಪ ಹುಡುಗಿಯ ಭುಜ ಮುಟ್ಟಿ ಕೇಳಿದ.

ಹುಡುಗಿ ಅವನನ್ನು ಸೋಡಿ ಅಳುಪುದನ್ನು ಹಚ್ಚು ವಾಡಿತು.

ಪಕ್ಕದಲ್ಲಿ ಸಿಂತಿದ್ದ, ಹದಿನೆಂಟು ವರುಷ ವಯಸ್ಸಿನ ಬಬ್ಬ ವಿದ್ಯಾರ್ಥಿ “ಅಳಬೇಡ, ಹೇಳಮ್ಮು. ಹೆದರ್ಲೋಬೇಡ. ಪೋಲೀಸೆನ್ನ್ ಏರು ಸಿನ್ನನ್ನೆ ನಿಮ್ಮಂದೇ ಹತ್ತಿರ ಕರಕೊಂಡ್ಲೋಗಿ ಬಡ್ಡಾರೆ.” ಎಂದ.

ಇನ್ನೊಬ್ಬಾತ “ಯಾರಮ್ಮು ನಿಮ್ಮಂದೆ?” ಎಂದು ಕೇಳಿದ.

ಹುಡುಗಿ ಸವಾಧಾನವಾಡಿಕೊಂಡು “ಇಲ್ಲ.” ಎಂದು ಉತ್ತರ ಕೊಟ್ಟಿತು.

“ನಿಮ್ಮಂದೆ ಇಲ್ಲವಾ?” ಕರಿಯಪ್ಪ ಮತ್ತೆ ಪ್ರಶ್ನಿಸಿದ.

ಮಗು ಅಳುತ್ತ “ಅಣ್ಣಿ.....ಇಲ್ಲ.” ಎಂದು ಹೇಳಿತು.

“ಅಮ್ಮು?” ಎಂದು ಕರಿಯಪ್ಪ ಮತ್ತೊಂದು ಪ್ರಶ್ನೆ ಹಾಕಿದ.

ಹುಡುಗಿ ತಕ್ಕಣವೆ ಉತ್ತರ ಹೇಳದೆ ಸ್ವಲ್ಪ ಹೊತ್ತು ಸುಮ್ಮನಿದ್ದು “ಇಲ್ಲ.” ಎಂದಿತು.

“ಚಿಕ್ಕಮ್ಮು?” ಎಂದು, ಕೆಸಬಿಗೆ ತಕ್ಕಂತೆ ಮತ್ತೊಂದು ಪ್ರಶ್ನೆ ಯನ್ನು ಕರಿಯಪ್ಪ ಕೇಳಿದ.

“ಚಿಕ್ಕಮ್ಮು!” ಎಂದು ಮಗು ಅಳಲು ವೋದಲುವಾಡಿತು.

ವಾಪ, ಚಿಕ್ಕಮ್ಮು ತಾಯಿಯಿಲ್ಲದ ಈ ತಬ್ಬಲಿಯನ್ನು ಉರಿಗೆ ಕರೆದುಕೊಂಡು ಹೋಗುತ್ತಿರಬಹುದು. ದಾರಿಯಲ್ಲಿ ಈ ವಿಚತ್ರ ನಡೆದು ಹೋಯಿತು, ಎಂದು ಅಲ್ಲಿದ್ದ ಜನ ಆದಿಕೊಂಡರು.

ಚಿಕ್ಕಮ್ಮನ ಉರು ಯಾವುದೋ! ಆ ಹುಡುಗಿಗೆ ಆ ಉರಿನ ಹೆಸರು ಗೊತ್ತಿಲ್ಲ. ಈ ಬಸ್ಸುಗಳಿರಡೂ ಆ ಲೈಸಿನ ಬಸ್ಸುಗಳಲ್ಲ. ವಾಪಸು ಬೆಂಗಳೂರಿಗೆ ಕಳಸೋಣವೆಂದರೆ ಆ ಹುಡುಗಿಯ ವಾರಸುದಾರರು ಬೆಂಗಳೂರಿನಲ್ಲಿ ಇದ್ದಾರೆ, ಇಲ್ಲವೋ! ಏನುಮಾಡುವುದು?—ಅಲ್ಲಿದ್ದವ ರಾರಿಗೂ ಸರಿಯಾದ ಮಾರ್ಗ ಹೋಳಿಯಲಿಲ್ಲ. ಮಂಡ್ಯಕ್ಕೆ ಪ್ರಯಾಣ ಮಾಡುತ್ತಿದ್ದ ಲಾಯರೊಬ್ಬರು “ಹುಡುಗಿ ಇಲ್ಲೇಇರಲಿ. ವಾರಸುಧಾರೆಯ

ನೋಡಿಕೊಂಡು ಇಲ್ಲಿಯ ಪೋಲೀಸ್ ಸ್ಟೇಷನ್‌ಗೆ ತಂತಿ ಹೊಡುತ್ತಾರೆ. ಅಗ ಅವರ ವಿಳಾಸಕ್ಕೆ ಹುಡುಗಿಯನ್ನು ತಲಪಿಸಬಹುದು. ಅದೇ ಸರಿ ಯಾದ ಏವಾರ್ಟು.” ಎಂದು ತಿಳಿಸಿದರು.

ಉಳಿದ ಎರಡು ಬಸ್ಸಿಗಳಿಗೂ ಹೊರಡುವ ಹೊತ್ತುಗಿದ್ದುದರಿಂದ ಅವುಗಳ ಹಾಡಿಗೆ ಅವು ಉಂರುಬಿಟ್ಟುವು. ಜನ ಕದಲಿತು.

ಕರಿಯಪ್ಪು, ಹುಡುಗಿಯೋದನೆ ಹೊರಟಾಗ ಅವನ ಹಿಂದೆ ಐದಾರು ಜನ ಹೊರಟಿರು. ಅತ “ಹಿಂದಾಯಕೆ ಬರ್ತೀರ! ಇಲ್ಲೇನು ಕೋತಿ ಕುಣೀತದಾ?” ಎಂದು ಗದರಿಸಿದ.

ಆ ಹುಡುಗಿಯ ಕೈಪಿಡಿದುಕೊಂಡು “ನಿನ್ನ ಹೆಸರೇನಮಾತ್ರ?” ಎಂದು ಕೇಳಿದ.

“ರತ್ನ.”

“ಬಸ್ಸಿ ಹೊರಟಿಹೋದಾಗ ಸೀನು ಎಲ್ಲಿಷ್ಟವಾತ್?”

“ನಲ್ಲೀಲಿ ಸೀರು ಕುಡಿತಾ ಇದ್ದೆ.”

“ನಿಮ್ಮಮೃತ, ಅಲ್ಲ—ಚಿಕ್ಕಮೃತ?”

“ಅಲ್ಲಿ ದೂರ ಸಿಂತಿದ್ದು.”

“ನೀರಡಿಕೆ ಆಗಿತ್ತ?”

“ಹ್ಯಾ....ಚಿಕ್ಕಮೃತ ಇಳಿ ಕೊಡಿಸಿದ್ದು....ತುಂಬ ಖಾರ ಆಯ್ತು....ಸೀರು ಕುಡಿ ಅಂದ್ದು...ದೂರ ನಲ್ಲಿ ಇದೆ, ಸಿಧಾನವಾಗಿ ತಿನ್ನು....ಸೀರು ಕುಡೊಂಡು ಬಾ ಅಂತಂದ್ದು.....ಕುಡಿತಾ ಇದ್ದೆ.....ಬಸ್ಸಿ ಹೊರ ಟೆಂಬೀಯ್ತು....ಚಿಕ್ಕಮೃತ ಕಾಡಿಸ್ತೇ ಇಲ್ಲ....ಕೆಮ್ಮು ಬ-ಂ-ತು....” ಪುನಃ ಅಳುವುದಕ್ಕೆ ಮೊದಲುಮಾಡಿತು.

“ಅಳಬಾರದು....ಬಾ, ಅಲ್ಲಿ ಹೋಟೆಲಲ್ಲಿ ಸಿಹಿತಿಂಡಿ ಕೊಡಿ ಶ್ರೀನಿ, ಖಾರ ದೋಗ್ಬಿಡುತ್ತೇ” ಎಂದು ಕರಿಯಪ್ಪು ಹುಡುಗಿಗೆ ಸಮಾ ಧಾನಮಾಡಿದ.

ಎನೂ ಅರಿಯದ, ಎಳೆಮನಸ್ಸಿನ ಹುಡುಗಿ ಅಳುವುದನ್ನು ನಿಲ್ಲಿಸಿ, ಕರಿಯಪ್ಪುನೋಡನೆ ಹೋಟೆಲ ಕಡೆ ಹೊರಟಿತು.

ಹುಡುಗಿಯ ಪ್ರಾರ್ಥಕತೆ ತಿಳಿಯದಿದ್ದರೂ, ಬಸ್ಸಿನಲ್ಲಿ ಹೊಸೊರು ತಲಪಿದ ಮೇಲೆ ನಡೆದ ಎಲ್ಲ ಕರೆಯನ್ನೂ ವಿವರವಾಗಿ, ಹಬ್ಬದ ಹಿಂದಿನ ರಾತ್ರಿ ಕರಿಯಪ್ಪನ ಬಾಯಿಂದ ಲಕ್ಷ್ಮೀ ಕೇಳಿದಳು.

ರತ್ನ ಈಗ ಪ್ರಟ್ಟಿ ರತ್ನ ಅಲ್ಲ. ಆದರೆ ಬೇಲೆ ದಿನದಿನಕ್ಕೂ ಹೆಚ್ಚು ಶ್ರೀದೆ. ಎರಡು ಹಕ್ಕಿಗಳನ್ನು ಉಂಟಾಗಿ ಸೇವೆಗೆ ಮೀಸಲಾಗಿದಲು ನಿಶ್ಚಯಿಸಿದ್ದ ಲಕ್ಷ್ಮೀ ಒಂದು ಭಾಗದಲ್ಲಿ ಸೋತ್ತಿದ್ದಳು. ಆದರೆ ಇನ್ನೊಂದು ಭಾಗದಲ್ಲಿ, ಉಂಟಿಸಿದ್ದ ಕ್ಯಾಂಟ ಹೆಚ್ಚುಗಿ ಯಶಸ್ವಿಗಳಿಸಿದ್ದಳು. ರತ್ನ ಇವ್ವು ರೂಪವಂತೆ, ಬುದ್ಧಿವಂತೆ ಅಲ್ಲಿದ್ದರೂ ತೆಜ್ಜಗೆಬೆಳ್ಳಿಗೆ ತಕ್ಷಮಟ್ಟಿಗಿದ್ದ ಕಮಲು ಹೆತ್ತ ತಾಯಿಯ ಇಚ್ಛೆಯನ್ನು ನೇರವೇರಿಸಲಿಲ್ಲ. ತಾಯಿ ಎಷ್ಟೇಷ್ಟೇ ಹೇಳಿದಳು. ಆದರೆ ಮಗಳು ದುಡ್ಡಿಗೆ ದೇಹ ಮಾರಲು ಇವ್ವು ಪಡಲಿಲ್ಲ. ರತ್ನ ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಅಭಿಜ್ಞಾನಮಾಡು ಶ್ರೀದ್ದರು. ಒಬ್ಬಳ ಪೋರಣೆಯಲ್ಲಿಯೇ ಬೆಳೆದು ಯುವತಿಯರಾಗು ಶ್ರೀದ್ದರು. ಆದರೆ ಇಬ್ಬರೂ ಬೇರೆ ಬೇರೆ ಕನಸು ಕಾಣುತ್ತಿದ್ದರು.

ಬೇರೆಯವರಿಗೇಕೆ ಮಡು ಕೊಟ್ಟು, ಪಾಠ ಹೇಳಿಸಬೇಕೆಂದು ತಾಯಿಯೇ ಇಬ್ಬರಿಗೂ ಸಂಗಿತ ಮತ್ತು ಕುಣಿತ ಹೇಳಿಕೊಡುತ್ತಿದ್ದಳು. ಆದರೆ ಅವರಿಬ್ಬರಲ್ಲಿ ಒಬ್ಬಕೇ ಎಲ್ಲವನ್ನೂ ಚೆನ್ನಾಗಿ ಕಲಿಯುತ್ತಿದ್ದುದು. ಕಮಲುವಿಗೆ ಅದರಲ್ಲಿ ಇಷ್ಟವೇ ಇರಲಿಲ್ಲ.

ಆದರೂ ಕೋಲಿನ ಪೆಟ್ಟಿಗೆ ಹೆದರಿ ಕಮಲು ಎರಡು ಶಾಸ್ತ್ರಗಳನ್ನೂ ತಕ್ಷಮಟ್ಟಿಗೆ ಕಲಿತ್ತಿದ್ದಳು.

ಅವರಿಬ್ಬರೂ ಇನ್ನೂ ಹಡಿಮೂರು ವರುಷ ಮೀರದಿದ್ದಾಗ ಮಾಡಪ್ಪ ನವರ ಮಗಳ ಮದುವೆಯಲ್ಲಿ ಇವರ ಕುಣಿತ ನಡೆಯಿತು. ಪುಟ್ಟ ಹುಡುಗಿ ರತ್ನ ಇ ಕಣ್ಣಿನ ನೋಟ, ಕೃಬಿರಳಿನ ಆಟ, ಕೌರಳಿನ ಮಾಟ, ದೇಹದ ಬಳುಕಾಟ ನೋಡಿ ಬಂದಿದ್ದವರೆಲ್ಲ ಬೆರಗಾದರು. ಎಲ್ಲರನ್ನೂ ಹೆಚ್ಚು ಆಕರ್ಷಿಸಿದ್ದ ಅವಳ ಆ ಎರಡು ಕಣ್ಣಗಳು.

ಮಾದಪ್ಪನವರ ಮಗ ಇಪ್ಪತ್ತು ವರುಷದ ಮಹೇಶ್ವರ ಅವಳ ಕುಣಿತೆ ಸೋಡಿ ತುಂಬ ಆನಂದಪಟ್ಟಿ.

ಅದರೆ, ಮಿಡ್ಲ್ ಸ್ಕೂಲ್ ಪರೀಕ್ಷೆಯಲ್ಲಿ ತೇರ್ಗಡಿಯಾದಮೇಲೆ ಈ ಇಬ್ಬರು ಹುದುಗಿಯಿರ್ಗೂ ಕುಣಿತೆ ಮತ್ತು ಸಂಗೀತದ ಕಡೆ ಆಸಕ್ತಿ ಕಡಮೇಯಾಯಿತು. ಲಕ್ಷ್ಮೇಶ್ವರಿಗೆ ಇಷ್ಟವಿಲ್ಲದಿದ್ದರೂ ಇಬ್ಬರೂ ಮಿಷನ್ ಸ್ಕೂಲ್ ಲು ಸೇರಿ, ಮೂರು ವರುಷ ಓದಿದರು. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ರತ್ನ ಪಾಸಾದಳು, ಕಮಲ ಫೇಲಾದಳು. ಆಗ ರತ್ನ ಉಗೆ ಹದಿನೇಳು ವರುಷ, ಕಮಲುವಿಗೆ ಹದಿನೆಂಟು ವರುಷ.

ಒಂದು ಮಂಗಳವಾರ, ಉರಿನ ದಿನಸಿ ಮಂಡಿಯ ನಾಜಪ್ಪತೀಟ್ಟಿರ ಮಗ ನಾಗರಾಜ ಜೀಬಿನಲ್ಲಿ ಘನೂರು ರೂಪಾಯಿ ತುಂಬಿಕೊಂಡು, ಕರಿಯಪ್ಪನೋಡನೆ ಲಕ್ಷ್ಮೇಶ್ವನ ಮನಗೆ ಬಂದ. ಗುಂಟ್ರುಗಿ ಮಾತುಕತೆ ಆಯಿತು. ಗುರುವಾರ ಗೆಜ್ಜೆಪ್ಪತ್ತ ಎಂಬುದನ್ನು ಮಂಗಳವಾರ ಕೇಳಿದ ಕಮಲುವಿಗೆ ಸಿಡಿಲು ಬಡಿದಂತಾಯಿತು. ತಾಯಿಗೂ ಮಗಳಿಗೂ ಆ ದಿನವೇ ಮೊಡ್ಡೆ ಜಗಳ ಪ್ರಾರಂಭವಾಯಿತು. ರತ್ನ ಮತ್ತು ತನ್ನ ತಾಯಿ ಒಂದಾದರೆ ಕಮಲು ಒಬ್ಬಕೇ ಒಂದಾಗಿ ವಾದಿಸಿದಳು; ‘ನನಗೆ ಮದುವೆ ಮಾಡು’ ಎಂದು ಹಟ್ಟಿಡಿದಳು. ‘ನಿನ್ನ ಕೈಲಿ ಆಗದಿದ್ದರೆ, ನಿನಗೆ ಇಷ್ಟವಿಲ್ಲದಿದ್ದರೆ ಪೂನಾಕ್ಕೆ ಹೊಗುವಷ್ಟು ಭಾಜು ಕೊಡು. ಅಲ್ಲಿಗೆ ಹೊಗಿ ನಮ್ಮಪ್ಪನನ್ನು ಕೇಳಿಕೊಳ್ಳುತ್ತೇನೆ. ಪ್ರತಿತಿಂಗಳೂ ಇಪ್ಪತ್ತು ರೂಪಾಯಿಯಂತೆ ಇನ್ನೂ ಕಳಿಸುತ್ತಿದ್ದಾನೆ. ಅವನು ನನ್ನನ್ನೇ ಏನೂ ಮರೆತಿಲ್ಲ. ಮದುವೆ ಮಾಡಿಕೊಂಡು ಗರತಿಯಾಗಿ ಬಾಳಬೇಕೆಂಬು ದೊಂದೇ ನನ್ನ ಇಷ್ಟೆ’ ಎಂದು ಕಡ್ಡಿಮುರಿದಂತೆ ಹೇಳಿಬಿಟ್ಟಳು.

ಹದಿನೆಂಟು ವರುಷಗಳಿಂದ ಕಟ್ಟಿದ ಲಕ್ಷ್ಮೇಶ್ವನ ಒಂದು ಗೋಪುರ ಕುಸುದುಬಿತ್ತು. ಅವಳ ಲೆಕ್ಕದ ಪ್ರಕಾರ ಅವಳಿಗೆ ಸಾವಿರಾರು ರೂಪಾಯಿ ನಷ್ಟವಾದಂತಾಯಿತು. ಮಗಳು ದಾರಿತಪ್ಪಿದಳು. ಅವಳನ್ನು ತನ್ನ ದಾರಿಗೆ ಎಳೆಯಲು ಸಾಧ್ಯವಾಗಲೇ ಇಲ್ಲ. ಹೆತ್ತ ಕರುಳು ಈ ಪ್ರಾಯದ ಹುದುಗಿಯನ್ನು ಪೂನಾಕ್ಕೆ ಕಳಿಸಲು ಒಪ್ಪಲಿಲ್ಲ. ಅದೂ ಅಲ್ಲದೆ ಹೀರಾಲಾಲಾನನ್ನು ಕಂಡರೆ ಲಕ್ಷ್ಮೇಶ್ವರಿಗೆ ಅಪ್ಪಕ್ಕಷ್ಟೆ. ಆತ ತಿಂಗಳ

ಗೊವ್ಯೇ ಕಳಿಸುತ್ತಿದ್ದ ಇಪ್ಪತ್ತು ರೂಪಾಯಿಯನ್ನು ಮೌನವಾಗಿ ತೆಗೆದು ಕೊಳ್ಳುತ್ತಿದ್ದ ಹೇಗೆ ಹೊರತು, ಆತನ ವಿಷಯದಲ್ಲಿ ಅವಳಿಗೆ ಸ್ವಲ್ಪವೂ ಆಸಕ್ತಿ ಇರಲಿಲ್ಲ. ತಾನು ಹೇತ್ತು ಸಾಕಿದ ಹುಡುಗಿಯನ್ನು ಆ ಸೇಟಿನ ಕೈಯಲ್ಲಿಡು ವಂಥ ದುಃಖಿತಿ ತನಗೇನೂ ಬಂದಿಲ್ಲ. ತಿಂಗಳ ಆದಾಯ ಕಡವೆ ಆಗಿದ್ದರೂ, ಅಂಥ ಹತ್ತು ಹುಡುಗಿಯರಿಗೆ ಬಿಟ್ಟು ಅನ್ನ ಹಾಕುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಇನ್ನೂ ಕೆಲವು ದಿನ ನೋಡೋಣ, ದಾರಿಗೆ ಬಂದಾಳು. ಮುಂದೆ, ರತ್ನ ದೊಡ್ಡವಳಾದ ಮೇಲೆ ಅವಳನ್ನು ನೋಡಿಯಾದರೂ ಕಲಿತುಕೊಂಡಾಳು, ಎಂದು ಸುವ್ಯಾಸಾದಳು.

ರತ್ನ ಓದಿ ಪಾಸು ಮಾಡಿದ, ಈಗಿನ ಕಾಲದ ಹುಡುಗಿ ಆದರೂ ತಾಯಿಯ ಕಸಬಿನ ಲಕ್ಷಣವನ್ನು ಚೆಂಡ್ಯಾಗಿ ತಿಳಿದುಕೊಂಡಿದ್ದಳು. ಅನೇಕ ವೇళೆ ತಾಯಿಯನ್ನು ಮೀರಿಸುತ್ತಿದ್ದಳು. ಪ್ರಾರ್ಚಣನ್ನು ಫಲವೊಂದಿಲ್ಲ, ಅವಳ ಬುದ್ಧಿ ಚಿಕ್ಕಾಗಿದಿನಿಂದಲೂ ಆ ಹಾದಿಯಲ್ಲಿ ಬಹಳ ಚರುಕಾಗಿ ಓಡುತ್ತಿತ್ತು. ಆ ಮನಮೋಹಕವಾದ ಕಣ್ಣಾಗಳು, ಸುಂದರರೂಪ, ದೇಹ ತನಗೆ ದೇವರು ಕೊಟ್ಟಿರುವ ಅಮೂಲ್ಯವಾದ ಆಸ್ತಿ, ಎಂದು ಅವಳು ನಂಬಿದ್ದಳು.

ಒಂದು ಯಾಗಾದಿ ದಿನದ ಸಂಚೆ ಮನೆಯಲ್ಲಿ ಆರು ಜನ ಸೇರಿ ಬಿಟ್ಟಿದ್ದರು. ಪಡಸಾಲೆಯಲ್ಲಿ ದೊಡ್ಡ ಜಮಾಣಿ ಹಾಸಿ, ಹಳೀಯ ಗಿರಾಕಿ, ಹೊಸ ಗಿರಾಕಿ ಎಲ್ಲ ಕುಲಿತು ಪರೀಲಾಟ ಮರುಮಾಡಿ ಬಿಟ್ಟಿದ್ದರು. ಲಕ್ಷ್ಯವು ಫರಬತ್ತಿನ ಪಾತ್ರೀಯೆಡನೆ ಅವರ ಗುಂಪಿನಲ್ಲಿಯೇ ಕುಲಿತು ಆಟ ನೋಡುತ್ತಿದ್ದಳು. ನಂಜುಂಡಿ ಒಳಗೆ ಅಡಿಗೆ ಮಾಡುತ್ತಿದ್ದು. ಕಮಲು ಈರುಳ್ಳ ಹೆಚ್ಚುತ್ತು ಅಡಿಗೆಮನೆಯಲ್ಲಿಯೇ ಕುಲಿತ್ತಿದ್ದಳು. ಹದಿನಾಲ್ಕು ವರುವದ ರತ್ನ ಕಸೂತಿಯ ಬಟ್ಟೆ ಹಿಡಿದುಕೊಂಡು, ಕಳಿದು ಹೊದ ಸೂಜಿಯನ್ನು ಹುಡುಕುತ್ತು ಒಳಗೆ ಅಲ್ಲಿ ಇಲ್ಲಿ ಓಡಾಡುತ್ತಿದ್ದಳು. ನಡುವಿನ ಬಾಗಿಲು ತೆರೆದು ಪಡಸಾಲೆಗೆ ಹೋಗಿ ತಾಯಿಯನ್ನು ಕೇಳೋಣ ಎಂದುಕೊಂಡು ಬಂದಳು. ಸಿಗರೇಟಿನ ಹೊಗೆಯ ಮಧ್ಯೆ ಆರು ಫೋಟಾನು ಫೆಟ್ ಆಸಾಮಿಗಳು ಕುಲಿತು ಆಟವಾಡುತ್ತಿದ್ದರು. ಮಾದಪ್ಪನವರ ಪಕ್ಕದಲ್ಲಿ ಚಿಲ್ಲರೆಯ ಗುಪ್ಪೆ, ಒಂದು ರೂಪಾಯಿ ನೋಟಿನ ಒಂದು ಕಂತೆ

ಬಿಡ್ಡಿದ್ದವು. ಅವರ ಎಡಪಕ್ಕದಲ್ಲಿ ತಾಯಿ ಲಕ್ಷ್ಮಣ್ಣ ಪರಬತ್ತಿನ ಹಾಕ್ಕೆಯ ಮೇಲೆ ತನ್ನ ಬಲಗ್ಗೆ ಮುಚ್ಚಿಕೊಂಡು, ಎಡಗ್ಗೆಯನ್ನು ತನ್ನ ಗಲ್ಲಕ್ಕೆ ಆಸಿಸಿ ಅಸಕ್ತಿಯಿಂದ ಆಟ ಸೋಡುತ್ತಿದ್ದಳು. ಎದುರಿಗೆ ಕುಳಿತಿದ್ದ ಕಂಬ್ರಾಕ್ಟ್‌ರಾಕ್ಟ್‌ಪ್ಲ್ಟ್, ಸ್ಟೈಕ್‌ಲೂಷಾಪ್ ಸಿಂಗ್, ದಿನಸಿ ಅಂಗಡಿಯ ನಾರಾಯಣಟ್ಟಿ, ಬಟ್ಟಿಯ ಅಂಗಡಿ ರಾಜಣ್ಣ ಸೋತು ಹಣ್ಣಾಗಿದ್ದರು. ಪ್ರೋಲೀಸ್ ಉಡುಪಿನಲ್ಲಿಯೇ, ಲಕ್ಷ್ಮಣ್ಣನ ಎಡಪಕ್ಕದಲ್ಲಿ ಕರಿಯವ್ವ ಎರಡೆರಡಾಣೆಯ ಒಂದು ಗುಪ್ಪೆಯ ಮುಂದೆ, ತನಗಾಗಿ ಹಂಚಿಹಾಕಿದ್ದ ಎತ್ತಿಗಳನ್ನು ಸೋಡುತ್ತೆ ಕುಳಿತಿದ್ದ. ಹಣದ ಗುಪ್ಪೆಗೆ ಹತ್ತಿರದಲ್ಲಿ ತೊಡೆಯಮೇಲಿದ್ದ ಅವನ ಬಲಗ್ಗೆ ನಡುಬೆರಳು ‘ಇನ್ನೂ ಬರಲಿ ಬರಲಿ’ ಎಂಬಂತೆ ಆದುತ್ತಿತ್ತು. ನಾಲ್ಕುಮುಂದಿ ಸುಸ್ತಾಗಿದ್ದಾಗ ಇಬ್ಬರು ಲಕ್ಷ್ಮಣ್ಣ ಮತ್ತು ಲಕ್ಷ್ಮಣ್ಣನೊಡನೆ ಜೆನ್ನಾಗಿ ನಗುತ್ತಿದ್ದರು. ಮಾದಪ್ಪನ ಬಾಯಿಂದ ‘ಫಿಕ್‌’ ಎಂದು ಮೊರಟೆ ಸಿಗರೇಟೆನ ಹೊಸ ಹೊಗೆ ಪಡಸಾಲೆಯು ತುಂಬ ತುಂಬಿದ್ದ ಹೊಗೆಯನ್ನು ಕೆಣಕಿತು. ಒಂದು ನಿಮಿಷದ ಹಿಂದೆ ಲಕ್ಷ್ಮಣ್ಣ ಹಚ್ಚಿಟ್ಟ ಗುಧವಕಡಿಯ ಸುಗಂಧ ಎಲ್ಲೋ ಮಾಯವಾಗಿತ್ತು.

“ಅಮ್ಮಾ ನನ್ನ ಸೂಜಿ ಎಲ್ಲಮಾತ್ರಾ?”

“ಎಲ್ಲೋ ನನಗೇನು ಗೊತ್ತು ಹೋಗೇ... ಇವಕೊಬ್ಬಿಳು ಬಂದಳು ಶಿವಪೂರ್ಜೇಲಿ.”

“ಎಲ್ಲಾ ಕಡೆನೂ ಹುಡುಕಿದೆ, ಸಿಕ್ಕಲೇ ಇಲ್ಲ.....”

“ಪಕ್ಕದ ಮನ್ನೇಲಿಸ್ತ್ವೋ ಆಮೇಲೆ ನಾ ಹುಡುಕಿ ಕೊಡ್ಡಿನಿ.”

“ಹಣ್ಣು” ಎಂದು ರತ್ನ ಬಿಂದಿಯ ಬಾಗಿಲು ತೆರೆದು ಮುಚ್ಚಿಕೊಳ್ಳುವುದರೊಳಗಾಗಿ ಪಡಸಾಲೆಯಲ್ಲಿ ಗದ್ದಲ ಮರುವಾಯಿತು.

ಇಸ್ತೀಟು ಆಟದಲ್ಲಿ—ಅದರಲ್ಲೂ ಯುಗಾದಿ, ಸಂಕ್ರಾಂತಿ, ಹೋಳಿಹಬ್ಬ ಮುಂತಾದ ದಿನ ತಮ್ಮ ಮನೆಯಲ್ಲಿ ಹೀಗೆ ಕುಳಿತು ಆಟ ಆಡ, ಸೋತವರು ಗೆದ್ದವರೊಡನೆ ಗುದ್ದಾಡುವುದನ್ನು ರತ್ನ, ತನಗೆ ತಿಳಿದ ಹಾಗೆ ಏಕೆಂಟು ವರುಷಗಳಿಂದ ಸೋಡುತ್ತಿದ್ದಳು. ಅದರ ಕಡೆ ಹೆಚ್ಚು ಗಮನ ಕೊಡದೆ ಬಾಗಿಲು ಮುಚ್ಚಿಕೊಂಡು ಪಕ್ಕದ ಮನೆಗೆ ಹೋದಳು.

ಪಕ್ಕದ ಮನೆಯಲ್ಲಿ ಸೂಜಿ ಕೇಳುತ್ತಿದ್ದಾಗ ಅವರ ಮನೆಯ

ಮುಂದೆ ಯಾರೋ ನಿಂತು “ಶಂಕರಪ್ಪನೋರಿದಾರ ?” ಎಂದ ಹಾಗಾ ಯಿತು. ಲಕ್ಷ್ಮುನ ಮನೆಯಲ್ಲಿ ಗಲಾಟೆ ಆಗುತ್ತಿದ್ದುದರಿಂದ ಈ ವಾತು ಶಂಕರಪ್ಪನವರ ಖಾಯಂ ಸೂಕೆ ನಂಜಮ್ಮನಿಗೆ ಕೇಳಿಸಲಿಲ್ಲ. ಅಲ್ಲದೆ, ರತ್ನಳಿಗಾಗಿ ಒಳಗೆ ಹೊಗಿ ಸೂಚಿ ಹುಡುಕುತ್ತಿದ್ದ ಅವಳ ಗಮನ ಬೀದಿಯ ಭಾಗಿಲ ಕಡೆ ಓಡಲಿಲ್ಲ.

“ಶಂಕರಪ್ಪನೋರಿದಾರ ?” ಮತ್ತೆ—ಪ್ರಶ್ನೆ.

ಪಡಸಾಲೆಯಲ್ಲಿ ಬೀದಿಯ ಭಾಗಿಲ ಹತ್ತಿರ ನಿಂತಿದ್ದ ರತ್ನ ಉತ್ತರ ಕೊಟ್ಟಳು:

“ಇಲ್ಲ.”

“ಯಾವಾಗ ಬರ್ತುರಿ ?”

“.....”

“ಉರಲ್ಲಿಬ್ಬ ?”

ಉತ್ತರ ತಿಳಿಯದ ರತ್ನ ಒಳಗೆ ಹೊಗಿ ಬಂದಳು.

ನಂಜಮ್ಮ ಭಜತ ಪೇಲಿದ್ದ ಸೆರಗನ್ನು ತತೀಯ ಮೇಲೆಳಿದು ಸರಿಪಡಿಸಿಕೊಳ್ಳುತ್ತ ಪಡಸಾಲೆಗೆ ಬಂದು “ತಾವ್ಯಾಯೋ ?” ಎಂದಳು.

“ನಾನು ಬೆಂಗಳೂರಿಂದ ಬಂದಿದೀನಿ—ಸ್ವಾಸ್ಥಿಕ್ ಕಂಪನಿ ಏಜೆಂಟ್.....”

“ತಮ್ಮಸರು ?”

“ಶ್ರೀಕಂಠಯಾಂತ ”

“ಎನಾಗಬೇಕಾಗತ್ತು?”

“ಎಂಥಾ ಇಲ್ಲಶಂಕರಪ್ಪನೋರನ್ನ ನೋಡಬೇಕಾಗಿತ್ತು. ಪಸೂಲಿಗೆ ಬಂದಿದ್ದು. ಎಲ್ಲ ಆಯ್ದು. ನಾನು ರಾತ್ರಿ ಹೊರಟುಬಿತ್ತೇನು.ಇಂಥೀ ಲಕ್ಷ್ಮಾರೆಟ್ ಅಂಗಡಿ ಬಂದಿದ್ದು. ಹಾಗೇ ಶಂಕರಪ್ಪನ್ನ ನೋಡೋಣಾಂತ ಬಂದಿ....ಸರಿ, ಉರಲ್ಲಿಬ್ಬ ?”

“ಇದಾರೆ.....”

“ಈವಾಗ ಬರ್ತುರಿ ?”

“ಇನ್ನೇನು ಬರೋಹೊತ್ತು....ಬನ್ನಿ ಒಳಗೆ ಕುಂತ್ಯೋಳಿ. ಈಗ ಬಂದಿದ್ದಿತ್ತರೆ.”

ದಾರವ ಚೀಲದಲ್ಲಿ ಹಸಿರು ಶಾಲಿನ ಸುರುಳಿಯನ್ನು ಸಿಕ್ಕಿಸಿಕೊಂಡು ಬಂದಿದ್ದ ಆ ಏಜೆಂಟ್ ಪಡಸಾಲಿಗೆ ಬಂದು, ಪುರಾತನಕಾಲದ ಓಲಾಡುವ ವಿಚಿತ್ರ ಕುಚೀಯ ಮೇಲೆ ಕುಳಿತುಕೊಂಡ. ರತ್ನ ಪಡಸಾಲಿಯ ಒಳ ಭಾಗಿಲಲ್ಲಿಯೆ, ದುಂಡು ಫ್ರೇನಿಗೆ ಹಾಕಿದ ಚೌಕದೊಡನೆ ನಿಂತಿದ್ದಳೇ.

ಈ ಆಸಾಮಿಯ ದೃಷ್ಟಿ ರತ್ನಳ ಕಣ್ಣನ ಕಡೆ ಹೋಯಿತು. ರತ್ನಳ ಕಣ್ಣ ಆಸಾಮಿಯ ಗಮಟಪಕೋಟಿನ ಉಂಡಕೊಂಡಿದ್ದ ಜೀಬನ್ನು ನೋಡಿತು. ಅವಳ ದೃಷ್ಟಿ ಆತನ ಕೆಂಪು ಪೇಟಪ ಕಡೆ ಸುಳಾಗ ಅವಳಿಗೆ ತಿಳಿಯಿತು, ಆತ ತನ್ನ ಮುಖವನ್ನೇ ಇನ್ನೂ ನೋಡುತ್ತಿದ್ದಾದು. ಏನೋ ನಾಷಿಕೆಯಾವಂತಾಗಿ ಒಳಗೆ ಹೊರಟುಹೋದಳು. ಸಂಚಿ ಸಿಕ್ಕಿತು.

ರತ್ನ ಅದನ್ನು ತೆಗೆದುಕೊಂಡು ಬೀದಿಯ ಬಾಗಿಲ ಮೂಲಕ ತನ್ನ ಮನೆಯ ಕಡೆ ಹೆಚ್ಚೆ ಹಾಕಿದಳು.

ದೂರವಳ್ಳಿ ಮಾರಮ್ಮನ ಚೌಕದ ಹತ್ತಿರ ಪ್ರೇಲೀಸ್ ವಾಣಿ ಕಾಣಿಸಿತು.

ಅಯ್ಯೋ!—ಆದು ಅವರ ಮನೆಯ ಕಡೆಗೇ ತಿರಿಗಿತು!

ರತ್ನ ಮಿಂಚಿಸಂತೆ ಒಳಗೆ ಓಡಿ ಬೀದಿಯ ಬಾಗಿಲು ಹಾಕಿದಳು.

ಇಸ್ಟೀಟ್ ಆಡತ್ತಿದ್ದವರ ಪ್ರೇಕ್ಷಿ ನಾಲ್ಕರು ಎದ್ದುಸೀತು ಮಾತಿನ ಜಗಳ ಪ್ರಾರಂಭಿಸಿಬಿಟ್ಟಿದ್ದರೂ. ಕರಿಯಪ್ಪ ಸುಮೃನೆ ಕುಳಿತಿದ್ದ. ಲಕ್ಷ್ಮೀನ್ನು ಗೋಡೆಗೆ ಹಾಕಿದ್ದ ದಿಂಬಿಗೆ ಬರಗಿ ನಗುತ್ತಿದ್ದಳು. ವೂದಪ್ಪ ಆಗತಾನೆ ಹೊತ್ತಿಸಿದ್ದ ಸಿಗರೀಟನ್ನು ತುಟಿಗೆ ಹಚ್ಚಿ, ಎಳೆಯುತ್ತ ಎರಡು ಕಣ್ಣ ಗಳನ್ನೂ ಮುಚ್ಚಿಕೊಂಡಿದ್ದ.

ರತ್ನ ಓಡಿ ಬಂದು ಲಕ್ಷ್ಮೀನ ಭುಜ ಮುಟ್ಟಿ ಕಿವಿಯಲ್ಲಿ ಏನೋ ಹೇಳಿದಳು. ಲಕ್ಷ್ಮೀನ ನಗು ಹಾರಿಹೋಯಿತು. ದೊಡ್ಡ ಅನಾಹುತ ವನ್ನು ಕಂಡಪ್ಪ ಗಾಬರಿ ಮುಖದಲ್ಲಿ ಕಾಣಿಸಿತು. ಪಕ್ಕದಲ್ಲಿಯೇ ಇದ್ದ ಕರಿಯಪ್ಪನಿಗೆ ಸೂಚನೆ ಕೊಟ್ಟಳು. ಕರಿಯಪ್ಪ ಎದ್ದು ನಿಂತು, ಅಂಗಿಯ

ಅಂಚು ಸರಿವಾಡಿಕೊಂಡು, ಬೆಲ್ಪು ಪೇಟ್ಟಿ ಧರಿಸಿ ಹೊರಟಿ. ತನ್ನ ಹತ್ತಿರ ಬುದು ಏನೋ ಹೇಳುವುದರಲ್ಲಿದ್ದ ರತ್ನ ಇ ಬಾಯಿಗೆ ಬಗ್ಗೆ ಕಿವಿಯಿಟ್ಟು, ಅವಕೊಡನೆ ಸರಸರನೆ ಒಳಗೆ ಹೊರಟಿಬಿಟ್ಟು. ರತ್ನ ಕರಿಯವುನೋಡನೆ ಹಿತ್ತೆಲಕಡೆಯಿಂದ ಪಕ್ಕದ ಮನೆಗೆ ಬೇಗದೇಗ ಹೊರಟಿತು. ನಂಜನ್ನಿಗೆ ಏನೋ ಹೇಳಿ, ತಾನು ಹಿತ್ತಲಿಗೆ ಬಂದುಬಿಟ್ಟುಜು.

ಕಣ್ಣ ಮುಚ್ಚಿ ಕಣ್ಣ ತೆರೆಯವುದರಲ್ಲಿ ವಿಚಿತ್ರ ನಡೆದುಹೋಯಿತು. ಇಸ್ವಿಟ್ಟು ಆದುತ್ತಿದ್ದವರೆಲ್ಲ ಅವರವರ ದಾಡಿನೊಡನೆ ಹಿತ್ತೆಲ ಕಡೆಯಿಂದ ವಾಯವಾದರು. ನಂಜುಂಡಿ ಕಮಲ ಬೀದಿಯ ಆಗಿಂ ಹಾಕಿ, ಜವಖಾನೆ ಸುತ್ತಿ ಮೂಲೆಗೆ ಬಿಸುಡಿವರು. ಸರಕ್ಕಿನ ಆಳಿ ಉಲ್ಲಾಸ ಹಿಂದಿ ಅನೇ ವಾಡುವುತ್ತೆ ಎಲ್ಲ ಚಕಚಕ ನಸಿದುಹೋಯಿತು.

ಪ್ರೋಲೀಸ್ ವ್ಯಾಸ್ ವೆಲ್ಲಿಗೆ ಬಂದು ಸೀತಿತು. ದಫೇದಾರ್ ನರಸಯ್ಯ ವ್ಯಾಸಿನಿಂದ ಇಂದ. ಇನ್ನೊಡನೆ ಕಾನಾಸ್ಸೈಬಲ್ ಸಿದ್ದ, ಮರಿಯ, ಹನುಮಂತ ದೊಪದ್ದೆವ ಇಂದರು. ಹನುಮಂತ ನೇರವಾಗಿ ಲಕ್ಷ್ಮೇಶ್ವರ ಮನೆಯ ಬೀದಿಯ ಬಾಗಿಲ ಹತ್ತಿರ ಹೇಗಿ, ‘ಬಾಗಿಲು!’ ಎಂದು ಅರಚಿ ದಬದಬ ಬಡಿದ.

“ಯಾರು?” ಎಂದು ಬಾಗಿಲು ತೆರೆದಳು ರತ್ನ.

“ಎಲ್ಲಿ ಅವರು?”—ಹನುಮಂತ ಒಳಗೆ ಹೋಗಲು ಬಾಗಿಲು ನೂಕಿ ಹೆಚ್ಚಿ ಇಟ್ಟು.

“ಯಾರು? ಸ್ವಲ್ಪ ನಿಧಾನಿರಪ್ಪ, ಅದ್ವಾಕ್ ಹಾಗ್ ನುಗ್ನಿ! ಇವೇನ್ ಹೋಟ್ಟಿ, ಹೆಚೆವಂಗಡಿನ್!” ಎಂದು ರತ್ನ ಹೇಗಿ ಅಡ್ಡ ಸೀತಳು.

ಹನುಮಂತ ಹಿಂದಕ್ಕೆ ಸರಿದ.

ದಫೇದಾರ್ ನರಸಯ್ಯ ಇಟ್ಟರು ಕಾನಾಸ್ಸೈಬಲ್ ಗೋಡನೆ ನಂಜಮ್ಮೆನ ಮನೆಯ ಕಡೆ ಹೋದ.

ಪಕ್ಕದ ಮನೆಯಲ್ಲಿ ಗಲಾಟಿ ಆಗುತ್ತಿತ್ತು.

ಕಾನಾಸ್ಸೈಬಲ್ ಕರಿಯವು ಏಜೆಂಬ್ ಶ್ರೀಕಂಠಯ್ಯನ ರಟ್ಟಿ

ಹಿಡಿದು ಎಕೆಯುತ್ತ “ಒಬ್ಬ ಸಿಕ್ಕು, ಇಬ್ಬರು ಪರಾರಿ!” ಎಂದು ಹೊರಗೆ ಬಂದ.

ವಾವ, ಏನೂ ಅರಿಯದ ವ್ಯಕ್ತಿ ಬಿಚ್ಚಿಹೋದ ತನ್ನ ರುಮಾಲನ್ನು ಬಂದು ಕೈಯಲ್ಲಿ ಹಿಡಿದು, ಜೀಲವನ್ನು ಮತ್ತೊಂದು ಕೈಯಲ್ಲಿ ಹಿಡಿದು “ಅಯ್ಯೋ! ಇದ್ದುಕಪ್ಪ....ನಾನಲ್ಲಪ್ಪ....ಕಂಕರಪ್ಪನ ಕರೀರಪ್ಪ....ಅಯ್ಯೋ, ನಾನು ಏಜೆಂಟಪ್ಪ.....” ಎಂದು ಗೋಳಾಡುತ್ತಾ ಹೊರಗೆ ಬಂದ.

ಕರಿಯಪ್ಪನ ಕಣ್ಣ ಸನ್ನೆ ದಫೇದಾರಾಗೆ ಅರ್ಥವಾಯಿತು.

ನರಸಯ್ಯು “ತುಂಬೋ ಅವನ್ನು ವ್ಯಾನಾಗೆ. ಪರೇಲು, ಮೂರ್ಕೇ ಮಕ್ಕಳಿಗೆ ಪರೇಲು!” ಎಂದು ಗರ್ಜಿಸಿದ.

ಕರಿಯಪ್ಪ ಏಜೆಂಟ್ ಶ್ರೀಕಂಠಯ್ಯನನ್ನು ವ್ಯಾಸಿಗೆ ತುಂಬಿದ.

ದಫೇದಾರ ನರಸಯ್ಯು ಕರಿಯಪ್ಪನೇಡನೆ ಲಕ್ಷ್ಮೇಶ್ವರನ ಮನೆಯೊಳಕ್ಕೆ ಹೋದ.

ತಪ್ಪಿತಸ್ಥರನ್ನು ಹಿಡಿದು ತಂದು ತನ್ನನ್ನು ಬಿಟ್ಟುರೊಬ ಆಸೆ ಮೂಡಿ, ಶ್ರೀಕಂಠಯ್ಯ ವ್ಯಾಸಿನ ಕುಡಿಯಿಂದ ಆ ಕಡೆಯೇ ನೋಡತ್ತಾಡಿದ.

ಕರಿಯಪ್ಪ ಮತ್ತು ಮಾದಪ್ಪನವರು ಗೆದ್ದಿದ್ದ ಒಟ್ಟು ಅರುವತ್ತೀಗೆ ರೂಪಾಯಿಯಲ್ಲಿ ದಫೇದಾರ ಮತ್ತು ಕಾನ್ಸ್ಟ್ರೀಬಲ್‌ಗಳ ಬಾಬ್ತು ಹದಿನ್ಯೇದು ರೂಪಾಯಿ ನರಸಯ್ಯನ ಜೀಬು ಸೇರಿದುವು; ಶ್ರೀಕಂಠಯ್ಯನ ವಿಷಯವಾಗಿ ಮಾತಾಡದೆ ಮೌನವಾಗಿರಲು ನಂಜವ್ಯಾಸನೆಗೆ ಇನು ರೂಪಾಯಿ ಫೀಜು ತಲಪಿತು.

ವಾರವ್ಯಾಸ ಚೊಕೆ ಲಕ್ಷ್ಮೇಶ್ವರನ ಮನೆ, ಗಾಣಿಗರ ಬೀದಿಯ ಪುಟ್ಟೆಶ್ವರನ ಮನೆ, ಗೌಡರ ಹಾಲಪ್ಪನ ಗರುಡಿಯ ಜಗುಲೀ, ಅರಳ ಕಟ್ಟಿಯ ರಾಮಮಂದಿರ, ಪೇಟೆ ಬೀದಿಯ ರಂಗಾಸುನಿಯ ಮನೆ ಮುಂತಾವ ಸ್ಥಳಗಳಲ್ಲಿ ಜೂಜಾಡುವುವು ಸಾನಾಸ್ಯವಾಗಿಬಿಟ್ಟಿದೆ. ಯುಗಾದಿಯ ದಿನವಂತೂ ರಾತ್ರಿ ಹಗಲು ಎಸೆಬಿಡದೆ ಆಡುತ್ತಿರುತ್ತಾರೆ. ಆಸಾಮಾಗಳನ್ನು ಹಿಡಿದು ಕೇಸು ಹಾಕಲೇ ಬೀಕು, ಎಂದು ಸಭಾ ಇನ್‌ಸ್ಟಿಟ್ಯೂಟ ಆರ್ಥರಾಗಿತ್ತು.

ಹೆಸರಿಗೆ ಕೇಸೂ ಆಗಬೇಕು, ತಮ್ಮ ಕೈಯೂ ಬೆಳ್ಳಿಗೆ ಆಗಬೇಕು ಎಂದಿದ್ದ ಕೆಲವು ದಫೇದಾರರು ತಮ್ಮ ತಕ್ಕ ಪರಿವಾರ ಕಟ್ಟಿಕೊಂಡು ಜೂಜಿನ ಪತ್ತಿಗೆ ಹೊರಡುತ್ತಿದ್ದರು. ಜೂಜಾಡುವುದರಲ್ಲಿ ನಿಸ್ಸೀವುನಾದ ಕಾನಾಸ್ಪೇಬಲ್ ಕರಿಯಪ್ಪ ಜೂಜಿನ ರುಚಿಯ ಜೊತೆಗೆ ಪ್ರೋಲೀಸ್ ಕಸಬಿನ ರುಚಿಯ ನ್ನೂ ಚೆನ್ನಾಗಿ ಅನುಭವಿಸಿದ್ದುದರಿಂದ ಯಾವ ದಫೇದಾರನೇ ಬರಲಿ, ಯಾವ ಕಾನಾಸ್ಪೇಬಲೇ ಬರಲಿ ಸರಿವಾಡಿಬಿಡುವುದರಲ್ಲಿ ಚೆನ್ನಾಗಿ ತರಬೇತಾಗಿದ್ದ. ಅತ ಅಸ್ತಿಪಾಸ್ತಿ ಏನೂ ಇಲ್ಲದ, ಇವುತ್ತು ರೂಪಾಯಿಯ ಕಾನಾಸ್ಪೇಬಲ್ ಆದರೂ ಲಕ್ಷ್ಯಮ್ಮ ಅವನನ್ನು ಪ್ರೀತಿಸಿ, ಅವನಿಗೆ ಸ್ವಾಗತ ಸೀಡುತ್ತಿದ್ದುದು ಆತನ ಈ ಬುದ್ಧಿವಂತಿಕೆಗಾಗಿಯೇ. ಮುಖ್ಯಿಗೆ ಮುಳ್ಳು ಇದೊಂದಿರಲಿ ಎಂದು ಸಾಕಿಕೊಂಡಿದ್ದಳು. ರತ್ನ ಇನ್ನು ತಂದುಕೊಟ್ಟವೇಲಂತೂ ಲಕ್ಷ್ಯಮ್ಮನಿಗೂ, ಕರಿಯಪ್ಪನಿಗೂ ಇದ್ದ ಬಾಂಧವ್ಯ ಇನ್ನೂ ಬಲವಾಯಿತು.

ಆದರೆ, ಏಜೆಂಟ್ ಶ್ರೀಕಂಠಯ್ಯನನ್ನು ಹಿಡಿದುಕೊಟ್ಟ ರತ್ನ ಇ ಸಲಹೆ ಸಹಕಾರ ಇಲ್ಲದಿದ್ದರೆ ಪ್ರೋಲೀಸ್ ಕರಿಯಪ್ಪನೂ ಎಷ್ಟೋ ಬಾರಿ ಕಳ್ಳನಾಗಿ ಕತ್ತಲು ಮನೆ ಸೇರಿಬಿಡಬೇಕಾಗಿತ್ತು. ರತ್ನ ಚಿಕ್ಕವಳಾದರೂ ಇಂಥ ಅನೇಕ ಸನ್ನಿಹೆಶಗಳಲ್ಲಿ ತನ್ನ ವಯಸ್ಸಿಗೆ ಏರಿದ ಬುದ್ಧಿವಂತಿಕೆ ಹೋರಿಸಿ ಕರಿಯಪ್ಪನನ್ನೂ, ಲಕ್ಷ್ಯಮ್ಮನನ್ನೂ, ಲಕ್ಷ್ಯಮ್ಮನ ಇತರ ಗಿರಾಕಿಗಳನ್ನೂ ಬೆರಗುಮಾಡಿದ್ದಳು.

ಕಮಲ ನಿರಾಸೆಯನ್ನು ಹುಟ್ಟಿಸಿದರೂ, ಅತ್ಯಂತ ಚುರುಕುಬುದ್ಧಿಯ ರತ್ನ ಇನ್ನು ನೋಡಿ ಲಕ್ಷ್ಯಮ್ಮ ಸಮಾಧಾನಪಟ್ಟುಕೊಳ್ಳತ್ತಿದ್ದಳು.

ಒಮ್ಮೆ ಸೋತುಹೋದ ನಾಗರಾಜ, ಬಾದು ಸಾವಿರ ರೂಪಾಯಿಯೋಡನೆ, ಕರಿಯಪ್ಪನ ಹಿಂದೆ ಮತ್ತೆ ಈ ಮನೆಗೆ ಬಂದ.

ಸಾವಿರದ ಕಂತೆ ನೋಡಿದ ಲಕ್ಷ್ಯಮ್ಮ ಮತ್ತೊಮ್ಮೆ ಮಗಳಿಗೆ ಬಲೆ ಬೀಸಿದಳು.

ನೋಟಿನ ಕಂತೆಯನ್ನು ಅವಳ ಮುಂದೆ ಬಿಸಾಡಿದ್ದು ಆಯಿತು. ಆದರೆ ತಾಯಿಗೆ ಆದೇ ಉತ್ತರ ಬಂತು.

ಜದಿನೇಳು ವರುಷದ ರತ್ನ ‘ಬೆಷ್ಟೆತಕ್ಕಡಿ, ಸಾವಿರಾರು ರೂಪಾ ಯಿಯ ಯಜಮಾನಿ ಆಗುವುದರೆ’ ಬದಲು ಒಂದು ಗಂಡಿನ ಗುಲಾಮು ಖಾಗ್ನಾಳಂತೆ !’ ಎಂದುಕೊಂಡಳು.

ಲಕ್ಷ್ಮೀ ‘ನನಗೆ ದುಡ್ಡಿನ ಆಸೆ ಇಲ್ಲ ಸಾಹುಕಾರೆ, ಮುಖ್ಯ ಹಕ್ಕೀಗೇ ಇನ್ನುವಿಲ್ಲ....ದಿನಾ ಸಾರು ಅನ್ನ ಉಂಟಮಾಡೆಣಿಂದು, ಬಾಡೇ ಮುಖ ಹೋಡಿಣಿಂದು ಬಿದ್ದಿರ್ತಿನಿ ಅನ್ನತ್ವೆ, ನಾನೇನ್ನಾಡಲಿ ಎಂತ ಹೇಳಬಿಡು ಕರಿಯವು’ ಎಂದು ಸಿಂಹಾಗಿ ನುಡಿದಳು.

ಮಾಗ ರಾಜ್ಯ ಪೈಲಿ ಆಗಿದ್ದರೂ, ರಾಸ್ತೆಕ್ಕಾದರೂ ಅವನ ಉಗಮು ಹಿಡಿದಿದ್ದ ನಂಜಪುಶೆಟ್ಟಿರು ಪಾಶ್ಚಾತ್ಯಾಯು ಬಂದು ಮೂಲೆ ಹಿಡಿದು ಬಹಳ ಕಾಲವಾಗಿತ್ತು. ಮೂರು ಲಕ್ಷ್ಮೀ ಕುಳಿ ಬಿಟ್ಟಿರೆ ಆದೀತೆ, ಎಂದು ಲಕ್ಷ್ಮೀ ಯೋಚಿಸುತ್ತಿದ್ದಳು.

ಅವಳಂತೆಯೇ ಆಲೋಚಿಸುತ್ತಿದ್ದ ಕರಿಯವು ತಕ್ಕ ಪ್ರಾಯಸು ಸೂಚಿಸಿದ.

೧

ನಾಗರಾಜ ಉರಿನ ಸುಪ್ರಸಿದ್ಧ ದಿನಸಿ ವ್ಯಾಪಾರಿ ನಂಜಪುಶೆಟ್ಟಿರ ಎರಡನೆಯ ಹೆಂಡತಿಯ ಏಕಮಾತ್ರ ಪ್ರತ್ಯೇ. ಆವಸ್ತಿಗೆ ಇನ್ನೊ ಇಪ್ಪತ್ತೆರಡು ತುಂಬಿರಲ್ಲಿ. ಆವರೂ ಹುಡುಗ ಹಾಳಾಗುವ ದಾರಿಯ ಲ್ಲಿಲ್ಲ ಹಲವಾರು ಹೈರ್ಲೆ ಹೋಗಿ, ಗಡಿ ಬೋದು ಡೊಂಕಾದ ಮರವಾಗಿ ಬಿಟ್ಟಿತ್ತು ಅವನನ್ನು ದಾಂಗೆ ತರುವ ಘೂಪ ಈ ಇನ್ನುದಲ್ಲಿಲ್ಲ, ಎಂದು ನಂಜಪುಶೆಟ್ಟಿರು ನಂಬಿ ಕೊರಗುತ್ತಿದ್ದರು. ಹೈನ್ನಿನ ಹೇಳಿ ಬರಿ ಎಳಿದಂತೆ ಇಂಥ ಪ್ರೋಲಿ ಮಗನೆಡನೆ ಹೋರಾಡುವುದರ ಜೊತೆಗೆ ಅವರು ಪಾಶ್ಚಾತ್ಯಾಯುವಿಗೆ ಬೇರೆ ತುತ್ತಿದರು.

ಅಂಗಡಿಯ ಆಡಳಿತ ಇಂಥ ಮಾರ್ಗಿಗೆ ಸಿಕ್ಕಬಾರದೆಂದು, ತಮ್ಮ ಆಶ್ರಯದಲ್ಲಿ ಮೂವತ್ತು ವರುಷ ದುಡಿದ ತತ್ತ್ವಂತ ಪಢೇಯ ನಾರಾಯಣ ರಾಯರ ಪಾಲಿಗೆ ಅದನ್ನು ವಹಿಸಿಕೊಟ್ಟಿದ್ದರು. ಯಜಮಾನರ ಪಾಶ್ಚಾ-

ವಾಯು ಮತ್ತು ಪುತ್ರವಾಯು-ಈ ಎರಡರ ಅನುಕೂಲವಕಾಶದಲ್ಲಿ ಸಮಯೋಚಿತವಾಗಿ ನಾರಾಯಣರಾಯರು ಜೀಬು ತುಂಬಿಕೊಳ್ಳುತ್ತಿದ್ದರು. ಸಾಹುಕಾರರಿಗೆ ಪಾಶ್ಚಾಯು ತಗುಲಿದ ಎರಡು ವರುವ ಗಳೊಳಗಾಗಿ, ನಾರಾಯಣರಾಯರು ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ ಒಂದು ದೊಡ್ಡ ಮನೆ ಕೊಂಡರು. ಆತ ತನಗೆ ಶಾಷಣದಂತೆ ಹೀರಬಲ್ಲ, ಹೀರುತ್ತಾನೇ ಎಂಬುದರ ಅರಿವಿದ್ದರೂ ನಂಜಪಶ್ಚಿಟ್ಟರು ತಮ್ಮ ವ್ಯಾಪಾರಕ್ಕೆ ಹೊಸ ಹುಲಿಗಿಂತ ಹಳೇ ಹುಲಿ ಮೇಲು, ತಮಗೆ ಹಿತ ಎಂದುಕೊಂಡು ಸುಮೃಸಿದ್ದರು. ನಾರಾಯಣರಾಯರು ಸಮಯ ಸೇರಿದಿ ಲಪಟ್ಟಾಯಿ ಸುತ್ತಾರೆ, ಎಂಬುದು ಅವರಿಗೆ ಗೊತ್ತು. ಆದರೆ ಆ ವ್ಯಾಪಾರದಲ್ಲಿ ಚೆನ್ನಾಗಿ ಹಳಗೆದ್ದ ಶಿಟ್ಟಿಗೆ, ಅವರು ಎಷ್ಟು ಹೊಡಿಯಬಹುದು, ಹೇಗೆ ರೂಪೆಯಬಹುದು ಎಲ್ಲ ತೀವ್ರಿಸ್ತುದರಿಂದ, ‘ಪಾಪ, ಕಷ್ಟಪಟ್ಟು ಕೆಲಸ ಪಾಡುತ್ತಾನೆ, ಬ್ರಾಹ್ಮಣ ತಿನ್ನಲ್ಲ’ ಎಂದು ಸುಮೃಸಿದ್ದರು. ದಾರಿತಪ್ಪಿದ ಮಗ ಒಂದು ಕ್ಷೇತ್ರ, ಪಾಶ್ಚಾಯುವಿಗೆ ಸಿಕ್ಕಿದ ತಮ್ಮ ದೇಹ ಇನ್ನೊಂದು ಕ್ಷೇತ್ರ ಎರಡೂ ಮುರಿದಿರುವಾಗ ಪರಿಚಿತವ್ಯಕ್ತಿ ನಾರಾಯಣರಾಯರ ನೇರವು ಅವರಿಗೆ ಆತ್ಮಗರ್ಭವಾಗಿತ್ತು.

ಮಗ ಸಂಪೂರ್ಣವಾಗಿ ಹಾಳಾಗಿದ್ದರೂ ಆವನನ್ನು ದಾರಿಗೆ ತರಬಹುದು, ತರೋಣ ಎಂದುಕೊಳ್ಳುತ್ತಿದ್ದ ಸಾಹುಕಾರರು, ನಾರಾಯಣರಾಯರು ವ್ಯಾಪಾರದ ಮೇಲೆ ಉಂಟಿಗೆ ಹೋದಾಗ ಮಗನಿಗೆ ಅಂಗಡಿಯ ಆಡಳಿತ ವಹಿಸಿ ತಿದ್ದಲು ಪ್ರಯತ್ನಿಸುತ್ತಿದ್ದರು. ನಾಗರಾಜ ನಾಲಾಯಿಶ್ವರನ್ನು ಸಿಕ್ಕಿಕೊಳ್ಳುತ್ತಿರಲ್ಲ. ದಾರಿಗೆ ಬರುವಂತೆ ತೋರುತ್ತಿದ್ದ ಪ್ರೋತ್ಸಾಹಾರಂ ವರೆಗೆ ಮಾತ್ರ ಓದಿದ್ದರೂ ಇಂಗಿಷ್ಟನಲ್ಲಿ ಚೆನ್ನಾಗಿ ಓದುಬರೆಹಕ ಕಲಿತಿದ್ದು. ವ್ಯಾಪಾರದ ಗುಟ್ಟು, ಲೆಕ್ಕಾಚಾರ ಎಲ್ಲ ಚೆನ್ನಾಗಿ ತಿಳಿದಿದ್ದು.

ಆದರೆ ಸಹವಾಸದೋಷ ಆಗಾಗ ಅವನನ್ನು ಆಡ್ಡಿದಾರಿಗೆ ಎಳೆಯುತ್ತಿತ್ತು. ಅವನ ಮೆಡ್ಲಿಸ್ಟುಲ್ ಸ್ಕ್ಯೂಲ್ ಐಂಟ ಸೋಮಶೇವರ ಮೆಡ್ಲಿಸ್ಟುಲ್‌ಗೇ ತನ್ನ ಓದನ್ನು ಮುಗಿಸಿ ಬೀದಿಗೆ ಇಳಿದಿದ್ದು. ಅವನ ಬಲಭೂಜಿವಾಗಿ ಶಾಸ್ತ್ರಿಗಳ ಮಗ ಆನಂದಿ, ಎಧಭುಜವಾಗಿ ಸ್ಕೆಲ್ಲಾಫಾರ್ ಸಿಂಗನ್

ಮಗ ಕೃಷ್ಣ ಎಲ್ಲ ಒಟ್ಟಿಗೆ ಸೇರಿ ತಮ್ಮ ಜೊತೆಯಲ್ಲಿ ಇತರರನ್ನು ಹಾಳು ಮಾಡಲು ಹೊರಟಿದ್ದರು. ಉಂಟಾಗಿ ಈ ಪಟ್ಟಾಲಂನ ಪರಿಚಯವಿಲ್ಲ ದವರೇ ಅಪರೂಪ.

ಕಾಮನ ಹಬ್ಬಿ ಇವರಿಗೆ ಬಹಳ ದೊಡ್ಡ ಹಬ್ಬಿ. ಅದು ಹೊಸೂರಿ ಗೆಲ್ಲ ದೊಡ್ಡ ಹಬ್ಬಿವೂ ಹೋದು. ಹುಡುಗರು ಮಕ್ಕಳೆನ್ನದೆ ಎಲ್ಲರೂ, ಅವರವರ ಧರ್ಮವತ್ತಿಯರ ಕಣ್ಣಿಮುಂದೆ, ಹಿರಿಯರ ಮುಂದೆ, ಕಿರಿಯರ ಮುಂದೆ, ಬೀದಿಯ ಜನರ ಮುಂದೆ ಹದಗೆಟ್ಟು ನಡೆಯಲು ಶ್ರೀಸೇನ್ನ ಪಡೆವ ವಿಚಿತ್ರ ಸನ್ನಿಹೀತ ಅದು. ಒಟ್ಟು ಉಂಟಾಗಿ ಅಮ ಕಡೆ ಕಾಮನನ್ನಿಂದುವುದು ಪದ್ಧತಿ. ಪೇಟಿಯ ಬೀದಿಯ ಕಾಮ ತುಂಬ ಹೆಚುವಾಸಿ. ಎಂದೂ ಹೊರಗೆ ಬಾರವ ಸುಪ್ರಸಿದ್ಧ ಸೂಕ್ತಿಯರಲ್ಲಿ ಅಲ್ಲಿಯ ತಾವೆಗೆ ಬರಬೇಕಾಗಿತ್ತು. ಅವರಿಗೆ ತಕ್ಕ ಮರ್ಯಾದೆ, ವ್ಯಾಪಾರದ ಬಡಾವಣೆಗೆ ಅವಕಾಶ ಎಲ್ಲ ಒದಗುವ ಅನುಕೂಲ ಸನ್ನಿಹೀತ ಅದು. ಅಂಥ ಸದವಕಾಶವನ್ನು ಲಕ್ಷ್ಯಮ್ಮನೂ ರಿಸರ್ವ ಮಾಡಿಸಿಕೊಂಡಿದ್ದಳು. ವಾದಪ್ಪನವರ ಮನೆಯ ಪಕ್ಕದಲ್ಲಿ ಕಾಮನನ್ನು ಕೂಡಿಸುತ್ತಿದ್ದರಿಂದ ಮಾದಪ್ಪನವರ ಈ ರತ್ನಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿತ್ತು.

ಕಾಮನ ಹಬ್ಬಿದ ಐಂದಿನ ರಾತ್ರಿ ಅಲ್ಲಿಯ ಸಂಭರು ಹೇಳಿರದು. ಅಂದು ಲಕ್ಷ್ಯಮ್ಮನ ತಾವೆ ಆಗಲೇಬೇಕಾಗಿತ್ತು. ಕಮಲುವಿಗೆ ಇನ್ನು ಎಂಟು ವರುವ ತುಂಬಿರಲ್ಲಿ. ಅಂದಿಸಿದ ಬಂದ ಈ ಪದ್ಧತಿ ಕಮಲು, ರತ್ನ ಹೃಸ್ಮಾಲು ಸೇರುವ ವರಿಗೂ ತಪ್ಪದೆ ನಡೆಯಿತು. ಆಮೇರೆ ಆ ಪದ್ಧತಿಗೆ ಕಮಲು ಒಂದು ರೀತಿ ಕಲ್ಲು ಹಾಕಿದರೆ, ರತ್ನ ಇನ್ನುಂದು ರೀತಿಯಲ್ಲಿ ಹಾಕಿದಳು. ಹೋಟಲ ತಿಂಡಿಯಾಗಿ ಬಾಳಲು ಅಕ್ಕನಿಗೆ ಇಷ್ಟವಿಲ್ಲ; ಹೋಟಲು ಗಾಡಿಯ ತಿಂಡಿಯಾಗಿ ಬೀದಿಯಲ್ಲಿ ಬಾಳಲು ತಂಗಿಗೆ ಇಷ್ಟವಿಲ್ಲ.

ಆದರೆ ಕಮಲುವಿಗೆ ಹದಿನ್ನೆಡು ತುಂಬಿದಾಗ, ರತ್ನ ಇಗೆ ರದ್ದಿನಾಲ್ಕು ನಡೆಯುತ್ತಿದ್ದಾಗ ನಡೆದ ಕಾಮನ ಹಬ್ಬಿದಲ್ಲಿ ಕೊಣೆಯ ಬಾರಿ ಮಣಿನ

ಕಾಮನ ಮುಂದೆ, ಸೂರಾರು ಜನರ ಮಧ್ಯೆ ಅಪ್ಪರೆಯಾಗಿ ನಟಿಸುವ ಅವಕಾಶ ಅವರಿಬ್ಬರಿಗೂ ಬಂದಿತು. ಆಗ, ಆಗತಾನೇ ಹತ್ತೊಂಬತ್ತು ಏರಿದ್ದ ನಾಗರಾಜ, ಇಪ್ಪತ್ತರೊಳಗಿದ್ದ ತನ್ನ ಗೆಳೆಯಚೊಡನೆ ಈ ಹುಡುಗಿಯಾರಿಬ್ಬರನ್ನೂ ನೋಡಿದ್ದ ; ರತ್ನ ಲ ಕೆಣ್ಣಿಗಾಗಿ, ಸುಂದರವಾದ ಮುಖಕ್ಕಾಗಿ, ಕಮಲಕ ಬಳ್ಳಕ್ಕಾಗಿ, ನೀಳವಾದ ದೇಹಕ್ಕಾಗಿ ಅವರಿಬ್ಬರನ್ನೂ ವೇಚಿದ್ದ. ನಾಗರಾಜನ ಮನಸ್ಸಂತೂ ಏನೇನೋ ಯೋಚನೆ ನಾಡಿಬಿಟ್ಟತ್ತು. ‘ರತ್ನ ಕಮಲವಿಗಿಂತ ಚೆನ್ನಾಗಿದ್ದಾಗಿ....ಅವಳನ್ನೇಕೆ ನಾನು ಮದುವೆ ಆಗಿಬಿಡಬಾರದು ? ಲಕ್ಷ್ಮೀನ ಮನೆಗೆ ಹೋಗಿ, ನಾನೇಕೆ ಈ ಬಗೆ ಮಾತಾಡಬಾರದು?....ಭೇ, ಅವಳು ಎಷ್ಟಾದರೂ ಸೂಕ್ತಿ. ದುಡ್ಡಿಗೆ ಸಿಕ್ಕುವ ಹೊಡತಿ, ನೋಡಿಕೊಳ್ಳೋಣ’ ಎಂದುಕೊಂಡ.

ಮಧ್ಯರಾತ್ರಿ ತಾವೆ ಮುಗಿದನಂತರ ಮಾದಪ್ಪನವರ ಮಹಡಿಯ ಮೇಲೆ ಮೊಡವರೆಲ್ಲ ಸೇರಿವರು. ಚೆನ್ನಾಗಿ ಕುಣಿದ ಹುಡುಗಿಯಾಗಿ, ತರಬೀತು ಮಾಡಿದ್ದ ಲಕ್ಷ್ಮೀನ್ನಿಗೆ, ಪಕ್ಕವಾಡುದವರಿಗೆ ಮರಾಠಾವಿ ಮಾಡುವ ಕೆಲಸ ನಡೆಯಬೇಕಾಗಿತ್ತು. ಹಕೆಯ ಕಾಲದಿಂದ ಬಂದ ಪದ್ಧತಿ ನಡೆಯಿತು. ಅವರಂತೆ, ದುಡ್ಡಿದ್ದವರು ಮಾತ್ರ ಮಹಡಿಯ ಪಡಸಾಲೆಯಲ್ಲಿ ಸೇರಿದ್ದರು. ಉಳಿದವರೆಲ್ಲ ಕುತೂಹಲದಿಂದ ನೋಡುತ್ತ ಹೋರಿಗೆ ನೀತಿನ್ನರು. ಸ್ವೇಕಲ್ ಷಾಪ್ ಸಿಂಗ್ ಬಿಟ್ಟ ಒದಗಿಸಿದ್ದ ದೊಡ್ಡ ಪಟ್ಟಿಂಬಣ್ಯಕ್ಕೆ ಪಡಸಾಲೆಯಲ್ಲಿ ಬಿಳಿಗುತ್ತಿತ್ತು ; ಎಣ್ಣೆ ಗಾಳಿ ಎರಡೂ ಮುಗಿಯುವುವರಲ್ಲಿಸ್ತ ಇನ್ನೆರಡು ದೀಸಗಳು ಹೋರಿಗೆ ಚಪ್ಪರವಲ್ಲಿ ಕುಳಿತು ಒಗ್ಗಬಗ್ಗೆ ಎನ್ನಿತ್ತ ಉಣಿರವಿಳಿತ ನಡಸಿದ್ದುವು.

ಮಾದಪ್ಪನವರ ಮಂಗ ಮದುವೆಯಾದ ಮಹೇಶ್ವರನಿಗೆ ಇನ್ನೆಲ್ಲ ಹಿಡಿಸದು. ಮೊದಮೊದಲು ಎಲ್ಲ ಮುಡುಗರುತ್ತಿದ್ದವನು ಆಮೇಲೆ ಅಸಹ್ಯಗೊಂಡು, ಮದುವೆಯಾದ ರತ್ನಯೊಡನೆ ಕಾಮನಾಗಿ ಮನೆಯಲ್ಲಿ ಮಾತ್ರ ರಮಿಸುತ್ತಿದ್ದ. ತಾವೆ ಆಗುವ ವರಿಗೂ ಪದ್ಧತಿಯಂತೆ ಚಪ್ಪರದ ಆಡಳಿತ ನೋಡಿಕೊಂಡು, ಹೆಂಗಸರು ಮಕ್ಕಳು ಕುಳಿತು ನೋಡಿ ಆನಂದಿಸುವಂತೆ ನೋಡಿ ಆಮೇಲೆ ಒಳಗೆ ಹೋಗಿ ನಿತ್ಯಿಂತೆ ಯಿಂದ ಮಲಗಿ ನಿದ್ರಿಸುತ್ತಿದ್ದ.

ತಮಗೆ ಪ್ರವೇಶವಿಲ್ಲ, ಎಂದ ಮೇಲೆ ಬಹಳ ಕೋಪಗೊಂಡಿದ್ದು ನಾಗರಾಜನ ಪರ್ಬಾಲಂ ತನ್ನ ನ್ನು ನೂಕಿ ಹಾಕಿಕೊಂಡಿದ್ದ ಪಡಸಾಲೀಯ ಬಾಗಿಲ ಹತ್ತಿರ ಸಿಂತು ಯೋಚನೆ ವಾದುತ್ತಿತ್ತು. ‘ಹೇಗಾದರೂ ಒಳಗೆ ಹೊಗಬೇಕು, ಸೋಡಬೇಕು’—ಇದೇ ಆ ಆಲೋಚನಾವಂಡಲಿಯ ಗುರಿ.

ಬಾಗಿಲು ಬಳಿದು, ಬಾಗಿಲು ತೆಗೆದ ಕೂಡಲೆ ಒಟ್ಟಿಗೆ ಒಳಗೆ ನುಗ್ಗಿ ಬಿಡಬೇಕೆಂದು ಸಲಹೆ ಮಾಡಿದ ಅನಂದಿ. ನಾಗರಾಜ, ಸೋಡನೆಲೀಲಿರ ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು. ಆದರೆ, ಕೃಷ್ಣ “ಬಾಧಪ್ಪ ನಮ್ಮಪ್ಪ ಇರ್ತಾನೆ... ಮನೇಲೆ ಹಿಡ್ಡೊಂಡ ತದಕ್ಕಾನೆ” ಎಂದು ಹಿಂಜರಿ.

ಅದಕ್ಕೆ ಆನಂದಿ “ನಿಮ್ಮಪ್ಪ ಏನೋ ಮಹಾ ಇಲ್ಲಿ ಒಳಗೆ ಸೇರೊಂಡು ಮಾಡೋದು..... ತದಕ್ಕಾನಂತೆ..... ಅಯ್ಯೆ ಬೆಪ್ಪೆ!” ಎಂದ.

“ಏನೋಪ್ಪ, ನಿನಾ ಬೇಕಾದ್ದೆ ಹೋಗಿ.... ನಾನಿಭ್ರಾ ಬಾಗಿಲಲ್ಲಿ ನಿಂತಿರ್ತೀನಿ.”

“ಬಿಡು ಬಿಕನಾಸಿ, ನಿಂಗೇ ಇಲ್ಲ.”

ಪುಟ್ಟಾಚಾರಿ ಸೋಡಾಸಿಸೆ ತೆಗೆದುಕೊಂಡು ಮಹಡಿ ಹತ್ತಿ ಬಾದ. ಅವನು ಇನ್ನೂ ದೂರವಲ್ಲಿ ಇರುವಾಗಲೇ ನಾಗರಾಜನ ಪರ್ಬಾಲಂ ಬಾಗಿಲ ಹತ್ತಿರ ಬಾದು “ಸೋಡಾ ಬಂತು ಬಾಗಿಲು!” ಎಂದು ಒಟ್ಟಿಗೆ ಕೊಗಿತು. ಒಳಗೆ ಬಾಗಿಲ ಹತ್ತಿರದಲ್ಲಿದ್ದ ಮುದುಕ ರಂಗಪ್ಪ ಬಾಗಿಲು ತೆಗೆದ. ಹಕ್ಕೆಣವೆ ಪರ್ಬಾಲಂ ಒಳಗೆ ಪ್ರವೇಶಿಸಿತು. ಹಿಂದೆ, ಸೋಡಾ ಸೀಸೆ ಹಿಡಿದ ಪುಟ್ಟಾಚಾರಿ ಬಂಸ. ಬಾಗಿಲು ಮೂವರಿನ್ನಂತೆ ಮುಜ್ಜು ಕೊಂಡಿತು.

ಅಗಳಿ ಹಾಕುತ್ತಿದ್ದ ರಂಗಪ್ಪ “ನಿವ್ಯಾಕೋ ಬಾಧಿ! ಹುದುಗಂ ಗೇನಾ ಕೆಳ್ಳಿ ಇಲ್ಲಿ!” ಎಂದು ಕೇಳಿದ.

“ಇಹೋ! ಮುದುಕರಿಗೆ ಮಾತ್ರಾನೇನೋ!..... ಇವರೊಬ್ಬರು

ಬಂದರು ವಿಚಾರಿಸೋಕೆ” ಎಂದು ಆನಂದಿ, ಅಲ್ಲಿಯೇ ಗೋಡೆಯ ಮಗ್ಗು ಲಲ್ಲಿ ಕುಳಿತುಕೊಳ್ಳುತ್ತ.

“ಮುಚ್ಚೆಷ್ಟು ಬಾಯಿ....ನೀನೆಷ್ಟು ನಿಷ್ಟು ಬಾಯಿಷ್ಟು ! ತಲೆಯೆಲ್ಲ ಹರಬ್ರಾನೆ....” ಎಂದು ರಂಗಪ್ಪ ಕೆರಳಿ ಕೂಗಿದ.

ನಾಗರಾಜ “ರಂಗಪ್ಪನೋರೆ....ನೀವು ಮುದುಕರು....ನಿಧಾನಿಸ ಬೇಕು....ಪಾಪ, ಮುದುಗ, ಬುದ್ಧಿಯಿಲ್ಲ....”

“ಏನೋ ಅಂದ....ಹೋಗಲಿ ಬಿಡಿ” ಎಂದು ಆನಂದಿ ಮುಂದು ವರಸಿ, ಸಮಾಧಾನದ ಮಾತನ್ನು ಮುಗಿಸಿದ.

“ಏನೋ ಬಿಡೋದು....ಅಯೋಗ್ಯ, ಅಯೋಗ್ಯ, ಅಯೋಗ್ಯ ! ಕತ್ತುಹಿಡಿದು ಆಚಿಗೆ ತಲ್ಲಿಸಿಬಿಡ್ತಿನೀ ನೋಡು” ಎಂದು ಅರಚಿದ ರಂಗಪ್ಪ.

ಆಗತಾನೆ ಆನಂದಭೈರವಿಯಲ್ಲಿ ಒಂದು ಹಾಡು ಮೊದಲು ಮಾಡಿದ್ದ ಲಕ್ಷ್ಮೇಶ್ವರನ ದನಿಗೆ ಮೆಚ್ಚಿ ತಲೆಹಾಕುತ್ತಿದ್ದ ಸೀಲಕಂಠಪ್ಪ “ಸದ್ಗೌರ್ !” ಎಂದು ಗಟ್ಟಿಯಾಗಿ ಕೂಗಿದ. ರಂಗಪ್ಪ, ನಾಗರಾಜನ ಪಟ್ಟಾಲಂ, ಸುತ್ತಮುತ್ತಲ ಜನ ಎಲ್ಲ ಬೆಳ್ಳಿ ನಿಶ್ಚಯಿಸಿದರು.

ತಾಯಿ ಒಂದು ಹಾಡು ಹಾಡಿದ ಮೇಲೆ ಕಮಲು, ರತ್ನ ಇಬ್ಬರೂ ಒಟ್ಟಿಗೆ ಒಂದೊಂದು ಹಾಡು ಹಾಡಿದರು.

ವಡಸಾಲೆಯಲ್ಲಿ ಸೀರಿದ್ದವರೆಲ್ಲ ನಲವತ್ತು ವೀರಿದವರು. ಎಲ್ಲರಿಗೂ ಲಕ್ಷ್ಮೇಶ್ವರನ ದೇಹದ ಮೇಲೆ ಕಣ್ಣಾದರೆ, ಗೋಡೆಯ ಅಂಚಿನಲ್ಲಿ, ಹಲವರಿಗೆ ಗೋಚರಿಸದಂತೆ ಕುಳಿತಿದ್ದ ನಾಗರಾಜನ ಪಟ್ಟಾಲಂ, ಹಾಡುತ್ತಿರುವ ಎರಡು ಪುಟ್ಟ ಹಕ್ಕಿಗಳನ್ನೇ ದೃಷ್ಟಿಸಿ ನೋಡುತ್ತಿತ್ತು.

ಲಕ್ಷ್ಮೇಶ್ವರನ್ನು ಹಾಡು ಹಾಡಬೇಕೆಂದೂ, ಆ ನಂತರ ಕಮಲಮ್ಮೆ ಒಂದನ್ನು ರತ್ನಮ್ಮೆ ಒಂದನ್ನು ಹಾಡ ಬೇಕೆಂತ ಲೂ ನೀಲಕಂಠಪ್ಪನವರು ಸಲಹೆ ಮಾಡಿದರು.

ಅದರಂತೆ ಲಕ್ಷ್ಮೇಶ್ವರ ಶ್ರೀರಂಜಿನಿರಾಗದಲ್ಲಿ ಒಂದು ಹಾಡು ಹಾಡಿದಳು. ಅನಂತರ, ಮಂಡುಗರಿಬ್ಬರ ಸಂಗೀತ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯಿತು,

ರತ್ನ ಹಾಡುತ್ತಿದ್ದಾಗ ನಾಗರಾಜ ಅವಳನ್ನೇ ಎವೆಯಿಕ್ಕೆದೆ ಸೋಡುತ್ತಿದ್ದು. ಅರೆಮುಚ್ಚಿದ ರಿಪೈಯ ಕೆಳಗೆ ಸಾಲುಗೂಡಲಿನ ನಡುವೆ ದೀಪದ ಬೆಳಕಿನಲ್ಲಿ ಹೊಳೆಯುವ ಅವಳ ಕಣ್ಣಗಳು, ಮಾಟವಾದ ಹುಬ್ಬಿನ ಬಿಲ್ಲುಗೂಡಲು, ವಿಶಾಲವಾದ ಹಕ್ಕೆಯ ಮೇಲೆ ಹಾರಾಡುತ್ತಿದ್ದ ಗುಂಗುರು ಮುಂಗುರುಳು, ಆ ದುಂಡು ಮುಖಕ್ಕೆ ತಕ್ಕ ನೀಳವಾದ ಮೂಗು, ಪುಟ್ಟಿ ಬಾಯಿಯ ಕೆಂಪು ತುಟಿ, ಉಬ್ಬಿದ ಗುಲಾಬಿ ಕೆನ್ನೆ, ದುಂಡು ಕೊರಳು, ಜೆನ್ನಾಗಿ ಬೆಳೆದ ತೊಡಿಯ ಮೇಲೆ ತಾಳಹಾಕುತ್ತಿದ್ದ ನೀಳವಾದ ಅಂಗ್ರೀ, ಅಂಗ್ರೀ ಬೆರಳಿನಲ್ಲಿ ಸಿಗಸಿಗನೆ ಹೊಳೆಯುತ್ತಿದ್ದ ಹರಳಿನ ಉಂಗುರ—ಎಲ್ಲ ಸೋಡುತ್ತಿದ್ದೂ ಹೌಡೊ ಅಲ್ಲವೂ ಎನ್ನುವವ್ಯಾಪ್ತಿ ಉಬ್ಬಿದ ಎದೆಯನ್ನು—ಅಲ್ಲ ಎವೆಯ ಭಾಗವನ್ನು ಮುಸುಕಿದ್ದ ಸೀರೆಯ ಸರಗನ್ನು.

ಸಂಗಿತ ಮುಗಿದ ಮೇಲೆ, ಪದ್ಧತಿಯುಂತೆ ಲಕ್ಷ್ಮೀ ಮಾಡಿಸಿಕೊಟ್ಟ ಎಲೆ ಆಡಕೆಯನ್ನು ಹೆಬ್ಬಿವಾರು ಮಂದಿ ತೆಗೆದುಕೊಂಡು ತಟ್ಟಿಗೆ ಚಕ್ಕಣಿ ಹಂಚಿದರು. ಆನಂತರ ಶಾಸ್ತ್ರದಂತೆ ಲಕ್ಷ್ಮೀ ನಗುತ್ತ ಎಮ್ಮೆಬುದು ಎಲ್ಲಿರ ಎದುರಿನಲ್ಲಿ ಮಾಡಪ್ಪನವರ ಬಲತೊಡಿಯ ಮೇಲೆ ಕುಂತಳು. ಒಂದು ಕ್ಷಣಿ ಕುಳಿತು ಮೇಲೆದ್ದ ತನ್ನ ರತ್ನಿಗೆ ಮಾಡಪ್ಪನವರು ಆಗ ಪದ್ಧತಿಯಂತೆ ಏದು ರೂಪಾಯಿ ಕೊಟ್ಟರು. ಆಮೇಲೆ ಲಕ್ಷ್ಮೀ ಉಂದ ಒಬ್ಬಿಬುರ ತೊಡಿಯ ಮೇಲೆ ಕುಳಿತ ಶಾಸ್ತ್ರಮಾಡಿ ಹದಿನ್ನೆಂದು ಇಪ್ಪತ್ತು ರೂಪಾಯಿ ವಸೂಲು ಹಾಡಿದೆಳ್ಳಿ.

ಇದನ್ನೇಲ್ಲ ಸೋಡುತ್ತಿದ್ದ ನಾಗರಾಜ ‘ಆ ಹುಡುಗಿಯರನ್ನೂ ಹಾಗೆಯೇ ಕೂಡಿಸುವರೇ, ಏನೂ! ಯಾರ ತೊಡಿಯ ಮೇಲೆ ಕೂಡಿ ಸುತ್ತಾದೀ! ಹಾ! ತನ್ನ ಶೊಡಿಯಮೇಲೆ ಆ ರತ್ನ ಕೂತುಕೊಂಡರೆ!’— ದುಡ್ಡಿಲ್ಲದ ಜೀಬಿನ ಆ ಪ್ರೇರಿ ಹೀಗೆ ಕನಸು ಕಾಣುತ್ತಿರುವಾಗ, ಪುಟ್ಟಾಚಾರಿ ದುಡ್ಡಿನ ತಟ್ಟಿ ಹಿಡಿದು ಎಲ್ಲರ ಹತ್ತಿರವೂ ದ್ವಿತೀಯ ವಸೂಲು ಮಾಡುತ್ತ ಬಂದ. ಎಲ್ಲ ಎಂಟಾಗೆ, ಒಂದು ರೂಪಾಯಿ, ಎರಡು ರೂಪಾಯಿ ಹಾಕುತ್ತಿದ್ದರು.

ರತ್ನಾಳ ರೂಪಿಗೆ ಮನಸ್ಸೊತಿದ್ದ ನಾಗರಾಜ, ತನ್ನ ಕೊರಳಲ್ಲಿದ್ದ ಚೈನನ್ನೇ ಇಂತೆ ಬಿಚ್ಚಿ ‘ಇದು ರತ್ನಾಖ್ಯಾನಿಗೇ !’ ಎಂದು ಕೂಗಿ ತಟ್ಟಿಯಲ್ಲಿ ಹಾಕಬಾರದು ಎಂದು ಯೋಚಿಸುತ್ತಿದ್ದ. ಆದರೆ ತಟ್ಟಿ ಈ ಹುಡುಗರ ಹತ್ತಿರವೇ ಸುಳಿಯಲ್ಲ.

ಆ ತಟ್ಟಿ ಹುಡುಗರಿಗಲ್ಲ, ದೊಡ್ಡವರಿಗೆ ವಾತ್ರ; ದುಡ್ಡಿಲ್ಲದವರಿಗಲ್ಲ, ದುಡ್ಡಿದ್ದವರಿಗೆ ವಾತ್ರ ಮೀಸಲು, ಎಂದು ಸೂಚಿಸುವ ಬಿಗುವಾನದಲ್ಲಿ ಪುಟ್ಟಾಚಾರಿ ತಟ್ಟಿ ಒಡಿದು ಅಲ್ಲಿಂದೇ ಸುತ್ತಾಡಿ, ಮತ್ತು ತುಂಬಿದ ತಟ್ಟಿ ಯನ್ನ ತೆಗೆದುಕೊಂಡು ಹೋಗಿ ವಾದಪ್ಪನವರ ಮುಂದಿಟ್ಟಿ.

ಮುಂದೆ ಕುಳಿತಿದ್ದ ಮಾದಪ್ಪನವರು ಎದ್ದು ನಿಂತು, ಗುತ್ತಾಗಿ ಕಟ್ಟಿದ ವಲ್ಲಿಗೆ ಹಾರವೇಂದನ್ನು ಲಕ್ಷ್ಯಮ್ಮನ ಕೊರಳಿಗೆ ಹಾಕಿ, ದುಡ್ಡಿನ ತಟ್ಟಿಯನ್ನು ಆವಕ ಕೈಯಲ್ಲಿಟ್ಟಿರು. ಆದೇ ರಿತಿ ಕಟ್ಟಿದ್ದ ಎರಡು ಹೂವಿನ ಹಾರವನ್ನು ಇಮಲ ಮತ್ತು ರತ್ನಾಳ ಕೊರಳಿಗೆ ಹಾಕಿ, ಅವರ ಹಾಡಿಗೆ ತಮ್ಮ ಮೆಚ್ಚಿಗೆ ಸೂಚಿಸಲು ಇಬ್ಬರ ಕೆನ್ನೆಗಳನ್ನೂ ಹಿಂಡಿ ನಕ್ಕರು.

ಆಗ ನಾಗರಾಜನಿಗೆ ಹೇಗೆಹೇಗೋ ಆಯಿತು.

ಇಕ್ಕೆವಾದ್ಯಾದವರಿಗೆ ಬುಂಬಹಾರಗಳನ್ನು ಹಾಕಿ ವಂದನೆಗಳನ್ನು ಅರ್ಪಿಸಿದ್ದಾಗ್ಯಾಯಿತು.

ಆನಂತರ ಎಲ್ಲರೂ ಎದ್ದು ಸಿಂತರು.

ಬಾಗಿಲಲ್ಲಿದ್ದ ರಂಗಪ್ಪ ಬಾಗಿಲು ತೆರಿದ. ಹೊರಗೆ ಕಿಟಕಿಯ ಮೇಲೆ ಹತ್ತಿ ನಿಂತು ನೋಡುತ್ತಿದ್ದ ಸಣ್ಣ ಪುಟ್ಟಿ ಹುಡುಗರು ಧಿಮುಕಿ ಮೆಟ್ಟಿಲ್ಲಿಂದು ಹಿಡಿದರು. ಅಲ್ಲಿ ನಿಂತಿದ್ದ ದೊಡ್ಡವರೂ ಹೊರಡಲನು ವಾದರು. ಬಾಗಿಲು ತೆಗೆದ ಕೂಡಲೇ ಹೊರಗೆ ಹೊರಡಬೇಕೆಂದಿದ್ದ ಸೋಮಶೀಲವನ ಆಗಿಯನ್ನು ನಾಗರಾಜ ಹಿಡಿದೆಳೆದ.

“ಲೋ ಬೆಷ್ಟೆ....ನಿಲೆಂಬ....ಏನು ಅವಸರ ?”

“ಏ ಬಾರ್ದೋ. ಆಮೇಲೆ ನೀಲಕಂಠಪ್ಪ ನೋಡಿದೆ....ನಮ್ಮಪ್ಪನಿಗೆ ಹೇಳಬಿಡ್ಡಾನೆ....”

“ಇನ್ನೂ ಹೇಳಿದ್ದೆ ?....ಸ್ವಲ್ಪ ಸಿಲ್ಲು, ಸ್ವಲ್ಪ ಹತ್ತಿ ರಧಿಂದ

ನೋಡೋಣ ಅವರನ್ನು ಒತ್ತ.... ಅಗೊ ಬಂದ್ರು—ನೀ ಹೀದಿರು....” ಎಂದು ಅವನನ್ನು ಎಳೆದು ತಾನು ಮುಂದೆ ನಿಂತುಕೊಂಡ. ಗಂಡಸರೀಲ್ ಒಬ್ಬಿಬ್ಬಾಗಿ ಹೊಗುತ್ತಿದ್ದರು. ಬಾಗಿಲ ಹತ್ತಿರ ತನ್ನ ಪಟ್ಟಾಲಂನ ಮುಂದೆ ನಿಂತಿದ್ದ ನಾಗರಾಜ, ತಾಯಿಯೊಡನೆ ಬರುತ್ತಿದ್ದ ರತ್ನ ಇನ್ನೇ ದೃಷ್ಟಿಸಿ ನೋಡುತ್ತಿದ್ದ. ರತ್ನ ಇ ಹಿಂದೆ ಕಮಲ ಇದ್ದಳು. ಬಾಗಿಲ ಹತ್ತಿರ ಬಂದಾಗ ರತ್ನ ನಾಗರಾಜನ ಮುಖ ನೋಡಿದಳು. ನಾಗರಾಜ ತನ್ನ ನ್ನೇ ದೃಷ್ಟಿಸಿ ನೋಡುತ್ತಿದ್ದ. ತಕ್ಷಣವೇ, ಮುಖ ಗಂಟು ಹಾಕಿಕೊಂಡು ತಲೆ ತಗ್ಗಿಸಿ ನಡೆದಳು. ಕಾಮದ ಕಣ್ಣಿಸಿಂದ ನೋಡುತ್ತಿದ್ದ ನಾಗರಾಜನ ಮುಖಕ್ಕೆ ರತ್ನ ಇ ಅಸಹ್ಯದೃಷ್ಟಿ ಬಡಿಯಿತು. ನಿರಾಸಿಗೊಂಡ ಆ ಕಣ್ಣಿ, ಅದೇ ಸ್ಥಳದಲ್ಲಿ ಬಂದ ಕಮಲಳ ಮುಖ ನೋಡಿ ಅವರಿತು. ಕಮಲ ನಾಗರಾಜನ ಮುಖವನ್ನೇ ಒಂದೆರಡು ಕ್ವಣ ದುರುಗಂಟಿಕೊಂಡು ನೋಡಿ ಮುಂದೆ ನಡೆದಳು.

ಲಕ್ಷ್ಮೇಶ್ವರಿಗಾಗ ಗಾಡಿ ಬಾಗಿಲಲ್ಲಿ ಕಾಯುತ್ತಿತ್ತು. ಅದವರೆಗೂ ಮನೆಯ ಕಾವಲಾಗಿದ್ದ ನಂಜುಂಡಿ ಮನೆಗೆ ಬೀಗ ಹಾಕಿಕೊಂಡು, ಆಗತಾನೆ ಬಂದು ಗಾಡಿಯಲ್ಲಿ ಕುಳಿತ್ತಿದ್ದ. ತಾಯಿ ಮಕ್ಕಳೊಂದಿಗೆ ಗಾಡಿ ಹತ್ತಿದಳು.

ನಾಗರಾಜ “ಲೋ ಕೈಣಾ!, ಕೈಣ ಲೋ ಹೀ!” ಎಂದು ಕೂಗುತ್ತಾ ಗಾಡಿಯ ಹತ್ತಿರ ಬಂದ.

ಅನಂದಿ “ಅದೆಲ್ಲಿರುತ್ತೊ ಇಷ್ಟೊಂತ್ತಿನ ತನಕ..... ನೋಗು ಬಿಡು.... ಅವ್ಯಾಪ್ತವಿಲ್ಲ. ಮನೆಗ್ನೋಯ್ಯು!” ಎಂದ.

ನಂಜುಂಡಿಯೊಡನೆ ಮೂರನ್ನು ಕೂಡಿಸಿಕೊಂಡ ಗಾಡಿ ಮುಂದೆ ಸರಿಯಿತು. ಅದರ ಹಿಂದೆ ಈ ಪೂರೀ ಪಟ್ಟಾಲಂ ಹರಟುತ್ತಾ ಹೊರಟಿತು. ಗಾಡಿ ಪೇಟಿಬೀದಿಯ ಕೊನೆ ಮುಟ್ಟಿ, ಇನ್ನೇನು ಎಡಕ್ಕೆ ತಿರುಗಬೇಕು ಎನ್ನ ವಾಗ, ಅನಂದಿ ಶೀಟಿ ಹಾಕಿದ. ನಿಶ್ಚಯವಾದ ಮಧ್ಯ ರಾತ್ರಿಯಲ್ಲಿ ಹಾಕಿದ ಆ ಶಿಳ್ಳ ಕರ್ಕಣವಾಗಿತ್ತು. ಅಷ್ಟಕ್ಕೆ ತೃಪ್ತಿ ಪಡದೆ ‘ಲೇ ಗಾಡಿ!’ ಎಂದು ಕಿರಿಚಿದ,

ಕಾಮನ ಚಪ್ಪರದ ಹತ್ತಿರ ನಿಂತಿದ್ದವರ ಪೈಕಿ ಯಾರೋ ಒಬ್ಬರು
“ಮೋಲಿ ಮುಂಡೇವ! ಸುವ್ಯೇ ಹೋಗೋಕಾಗೋಕಿಲ್ಪಾ!” ಎಂದು
ಅಭರಿಸಿದರು.

* * * *

ನಾಗರಾಜ ಮನೆಗೆ ಬಂದಾಗ ಪಡಸಾಲೆಯ ಗಡಿಯಾರ ಮೂರು
ಗಂಟಿ ಬಳಿಯಿತು. ಮುಂದಿನ ವೈರಾತ್ಯಾದಲ್ಲಿ ಮಾತ್ರಾತ್ಮಿದ್ದ ಆಳು ಲಕ್ಷ್ಯ
ಬಾಗಿಲು ತೆರೆದು ಚಿಕ್ಕ ರಾಮುರನ್ನು ಮಾನವಾಗಿ ಬರವಾಡಿಕೊಂಡಿದ್ದ.
ಪಡಸಾಲೆಯಲ್ಲಿ ವಂಕುದೀಪ ಉರಿಯುತ್ತಿತ್ತು. ತಂದೆಯುವರು
ಮಲಗಿದ್ದ ಕೋಣೆಯ ಬಾಗಿಲಿಗೆ ಹಾಕಿದ್ದ ತೆರೆ ಗಾಳಿಗೆ ಆಡುತ್ತಿತ್ತು.
ಹಾಸಿಗೆಯ ಮೇಲೆ ಮಲಗಿದ್ದ ನಂಜಪುಶಿಟ್ಟರೂ, ಕಾಲಿನ ಸಪ್ಪಳದಲ್ಲಿಯೇ
ಮಾಗ ಬಂದ ಸುಳಿವನ್ನು ತಿಳಿದು “ನಾಗಾ” ಎಂದು ರಾಗವಾಗಿ
ಕೂಗಿದರು.

ಪದ್ಧತಿಯಂತೆ ಉತ್ತರ ಬರಲಿಲ್ಲ.

ನಂಜಪುಶಿಟ್ಟರೂ ಪದ್ಧತಿಯಂತೆ ಇನ್ನೊಮ್ಮೆ, “ನಾಗಾ” ಎಂದು
ಕೂಗಿದರು.

ನಾಗರಾಜ ಪಡಸಾಲೆಯಲ್ಲಿಯೇ ನಿಂತು “ಏನಪ್ಪಯ್ಯ?” ಎಂದು
ಕೇಳಿದ.

“ಇಲ್ಲಿ ಬಾ” ಎಂದು ತಂಡೆಯ ಅಪ್ಪಣಿಯಾಯಿತು.

ಮಾಗ ಕದಲದೆ ನಿಂತಿದ್ದ.

ಕೋಣೆಯಂದ “ಬಾ ಅಣ್ಣಿಯ್ಯ” ಎಂದು ಬಂದ ಕರುಳಿನ ಕಾಗು
ಮಾನ ಕಾಲುಗಳನ್ನು ಕದಲಿಸಿತು.

ನಾಗರಾಜ ಕೋಣೆಯೋಳಕ್ಕೆ ದೊಗಿ ಸಿಂತ. ಮಂಚದ ಹತ್ತಿರ
ದಲ್ಲಿ ಮೇಜಿನ ಮೇಲೆ ಪುಟ್ಟ ದೀಪ ಉರಿಯುತ್ತಿತ್ತು. ದೀಪಕ್ಕೆ
ಹಾಕಿದ್ದ ಹಸುರು ಗಾಜು ಕೋಣೆಯನ್ನೇಲ್ಲ ಹಸುರಿನಾಡಿತ್ತು. ಆ
ಬೆಳೆಕು ಮಂಚದ ಮೇಲೆ ಅಂಗಾತ ಮಾತ್ರಾತ್ಮಿದ್ದ ತಂದೆಯ ದೇಹದ ಮೇಲೆ
ಚಿನ್ನಾಗಿ ಹರಡಿತ್ತು. ಸುಕ್ಕ ಹಿಡಿದ ಕಪ್ಪು ಚಮಚದ ಆ ಶುಖ,

ಒಳಗೆ ಬಂದು ನೀತ ಮಗನ ಕಡೆ ನಿಥಾನವಾಗಿ ತಿರುಗಿತು. ಮುಂಚಿಂದಿದ್ದರೂ, ದೀಪದ ಬೆಳಕಿನಲ್ಲಿ ಫಳಫಳನೆ ಬೆಳಗುತ್ತಿದ್ದ ಆ ಕಣ್ಣಗಳ ನೋಡಿದ ತಕ್ಕಣವೆ ಮಗನ ಮುಖ ಕೆಳಗಿಳಿಯಿತು.

“ನಾಗಾ....ಇಷ್ಟೊಂದು ಹೊತ್ತಿರ್ಗು ಎಲ್ಲೊಂದುವ್ಯಾ?....ನಾನೆಷ್ಟು ಸೇ ಹೇಳಲಿ ಹೇಳು.”

“.....”

“ಮನೇಲಿ ಯಾರಿದಾರೆ ಹೇಳು....ನೀನು ಇಷ್ಟು ಹೊತ್ತಿಗೆ ಮನೇ ಬಂದರೆ....ನೀನ್ನಾಜ್ಞೆಕೂ ತುಂಬ ಕೆಟ್ಟಿಷ್ಟು ಏಂಬ್ಲೆಪ್ಪ...ಮಧ್ಯಾಹ್ನ ಮನೆ ಬಿಟ್ಟುಹೊರ್ದೊಂದು ಇಷ್ಟೊಂದುತ್ತಿಗೆ ಬದೋಣಾಂದ್ರೇನು....ಹೇಳೋರ ಕೇಳೋರು ಯಾರೂ ಇತ್ತೀ ನಿಂಗೆ? ಉಬ್ಬ ತಿಂಡಿ ಇತ್ತೆ ಹೀಗೆ ಹೋರ ಪೋಲಿ ತಿರುಗ್ಗೀಯಲ್ಲ! ಎಲ್ಲೊಂದುವ್ಯಾ?”

“ಎಲ್ಲೂ ಇಲ್ಲ....”

“ಎಲ್ಲೂ ಇಲ್ಲ! ಮಧ್ಯಾಹ್ನ ನೋಡೆಂದ್ರೇನ್ನ ಈಗ ನೋಡ್ತು ಇದಿನಿ. ಎಲ್ಲೂ ಇಲ್ಲ ಅಂತೇಯಲ್ಲ....ನಿನ್ನ ಆ ಸಹವಾಸ ಬಿಟ್ಟುಬಿಡು, ಒಕ್ಕೇದಲ್ಲ. ಆ ಪೋಲಿಗಳ ಸಹವಾಸ ಬಾಳಿ....ದಿನಾ ಸಿನಿಮಾ, ನಾಟಕ, ಕಾಡ ಹರಬಿ....”

“ನಾನೇನು ಸಿನಿಮಾಕ್ಕೆ ಹೋಗಿರಲ್ಲ.”

“ಮತ್ತಿಲ್ಲೀಗಾ ಹೋಗಿದ್ದೆ?”

“ಕಾಮನ ಚಪ್ಪರಕ್ಕೆ....ಸಂಗೀತ, ತಾವೆ ಇತ್ತು. ನೋಡೋ ಕಾಂತ ಹೋಗಿದ್ದೆ.”

“ಹುಡುಗಿರ್ಗಲ್ಲ ತಾವೇಗೇ ಯಾಕವ್ಯಾ.” ಮುಖವನ್ನು ಗೋಡೆಯ ಕಡೆ ತಿರುಗಿಸುತ್ತ “ಹ್ಯಾ!ಹೋಗು. ಸಿದ್ದಣಿನ್ನ ಕೂಗಿ ಉಂಟು ಮಲಕೊಳ್ಳುವ್ಯಾ....ನಾಳಿಯಿಂದ ರಾತ್ರಿ ಹೊತ್ತು ಎಲ್ಲೂ ಹೋಗ್ಗುಡ” ಎಂದು ತಂದೆ ಮೃದುವಾಗಿ, ರಾಗವಾಗಿ, ಮನುತ್ತೆ ತುಂಬಿ ನುಡಿದರು.

ಸಿದ್ದಣಿ ಅರೆನಿದ್ದೆಯಲ್ಲಿ ಎದ್ದು ಚಿಕ್ಕರಾಯಿರಿಗೆ ಬಡಿಸಿದ. ನಾಗರಾಜ ಗಬಗಬ ತಿಂದು ಕೈಶೊಳಿದುಕೊಂಡು ಮಹಡಿಯ ಮೇಲಿದ್ದ

ತನ್ನ ಕೋಣೆಗೆ ಹೋದ. ಲಕ್ಷ್ಮಿ ಮಂಚದ ಮೇಲೆ ಹಾಸಿಗೆ ಹಾಸಿ ಸಿದ್ಧ ಮಾಡಿದ್ದ. ಮೂಲೆಯಲ್ಲಿ ನಿಂತಿದ್ದ ಪುಟ್ಟ ಮೇಜಿನ ಮೇಲೆ ವಿಣುಕು ಹುಳುವಿನಂತೆ ಉರಿಯುತ್ತಿದ್ದ ದೀಪವನ್ನು ಆರಿಸಿ, ಕಗ್ಗತ್ತಲಲ್ಲಿ ನಾಗರಾಜ ಮಲಗಿಕೊಂಡ.

ಕಗ್ಗತ್ತಲಲ್ಲಿ ಮಲಗಬೇಕೆಂದರೆ ಅವನಿಗೆ ಬಹಳ ಆಸಿ. ಬೆಳಗಿನಿಂದ ಅಲ್ಲಿ ಇಲ್ಲಿ ಓಡಾಡಿ ಹಬ್ಬಿದ ಆಟ ಆಡಿ ಆಯಾಸವಾಗಿದ್ದರೂ ಬೇಗ ನಿದ್ದೆ ಬರಲಿಲ್ಲ. ತಂದೆಯ ಹತ್ತಿರ ಮಾತಾಡುತ್ತಿದ್ದಾಗ, ಕೈ ತೊಳೆಯುತ್ತಿದ್ದಾಗ, ಹಾಂಗಿ ಸೋಡಿದಾಗ ರತ್ನಳ ನೆನಪಾಗಿತ್ತು. ಅಂದು ಅವಳು ಹಾಡುತ್ತ ಕುಳಿತ್ತಿದ್ದ ಆ ಸೋಡಿವನ್ನೇ ಏ ಮೆದುಳಿನಲ್ಲಿ ಮೆಲಕುಹಾಕುತ್ತಮಲಗಿಕೊಂಡ.

ಶ

‘ಹೇಗಾದರೂ ಮಾಡಿ ರತ್ನಳ ಮನೆಗೆ ಹೋಗಬೇಕು, ಅವಳೊಡನೆ ಮಾತಾಡಬೇಕು, ಅವಳ ಸ್ನೇಹ ಮಾಡಬೇಕು’ ಎಂಬ ಆಸೆಯನ್ನು ಹುಟ್ಟಿಸಿ, ಮೂರು ವರುಷ ಬೆಳಸಿ, ದೊಡ್ಡದು ಮಾಡಿಕೊಂಡ ನಾಗರಾಜ ದಿನದಿನಕ್ಕೂ ಕೆಡುತ್ತಾ ಹೋದ. ಸಿನಿಮಾದಲ್ಲಿ, ಮಿಷನ್ ಸ್ಕ್ವೆಲಿನ ಮುಂದೆ, ಮಾಡಪ್ಪನವರ ಅಂಗಡಿಯ ಎದುರು ಅವಳನ್ನು ಮೂರು ನಾಲ್ಕು ಬಾರಿ ಸೋಡಿದ. ಅವಳ ಮನೆಯನ್ನು ಪತ್ತೆಮಾಡಿದ ಮೇಲಂತೂ ಆ ರಸ್ತೆಯಲ್ಲಿ ಅನೇಕ ದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎರಡು ಮೂರು ಬಾರಿ ತಿರುಗಾಡಿದ. ಆದರೆ ಅವಳೊಡನೆ ಮಾತಾಡುವ ಸುಯೋಗ ಅವನಿಗೆ ದೊರೆಯಲಿಲ್ಲ. ಕಾಮನ ಹಬ್ಬಿದಲ್ಲಿ ತಾಪೆ ಆದರೆ ಅವಳನ್ನು ಸೋಡಬಹುದಲ್ಲಾ ಎಂದರೆ ಆ ಮುಂದಿನ ವರುಷಗಳಲ್ಲಿ ಲಕ್ಷ್ಮೇಶ್ವರನ ತಾಪೆಯೇ ನಿಂತುಹೋಯಿತು.

ಪ್ರತಿವರುವೂ ಅದಕ್ಕೆ ಒಂದಲ್ಲಿ ಒಂದು ಕಾರಣಗಳಿದ್ದವು. ಬಲವಾದ ಒಂದು ಕಾರಣ ಮಾತ್ರ ಎಲ್ಲಾರಿಗೂ ತಿಳಿದಿರಲಿಲ್ಲ.

ಮಾರನೆಯ ವರುಷ ಕಾಮನ ಹಬ್ಬಕ್ಕೆ ಸರಿಯಾಗಿ, ಮಾಡಪ್ಪನವರ ತಂಡಿ ಶಿವನಂಜಪ್ಪನವರು ಕಾಲವಾದರು. ಆ ವರುಷ ಕಾಮನ ತಾಪೆ

ಅವರಿಂದ ನಿಂತಿತು. ಅದರ ಮುಂದಿನ ವರುವ ಮಾದಪ್ಪನವರು ತೆಂಗಿನ ಮರದಿಂದ ಬಿದ್ದು ಗಾಯ ಮಾಡಿಕೊಂಡು ಆಸ್ತ್ರತ್ಯೆಯಲ್ಲಿ ಮಲಗಿದ್ದರು. ಮೂರನೆಯ ವರುವ ಮಾದಪ್ಪನವರ ತಾಯಿ ಸತ್ತು ಇನ್ನೂ ಮೂರು ದಿನವಾಗಿರಲಿಲ್ಲ. ನಾಲ್ಕನೆಯ ವರುವವರು ಲಕ್ಷ್ಮನ್ ಕಾಮ, ಹೇಟಿ ಬೀದಿಯ ಕಾಮಣ್ ಆಶ್ರಯದಾತ ಮಾದಪ್ಪನವರೇ ಹೃದಯ ರೋಗ ದಿಂದ ಕಣ್ಣ ಮುಚ್ಚಿದ್ದರು. ಆತ ಹೋದ ಮೇಲೆ ಹೇಟಿ ಬೀದಿಯ ಕಾಮನ ಮುಖದ ಕಳೆಯೇ ಕಡಮೆಯಾಯಿತು; ಅವರು ಹೋದ ಸುದ್ದಿ ಕೇಳಿ ಲಕ್ಷ್ಮನ್ನಿಗೆ ದಿಕ್ಕೇ ತೋಚದಂತಾಯಿತು. ಅವಳ ಸಂಸಾರದ ಅಧರ ಖಚು ಮಾದಪ್ಪನವರಿಂದ ಬರುತ್ತಿತ್ತು. ತನ್ನ ಸ್ವಂತ ಮನೆ ಪುರಾತನ ಕಾಲದ್ವಾದುದರಿಂದ ರತ್ನ ಇ ಸಲಹೆಯಂತೆ, ಆ ಮನೆಗೆ ನಾಲ್ಕನೆಯ ದಾಗಿ ಹೋಸರೀತಿಯಲ್ಲಿ ಕಟ್ಟಿಸಿದ್ದ ಮಾದಪ್ಪನವರ ಮನೆಗೆ ಬಾಡಿಗೆಗಂದು ತಾನು ಹೋಗಿ ಕೇವಲ ಆರು ತಿಂಗಳಾಗಿತ್ತು. ಮಾದಪ್ಪನವರು ಜೀವಿಸಿರುವ ವರಿಗೂ ಆಕೆ ಬಾಡಿಗೆಯನ್ನು ಹಣದ ರೂಪದಲ್ಲಿ ಕೊಟ್ಟಿರಲ್ಲ. ಅವರು ತಿಂಗಳಿಗೊಮ್ಮೆ ಮುಂತು ರೂಪಾಯಿಗೆ ರಸೀದಿಯೋಂದನ್ನು ಕೊಟ್ಟು, ಮೇಲೆ ಖಚಿಗೆ ನಿವತ್ತು ರೂಪಾಯಿ ಕೊಡುತ್ತಿದ್ದರು. ಆದರೆ ಆತ ಕಾಳಿವಾದನಂತರ ಈ ಪದ್ಧತಿ ನೀತುಹೋಯಿತು. ಸಾಲಂದ್ರಕ್ಕೆ ಪ್ರತಿ ತಿಂಗಳೂ ಎರಡನೆಯ ತಾರೀಕೆ ಮಹೇಶ್ವರಪ್ಪನ ಜವಾನ ಬಸಪ್ಪ ಕೋಲು ಉಂರಿಕೊಂಡು ಬಾಡಿಗೆ ವಸೂಲಿಗೆ ಬಂಂಬಿಡುತ್ತಿದ್ದ.

‘ಮಾದಪ್ಪ ಹೋದ, ಲಕ್ಷ್ಮನ್ ತಾಪೆ ಮುಗಿಯಿತು’ ಎಂದು ಬೀದಿಯ ಅನೇಕ ಮಹನೀಯರು ಆಡಿಕೊಳ್ಳುತ್ತಿದ್ದರು. ಕಾಮನ ಹಬ್ಬದಲ್ಲಿ ಅವಳು ಕುಣಿತ ನಿಲ್ಲಿಸಲು ಅಮಾ ಒಂದು ಕಾರಣ, ಸಿಜ. ಆದರೆ ಅದಕ್ಕಿಂತಲೂ ಮುಖ್ಯವಾದುದು ಅವಳ ಮಕ್ಕಳು ಆ ರೀತಿಯ ಕುಣಿತಕ್ಕೆ ಪ್ರತಿಭಟಿಸಿದುದು.

ಕಮಲ ‘ಈ ಸೂಕ್ತಿಯ ಆಟ ನನಗೆ ಬೇದ,’ ಎಂದು ಹೇಳಬಿಟ್ಟಳು. ರತ್ನ, ‘ಅನ್ನಾ, ನಿಂಗೊತ್ತಿಲ್ಲ....ಆ ತರಹ ಬೀದಿಗೆ ಹೋದರೆ ಬೀಲೆ ಇಂದ್ರಿಗುತ್ತಿ....ಎಲ್ಲ ನನಗೆ ಬಿಡು....ಆಗ ನೋಡು ಏನ್ನಾಡ್ದಿಇಂತ’ ಎಂದು ಪ್ರತಿನ್ಯೇ ತೋರಿಸಬಿಟ್ಟಳು.

ತು ವರದು ಕಾರಣಗಳಿಂದ ಲಕ್ಷ್ಯಮ್ಮನಿಗಿಂತ ನಾಗರಾಜನಿಗೆ ತುಂಬ ಅನನ್ನಕೂಲವಾಯಿತು.

ಒಮ್ಮೆ ರತ್ನ ಶಿಗಾಗಿ ಗಲ್ಲಿದಿಂದ ಅಪ್ಪು ಇನ್ನು ಹೊಡೆದು ಕೂಡಿ ಹಾಕಿದ್ದ ಏವತ್ತುರೂಪಾಯಿಯನ್ನು ಆನಂದಿಯ ಪ್ರೇರಣೆಯಿಂದ, ನಂಜುಂಡಪ್ಪನ ಭಕ್ತುದಲ್ಲಿಂದಿದ್ದ ಮಾಲಬಾರಿ ಹುಡುಗಿಗೆ ತೆತ್ತು, ರಾತ್ರಿ ಅವಕ್ಷೋಂದಿಗೆ ಸಿನಿಮಾ ನೋಡಿ, ಭಕ್ತುದಲ್ಲೀ ಚಿನ್ನಿದ್ದು ಬೆಳಗ್ಗೆ ಬರಿ ಗೈಯಲ್ಲಿ ಮನೆಗೆ ವಾಪಸುಬಂದಿದ್ದು.

ಮತ್ತೊಮ್ಮೆ, ನಾರಾಯಣರಾಯರನ್ನು ಗೋಗರೆದು ಇಪ್ಪತ್ತು ರೂಪಾಯಿ ಪಡೆದು, ರತ್ನಳ ಮನೆಯ, ಕಡೆ ಹೊರಟೆ. ದಾರಿಯಲ್ಲಿ ಸೋಮಶೇಖರ ಆನಂದಿ ಸಿಕ್ಕಿಬಿಟ್ಟಿರು. ಬೆಂಗಳೂರಿನಲ್ಲಿ ‘ಕಿಂಗ್ ಕಾಂಗ್’ ಸಿನಿಮಾ ನಡಿತಾ ಇದೆಯುಂತೆ. ಈಗ ಹೊರಟರೆ ಬೆಳಗಿನಜಾವದ ಬಸ್ಸಿ ನಲ್ಲಿ ವಾಪಸುಬಾದುಬಿಡುಹುದು, ಎಂದು ಪ್ರೇರೀಸಿಸಿ ಅವರು ಅವನನ್ನು ಬೆಂಗಳೂರಿನ ಬಸ್ಸು ಹತ್ತಿಸಿಬಿಟ್ಟಿದ್ದರು. ಸಿನಿಮಾ, ಸಿಗರೀಟು, ಬಸ್ಸು ಬೀಡ—ಇಪ್ಪತ್ತೀದು ರೂಪಾಯಿ ದಿಕ್ಕಾವಾಲಾಯಿತು.

ಇಮ್ಮೊಮ್ಮೆ, ಗೂಡಿನಲ್ಲಿ ಸಿದ್ದಣಿ ಮರೆತು ಇಟ್ಟಿಬಿಟ್ಟಿದ್ದ ಬೆಳ್ಳಿಯ ತಟ್ಟೆ ಕದ್ದು ಆನಂದಿಯ ಮೂಲಕ ಮಾರಿಸಿ ಬಂದ ಅರುವತ್ತು ರೂಪಾಯಿ ಯಲ್ಲಿ ನಲ್ವತ್ತು ರೂಪಾಯಿಯನ್ನು ರತ್ನಳ ಮನೆಗಾಗಿ ಇಟ್ಟಿಕೊಂಡಿದ್ದು. ಆದರೆ ಅದಕ್ಕೂ ಬೇರೆ ದಾರಿಯಾಯಿತು. ಸೋಮಶೇಖರ ಹೋಗಿ ಬರುತ್ತಿದ್ದ ನಾಜಾಸಾನಿಯ ಮನೆಯಲ್ಲಿ ಸತ್ಯನಾರಾಯಣಪೂಜೆ ಮತ್ತು ಹೊಸದಾಗಿ ಅವಳ ಮನೆಗೆ ಬಂದಿದ್ದ ರಾಮಕೃಂಗ ಗಿಜ್ಜೆಪ್ರಸ್ತ ಗೊತ್ತಾಗಿತ್ತು....ಸೋಮಶೇಖರನ ಬಲವಂತದಿಂದ ನಾಗರಾಜ ಆ ನಲ್ವತ್ತು ರೂಪಾಯಿ ತೆಗೆದುಕೊಂಡು ಅಲ್ಲಿಗೆ ಹೋಗಿ ರಾತ್ರಿಯೆಲ್ಲ ಕಳೆದುಬಂದ.

ದುಡ್ಡಿನ ಬಲದಿಂದ ನಾಗರಾಜ ಸುಖವನ್ನೇ ನೇರೆ ಪಡುತ್ತಿದ್ದು. ಆದರೆ ತಾನೊಂದು ಬಯಸಿದರೆ ಬೇರೊಂದು ಸಿಕ್ಕುತ್ತಿತ್ತು. ಒಟ್ಟು ಹದಿನೆಂಟು ಬಾರಿ ದುಡ್ಡು ಕೂಡಿಹಾಕಿ ರತ್ನ ಶಿಗಾಗಿ ಹಾಕೊರೆದೆ. ಹದಿ

ನೆಂಟು ಬಾರಿಯೂ ಒಂದಲ್ಲಿ ಒಂದು ರೀತಿ ದುಡ್ಡನ್ನು ದೇಹವನು ಹಾಳುಮಾಡಿಕೊಂಡು ವಾಪಸು ಒಂದುಬಿಟ್ಟು.

ಅವನದು ವಿಚಿತ್ರ ಮನಸ್ಸು. ಗಟ್ಟಿ ಮನಸ್ಸುಗಿದ್ದರೆ ಹಾಗೆ ಆ ತ್ರಿರಲೀಲ್ವೊ ಏನೋ! ಆ ಮನಸ್ಸಿನ ಬಲ ತಿಳಿದ ಅವನ ವಯಸ್ಸು ಆ ನನ್ನ ಆಟ ಆಡಿಸುತ್ತಿತ್ತು. ಒಳಗಿನ ಆಸೆಗಿಂತ ಹೊರಗಿನ ಪ್ರೇರಣೆ ಬೇಗ ಬಯಲಾಗುತ್ತಿದ್ದ ನಾಗರಾದ ಖಚಿತವಾದ ಸ್ವಂತ ಅಭಿಪ್ರಾಯ ವನ್ನು ಎಂದೂ ಯಾವುದಕ್ಕೂ ಕೊಟ್ಟಿರಲ್ಲ. ಹೃದಯದಲ್ಲಿ ಒಂದು ಆ ಅಂಕುರಿಸಿದಾಗ, ಆನಂದಿ ಬೇರೊಂದು ರುಚಿಯ ಕನಸು ಕಟ್ಟಿದ ನಾಗರಾಜನ ನಾಲಗೆ ಆ ಕಡೆಗೆ ಚಾಚುತ್ತಿತ್ತು. ಈ ದುರ್ಬಲತೆಯಿಂ ನಾಗರಾಜ ನಿಶ್ಚಲತೆಯಲ್ಲದೆ ತಿರುಗಲತಿಪ್ಪಿಯಂತೆ ಅಲ್ಲಿ ಇಲ್ಲಿ ಹಾರಾಡು ಹದಗೆದುತ್ತಿದ್ದ.

ಒಂದು ರಾತ್ರಿ, ಸೋಮಶೇವರ ದಿನವ ಇಲ್ಲದೆ ಪೇಟಿ ಬೀದಿಯ ಸೈಕಲ್ ಬಿಟ್ಟುಕೊಂಡು ಬರುತ್ತಿದ್ದ. ‘ಮಾದಪ್ಪ ಅಂಡ್ ಸನ್’ ಸ್ವೇಷನ ಅಂಗಡಿಯಿಂದ ಹೊರಬಿದ್ದ ಕರಿಯಪ್ಪನ ಕೈಗೆ ಸಿಕ್ಕಿಬಟ್ಟಿ. ಸೋಮ ಶೇವರ ವೇದಲು ಜೋರುಮಾಡಿದ. ಸಂಜೆ ಕಳೆದು ಕತ್ತಲು ಕವಿದಿದ್ದರ ಗಡಿಯಾರದಲ್ಲಿ ಏಳೇ ಗಂಟೆ ಆಗಿದ್ದುದರಿಂದ “ಇನ್ನೂ ಏಳೇ ಗಂಟೆ ನಾನು ಮಾರಮ್ಮನ ಚೌಕದ ವರಿಗೆ ಮಾತ್ರ ಹೋಗುತ್ತಿದ್ದೆ” ಎಂಂ ವಾದಿಸಿದ.

ಸೈಕಲ್ಲಿನ ಹಣ್ಣಂಡ್ಲ ಹಿಡಿದೆಳಿಯುತ್ತಿದ್ದ ಕರಿಯಪ್ಪನಿಗೆ ತುಂ ಕೋಪ ಬಂತು; “ಅಲ್ಲೇನ್ ನಿಷ್ಣ ಮಾರಮ್ಮ ಕುಂತಿರ್ತು ಕಾದೊಂದು!” ಎಂದು ಕಿರಿಚಿದ.

ಯಾವ ಕೇಸಿನಲ್ಲೇ ಆಗಲಿ, ಅವರಾಧಿತನ್ನ ಕೈಗೆ ಸಿಕ್ಕಿದ ಮೇರೆ ನಾಯಿಮುರಿಯಂತಿರಬೇಕು, ಎಂಬುದು ಅವನ ಅಭಿಪ್ರಾಯ. ಅವನ ಮಾತಾಡಿದರೇ ಸಾಕು, ಇವನ ಕೆಂಪುಗಣ್ಣು ಕೆಂಡವಾಗುತ್ತಿದ್ದುವ ತುಟಿಯ ಮೇಲಿದ್ದ ಆ ಒರಟು ಮೀಸೆ ನಿಮಿರಿ ನಿಲ್ಲಿತ್ತಿತ್ತು. ಉದ್ದ ವಾಗಿದ್ದರೂ ವಕ್ರವಾಗಿದ್ದ ಆ ಕರಿಯ ಮೂಗು ಸಟಿದು ಗಂಟಿಕ್ಕೆ ಕೊಳ್ಳ

ತ್ತಿತ್ತು. ಬಾಯಿ ‘ಬಾಯಿ ಮುಚ್ಚೆಂದ್ರಾ ಬಾರೋ ಸೂವರ್’! ಎಂದು ಗಜಿಸುತ್ತಿತ್ತು.

ಸೋಮುಶೇಖರನೂ ಸಾಮಾನ್ಯನಲ್ಲ. ನಾಗರಾಜನ ಪಟಾಲಂನಲ್ಲಿ ಅವನೇ ಗಟ್ಟಿಗ. ಅವನ ಪಟಾಲಂಗೆ ಹೆದರುತ್ತಿದ್ದವರೆಲ್ಲ ಸೋಮುಶೇಖರನಿಗಾಗಿಯೇ ಹೆದರುತ್ತಿದ್ದುದು.

“ಬಿಡಯ್ಯ ಸೈಕಲ್ಲು” ಎಂದು ಬಲಗೈ ಕೊಡುವಿದ. ಸಾಜೆ ಭಾಚಿದ್ದರೂ, ಈ ಜಗಳದಲ್ಲಿ ಕೆದರಿದ ನೀಳವಾದ ಕ್ರಾಪುಗೂದಲು ಹಣೆಯ ಮೇಲೆ ಜೋತುಬಿಡ್ಡಿತ್ತು. ಕೊರಳಿಗೆ ಗಂಟುಹಾಕಿದ ಮಘ್ರರ ಸಡಿಲವಾಗಿತ್ತು.

‘ಬಿಡಯ್ಯ’ ಎಂದಕೂಡಲೇ ಮೈಯೆಲ್ಲ ಕೆಂಡವಾದ ಕರಿಯಪ್ಪ “ನಿಮ್ಮನೇ ಆಳೇನ್ನೊ ಸೂವರ್”, ನಡಿಯೋ ಟೇಷನ್‌ಗೆ—ಹಾಕ್ತೇನ್ ನೋಡು ಬಾಯಿಟ್ಟೀ!“ ಎಂದು ಕೆರಿಚಿ, ಮಘ್ರರ ಹಿಡಿದು ಎಳೆದ.

ಜನ ಸುತ್ತುಗಟ್ಟಿಕೊಂಡಿತು.

ಅಂಗಡಿಯಲ್ಲಿದ್ದ ಮಹೇಶ್ವರ ಕುಚಿರ ಬಿಟ್ಟು, ಮೆಟ್ಟಲ ಮೇಲೆ ನಿಂತು ನೋಡಿತೊಡಗಿದ.

ರತ್ನ ಇ ದರ್ಶನಕ್ಕಾಗಿ ಹಾತೊರೆದು ಜೇಬಿನಲ್ಲಿ ಹತ್ತು ರೂಪಾಯಿಯ ನೋಟು ಹಾಕಿಕೊಂಡು, ವಾರಮ್ಮನ ಚೌಕದ ಹತ್ತಿರ ಟೀಲಾಯಿಸುತ್ತಿದ್ದ ನಾಗರಾಜ ನಿರಾಸಗೊಂಡು ಪೇಟಿಯ ಬೀದಿಯ ಕಡೆ ತಿರುಗಿದ್ದ. ಮಂದಿರಲ್ಲಿ ಬೀದಿಯ ದೀಪದ ಕೆಳಗೆ ಗುಂಪು ಕಾಣಿಸಿತು. ಏನೋ ಮಿ ಜ ನೋಡೋಣ, ಎಂದು ಬೇಗಬೇಗ ಬಂದ. ಗುಂಪಿನಲ್ಲಿ ಹಸುರು ಮಘ್ರರ, ಕೆಂಪು ಅಂಗಿ ನೋಡಿದ. ಎಲ್ಲರಿಗಿಂತ ಎತ್ತರದಲ್ಲಿ ನಾನಿದ್ದೇನೇ, ಎಂದು ಪೋಲೀಸಾಪೇಟ ಆ ಗುಂಪಿನ ಮಧ್ಯೆ ಶಿವಿರದಂತೆ ಕಾಣಾತ್ತಿತ್ತು. ಬೀದಿಯ ದೀಪದ ಬೆಳಕು ಈ ಗುಂಪಿನ ಮೇಲೆ ಚೆನ್ನಾಗಿ ಬೆಳಗಿತ್ತು.

ಪಾವ, ಸೋಮುಶೇಖರ ಪೋಲೀಸ್ ಕೈಗೆ ಸಿಕ್ಕೆ ಬಿಡ್ಡಿದ್ದಾನೆ, ಒಚಾವು ಮಾಡೋಣ ಎಂದುಕೊಂಡು ನಾಗರಾಜ ಗುಂಪಿನೊಳಗೆ ನುಗ್ಗಿದ. ಅವನಿಗೆ ಕರಿಯಪ್ಪನ ಪರಿಚಯ ಚೆನ್ನಾಗಿ ಇಲ್ಲದಿದ್ದರೂ ಆಗಾಗ ತಮ್ಮ

ಮಂಡಿಯ ನಾರಾಯಣರಾಯರ ಹತ್ತಿರ ಬರುತ್ತಿದ್ದ ಕರಿಯಪ್ಪನ ಹೆಸರು ಗೊತ್ತಿತ್ತು ; ಲಕ್ಷ್ಮೀನ ಗಿರಾಕೆ ಎಂಬುದೂ ಉರಿಗೆಲ್ಲ ತಿಳಿದಂತೆ ಇವನಿಗೂ ತಿಳಿದಿತ್ತು.

“ಕರಿಯಪ್ಪನೋರೆ, ಹೋಗ್ಗಿ ಬಿಟ್ಟಿಡಿ ಇದೊಂದ್ದಲ” ಎಂದು ಕೇಳಿಕೊಂಡೆ.

“ಪ್ರತಿ ಬಿಡೋದು. ಟೀಷನ್ನಿಗೆ ಎಳಕೊಂಡು ಹೋಗಿ ಅಲ್ಲಿ ಬಿಡ್ಡಿಂನಿ.”

“ಬಾಣಿಡ, ಇದೊಂದ್ದಲ ಮಾಫಾಮಾಡಿದಿ.....ಬೇಕಾದರೆ ನಾನು ಜಾಮಿನು ಕೊಡ್ಡಿಂನಿ” ಎಂದು ನಾಗರಾಜ ಗೋಗರಿದ.

ಗುಂಪು ಹೆಚ್ಚಾಗುತ್ತಿತ್ತು. ಉರಿನ ಹೆಸರುವಾಸಿ ಸಾಹುಕಾರರ ಮಗ ಮತ್ತು ಪ್ರಸಿದ್ಧ ಪೋಲಿ ಪರ್ಬಾಲಂನ ಕೋಣಾಧಿಕಾರಿ ಇವನೇ ಎಂಬುದನ್ನು ಜೆನಾಗಿ ತಿಳಿದಿದ್ದ ಕರಿಯಪ್ಪ ಗುಂಪಿನ ಕಡೆ ತಿರುಗಿ “ಹೋಗ್ರಯ್ಯ, ಸಿಮ್ಮೆಲ್ಲ ಏನಾ ಕೆಲ್ಲ!” ಎಂದು ಕೂಗಿದ. ಗುಂಪಿನಲ್ಲಿ ಶಾರಿ ಮುಂದೆ ಬಂದಿದ್ದ ಹುಡುಗರು ಹೆದರಿ ಗುಂಪನ್ನೂ ಡೆದುಕೊಂಡು ಓಡಿದರು.

“ಹಾಗಾದರೆ ನಡೀರಿ ಇಬ್ಬರೂ ಟೀಷನ್ನಿಗೆ” ಎಂದು ಕರಿಯಪ್ಪ ಆರ್ಥರ್ ಮಾಡಿದ.

ಮಾರಮ್ಮನ ಚೊಕಕ್ಕೆ ದಸ್ತಿಣದ ರಸ್ತೆಯಲ್ಲಿ ಅರ್ಥ ಫಲಾಂಗ್ ನಡೆದರೆ ಪೋಲೀಸ್ ಸ್ಟೇಷನ್ ಸೈಕ್ಕಲ್ತುಡಿ. ಕರಿಯಪ್ಪ ಸೈಕ್ಕಲ್ ಹಿಡಿದುಕೊಂಡು ಆರ್ಥರ್ ಮಾಡಿದಾಗ ಅವನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದ ಸೋಮಶೇಖರ ನಾಗರಾಜನ ಮುಖ ನೋಡಿದ. ನಾಗರಾಜ ಏಕೊ ಕಣ್ಣು ಹೊಡಿದ; ಸೋಮಶೇಖರನಿಗೆ ಅರ್ಥವಾಗಲಿಲ್ಲ. ಏನೋ ಸಮಾಚಾರ ಇದೆ, ಎಂದುಕೊಂಡು ಕಾಲುಕಿತ್ತು.

ಮಧ್ಯೆ, ಕತ್ತಲಲ್ಲಿ ಸೈಕ್ಕಲ್ ಬಿಟ್ಟ ತಪ್ಪಿತನ್ನು, ಅವನ ಬಲಪಕ್ಕದಲ್ಲಿ ಸೈಕ್ಕಲ್ ಸೀಟು ಹಿಡಿದು ಎದೆ ಮುಂದುಮಾಡಿಕೊಂಡು ಹೊರಟ ಕರಿಯಪ್ಪ, ಇನ್ನೊಂದು ಹಕ್ಕೆದಲ್ಲಿ ಇವರಿಬ್ಬಿರುಗೂ ಸಮಾಧಾನ ಮಾಡಲು

ಹೊರಟ ದುಡ್ಡಿನ ಗೆಳೆಯ ನಾಗರಾಜ ಮಾರಮ್ಮನ ಚೋಕದ ಕಡೆಗೆ ನಡೆದರು. ಗುಂಪಿನಲ್ಲಿದ್ದ, ಬೇರೆ ಕಸೆಬಿಲ್ಲದ ಷದಾರು ಜನ ಅವರನ್ನು ಹಿಂಬಾಲಿಸಿದರು. ಕರಿಯಪ್ಪ ಹಿಂವಿರುಗಿ ಸೋಡಿ, “ಹೋಗ್ನೋ, ಸಿವು ಗೀನ್ನೋ ಕೆಲ್ಲ!” ಎಂದು ಗದರಿಸಿದ. ಹಿಂದೆ ಒಂದುಗೂಡಿ ಬಂದ ಆ ಪುಟ್ಟ ಗುಂಪು ಜೆದರಿಹೋಯಿತು.

ಮಾರಮ್ಮನ ಚೋಕದ ವರಿಗೂ ಮೂವರೂ ಹೌನವಾಗಿ ನಡೆದರು. ಕರಿಯಪ್ಪ ಕಸೆಬಿನ ಮಾಮೂಲಿನಂತೆ ಏನಾದರೂ ಸಿಕ್ಕೇತೆಂದೂ, ಚೋಕದ ಹತ್ತಿರ ಕೇಸು ಖಾಲಾಸೆ ಮಾಡಿ ಲಕ್ಷ್ಯಮ್ಮನ ವಸ್ತಿಗೆ ಹೋಗ ಬೇಕೆಂದೂ ಯೋಚಿಸುತ್ತಿದ್ದ. ಹತ್ತು ರೂಪಾಯಿಯ ಒಂದು ಸೋಟನ್ನು ಜೀಬಿನಲ್ಲಿಟ್ಟುಕೊಂಡಿದ್ದ ನಾಗರಾಜ ‘ಇವನಿಗೆ ಎಷ್ಟು ಕೊಡುವುದು? ಹೇಗೆ ಕೊಡುವುದು?’ ಎಂದು ಎಣಿಕೆ ಹಾಕುತ್ತಿದ್ದ. ತಡೆಯದನ್ನು ಕೋಪ ಬಂದಿದ್ದರೂ ಇಬ್ಬರ ನಡುವೆ ಸಿಕ್ಕಿಹಾಕಿಕೊಂಡು ಸೋಮಶೇಖರ ಹಜ್ಜೆ ಹಾಕುತ್ತಿದ್ದ.

ಕೊನೆಗೆ ನಾಗರಾಜನೇ ಮೌನವನ್ನೊಡಿದೆ “ಕರಿಯಪ್ಪನೋರೆ, ತಾವು ಒಂದು ನಿಮಿಷ ಈಚೋಕದಲ್ಲಿ ನಿಂತಿದೆ, ಬಸ್ ಸ್ವಾಯಂಡಲ್ಲಿ ಚಿಲ್ಲರೆ ತೋಗಿಗಾಂಡು ಬಾಧಿತ್ತಿರುಣಿ” ಎಂದ.

“ಎವ್ವಕ್ಕೆ ಚಿಲ್ಲರೆ?” ಎಂದ ಕರಿಯಪ್ಪ—ತಾನೇ ಕೊಡಬಹುದೊಂದೆ ಎಂದು.

“ಹತ್ತು ರೂಪಾಯಿಗೆ.”

“ಓ, ಹ್ಯಾ....ಬೇಗ, ಆ ಬೀಡಿ ಅಂಗಡಿಲಿ ಕೇಳು....ಇಲ್ಲೋ ಇದ್ದೆ ಸೀನಪ್ಪನ ಹೋಟಲಲ್ಲಿ. ನಾವಿಲ್ಲೇ ಇರ್ತೀವಿ—ಈ ಬೇವಿನಮರದ ಕೆಳಗೆ” ಎನ್ನತ್ತೆ ಕರಿಯಪ್ಪ ಸೋಮಶೇಖರನೋಡನೆ ಮಾರಮ್ಮನ ಗುಡಿಯ ಹತ್ತಿರದಲ್ಲಿದ್ದ ಬೇವಿನಮರದ ಕಡೆಗೆ ಹೊರಟ. ಗಿಡದಡಿಯಲ್ಲಿ ಆಗಲೆ ತುಂಬ ಕತ್ತಲು ಕವಿದಿದ್ದರೂ ಚೋಕದ ದೀಪದ ನಸುಬೆಳಕು ಅದನ್ನು ಕಡಮೆ ಮಾಡಿತ್ತು. ಅಲ್ಲಿಯೆ ಇದ್ದ ಕಲ್ಲುಬೆಂಚಿನ ಮೇಲೆ ಕರಿಯಪ್ಪ ಹೋಗಿ ಕುಳತ.

ಸೋಮಶೇಖರ ಗುಡಿಯ ಹತ್ತಿರದಲ್ಲಿಯೆ, ಸೈಕಲ್ ಕ್ಷೇರಿಯರ್ಗೆ ಅತುಕೊಂಡು ನಿಂತುಕೊಂಡ. ಕರಿಯಪ್ಪ “ಬಾ ಅಯ್ಯ ಇಲ್ಲೇ” ಎಂದ. ಸೋಮಶೇಖರ ಮಾತಾಡಲಿಲ್ಲ. ಸುಮೃನೆ ಅಲ್ಲಿಯೇ ನಿಂತಿದ್ದ. ಅವನ ಕೊಂಡ ಇನ್ನೂ ಇಳಿದಿರಲಿಲ್ಲ. ಹತ್ತು ರೂಪಾಯಿಯ ಹೆಸರು ಕೇಳಿದ ಕೂಡಲೆ ಕರಿಯಪ್ಪನ ಕೊಂಡ ಮಾಯವಾಗಿತ್ತು. ಜೀಬಿನಿಂದ ಬೀಡಿ ತೆಗೆದು ಬಾಯಿಗೆ ಕಚ್ಚಿಕೊಂಡಾಗ, ಕಡ್ಡಿಪಟ್ಟಿಗೊಗಿ ಎಡಜೀಬನ್ನೆಲ್ಲ ತಡಕಾಡಿದ ಎಡಗ್ನೆ ನಿರಾಸೆಗೊಂಡು ಹೊರಗೆ ಬಂತು.

“ಕಡ್ಡಿ ಪತಾ?”—ಸೋಮಶೇಖರನನ್ನೇ ಕೇಳಿದ.

ಸೋಮಶೇಖರ ಸುಮೃನಿದ್ದ.

“ಇಲ್ಲಾ?”

“ಇಲ್ಲ....ಹ್ಲಾ ಇದೆ” ಎಂದು ಅರೆಮನಸ್ಸಿನಿಂದ ಸೋಮಶೇಖರ ಜೀಬಿನಲ್ಲಿದ್ದ ಕಡ್ಡಿಪಟ್ಟಿಗೆಯನ್ನು ಹೊರಗೆ ತೆಗೆದ.

ಬಾಯಿಯಲ್ಲಿದ್ದ ಬೀಡಿಯನ್ನು ತೆಗೆದು ಎರಡು ಬೆರಳಿನ ಮಧ್ಯ ಅದನ್ನು ಹೊರಳಾಡಿಸುತ್ತು “ಬಾ ಅಯ್ಯ ಇಲ್ಲೇ....ದಫೇದಾರ್ ಕಟ್ಟಿಗೆ ಬಿದ್ದುಬಿಟ್ಟಿ ಟೀಷನ್ನಿಗೆ ಹೋಗಲೇಬೇಕಾಗುತ್ತೇ” ಎಂದ.

‘ಈ ಸುದುಗಾಡು ನಾಗರಾಜ ಸಿಕ್ಕುದಿದ್ದರೆ ಇವನಿಗೆ ಸರಿಯಾಗಿಮಾಡುತ್ತಿದ್ದೆ’ ಎಂದುಕೊಳ್ಳುತ್ತಿದ್ದ ಸೋಮಶೇಖರನ ಮನಸ್ಸು ಬೋಸಿನಲ್ಲಿ ಸಿಕ್ಕಿದ ಹುಲಿಯಂತೆ ಅಲೆದಾಡುತ್ತಿತ್ತು. ನಾಗರಾಜ ಇವನವ್ಯು ಬುದ್ಧಿವಂತ ಅಲ್ಲ. ತಾನು ಆಗಿದ್ದರೆ, ಚಿಲ್ಲರೆ ತರುತ್ತೇನೇ ಎಂದು ಹೇಳಿ ಪರಾರಿ ಆಗುತ್ತಿದ್ದೆ. ಒಂದೆರಡು ಕಡ್ಡಿ ಇರುವ ಕಡ್ಡಿಪಟ್ಟಿಗೆ ದಾನಮಾಡಿ ಕಾನಾಸ್ಸೇಬಲಾಗೆ ಬೀಡಿಯ ಸೇವಾರ್ಥ ನಡಸಿ, ಮಿಂಚಿನಂತೆ ಸೈಕಲ್ ಹತ್ತಿ ಗಲ್ಲಿಬಿದ್ದ ಹೋಗಿಬಿಡುತ್ತಿದ್ದೆ. ಆದರೆ ಆ ಹಾಳು ನಾಗರಾಜನಿಗೆ ಇವ್ಯು ಬುದ್ಧಿ ಇಲ್ಲ. ಅದು ಚಿಲ್ಲರೆ ಸಮೇತ ಒಂದೆಬಿಡುತ್ತದೆ. ತಾನು ಪರಾರಿ ಆದರೆ, ತನಗೆ ಉಪಕಾರಮಾಡಲು ಬಂದ ಆ ಬಡವಾಯಿ ಈ ಕೆಂಡದ ಕದಿಮನ ಕೈಗೆ ಸಿಕ್ಕಿ ನರಳಬೇಕಾಗುತ್ತದೆ. ಆದ್ದರಿಂದ ಯೋಜಿಸಿ ಯೋಜಿಸಿ ಸೋಮಶೇಖರ ತೆಪ್ಪಗೆ ನಿಂತಿದ್ದ. ತನ್ನ ಪಳ್ಳಿನು

ಗಳೊಂದನ್ನೂ ಕಾರ್ಯರೂಪಕ್ಕೆ ತರುವಂತಿರಲ್ಲ. ಎಲ್ಲ ನಾಗರಾಜನಿಗೇ ಚಿಟ್ಟ ಅವನ ಬರುವನ್ನೇ ಕಾಯುತ್ತಿದ್ದ.

ಎರಡು ಮೂರು ಬಾರಿ ಹೊಗೆ ಎಳಿದ ಕರಿಯಪ್ಪ “ಎಲ್ಲ ಆಸಾವಿ ಬರಲೇ ಇಲ್ಲ!... ಇವರಪ್ಪನೇ ಹೇಗೈಯೋ?” ಎಂದ.

ಆ ಪ್ರಶ್ನೆ ಸೋಮುಶೇಖರನಿಗಾಗಿ ಬಂತು.

ಅದರೆ ಸೋಮುಶೇಖರ ಉತ್ತರ ಕೊಡಲಿಲ್ಲ. ಆರ್ಥಗಂಟಿಗೆ ಮುಂಚೆ, ತಾನು ಸೈಕಲ್ ಹತ್ತಿ ಬರುತ್ತಿದ್ದರು, ಮಾದಪ್ಪನವರ ಅಂಗಡಿಯ ಮುಂದೆ ಕರಿಯಪ್ಪ ಅವನನ್ನು ಹಿಡಿದು ನಿಲ್ಲಿಸಿದುದು, ಅವನಿಗೂ ಇವನಿಗೂ ಬಿಸಬಿಸಿ ವೂತಾದುದು, ಜನ ಗಿರಾಯಿಸಿ ಕೊಂಡುದು, ನಾಗರಾಜ ಬಂದು ಸನೂಧಾನ ಮಾಡಿದುದು, ಒಂದೂ ಇನ್ನೂ ಅವನ ಮನಸ್ಸಿನಿಂದ ಅಳಿಸಿಹೋರಲಿಲ್ಲ. ಅವನು ಇನ್ನೂ ಅದೇ ಸನ್ನಿಹೆತದಲ್ಲಿದ್ದ. ಅದರೆ ಕರಿಯಪ್ಪನಿಗೆ ಇದೆಲ್ಲ ಸಾವಾನ್ಯ. ದುಡ್ಡಿನ ಮುಖ ಸೋಡಿದಮೇಲಂತೂ ಹೋಡಿ ಹಾಕಿದಂತೆ ಅವನು ಬದಲಾಯಿಸಿಬಿಡುತ್ತಿದ್ದ. ಇದು ಅವನ ಸ್ವಭಾವವಾದಮೂ ಕಸಬಿಗೂ ತಕ್ಕು ಗುಣವಾಗಿಬಿಟ್ಟತ್ತು.

“ಇವರಪ್ಪನಿಗೆ ಈಗ ವಾಸಿನಾ?” ಎಂದು ಮತ್ತೆ ಪ್ರಶ್ನೆ ಬಂತು.

“ಏನು ವಾಸಿ—ಹಾಗೇ ಇದೆ” ಎಂದು ಸೋಮುಶೇಖರ ನಾಗರಾಜ ಬರುವ ದಾರಿಯನ್ನೇ ನೋಡುತ್ತ ಹೇಳಿದ.

ದೂರದಲ್ಲಿ ನಾಗರಾಜ ಬರುತ್ತಿದ್ದ.

ಕರಿಯಪ್ಪ ಎನ್ನಾನಿಂತ, ಅವನು ಚಿಲ್ಲರೆ ತಂದಿರಬಹುದೆಂದು. ಅದರೆ ನಾಗರಾಜ ಜೀಬಿನಲ್ಲಿದ್ದ ಆ ನೋಟಿನ್ನೇ ಹೋರಗೆ ತೆಗೆಯುತ್ತ ಹಕ್ತಿರಕ್ಕೆ ಬಂದ.

“ಅಯ್ಯಾ! ಯಾಕೆ ಸಿಕ್ಕಲಿಲ್ಲ?—ಸೀನಪ್ಪನ ಹೋಟ್ಟಲ್ಲಾ! ಮೋದಲೇ ಮೂರು ಮಂದಿನೂ ಹೋಗಿ ಕಾಫಿ ಕುಡಿದ್ದರೆ ಆ ಮಾನಿ ಬಾಯ್ಯಾಚೊಳ್ಳಂಡ್ ಕೊಡ್ಡಿದ್ದ. ಹೋಗ್ನಿ ಬಿಡು....ಇಲ್ಲಿ ತಾ ನಾ ತ್ರಿಈನಿ” ಇಂಥು ಕರಿಯಪ್ಪ ನೋಟಿಗಾಗಿ ಕ್ಷೇಯೋಡಿದ.

ಅದನ್ನು ಅವನ ಕೈಗೆ ಕೊಡಲು ಸ್ವಲ್ಪ ಹಿಂಜರಿದ ನಾಗರಾಜ ಆಮೇಲೆ ಸುಮೃನೆ ಕೊಟ್ಟಬಿಟ್ಟ.

“ಬಸ್ತಿ ಹೋಗೋಣ” ಎಂಬ ಕರಿಯಪ್ಪ ಮಾರಿಯ ಗುಡಿಯ ಪಕ್ಕದ ರಸ್ತೆಯಲ್ಲಿ ಹೋರಬೆ.

ಹೊಸದಾಗಿ ಮಾದಪ್ಪನವರು ಕಟ್ಟಿಸಿದ, ಅವರ ರತಿ ಲಕ್ಷ್ಮೀ ವಾಸವಾಗಿರುವ ಮನೆ ಸಿಕ್ಕಿತು.

ದೂರದಿಂದ ಆ ಮನೆ ನೋಡುತ್ತಲೇ, ನಾಗರಾಜನ ಕಣ್ಣನುಂದೆ ರತ್ನ ಬಂದು ನಿಂತುಕೊಂಡಳು.

ರಸ್ತೆಯ ಎದುರು ಅಂಚಿನಲ್ಲಿ ಇವರಿಬ್ಬರನ್ನು ನಿಲ್ಲಿಸಿ ಕರಿಯಪ್ಪ ಒಳಗೆ ಹೋದ.

ಬೀದಿಯ ಬಾಗಿಲು ನೂಕಿ ಪಡಸಾಲೆಯನ್ನು ಪ್ರವೇಶಿಸಿದಾಗ, ಲಕ್ಷ್ಮೀ ಹಕ್ಕಿಯ ಕುಪ್ಪಸವೊಂದಕ್ಕೆ ಹೋಸ ಗುಂಡಿ ಹಾಕುತ್ತಿದ್ದಳು.

“ಇದೇನು ರಾತ್ರಿಹೊತ್ತು ಹೋಲಿತಾ ಇದೀಯ!” ಎನ್ನತ್ತೆ, ಹತ್ತಿರ ಬಂದರೂ ಕುಳಿತುಕೊಳ್ಳಬೇಕಿದೆ ನಿಂತುಕೊಂಡೇ ಕರಿಯಪ್ಪ ಕೇಳಿದ.

ತಾನು ಬಾಡಿಗೆ ಬಾಕಿ ಕೊಡಬೇಕಾದಕ್ಕೆ ಸಭಾಬು ಹೇಳಿ ಮನೆಯ ಮಾಲೀಕನನ್ನು ಶಾಂತಿ ಮಾಡಲು ಕಳಿಸಿದ್ದ ಕರಿಯಪ್ಪ ಹತ್ತು ರೂಪಾಯಿಯ ಹೋಸ ನೋಟನ್ನು ಹಿಡಿದು ವಾಪಸು ಬಂದುದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು.

“ಏನಂದ?” ಎಂದು ಎದ್ದುನಿಂತಳು.

“ಏನಂತಾನೆ....ಅದಾಮೇಲೆ....ಹತ್ತು ರೂಪಾಯಿಗೆ ಚಿಲ್ಲರೆ ಇದ್ದರೆ ಕೊಡು. ಯಾರಿಗೂ ಕೊಡಬೇಕು. ಬಾಗಿಲಲ್ಲಿ ನಿಲ್ಲಿಸಿದೀನಿ ಅವರನ್ನು” ಎಂದು ಕರಿಯಪ್ಪ ಅವಸರಿಸಿದ.

“ಎಲ್ಲಿದೆ ಚಿಲ್ಲರೆ?....ನೋಡಿತ್ತೀನಿ....” ಎಂದು ಲಕ್ಷ್ಮೀ ಹೇಸೂ ನೋಟನ್ನು ತೆಗೆದುಕೊಂಡು, ಮಹಡಿಯ ಮೇಲಿದ್ದ, ತನ್ನ ಮಲಗುವ ಕೋಣೆಯ ಪಕ್ಕದ ಕೋಣೆಗೆ ಹೋದಳು.

ಒಂದೊಂದು ರೂಪಾಯಿಯ ಹತ್ತು ಹಕ್ಕಿಯ ನೋಟಗಳನ್ನು

ಹಿಡಿದು ಕೆಳಗಿಳಿಯುತ್ತು “ಮಹೇಶ್ವರಪ್ಪ ಏನಂದ?” ಎಂದು ಮತ್ತೆ ಕೇಳಿದಳು.

“ಏನೂ ಇಲ್ಲ. ಸರಿಯಾಗಿ ಹೇಳಬಿಟ್ಟೇ. ನಿಮ್ಮ ಬಸಪ್ಪನ್ನು ಕಳಿಸಬೇಡಿ. ದೇವರಿಗಂತ ಪ್ರಾಜಾರಿಯ ಹಾರಾಟ ಬಹಳ....ಮೂರು ತಿಂಗಳದ್ದು ಒಟ್ಟಿಗೆ ತಂಮ ಕೊಟ್ಟಿಡ್ಡಿನ್ನಿ. ಹಳೇಮನೆ ಬಾಡ್ಡೀನೂ ಇನ್ನೂ ಬಂದಿಲ್ಲ....ಹಾಗೇನಾದರೂ ನಾ ಬರೋದು ತಡಾ ಆದರೆ ತಾವೇ ಆ ಕಡೆ ಒಂದು ನಿಮಿಷ ಬನ್ನಿ—ಮನೆನ್ನು ನೋಡಿದ ಹಾಗೂ ಆಗುತ್ತೇ... ಇಲ್ಲಿದ್ದೇ ನಮ್ಮ ನಂಜುಂಡಿನೇ ತಾದು ಕೊಟ್ಟಿಬಿಡ್ಡಾನೆ, ಎಂದು ಹೇಳಿದೆ.”

“ಆದಕ್ಕೇನಂದ?”

“ಏನಂತಾನೆ, ಸುಮ್ಮನಿದ್ದು. ಮುಂದಿನ ತಿಂಗಳ ಅಷ್ಟೀರ ವರಿಗೂ ಭಯವಿಲ್ಲವೇ! ಹೋಗಲಿ ಬಿಡು.....ನನಗೆ ಪುರಸ್ತಿಲ್ಲ. ಆನೇಲೆ ಬರ್ತಿನ್ನಿ....ಹೊರಗೆ ಯಾರನ್ನೇನ್ನೀ ಬಿಟ್ಟಿಟ್ಟಿಂದಿದ್ದಿನ್ನಿ” ಎಂದು ಕರಿಯಪ್ಪ ದಡಬಡ ವ್ಯೇರಾಂಡಾದ ಕಡೆಗೆ ಹೆಚ್ಚೆ ಹಾಕಿದ.

ದೀಪವಿಲ್ಲದೆ ಸ್ವೀಕರ್ಲು ಬಿಟ್ಟಿಕೊಂಡು ಹೊರಟಿದ್ದ ಸೋಮಕೀರು ‘ಒಳ್ಳೆ ವಿಚಿತ್ರವಾಯಿತಲ್ಲ’ ಎಂದುಕೊಂಡು ಲಕ್ಷ್ಮೇಶ್ವನ ಮನೆಯ ಕಾಂಪೊಂಡು ಗೋಡೆಯನ್ನೇ ನೋಡುತ್ತ ಮನ್ನನೆ ನಿಂತಿದ್ದ. ಉರಿಗೆಲ್ಲ ಸ್ರಸಿಧ್ಧಭಾವ ಲಕ್ಷ್ಮೇಶ್ವನ ಮನೆ ಹತ್ತಿರ ಬಂದಕೂಡಲೆ, ಅವನು ಹೊರಟಿದ್ದ ಕಾರ್ಯ ಅತುರಪಡಿಸಿತ್ತಾಡಿತ್ತು. ಕರಿಯಪ್ಪನನ್ನೂ ನಾಗರಾಜನನ್ನೂ ಸ್ವೀಬಿಟ್ಟು ಆದಮ್ಮೆ ಬೇಗ ಹೊರಡಬೇಕೆಂದುಕೊಳ್ಳುತ್ತಿದ್ದ. ಬೆಂಗಳೂರಿಗೆ ಹೋಗಿದ್ದ ಇವನ ರಾಮಕೃಷ್ಣ ಅಂದು ಉರಿಗೆ ಬರಬೇಕಾಗಿತ್ತು. ಮನೆಯ ಕಡೆ ಹೋಗಿ ನೋಡಿಕೊಂಡು ಬರೋಣ ಎಂದು, ತನ್ನ ಸ್ವೀಕೀತ ದಜ್ರೆ ಶೈವಪುನ ಸ್ವೀಕರ್ಲು ತೆಗೆದುಕೊಂಡು ಅವನು ಮಾರಮ್ಮನ ಚೌಕದ ಕಡೆ ಹೊರಟಿದ್ದ. ಚೌಕ ದಾಟಿದ ಮೇಲೆ ಪ್ರೋಲೀಸ್ ಸ್ವೀವನ ಕಡೆ ಅಥವ ಮ್ಯಾಲಿ ಹೋದರೆ ರಾಮಕೃಷ್ಣ ದಣಿ ನಂಜಾಸಾನಿಯ ಮಂದಿರ ಸಿಕ್ಕುತ್ತದೆ. ರಾಮಕೃಷ್ಣ ಮುಖ ನೋಡಿ ಒಂದು ಘಾರದ ಮೇಲಾಗಿದ್ದ ದರಿಂದ ಅಂದು

ಎಷ್ಟು ಹೊತ್ತಾದರೂ ಚಿಂತೆಯಿಲ್ಲ, ಆ ಮನೆಗೆ ಹೋಗೇ ಬರಬೇಕು, ಎಂದು ಮನಸ್ಸು ಹಟ್ಟಮಾಡುತ್ತಿತ್ತು.

ಸ್ವಲ್ಪ ಹೊತ್ತಿಗೆ ಮುಂಚೆ ಅಲ್ಲಿಯೇ ಟಿಲಾಯಿಸಿ ನಿರಾಸಿಗೊಂಡು ಹೋಗಿದ್ದ ನಾಗರಾಜ ಪುನಃ ಅದೇ ಮನೆಗೆ, ಆ ಮನೆಗೆ ಪರಚಿತನಾದ ಒಬ್ಬ ವ್ಯಕ್ತಿಯ ಜೊತೆಯಲ್ಲಿ ಬಂದುದನ್ನು ನೆನಸಿಕೊಂಡು ದೇವರು ಮನಸ್ಸು ಮಾಡಿದ್ದನೇ, ಎಂದುಕೊಳ್ಳುತ್ತಿದ್ದ. ಕರಿಯಪ್ಪ ಇವೆತ್ತು ರೂಪಾಯಿಯ ಒಬ್ಬ ಬಡ ಕಾನಾಸ್ಟೇಬಲ್, ‘ಹೀರಾಲಾಲ್, ಮಾಡಪ್ಪ, ನಾರಾಯಣಶಿಷ್ಟ ಮುಂತಾದ ದುಡ್ಡಿನ ಡಬ್ಬಿಗಳ ಬೀಗದ ಕೈ ತನ್ನ ಕೈಯಲ್ಲಿದ್ದರೂ ಈ ಕರಿಯ ಕುರುಪಿ ಯಃಕೃತ್ತಾ ಕಾನಾಸ್ಟೇಬಲ್’ನನ್ನು ಆ ಲಕ್ಷ್ಮ್ಯ ಯಾಕೆ ಸೋಡೆಳ್ಳಂಡಿದಾಳಿ ಗೊತ್ತೇನೋ! ಅದಕ್ಕೆ ಬಹಳ ಕಾರಣ ಇದೆ. ಆ ರತ್ನ ಶಾಧಾರಿ ಸೋಧು, ಅವಳು ಆ ಲಕ್ಷ್ಮ್ಯನ ಮಗಳ್ಲ, ಅವಳ ತಂಗಿಯ ಮಗಳೂ ಅಲ್ಲ. ಈ ಕಾನಾಸ್ಟೇಬಲ್ ಮಗಳೋ ಅಥವಾ ಅವನಿಗೇನೋ ಸಂಬಾಧದ್ದೋ ಆಗಬೇಕಂತೆ....ಅಮೇಲೆ, ಇನ್ನೊಂದೇನ್ನ ಕಾರಣ ಗೊತ್ತಾ— ಈ ಕಾನಾಸ್ಟೇಬಲ್ಲೇ ಅವಳಿಗೆ ಗಿರುಕಿ ಒದಗಿಸೋಧು.... ಜೂಜಾಟಿಗೆಜಾಟ ಇವಕ್ಕೆಲ್ಲ ಅನುಕೂಲ ಮಾಡಿಕೊಡೋದು’ ಎಂದು ಒಂದು ದಿನ ಆನಂದಿ ನಿವರಿಸಿದ್ದ. ನಾಗರಾಜನಿಗೆ ಆ ಮಾತಿನಲ್ಲಿ ಅಷ್ಟ ನಂಬಿಕೆ ಬಂದಿರಲಿಲ್ಲ. ಆವರೆ ಕರಿಯಪ್ಪ ಲಕ್ಷ್ಮ್ಯನ ಮನೆಯ ಕಡೆ ಹೊರ ಟಾಗ, ಆ ಮಾತು ಸೆನಪಿಗೆ ಬಂತು. ಇಷ್ಟ ದಿನವೂ ನಿರಾಸಿಗೊಂಡಿದ್ದ ಮನಸ್ಸಿಗೆ ತಕ್ಷಣವೇ ಒಂದು ಉಪಾಂಯ ಹೊಳೆಯಿತು. ‘ಕರಿಯಪ್ಪ ಹೇಗಿದ್ದರೂ ಈ ಕಸಬಿನಲ್ಲಿ ಚೆನ್ನಾಗಿ ನುರಿತಿದ್ದನೇ, ದುಡ್ಡಿನ ಆಸೆಯೆಂತೂ ಹೇಳತ್ತಿರವು. ಅವನ ಪೂಲಕ ನಾನೇಕೆ ಪ್ರಯತ್ನ ಮಾಡಬಾರದು?’ ಎಂದುಕೊಂಡು. ‘ಆಗಬಹುದು. ಆದರೆ, ಈ ಪ್ರಸ್ತಾವ ಹೇಗೆ ಎತ್ತುವುದು? ಆನಂದಿ ಇದ್ದಿದ್ದರೆ ಸಲಹೆ ಕೊಡುತ್ತಿದ್ದ. ಈ ಸೋಧುಕೇಬಿರ ತನಗಿಂತ ಮೂರು ವರುಷ ಮೊಡ್ಡೆವನಾಗಿದ್ದರೂ, ಆ ದಾರಿಯಲ್ಲಿ ಪಳಗಿದ್ದರೂ ಪ್ರಯೋಜನವಿಲ್ಲ. ಅವನಿಗೆ ಹೇಳಿದರೂ ಒಂದೇ, ಹೇಳಿದಿದ್ದರೂ ಒಂದೇ. ಅದೂ ಅಲ್ಲದೆ ಅವನ ಬಾಯಿ ಒಡೆಕು; ಬೇಗ ಉರೈಲ್ಲ ಹರಡಿಬಿಡುತ್ತಾನೆ’ ಎಂದುಕೊಂಡು ಕರಿಯಪ್ಪನ ಬರುವನ್ನೇ ಕಾಯುತ್ತ ನಿಂತಿದ್ದ.

ಮನೆಯ ಕಡೆಯೇ ನೋಡುತ್ತ ನಿಂತಿದ್ದ ನಾಗರಾಜ ಮಾರಮ್ಮನ ಚೌಕದ ಕಡೆ ದೃಷ್ಟಿ ಬೀರಲಿಲ್ಲ. ವಾಕಿಂಗ್ ಹೊಗಿ ಆ ಕಡೆಯಿಂದ ವಾಪಸು ಬಂದ ಕಮಲ, ರತ್ನ ಇಬ್ಬರನ್ನೂ ಮನೆಗೆ ಸ್ವಲ್ಪ ದೂರದಲ್ಲಿ ಅವನು ನೋಡಿದ. ಆದರೆ ಆಗಲೆ ಕತ್ತಲು ಕವಿದಿದ್ದದರಿಂದ, ರತ್ನ ಮನೆಯಲ್ಲಿಯೇ ಇರುವಳೆಂಬ ನಾಬಿಕೆಯಿಂದ ಅವನ ದೃಷ್ಟಿ ಆ ಇಬ್ಬರು ಹುಡುಗಿಯರ ಕಡೆ ಇಬ್ಬರು ಹುಡುಗಿಯರೆಂದು ನೋಡಿತೇ ವಿನಾ ರತ್ನ, ಕಮಲ ಎಂದು ಉಪಿಸಲಿಲ್ಲ. ಅಲ್ಲದೆ ರತ್ನ ಒಬ್ಬ ಲಿಗಾಗಿಯೇ ಹಾತೊರಿಯತ್ತ ಯೋಚನೆಯಲ್ಲಿ ಮುಳುಗಿದ್ದ ಆ ಮನಸ್ಸು ಈ ಇಬ್ಬರು ಹುಡುಗಿಯರನ್ನು, ತನಗೆ ಬೇಕಾದ ವಸ್ತು ಎಂಬ ಆಸಕ್ತಿಯಿಂದ ನೋಡಲಿಲ್ಲ. ಯಾರೋ ಪೋಲಿಗಳು ಬೀದಿಯಲ್ಲಿ ತಮಗಾಗಿ ಕಾಯುತ್ತಿನೆ, ಎಂದು ತಿಳಿದ ಅವರಿಬ್ಬರೂ ಬೇಗಬೇಗ ಬಂದು ತಮ್ಮ ಮನೆಯ ಗೇಟು ತೆಗೆದಾಗ, ‘ಅಯ್ಯಾ, ಎಂಥ ಕೆಲಸ ಆಯ್ತು! ಮುಖ ನೋಡಲಿಲ್ಲವಲ್ಲ’ ಎಂದು ಅವನ ಮನಸ್ಸು ವೇಚಾಡಿತು.

ಅಕ್ಕತಂಗಿ ಸರಸರ ಮೆಟ್ಟಿಲು ಹತ್ತಿದರು; ಎದುರಿಗೆ ಕರಿಯಪ್ಪ ಒಂದೆ. ಜಗಲಿಯ ದೀಪದ ಕೆಳಗೆ ಇಬ್ಬರೂ ಒಂದು ಸೀಮಿತ ನಿಲ್ಲಿತೇ ಬೇಕಾಯಿತು.

“ಯಾವ ಕಡೆ ಹೊರಟಿತ್ತು ಸವಾರಿ?” ಕರಿಯಪ್ಪ ಕೇಳಿದ. ಕಮಲ ಉತ್ತರ ಕೊಡದೆ ಒಳಗೆ ಹೊರಟುಹೋದಳು.

“ಎಲ್ಲಾ ಇಲ್ಲ. ಸುವ್ಯೂ ಒಂದಿಷ್ಟು ದೂರ ವಾಕಿಂಗ್”—ರತ್ನ ಉತ್ತರಕೊಟ್ಟಳು.

ದೀಪದ ಬೆಳಕಿನಲ್ಲಿ ಅವಳ ಮುಖ ಬೆಳಗಿತು. ಅವಳು ನನು ನಗುತ್ತ ತಲೆಯೆತ್ತಿ ಕರಿಯಪ್ಪನನ್ನು ನೋಡಿದಾಗ ದೀಪದ ಬೆಳಕು ಕಂಡ ಅವಳ ಕಣ್ಣ ಮಿನುಗಿತು. ಆ ಕೆಂಪು ತುಟ್ಟಿ, ನಿಗಿನಿಗಿ ಹೊಳೆದ ಆ ಲೋಲಕಾ, ಎಣ್ಣೆ ಹಾಕಿ ಚೆನ್ನಾಗಿ ಭಾಚಿದ್ದ ತಲೆಯ ಅಲೆಗಳದಲ ಹೊಳಪ್ಪ, ಗಾಳಿಗೆ ಕೆದರಿದ ಗುಂಗುರು ಮುಂಗುರುಳು—ಎಲ್ಲ ನಾಗರಾಜ ಸಿಗೆ ಹಾವಾಡಿಗನ ನೋಡಿಹಾಕಿತು,

ಹದಿನೇಳು ವರುವದ ಆ ದೇಹ ಬಹಳ ಚೆನ್ನಾಗಿ ಬೆಳೆದಿತ್ತು. ತಿಳಿ ಆಕಾಶಭೂತ ಒಡಲಿನ ಹಳದಿ ರೀತಿಮೇಯ ದಪ್ಪ ಅಂಚಿನ ಸೀರೆ ಅವಳಿಗೆ ಬಹಳ ಸೊಗಸಾಗಿ ಒಪ್ಪಿತ್ತು. ಹೆಣ್ಣ ಕಂಡರೆ ಸಾಕು, ಅವಳ ಎದೆ ನೋಡುತ್ತಿದ್ದ ನಾಗರಾಜನ ಕಣ್ಣಗಳಿಗೆ ಇವಳ ಎದೆ ದೀಪದ ಬೆಳಕಿನಲ್ಲಿ ಗುಂಡು ಚಂಡಿನಂತೆ ಕಂಡಿತು. ಸೀರೆ ಉಡುವಾಗ ಅವಳು ಸೆರಗನ್ನು ನೆರಿಗೆನೆರಿಗೆಯಾಗಿ ವರಾಡಿ ಛರಣವಾಗಿ ಹೊದ್ದುಕೊಂಡಿದ್ದೆಳು. ಆದರೆ ಬಾಗಿಲಲ್ಲಿ ಪೂರೀಲಿ ನಾಯಿಗಳನ್ನು ಕಂಡು, ಆತುರದಲ್ಲಿ ಮನೆಯ ಮೆಟ್ಟಿಲು ಹತ್ತಿ, ಅನಿರೀಕ್ಷಿತವಾಗಿ ಕರಿಯಪ್ಪನನ್ನು ನೋಡಿದಾಗ ಸೆರಗಿನ ಕಡೆ ಗಮನವಿರಲಿಲ್ಲ. ಮಲ್ಲಿಗೆ ಮೋಗ್ಗಿನಂಚಿನ ಹಳದಿ ಕುಪ್ಪಸದ ಸೋಳಿನ ಮೇಲಿದ್ದ ಸೀರೆಯ ಅಂಚು ಸ್ಪೃಹಿ ಜಾರಿದರೂ ಉಬ್ಬಿದ ಆ ಎದೆ ತಡೆದು ನಿಲ್ಲಿಸಿತ್ತು. ಆದರೂ ಎಡಭುಜವ ಮೇಲಿದ್ದ ಸೆರಗು ನೆರಿಗೆನೆರಿಗೆಯಾಗಿ ಎಡ ಮೊಳಕ್ಕೆನೇರೆಲೆ ಇಳಿದಿತ್ತು. ಅವಳು ಕರಿಯಪ್ಪನ ಪ್ರಕ್ಷೇಗೆ ‘ಎಲ್ಲಾ ಇಲ್ಲ’ ಎಂದು ತಲೆ ಅಲ್ಲಾಡಿಸಿದಾಗ ಆ ನೀಳವಾದ ಜಡೆಯೂ ‘ಎಲ್ಲಾ ಇಲ್ಲ’ ಎಂದು ಅಲ್ಲಾಡಿತು.

ಮೂರದಲ್ಲಿ ನಿಂತು ಒಂದು ನಿಮಿಷ ಈ ಚಿತ್ರ ನೋಡಿದ ನಾಗರಾಜನ ಮನಸ್ಸು ಹೇಗೆಹೇಗೋ ಆಗಿತ್ತು. ಆನಂದ, ಆಸೆ, ನಂಬಿಕೆ ಎಲ್ಲ ಒಟ್ಟಿಗೆ ಉಂಟಾಗಿ ಮನಸ್ಸು ತಳಮಳಸುತ್ತಿತ್ತು. ಒಂದು ನಿಮಿಷ ಎಂಬುದು ಒಂದು ಶ್ವಾಸವಾಗಿ ಹಾರಿಹೋಗಿತ್ತು. ಇಂದ್ರ ಹುಡುಗಿಯಾರೂ ಒಳಗೆ ಹೊರಟಿಹೋದರು. ಕರಿಯಪ್ಪ ಗೇಟ್ಟು ತೆಗೆದುಕೊಂಡು ಬೀದಿಗೆ ಬಂದ.

“ಸಿಕ್ಕು” ಎಂದು ನಾಗರಾಜ ಕೂಡಲೇ ಕೇಳಬಹುದೆಂದು ಕರಿಯಪ್ಪ ಉಂಟಿಸಿದ್ದು. ಆದರೆ ಅವನ ಮನಸ್ಸು ಎಲ್ಲೋ ಇತ್ತು. ಕರಿಯಪ್ಪನ ಬೂಟ್ಟಿನ ಶಬ್ದ ಕೇಳಿ “ಸಿಕ್ಕು?” ಎಂದು ಸೋಮುಕೇವಿರ ಕೇಳಿದ.

“ಹುಳ್ಳ” ಎಂದು ಕರಿಯಪ್ಪ ಚೆಲ್ಲರೆಯನ್ನು ನಾಗರಾಜನ ಕೈಗೆ ಕೊಟ್ಟಿ. ನಾಗರಾಜ ಒಂದು ರೂಪಾಯಿ ನೋಟಿನ್ನು ತೆಗೆದು ಕರಿಯಪ್ಪನ ಕೈಯಲ್ಲಿಟ್ಟಿ. ಅವನ ಕೈ ಯಂತ್ರದಂತೆ ಆ ನೋಟಿನ್ನು ತೆಗೆದುಕೊಂಥು ಒಳಜೊಬಿನಲ್ಲಿ ಹಾಕಿಕೊಂಡಿತು,

ಏಕೊ ಏನೋ ಮತ್ತೆ ಲಕ್ಷ್ಮೇಶ್ವರನ ಮನೆಯ ಕಡೆ ಹೊರಟಿ ಕರಿಯಪ್ಪನ ಕಾಲು ಹಿಂದಕ್ಕೆ ಸರಿದು ಮಾರಮ್ಮನ ಚೌಕದ ಕಡೆ ಹೊರಟಿತು. ದುಡ್ಡಿ ತೆಗೆದುಕೊಂಡ ಆ ವ್ಯಕ್ತಿ ನಾಗರಾಜನ ಮುಖ ನೋಡಿತೇ ವಿನಾ ‘ನಮಸ್ಕಾರ ಬರ್ತೀನಿ’ ಎಂಬ ಒಂದು ಮಾತನ್ನು ಆಡಲಿಲ್ಲ.

ಉಳಿದ ಒಂಬತ್ತು ರೂಪಾಯಿಯನ್ನು ಜೀಬಿನಲ್ಲಿಟ್ಟುಕೊಳ್ಳುತ್ತ ನಾಗರಾಜ “ಯಾವ ಕಡೆ ಸೋಮನ್ನಾ?” ಎಂದ.

ತಕ್ಕಣವೆ ಉತ್ತರಕೊಡದೆ ಒಂದು ನಿವಾಷ ತಡೆದು ಸೋಮಶೀಲಿರ “ನಮ್ಮ ಸೋದರನಾವ ಬಂದಿದಾರೆ ಕಣೊ. ಅವರಿಗೆ ಹೊಟ್ಟಿನೋವಂತೆ ಪಂಡಿತರ ಮನೇಗೆ ಹೋಗ್ಗಿಟ್ಟು ಬರೋಣಾಂತ” ಎಂದ.

“ಸರಿ, ಹಾಗಾದರೆ ಮನೇಕಡೆ ಬರೋಲ್ಲ?”

“ಇಲ್ಲವ್ವ....ಅದಕ್ಕೇ ನಾನು ಬೇಗ ಹೋಗಿ ಬಂದ್ದಿಢೋಣಾಂತ ಶೀಷಪ್ಪನ ಬೈಸ್ಕಲ್ ತೊಗೊಂಡು ಹೊರಟಿ. ದಾರಿಲಿ ಈ ಅವಾಂತರ ಆಗಬಿಡ್ತು. ನಡಕೊಂಡೇ ಬೇಗ ಹೋಗಿ ಬರಬೇಕು,” ಎಂದು ಸ್ವೀಕಲ್ಪನ್ನು ಮಾರಮ್ಮನ ಚೌಕದ ಕಡೆ ತಿರುಗಿಸುತ್ತ ಸೋಮಶೀಲಿರ ಹೇಳಿದ.

“ಹಾಗಾದರೆ ನಡಿಯಪ್ಪ, ನಾನು ಹೀಗೆ ಹೊರಟ್ತಿನಿ” ಎಂದು ನಾಗರಾಜ ಲಕ್ಷ್ಮೇಶ್ವರನ ಮನೆಯ ಮುಂದಿನ ರಸ್ತೇಯಲ್ಲಿ ಅಗ್ರಹಾರದ ಕಡೆ ಹೆಚ್ಚಿ ಹಾಕತೊಡಗಿದ. ಆನಂದಿಯ ನೆನಪು ಮಾಡಿಕೊಂಡ ಮನಸ್ಸು ಅಗ್ರಹಾರದ ಕಡೆ ಹೋಗಬೇಕು, ಎಂದುಕೊಂಡಿತ್ತು. ಹೋಗಿ ಏನು ಮಾಡಬೇಕು, ಆನಂದಿಗೆ ಏನು ಹೇಳಬೇಕು, ಆನಂದಿ ಇಷ್ಟ ಹೊತ್ತಿನಲ್ಲಿ ಮನೆಯಲ್ಲಿರುತ್ತಾನೆಯೆ, ಅವರಪ್ಪ ಇದ್ದರೆ ಇವನನ್ನು ಸುಮ್ಮನೆ ಬಿಡು ತ್ರಾರೀಯೆ, ಆನಂದಿ ತನಗೆ ಯಾವ ರೀತಿ ಸಹಾಯ ಮಾಡಬಹುದು, ಇವೊಂದೂ ಮನಸ್ಸಿನ ಮುಂದೆ ಬರಲಿಲ್ಲ. ಕಾಲು ಸುಮ್ಮನೆ ಹೊರಟಿತು.

ಲಕ್ಷ್ಮೇಶ್ವರನ ಮನೆಯಿಂದ ನಾಲ್ಕು ಮನೆ ದಾಟಿದ ಮೇಲೆ ಮತ್ತೊಂದು ಬೇವಿನ ಮರ ಸಿಕ್ಕುತ್ತದೆ. ನಾಗರಾಜ ಇನ್ನೂ ಆ ಮರವನ್ನು ದಾಟಿರಲಿಲ್ಲ.

ಚಪ್ಪಾಳಿಯ ದನಿ ಕೇಳಿತು.

ಸೋಮಶೀಲಿರ ಇರಬಹುದೆಂದು ತಿರುಗಿ ನೋಡಿದ. ಚೌಕದ

ಬೆಳಕಿನ ಹಿನ್ನೆಲೆಯಲ್ಲಿ ಕಪ್ಪಗೆ ಕಾಣಿಸಿತು, ತನ್ನ ಕಡೆಗೇ ನಡೆದು ಬರು
ಶ್ರದ್ಧ ಕರಿಯಪ್ಪನ ದೇಹ.

‘ಆಜ್ಞರ್ ! ಇದೇಕಪ್ಪ ಇವನು ಮತ್ತೆ ಬರುತ್ತಿದ್ದಾನೆ.....ನಾನು
ಕೊಟ್ಟಿದ್ದು ಸಾಲದೋ, ಏನೋ. ಒಂದು ರೂಪಾಯಿಗಂತ ಇನ್ನೇನು
ಕೊಟ್ಟಾರು. ಕೊಟ್ಟಿಗೆ ಹೋದರೆ, ಅಭ್ಯಬ್ಧ ಎಂದರೆ, ಎರಡು ರೂಪಾಯಿ
ಜುಲಾಷಿನೆ; ಶೀರ್ಕದ ಘವತ್ತರಮ್ಮ ಸುರಿದಿದ್ದೀನಿ, ಎಂದುಕೊಂಡ. ಆದರೆ,
ತಕ್ಷಣವೆ ಇನ್ನೊಂದು ವಿಷಯ ಮನಸ್ಸಿನಲ್ಲಿ ಹೊಳೆಯಿತು. ಅವನು
ತನ್ನೊಂದನೆ ಏನಾದರೂ ವಾತಾಡಲು ಬಂದಿದಾನೋ, ಏನೋ ! ಏಕೆಂದರೆ
ತಾನು ಆ ಮನೆಯ ಮುಂದೆ ಬಹು ದಿನಗಳಿಂದಲೂ ಆಗಾಗ ಟಿಲಾಯಿ
ಸುತ್ತಿದ್ದಾನೆ. ಮೂರು ನಾಲ್ಕು ಬಾರಿ ಕರಿಯಪ್ಪನ ಕಣ್ಣ ಕುಡು
ಬಿಟ್ಟಿತ್ತು. ಕರಿಯಪ್ಪ ದುರುಗುಟ್ಟಿಕೊಂಡು ನೋಡಿದ್ದು. ಕಂಡು ಬುದ್ಧಿ
ಹೇಳಲು ಬರುತ್ತಿದ್ದಾನೋ, ಏನೋ ! ಅಥವಾ—ಅದೇ ಆಲೋಚನೆಯಲ್ಲಿದ್ದ
ಅವನಿಗೆ—ಉಳಿಲ್ಲ ಪ್ರಸಿದ್ಧವಾಗಿರುವ ಹಾಗೆ ತನ್ನನ್ನೂ ಆ ಮನೆಗೆ
ಗಿರಾಕಿ ವಾಡಲು ಏಜೆಂಟುಗಿ ಬರುತ್ತಿದ್ದಾನೆಯೆ ! ಲಕ್ಷ್ಮನ್ ಆ ಇಬ್ಬರು
ಹುಡುಗಿಯಾರನ್ನು ಸರ್ವಿಸಿಗೆ ಹಾಕಲು ನಿಶ್ಚಯಿಸಿರುಹುದು. ಹೊಸಾರಿನ
ಲಕ್ಷದ ಕುಳಗಳಲ್ಲಿ ತಾನೂ ಒಬ್ಬನಾಗಿರುವಾಗ, ಕರಿಯಪ್ಪ ತನಗಾಗಿಯೇ
ಏಕೆ ಬರುತ್ತಿರಬಾರದು’ ಎನ್ನಿಸಿತು.

ಒಂದೇ ಬಾರಿ ಚಪ್ಪಾಕೆ ತಟ್ಟಿದ ಕರಿಯಪ್ಪ ನಿಧಾನವಾಗಿ ಬೇವಿನ
ಮರದ ಹತ್ತಿರ ಬಂದ.

ನಾಗರಾಜ ಅರ್ಥ ಅಂಚಿ “ಎನ್ನಿ ?” ಎಂದ.

ಕರಿಯಪ್ಪ ನಿಧಾನವಾಗಿಯೇ “ಎನೂ ಇಲ್ಲ, ನಿನ್ನ ಹತ್ತಿರ
ಮಾತಾಡೋಣಾಂತ—ಒಂದು ವಿಷಯ ಕೇಳಬೇಕಾಗಿತ್ತು.”

“ಎನು ?”

“ಅದೇನು ದಿನಾ ಇಲ್ಲಿ ಟಿಲಾಯಿಸ್ತೂ ಇರ್ತೀಯಲ್ಲ ?....ನಾನು
ನಾಜ್ಯದು ಸಲ ನೋಡಿದೆ....ಏನೋ ಹೋಗಲೀಂತ ಬಿಟ್ಟೆ” ಎಂದ
“ತಿನಮೇಲೆ ಮಾತಾಡಿದ,

ಆ ಮಾತಿಗೆ ಹೆದರಿದ ನಾಗರಾಜ “ಇಲ್ಲ, ಅಗ್ರಹಾರದಲ್ಲಿ ನನ್ನ ಸ್ವೇಚ್ಛಿತ ಆನಂದಿ ಮನೆ, ಅಲ್ಲಿಗೆ ಹೋಗಿ ಬರಬೇಕಾದರೆ ಹೀಗೇ ಹೇಗೆ ರೀತಿನಿ....”

“ಹೋಗ್ತು ಇರು....ಆದರೆ ಅದರಿಂದ ಏನು ಪ್ರಯೋಜನ ಹೇಳು.”

ಅನಿರೀಕ್ಷಿತವಾಗಿ ಬಂದ ಈ ಮಾತು ಕೇಳಿ ನಾಗರಾಜನಿಗೆ ತುಂಬ ಆಶ್ಚರ್ಯವಾಯಿತು.

“ಹಾಗಂದ್ವೆ ?”

“ಏನ್ ಹಾಗಂದ್ವೆ ! ನಿಮ್ಮಂಥ ದುಡ್ಡಿಯೊರು ಹೊರಗೆ ತಿರುಗೋಡರ ಬದಲು ಒಳಗಿದೊಂಡು ಮಜಮಾಡಿರಬಹುದೂಂತ.”

ಅಥ ಆಯಿತ್ತ ನಾಗರಾಜ ತನ್ನ ಆಸೆ ಈಡೇರಿತು, ಎಂದುಕೊಂಡೆ.

ಬುಕ್ಕ ಮಾಡುವುದರಲ್ಲಿ ನಿಸ್ಸೀಮನಾದ ಕರಿಯಪ್ಪ, ಮಾತಾಡುತ್ತಲೇ ನಿಧಾನವಾಗಿ ನಡೆಯತೊಡಗಿದ.

“ಈಗಿನ ಕಾಲ ಅದಲುಬದಲು; ಗುಲಾಮನಗಿರೋ ಸುಖ ದಣೇಗಿಲ್ಲ.”

“ಹಾಗಂದ್ವೆ ?”

“ಹಾಗಂದ್ವೆ ಅಂದ್ವೆ ! ಗುಮಾಸ್ತಸಿಗಿರೋ ಸುಖ ಸಾಹುಕಾರನಿಗಿಲ್ಲಾಂತ.”

“ಏನೋ ನಂಗಧರವಾಗೊಲ್ಲ ನಿಮ್ಮ ಮಾತು.”

“ನಿಮ್ಮ ನಾರಾಯಣರಾಯರಿಗೆ ಇರೋ ಸುಖ ನಿಮ್ಮಪ್ಪನಿಗಿಲ್ಲಾಂತ.”

ನಾಗರಾಜನ ಕುಕೊಹಲ ಕೆರಳತು. ನಾರಾಯಣರಾಯರಲ್ಲಿ ಹೆಳುಕು ಕಂಡರೆ ಸಾಕು, ತಂದೆಗೆ ದೂರುಹೇಳಿ ಆ ಆಸಾಮಿಯಡ್ಡೇ ಓಡಿಸೋಣ ಎಂದು ಕಾಯುತ್ತಿದ್ದ ಅವನಿಗೆ ಕರಿಯಪ್ಪನ ಮಾತಿನಲ್ಲಿ ತುಂಬ ಆಸಕ್ತಿ ಮೂಡಿತು.

“ಏನು ನಾರಾಯಣರಾಯರು ಸುಖಪಡೋದು !”

ಹೆಣ್ಣ ನ ಶಾಸ್ತ್ರ

“ಏನೇ, ಮಾಡಪ್ಪನೋರು ಹೋದಮೇಲೆ ಪ್ರತಿ ಭಾನುವಾರವೂ ಲಕ್ಷ್ಯಮೈನ ಮಗ್ನ ನಾರಾಯಣರಾಯರ್ದೇ!”

ಈ ಮಾತು ಕೇಳಿದ್ದಾಗ ನಾಗರಾಜನಿಗೆ ನಾಲ್ಕು ಕ್ಕೆ ಬಂದಂತಾಯಿತು. ಹಿಂದೆ ಮದರಾಸಿನ ಏಜೆಂಟ್ ಬಂದು ಅಂಬಾಳ ನಷ್ಟವನ್ನು ಒಟ್ಟುಗಟ್ಟಲೆ ಅನಾವಶ್ಯಕವಾದಪ್ಪ ಹಾಕಿ ಹೋದಾಗ ನಾರಾಯಣರಾಯರು ಜೇಬು ತುಂಬಿಕೊಂಡುದನ್ನು ತಾನು ಕಟ್ಟಾರ ಕಂಡಿದ್ದ. ಬ್ರೂಕ್ ಬಾಂಡ್ ಟೀ ಏಜೆಂಟ್ ಬಂದಿದ್ದಾಗ, ಆತ ನಾರಾಯಣರಾಯರ ಮನೆಯಲ್ಲಿಯೇ ಇಳಿದಿದ್ದ. ರೋಗದಿಂದ ಇದ್ದರೂ ಸತ್ಯಂತಿರುವ ನಂಜಪ್ಪ ಶಿಟ್ಟರಿಗೆ ಗೋಚರಿಸದಂತೆ ನಾರಾಯಣರಾಯರು ಬೇಕಾದಪ್ಪ ಆಟ ಆಡಿ ಬಿಟ್ಟಿದ್ದರು. ನಾಗರಾಜ ಗಲ್ಲದ ಮೇಲಿದ್ದ ದಿನಗಳಲ್ಲಿ ಇದನ್ನೆಲ್ಲ ಅಂಗಡಿಯ ಆಳುಗಳಿಂದ ತಿಳಿದು ತಂದಿಗೆ ಮುಟ್ಟಿಸುತ್ತಿದ್ದ. ಪೋಲು ಮಾಡುವ ಪೋಲಿ ಮಗನಿಗಿಂತ ಸ್ವಸುಖದ ಜೊತೆಗೆ ಸ್ವಾಮಿ ಸುಖವನ್ನೂ ನೋಡುತ್ತಿದ್ದ ಬ್ರಾಹ್ಮಣ ಲೇಸು, ಎಂದು ನಂಜಪ್ಪ ಶಿಟ್ಟರು ಸುಮೃನಿರುತ್ತಿದ್ದರು. ಆದರೆ ನಾಗರಾಜ ಬಿಡುತ್ತಿರಲಿಲ್ಲ. ಸಮಯ ನೋಡಿ, ನಾರಾಯಣರಾಯರಿಂದ ಅಲ್ಪಸ್ವಲ್ಪ ಗಿಟ್ಟಿಸುತ್ತಿದ್ದ. ಮಗನಿಗೆ ತಿಳಿದ ತಮ್ಮ ಅನೇಕ ವಿವಯಗಳು ತಂದಿಗೆ ತಿಳಿಯಬಾರದೆಂದು ನಾರಾಯಣರಾಯರು ಆಗ ಈಗ ಮಗನ ಕ್ಕೆ ಬೆಚ್ಚಿಗೆ ಮಾಡುತ್ತಿದ್ದರು.

ಈ ಸುದ್ದಿ ತಿಳಿದಮೇಲಂತೂ ಅವರನ್ನು ಹಿಂಡಿಬಿಡಬಹುದೆಂದು ನಾಗರಾಜ ಅಂದುಕೊಂಡ. ‘ಓ ಅದಕ್ಕೇ ಕರಿಯಪ್ಪ ಆಗಾಗ ನಾರಾಯಣರಾಯರ ಹತ್ತಿರ ಬಂತ್ತು ಇರ್ಯೋದು!’ ಎಂದಿತು ಅವನ ಮನಸ್ಸು.

“ಕರಿಯಪ್ಪನೋರೆ, ನಮ್ಮುಂದಿಗೆ ಹೇಳಿಬಿಡಲೆ?”

“ಭೇ ಭೇ! ಎಲ್ಲ ಕೆಟ್ಟುಹೋಗುತ್ತೆ. ಈ ವಿವಯ ನಿಂಗೊಬ್ಬನಿಗೆ ತಿಳಿದಿದ್ದರೆ ಸಾಕು, ಬೇಕಾದಪ್ಪ ಆಟ ಆಡಬಹುದು; ನೀನೂ ಸುಖ ವಾಗಿರಬಹುದು. ಅದೂ ಅಲ್ಲದೆ ದೂರಾಲೋಚನೆಯಿಂದ ನೋಡಬೇಕು. ಸಮೃಪ್ಪಂಗ್ರಾನೇ ಯಾರಿದಾರೆ, ನೀನೊಬ್ಬನೇ ಮಗಅಂಗಡಿ ನೋಡೋಕೆ ಒಡ್ಡಿ ಗುಮಾಸ್ತ ಸಿಕ್ಕಿಯೋವಾಗ ಅವನನ್ನು ಬಿಡಿಸಿ ಓಡಿಸಿ

ಬಟ್ಟರೆ ನೀನೇ ಅಂಗಡಿನೂ ನೋಡಬೇಕಾಗುತ್ತೆ, ಮನೇನೂ ನೋಡಬೇಕಾಗುತ್ತೆ—ಮಾದಪ್ಪನೋರ ಸುಗ ಮಹೇಶ್ವರನ ಹಾಗೆ ಒದ್ದಾಡಬೇಕಾಗುತ್ತೆ. ನನಗೆ ತೋರ್ದೊ ಹಾಗೆಮಾಡಿದರೆ ಇಬ್ಬಿರಿಗೂ ಅನುಕೂಲ.”

“ಹೇಗೆ?”—ನಾಗರಾಜ ಕುಶಳಹಲದಿಂದ ಕೇಳಿದ.

ನಾಗರಾಜ, ಕರಿಯಪ್ಪ ಹಿಂದೆಂದೂ ಇಷ್ಟ ಸಲಿಗೆಯಿಂದ ಮಾತಾಡಿರಲಿಲ್ಲ. ಆದರೆ ತನ್ನ ಹೃದಯಕ್ಕೆ ಸಂಬಂಧಪಟ್ಟ ಒಂದು ಮನೆ, ಕರುಳಿಗೆ ಸಂಬಂಧಪಟ್ಟ ಇನ್ನೊಂದು ಮನೆ ಎರಡರ ಹಿತವನ್ನೂ ಸಾಧಿಸಲು ಮುಂದೆ ಬಂದಿದ್ದ ಆ ಕರಿಯಪ್ಪನೋಡನೆ ನಾಗರಾಜ ಬಹಳ ಬೇಗ ಹೊಂದಿಕೊಂಡ. ಅದರಲ್ಲಿಯೂ ನಾರಾಯಣರಾಯರ ಸಮಾಚಾರ ತಿಳಿದ ವೇಲಂತೂ ಕರಿಯಪ್ಪ ನಾಗರಾಜನ ಆಪ್ತ ಹಿತಚಿಂತಕನಾಗಿ ಬಿಟ್ಟಿದ್ದ.

ಕರಿಯಪ್ಪ ಏನೋ ಯೋಚಿಸುತ್ತ ಸುವ್ಯುನೆ ಬರುತ್ತಿದ್ದ.

ನಾಗರಾಜ ಪುನಃ “ಹೇಗೆ ಕರಿಯಪ್ಪನೋರೆ?” ಎಂದು ಕೇಳಿದ.

“ಇಲ್ಲಿ ಬೇಡ..... ಈ ಕಡೆ ಹೋಗೋಣ.... ಅಲ್ಲಿ ಕಲ್ಲುಬೆಂಚಿನ ಮೇಲಿ ಕೂತ್ತೊಂದು ಮಾತಾಡೋಣ.... ಇಲ್ಲಿಲ್ಲ ಜನ ತಿರುಗಾಡ್ತಿರ್ತಾರೆ.... ನಾನು ಬೀಡಿ ತೋಗೋಂಡ್ಯಾರ್ಥಿನಿ ತಡಿ” ಎಂದು ಕರಿಯಪ್ಪ ನೆಲವನ್ನೇ ನೋಡುತ್ತ, ಚನ್ನಪ್ಪನ ಬೀಡಿ ಅಂಗಡಿಯ ಕಡೆ ಹೋರಟ.

ಅಗ್ರಹಾರ ಹತ್ತಿರಕ್ಕೆ ಬಂದಿತ್ತು. ಆದರೆ ಬಲಗಡೆ ತಿರುಗುವ ಬೆನ್ನೂರು ರಸ್ತೆಯಲ್ಲಿ ಸ್ಪಲಿ ದೂರ ಹೋಗಿ, ರಸ್ತೆಯ ಪಕ್ಕದಲ್ಲಿ ಹಾಕಿರುವ ಕಲ್ಲುಬೆಂಚಿನ ಮೇಲಿ ಕುಳಿತು ಮಾತಾಡೋಣ, ಎಂದು ಕರಿಯಪ್ಪ ಸಲಹೆ ಮಾಡಿದ್ದ. ನಾಗರಾಜ ಆ ಕಡೆ ತಿರುಗಿದ. ಅಷ್ಟರಲ್ಲಿ ಕರಿಯಪ್ಪ ಒಂದು ಕಟ್ಟು ಹೊಸ ಬೀಡಿ ಮತ್ತು ಒಂದು ಹೊಸ ಬೆಂಕಿಪೆಟ್ಟಿಗೆಯಾಡನೆ ಬೇಗ ಬೇಗ ಬಂದು ನಾಗರಾಜನನ್ನು ಸೇರಿಕೊಂಡ.

ಕಲ್ಲುಬೆಂಚು ಸಿಕ್ಕಿತು.

ಕುಳಿತುಕೊಳ್ಳುತ್ತ ನಾಗರಾಜ “ ಈಗ ಏನಾತ್ಮಿಕೀಕಾಂತಿರ ಕರಿಯಪ್ಪೊ ಏರೆ?” ಎಂದು ಕೇಳಿದ.

“ಇನ್ನೂ ಏನೂ ಮಾಡೋಕೆ ಹೋಗ್ಗೇದ. ನಾ ಹೇಳೋದನ್ನು ಸ್ವಲ್ಪಿ ನಿಧಾನವಾಗಿ ಕೇಳು. ನಿನಗೆ ದುಡ್ಡಿದೆ, ಬೇಕಾದವ್ಯು ದುಡ್ಡಿದೆ. ಅದರೆ ಏನು ಪ್ರಯೋಜನ. ನಿನ್ನಪ್ಪ ನಿಂಗೆ ಇನ್ನೂ ಮದುವೆ ಮಾಡಿಲ್ಲ. ನಾರಾಯಣರಾಯರು ಎಲ್ಲ ಹೇಳಿದರು. ನಿಮ್ಮಕ್ಕನ ಮಗಳನ್ನು ಮದುವೆ ಮಾಡ್ಲೋಬೇಕಂತೆ. ಅದು ನಿಂಗೆ ಇಷ್ಟವಿಲ್ಲವಂತೆ. ನಾರಾಯಣ ರಾಯರು ಇನ್ನೊಂದು ವಿಷಯಾನೂ ಹೇಳಿದರು. ಅದನ್ನು ಹೇಳಿದರೆ ನೀನೇನು ತಿಳಿದುಕೊಳ್ಳೋಯೋ!....”

“ಇಲ್ಲ, ಹೇಳಿ ಕರಿಯಪ್ಪನೋರೆ....ಹೇಳಿ ಪರವಾಯಿಲ್ಲ.”

“ನಿಮ್ಮಪ್ಪ ನಿಂಗೇನೂ ಉಳಿಸೋ ಹಾಗೆ ಕಾಣೋಲ್ಪಂತೆ. ಅದೇನೋ ಭತ್ತ ಕಟ್ಟಿಸ್ತಾನಂತೆ. ನಿಮ್ಮಕ್ಕನಿಗೆ ಅಧ್ರ ಅಸ್ತಿ ಬರಿತಾನಂತೆ. ನಾರಾಯಣರಾಯರು ಇನ್ನೂ ಅದೇನೇನೋ ಹೇಳಿದರಪ್ಪ.”

ಕತ್ತಲು ಕವಿದ್ದರೂ ಆಸಕ್ತಿಯಿಂದ ಕರಿಯಪ್ಪನ ಮುಖವನ್ನೇ ನೋಡುತ್ತ ಕುಳಿತ್ತಿದ್ದ ನಾಗರಾಜ “ನಿಜ, ಕರಿಯಪ್ಪನೋರೆ, ನಂಗೂ ಎಲ್ಲ ತಿಳಿದಿದೆ” ಎಂದ.

“ಆಮೇಲೆ ನೀನು, ಈ ಸೋಮಶೇಖರ, ಆ ಶಾಸ್ತ್ರಿಗಳ ಮಗ, ಅವನ್ನೇಸರೇನಪ್ಪ—ಆ ಲಾಯರ ಮಗಳಿಗೆ ಕಾಗದ ಬರೆದು ಸಿಕ್ಕಿ ಹಾಕ್ಕಾಂಡಿದ್ದನಲ್ಲ ಆನಂದಿ! ಅವನು ಇನರ ಜೋತೆ ಎಲ್ಲ ಸೇರಿ, ನೀನು ದುಡ್ಡಿನ ಜೋತೆ ದೇಹಾನೂ ಹಾಳುಮಾಡ್ಲೋತ್ತಿದೀಯೆ ಅಂತ ಹೇಳಿದರು. ನಾನು ಹೇಳಿದಂತೆ ಕೇಳಿದರೆ ಈ ಚಿಲ್ಲರೇನೆಲ್ಲ ಬಿಟ್ಟು ಸುಖವಾಗಿರ ಬಹುದು.”

“ಹಾಗಾದರೆ ಏನ್ನಾಡ್ದೇಕು?”

“ನಾಳಿ ಭಾನುವಾರ ಸಂಚೆ ಚೌಕದ ಹತ್ತಿರ ಚಾ, ನಾ ಇರ್ತಿಇನಿ. ಮೊದಲೇ ಆ ಮನೇಗಿ ಹೋಗಿ ಎಲ್ಲ ನೋಡಿಕೊಂಡು ಬಂದಿರ್ತಿಇನಿ. ಲಕ್ಷ್ಮೇನ ಹತ್ತಿರಾನೂ ಎಲ್ಲ ಮಾತಾಡಿರ್ತಿಇನಿ. ನನ್ನ ಜೋತೆ ನಂಜುಂಡಿ ಇರ್ತಾನೆ—ನಂಜುಂಡಿ ಗೊತ್ತ, ಲಕ್ಷ್ಮೇನ ಮನೆಯೋನು?”

“ಗೊತ್ತು. ಕರಿಯಪ್ಪೇರು ಇಲ್ಲಿಗೆ ಬಂದಿದ್ದ್ರಾ ಅನ್ನೊಂದು ನಮ್ಮ

ಮಂಡಿಗೆ ಬಂದು ನಾರಾಯಣರಾಯರ ಹತ್ತಿರ ಏನೇನೋ ಗುಟ್ಟಿಗುಟ್ಟಾಗಿ ಮಾತಾಡ್ಯೊಂಡು ಹೋಗ್ರಿದ್ದ. ಈವಾಗಧವಾಯ್ತು ಅವನು ಯಾರ ಹತ್ತಿರ ಬರ್ತಿದ್ದ, ಯಾತಕ್ಕೆ ಬರ್ತಿದ್ದ ಅನ್ಮೋದು.”

“ಸರಿ, ಗೊತ್ತಲ್ಲ ಅವನು. ಅವನೂ ಇಲ್ಲೋ ಇರ್ತಾನೆ. ಅವನ ಜೊತೆ ಅವರ ಮನಸೆಗೆ ನೀ ಹೋಗು.... ಏನೂ ಮಾಡ್ದೇಡ. ನಂಜುಂಡಿ ಬಾಗಿಲು ತೆಗೆದು ಸೀದಾ ಅಡಿಗಿಮನಸೆಗೆ ಹೊರಟುಬಿಡ್ತಾನೆ. ನೀನು ಪಡಸಾಲೇಲಿ ನಿಂತ್ಯೊಂಡು, ‘ನಾರಾಯಣರಾಯರೆ!’ ಅಂತ ಕೂಗು. ನಾರಾಯಣರಾಯರು ಬರ್ತಾರೆ. ಸಿನ್ನನ್ನು ನೋಡಿದ ಕೂಡಲೆ ಅವರು ತಬ್ಬಿಬ್ಬಾಗ್ತಾರೆ!.... ‘ಇಲ್ಲಿದಾರೇಂತ ಯಾರೋ ಅಂದರು. ಅದಕ್ಕೇ ಬಂದೆ, ಸರಿ’ ಅಂತ ದುರುಗುಟ್ಟಿಕೊಂಡು ನೋಡಿ, ಬಂದುಬಿಡು. ನೀನು ವಾಪಸು ಬರುವ ವರೆಗೂ ನಾನು ಇಲ್ಲೋ ಕಾಯ್ತಾ ಇರ್ತೀನಿ. ಮುಂದಿನ ಕೆಲಸ ನನಗಿರಲಿ.”

“ಸರಿ, ಆಮೇಲೇ... ನನ್ನ ವಿ-ವ್ಯ-ಯ....”

“ನಂಗೊತ್ತಪ್ಪ. ಒಳ್ಳೆ ರತ್ನದಂಧಾ ವಸ್ತು!.... ನಾ ಹೇಳಿದವ್ಯು ಕೆಲಸ ಮೊದಲುಮಾಡು, ಆಮೇಲೇ ಮುಂದಿನ ಕೆಲಸ. ಅದೇ ಬಿಸಿನೇಸ್ ಮಾಡೋ ನಂಗೆ ನಿಗೋಗರ್ಮೊಳ್ಳೇಕಾಡ್ದೇನಿಲ್ಲ. ನಾ ಆಗಲೇ ಹೇಳಿದ್ದಲ್ಲ— ಈ ಜಿಲ್ಲರೇನೇಲ್ಲ ಬಿಟ್ಟಿಟ್ಟು ಸುಖವಾಗಿರಬಹುದು. ಭಾನುವಾರ ಸಾಯಂಕಾಲ ಚೌಕದಲ್ಲಿ ನಾ ನಿನ್ನನ್ನು ನೋಡಿತ್ತೀನಿ. ಆವಾಗ ಮುಂದಿನ ಮಾತು. ಈವಾಗೊತ್ತಾಯ್ತು. ನಾನು ಡ್ರ್ಯಾಟ್ ಮೇಲಿದಿತ್ತಿ. ಹೇಣಿ ಬಿಂದಿಲಿ ಸ್ಪೃಲ್ ಕೆಲಸ ಇತ್ತು ಅಂತ ಕೇಳೊಂಡು ಬಂದಿದ್ದೆ.... ಆಗಲೆ ಒಂಬತ್ತು ಗಂಟೆ ಸಮಯ....” ಎಂದು ಕರಿಯಪ್ಪ ತನ್ನ ರುಮಾಲನ್ನು ಅಂಗಿಯನ್ನೂ ಸರಿಸಿಕೊಳ್ಳುತ್ತ ಮೇಲಿದ್ದ. ಯೋಚನೆಯಲ್ಲಿಯೆ ಮಗ್ನಾಗಿದ್ದ ನಾಗರಾಜ ಅವನ ಹೆಣ್ಣೆಯೊಡನೆ ತನ್ನ ಹೆಣ್ಣೆಯನ್ನೂ ಹಾಕಿದ.

*

*

*

*

ಮನೆ ತಲಪಿ ಪಡಸಾಲೆಯಲ್ಲಿ ಹೆಚ್ಚೆ ಯಿಟ್ಟಾಗ ತಂದೆಯ ಕೋಣೆಯ ದೀಪ ಕಾಣಿಸಿತು. ನಂಜಪ್ಪುಶೆಟ್ಟರು ಮಂಜದ ಮೇಲೆ ಒರಗುದಿಂಬಿಗೆ ಒರಗಿ ಮಲಗಿದ್ದರು. ಕಾಲಿನ ಸಪ್ಪಳ ಕೇಳಿ,

“ಯಾರು ?”

“ಯಾರೂ ಇಲ್ಲ—ನಾನು.”

“ನಾಗೂನಾ—ನಾಗಣ್ಣ, ಬಾ ಇಲ್ಲಿ”—ಅಕ್ಕರೆಯ ಕಾಗು, ಯೋಚನೆಯಲ್ಲಿ ಮಗ್ನಾಗಿದ್ದರೂ ನಾಗರಾಜನನ್ನು ಕೋಣಗೆ ಕರೆದೊಯ್ದಿತು.

“ಎನಪ್ಪಯ್ಯಾ ?” ಎಂದ.

“ಎನೂ ಇಲ್ಲ, ಅಣ್ಣಾಯ್ಯ. ಎಲ್ಲಿ ಹೋಗಿದ್ದವು. ಆ ಮಾದಪ್ಪ ಸೋರ ವಾನೆ ಮಹೇಶ್ವರನ್ನು ನೋಡಬಾರ್ದ, ಅಪ್ಪ ಅಯೋಗ್ಯ ಆದರೂ ವಾನೆ ಅಂಗವಿ ಎಲ್ಲ ನೋಡೊಲ್ಲಂಡು ಚಿನ್ನದ ಹಾಗೆ ಬಾಳ್ತು ಇರೋದ.... ಸಾದೂನೊಂದು ವಸ್ತು ಇದ್ದುನೊವೆ ನಾನು ಇನ್ನೊಬ್ಬರ ಕೈಲಿ ಬೀಗದಕ್ಕೆ ಕೊಟ್ಟಿ ಸತ್ತ ಹೊದಂತೆ ಬಿದ್ದಿರಬೇಕಲ್ಲವು, ದೇವರು ಯಾಕಾದರೂ ಸನ್ನಿನ್ನು ಇಟ್ಟಿದಾನೋ....ನಾನೆಷ್ಟು ಸಲ ಹೇಳಲಿ ಇದನ್ನು. ಸಿನ್ನ ಮುಂದಿನ ಯೋಚನೆ ಮಾಡು ನಾಗಣ್ಣ, ಹೀಗೇ ಎಷ್ಟು ದಿನಾಂತ ಕಳಿತ್ತೀಯಾ ?....ಸಿನಗೇನಾ ವಯಸ್ಸಿಲ್ಲವೇ, ವಿದ್ಯೆ ಇಲ್ಲವೇ. ಯಾಕವ್ವು ಹಿಂಗಾಳುಡ್ಡಿಯೇ...ನಾನೆಷ್ಟು ದಿನ ಇರ್ತೀನಿ ಹೇಳು.”

ಗ್ರಾಮಾಶ್ರೋನಾ ರಿಕಾರ್ಡಿನಂತೆ ನಂಜಪ್ಪುಶೆಟ್ಟರ ಬಾಯಿ ಈ ವರಾತುಗಳನ್ನೇ ಅನೇಕ ಬಾರಿ ಆಡಿತ್ತು. ನಾಗರಾಜ ತಲೆ ತಗ್ಗಿಸಿ ನಿಂತಲ್ಲಿಯೇ ನಿಂತು ಪೂರ್ತ ಕೇಳಿ, ಪಧ್ಧತಿಯಂತೆ ಮೌನವಾಗಿ ಮಹಡಿಯ ಮೆಟ್ಟಿಲು ಹತ್ತಿದ.

ದೀಪ ಹಚ್ಚಿ ಮೇಜಿನ ಮೇಲಿಟ್ಟಿ ಕೋಣೆಯ ಬಾಗಿಲನ್ನು ಮುಂದಕ್ಕೆ ಹಾಕಿ, ಮೇಜಿನ ಮುಂದಿದ್ದ ಕುಚಿಂಯ ಮೇಲೆ ಕುಳಿತು ಕೊಂಡ.

ಕೊಳಿಯಾದ ಮೇಜಿನ ಬಟ್ಟಿಯ ಮೇಲೆ, ದೀಪದ ಬೇಳಕಿನಲ್ಲಿ

ನೀಂತಿದ್ದ ಸಿನಿವಾ ತಾರೆಯೊಷ್ಟು ಇ ಚಿತ್ರವನ್ನು, ರತ್ನ ಇ ಯೋಚನೆಯಲ್ಲಿದ್ದ ನಾಗರಾಜನ ಕೈ ತೆಗೆದುಕೊಂಡು ಮೇಜಿನ ಮೇಲೆ ಏಕೊ ಬೋರಲಾಗಿ ಮಲಗಿಸಿತು.

ಸಂಜೆ ನಡೆದ ಸಂಗತಿಯನ್ನೇ ನೇನೆಸಿಕೊಳ್ಳುತ್ತಿದ್ದ ನಾಗರಾಜನ ಮನಸ್ಸಿನಲ್ಲಿ ನಾನಾ ಯೋಚನೆಗಳುಂಭಾಗಿದ್ದವು. ಅವನ ಮನಸ್ಸು ಕಲಕಿ ಹೋಗಿತ್ತು.

ಎರಡು ಮೂರು ವರುಹಗಳಿಂದ ಒಬ್ಬ ಹುಡುಗಿಯ ಸ್ವೇಹಕಾಗಿ ಆ ಮನಸ್ಸು ಹಾತೊರಿಯುತ್ತಿತ್ತು. ದುಡು ಕೊಟ್ಟು ದೇಹ ಕೊಂಡು ಸುಖ ಪಡುವುದರಲ್ಲಿ ಆಗಲೆ ಸಾಕಷ್ಟು ತರಬೇತಾದ ಅವನು, ದುಡ್ಪು ಇಟ್ಟು ಕೊಂಡೂ ಏನು ಮಾಡಬೇಕೆಂಬುದು ತೋಚದೆ ಕಾಲ ಕಳೆಯುತ್ತಿದ್ದು. ಆ ವ್ಯಕ್ತಿಗೆ ಅಂದು ವಿಚಿತ್ರಾನುಭವವುಂಭಾಗಿತ್ತು.

ಹತ್ತು ರೂಪಾಯಿ ನೋಟು ಜೇಬಿನಲ್ಲಿಟ್ಟುಕೊಂಡು ಸಂಜೆಯೆಲ್ಲ ರತ್ನಇ ಮನೆಯ ಮುಂದೆ ಅಲೆದು ಸಿರಾಸೆಗೊಂಡಿದ್ದು, ಸ್ವೇಹಿತನೊಬ್ಬಿ ದೀಪ ಇಲ್ಲದ ಸ್ವೇಕಲ್ ಸವಾರಿ ಮಾಡಿ ಕಾನಾಸ್ವೇಬಲ್ ಕರಿಯಪ್ಪನ ಕೈಗೆ ಸಿಕ್ಕಿದಾಗ, ಸಿರಾಸೆಗೊಂಡ ತಾನು ಆ ದುಡ್ಡಿನಲ್ಲಿ ಒಂದು ರೂಪಾಯಿ ಕೊಟ್ಟು ಆ ಸ್ವೇಹಿತನನ್ನು ಬಿಡಿಸಿದ್ದು, ಆ ಕರಿಯಪ್ಪ ರತ್ನಇ ಮನೆಗೆ ತಮ್ಮನ್ನು ಕರೆಮಾಕೊಂಡು ಹೋವಿದ್ದು, ಆ ಮನೆಯ ಮುಂದೆ ನ್ಯಾತಿದ್ವಾಗಿ ಹರೆಯ ತುಂಬಿದ ರತ್ನ ಮತ್ತು ಅವಳ ಅಕ್ಕನ ದರ್ಶನವಾದದ್ದು, ಎಲ್ಲಕ್ಕೆಂತ ಮುಖ್ಯವಾಗಿ ಕರಿಯಪ್ಪ ಅನಿರೀಕ್ಷಿತವಾಗಿ ಚಪ್ಪು ಲೆ ಹೊಡೆದು ತನ್ನನ್ನು ಕರೆಮಾಕೊಂಡು ಹೋಗಿ ಬೆನ್ನಾರು ರಸ್ತೆಯ ಕಲ್ಲು ಬೆಂಚಿನ ಮೇಲೆ ಕುಳಿತು ಬಹೆಳ ಹೊತ್ತು ವಿಚಿತ್ರ ಸಲಿಗೆಯಿಂದ ಹಿತಚಿಂತಕನಂತೆ ಮಾತಾಡಿದ್ದು—ಎಲ್ಲ ನೇನೆಸಿಕೊಂಡು.

ತುಂಬ ನಾಚಿಕೆಯಾಯಿತು, ಅಸಹ್ಯವಾಯಿತು.

‘ಒಂದು ಹೆಣ್ಣಿನ ಸುಖಕಾಗಿ ಒಂದು ಗಂಡುವ್ಯಕ್ತಿಯನ್ನು ಆ ರೀತಿ ಗೋಗರೆದು ಪ್ರಾರ್ಥಿಸಿಕೊಂಡಿದ್ದು ಥೂ, ಸರಿಯಲ್ಲ !’ ಎಂದಿತು ಅವನ ಒಂದು ಮನಸ್ಸು.

‘ಭೀ, ಇದರಲ್ಲಿ ನಾನೂ ಹಳಬಿ, ಅವನೂ ಹಳಬಿ; ಇದೂ ಒಂದು ವ್ಯಾಪಾರ, ಬಿಸಿನೆಸ್ಸು. ನಮಗೆ ಬೇಕಾದ ಸಾಮಾನಿರುವ ಅಂಗಡಿಗೆ ಹೋಗಿ ಕೇಳುವುದಿಲ್ಲವೇ? ಹಾಗೆ—ಕರಿಯಪ್ಪ ಕರ್ಮಿನಾ ಏಜೆಂಟು; ಅವನಿಗೆ ಕರ್ಮಿನಾ ಚಿಂತೆ, ನಮಗೆ ಸಾಮಾನಿನ ಚಿಂತೆ. ಇದರಿಂದೇ ಅಷಯ್ಯ! ಕೇಳಿದ್ದು ಸರಿ’ ಎಂದು ಹೇಳಿತು ಇನ್ನೊಂದು ಮನಸ್ಸು.

‘ಎನ್ನೇ ಆಗಲಿ, ಇದು ತುಂಬ ವಿಚಿತ್ರ. ಮನುಷ್ಯನಿಗೆ ತಕ್ಕು ನಡತೆ ಅಲ್ಲ. ಒಂದು ಶ್ರೀಸ್ತು, ಕಟ್ಟು, ಮೀರಿ ಮನುಷ್ಯ ವರ್ತಿಸಬಾರದು, ಈ ರೀತಿ ಹೊಲಸುಹೊಲಸಾಗಿ ನಡೆಯಬಾರದು’ ಎಂದು ಮತ್ತೊಂದು ಮನಸ್ಸು ನುಡಿಯಿತು.

—ಸಭ್ಯಗೃಹದ್ವಾ ನಂಜಪ್ಪತೆಟ್ಟಿ ತಂದೆ ಆದುದರಿಂದ ಆ ಕರುಳಿನ ಕೊನೆ ಹಾಗೆ ಕೂಗಿತ್ತೆ ಏನೋ!

‘ಭೀ, ಈ ಜೀವನವೂ ಹೊಲಸು, ಆ ಜೀವನವೂ ಹೊಲಸು! ಎರಡು ಹೆಂಡದ ಪಾತ್ರೆಗಳಲ್ಲಿ ಅವೃತ್ತದ ವಾಸನೆ ಬಾ ಅಂದರೆ ಬಂದಿತೆ! ಅದರ ರುಚಿ ಅನುಭವಿಸದ ಜನಕ್ಕೆ ಅದು ಹೊಡ, ಹೊಲಸು. ಅದರ ರುಚಿ ಅನುಭವಿಸಿ ಅದರಿಂದೇ ಸುಖ ಕಾಣಬವನಿಗೆ ಅದು ಸಾಮಾನ್ಯ, ಸ್ವರ್ಗ. ಇದಕ್ಕೇರೆ ಇಷ್ಟು ಚಿಂತೆ. ಮುಂದಿನ ಕೆಲಸ ನೋಡು. ಕರಿಯಪ್ಪನ ಕ್ಕೆ ಬಿಡಬೇಡ. ಕೆಲಸ ಕೆಟ್ಟೇತು,’ ಎಂದು ಎಚ್ಚರಿಸಿತು ಇನ್ನೊಂದು ಮನಸ್ಸು.

ಮಲಗಿದ್ದ ಚಿತ್ರಪಟವನ್ನು ಎಡಗ್ಗೆ ಬೆರಳಿನಲ್ಲಿ ಕುಟ್ಟುತ್ತ, ಮೇಜಿನ ಮೂಲೆಯೊಂದನ್ನು ಕಣ್ಣ ನೋಡುತ್ತಿದ್ದ ಯಾ ಘನಸ್ಸಿನ ಅನೇರೆ ದೂಪಗಳ ಕಡೆ ದೃಷ್ಟಿಯಿಟ್ಟಿದ್ದ ನಾಗರಾಜ, ಸಿದ್ಧಣ್ಣನ ಕೂಗು ಕೇಳಿ ಬೆಳ್ಳಿಬಿಡು.

“ಉಣಿಕ್ಕೇರೆ ಬತ್ತಿ ಇರಾ?”—ಆ ಪ್ರಶ್ನೆಯನ್ನು ಸಿದ್ಧಣ್ಣ ಮಹಡಿಯ ಮೆಟ್ಟಿಲು ಹತ್ತಿದ ಮೇಲೆ ಎರಡು ಬಾರಿ ಹಾಕಿದ್ದ. ಬಾಗಿಲು ಓರೆಮಾಡಿ ಶುನಿಸಿ: ಅದೇ ಪ್ರಶ್ನೆ ಹಾಕಿದ.

೯

ಕರಿಯಪ್ಪ ಬಹಳ ಗಟ್ಟಿಗ. ಎಲ್ಲ ಅವನ ಪ್ರಾಯನಿನಂತಹಿಯೇ ನಡೆಯಿತು. ಬೆನ್ನೊರು ರಸ್ತೀಯ ಕಲ್ಲಾಬೆಚಿನ ಮೇಲೆ ಕುಳಿತು ನಾಗರಾಜ ಸೋಂದಿಗೆ ವಾತಾಡಿದ ವಾರನೆಯ ದಿನವೇ ಲಕ್ಷ್ಮೇಶ್ವರನ್ನು ಭೇಟಿಮಾಡಿ ಎಲ್ಲ ವಿವರವಾಗಿ ತಿಳಿಸಿದ. ಅದೇಕೊ ಲಕ್ಷ್ಮೇಶ್ವರ “ರತ್ನ ಬೇಡ, ಕಮಲು” ಎಂದೆಳ್ಳು.

ರತ್ನಾಳ ಗುಣವನ್ನು ಪರೀಕ್ಷೆಸಿದ, ಮಾತನ್ನು ಕೇಳಿದ ಲಕ್ಷ್ಮೇಶ್ವರನ ವಾಸನ್ನು ಇನ್ನೊ ಮುಂದಾಯೋಚನೆಮಾಡಿತ್ತು.

‘ರತ್ನ ಇನ್ನೊ ದೊಡ್ಡವಳಾಗಿಲ್ಲ. ಅವಳ ಯೋಚನೆ ಆಮೇಲೆ. ಈಗಲೇ ಹೆಸರಿಟ್ಟಿರೆ ಕೆಲಸ ಕೆಟ್ಟುಹೊಗುತ್ತದೆ. ಕಮಲು ಏಕೊ ತುಂಬ ಹಟಿಮಾಡುತ್ತಾಳೆ. ಮೊದಲು ಅವಳನ್ನು ಈ ದೃಶ್ಯ ಕಂಬಿಯ ಮೇಲೆ ಕೂಡಿಸಬೇಕು. ಅದೇ ಬಹಳ ಕಷ್ಟದ ಕೆಲಸ. ರತ್ನ ಎಷ್ಟು ದರೂ ಕಮಲುವಿಗಂತ ಬುದ್ಧಿವಂತಿ, ದೂಪವಂತಿ; ಈ ಹಾದಿಯಲ್ಲಿ ಚೆನ್ನಾಗಿ ಪಳಗಿ ಯಾರನ್ನು ಗಳಿಸುವ ಲಕ್ಷಣವಂತಿ; ಈಗೇಕೆ ಅವಳ ಚಿಂತೆ’ ಎಂದುಕೊಂಡಿತ್ತು.

ಅದೂ ಅಲ್ಲದೆ, ಮಾದಪ್ಪನವರು ಇದ್ದಾಗಲೇ ಒಮ್ಮೆ ಹೊಳಿದ ಒಂದು ಯೋಚನೆ, ಮಾದಪ್ಪ ಇದ್ದಾನಲ್ಲ ಎಂದು ಅಳ್ಳೇ ಉಡುಗಿ ಹೋದುದು ಆತ ಹೋದ ಕೆಲವು ದಿನಗಳಲ್ಲಿಯೇ ಜಿಗಿತು ಮರವಾಗಿ ಬಿಟ್ಟಿತ್ತು. ಆದನ್ನು ಬರಿಗೆ ಹಾಕಿ. ಅದರಲ್ಲಿಟ್ಟುಕೊಳ್ಳುವ ಶಕ್ತಿ ಈ ಉರ್ಫಿಗೇ ಇವಿ ಎಂದು ಆಕೆ ಚೆನ್ನಾಗಿ ನಂಬಿದ್ದಳು.

ಆದುದರಿಂದ ಕರಿಯಪ್ಪ ನಾಗರಾಜನ ಸುದ್ದಿ ಎತ್ತಿದಾಗ, ಅವಳು ಕಮಲು ಹೆಸರು ಹೇಳಿದ್ದಳು.

ಭಾನುವಾರ ಸಂಜೀ, ಹಂಚಿಕೆಯಂತೆ ನಾಗರಾಜ, ಲಕ್ಷ್ಮೇಶ್ವರನ ಮನೆ ಪ್ರವೇಶಿಸಿದಾಗ, ದಟ್ಟಿ ಪಂಚಿ ಉಟ್ಟಿ, ಬಿಳಿಯ ಬನೀನು ಹಾಕಿಕೊಂಡು ಪಡಸಾಲಿಗೆ ಬಂದ ನಾರಾಯಣರಾಯರು ಸಿಕ್ಕಿಬಿಡ್ಡರು. ಮುಖ

ಪೆಚ್ಚಾಯಿತು. ಕರಿಯಪ್ಪ ಪಾಠ ಹೇಳಿಕೊಟ್ಟಿದ್ದಂತೆ ನಾಗರಾಜ ನಾರಾಯಣರಾಯರನ್ನು ದುರುಗುಟ್ಟಿ ನೋಡಿ, ಆಡಬೇಕಾದುದನ್ನು ಆಡಿ, ಹೊರಗೆ ಬಂದಿದ್ದು. ಜೊಕದಲ್ಲಿದ್ದ ಕರಿಯಪ್ಪನನ್ನು ಕಂಡು ತನ್ನ ಪಾತ್ರ ಮುಗಿಯಿತ್ತೀದು ಹೇಳಿ, ಮುಂದಿನ ಕೆಲಸ ಮಾಡಬೇಕೆಂದು ಬೇಡಿ ಕೊಂಡಿದ್ದು. ಕರಿಯಪ್ಪ ಶಕ್ಷಣವೆ, ಲಕ್ಷ್ಮಯ್ಯನ ಮನೆಗೆ ಹೋಗಿ ನಾರಾಯಣರಾಯರನ್ನು ಕಂಡು ‘ಎಂಥ ಕೆಲಸ ಆಗ್ನೋಯ್ಯ ನಾರಾಯಣ ರಾಯ್ !’ ಎಂದು ಗಾಬರಿ ಹುಟ್ಟಿಸಿಬಿಟ್ಟಿದ್ದು.

ಸಾಮುಕಾರರ ದುಡ್ಡನ್ನು ಸೂಳಿಗಾರಿಕೆಗೆ ಸುರಿಯುತ್ತಿದ್ದ ನಾರಾಯಣರಾಯರು, ಕೆಲಸದ ಬಾಯಿಗೆ ಎಲ್ಲಿ ಮಣ್ಣ ಬೀಳುವುದೋ ಎಂದು ತಬ್ಬಿಬ್ಬಿಗಿದ್ದರು. ಕರಿಯಪ್ಪ, ತಾನು ಹೇಳಿದಂತೆ ಕೇಳಿದರೆ, ವಾಡಿದರೆ ಎಲ್ಲ ಸರಿಸೋಗುತ್ತದೆಂದು ಹೇಳಿ ನಾರಾಯಣರಾಯರಿಗೆ ಜೀವ ಬರಿಸಿದ್ದು, ತನ್ನ ಸುಖ, ಹೊಟ್ಟಿಯಪಾಡು, ವಾನ ಮೂರನ್ನೂ ಕಾಪಾಡುವ ಅವನ ಏರಾಟು ಅವರಿಗೆ ಸರಿಯಾಗಿತ್ತು. ‘ಒಂದೇ ತಾತ್ತ್ವಿಕ ಒಂದೇ ಸಾಗರಕ್ಕೆ ಎರಡು ನದಿಗಳ ಮೂಲಕ ಹರಿಯುತ್ತೇ. ಒಬ್ಬರಿಗೊಬ್ಬರು ಬೀಗದ ಕ್ಷೇತ್ರಗೊಂದಿರಿದ ಬಹಳ ದಿನ ಬ್ರೇಕಿಲ್ಲದೆ ಬೇಕಾದ ಹಾಗೆ ನಡೆಯುತ್ತೇ ಬಿಸಿನೆನ್ನು’ ಎಂದುಕೊಂಡ ಕರಿಯಪ್ಪ, ಎಲ್ಲ ಕೂಲಿಂಕಷವಾಗಿ ಯೋಚಿಸಿ ಸೂಚನೆ ಮಾಡಿದ್ದು.

ಮಾದಪ್ಪನವರನ್ನು, ನಾರಾಯಣಶಿಟ್ಟಿರನ್ನು, ಬಟ್ಟಿಯ ಅಂಗಡಿ ರಾಜಣ್ಣನವರನ್ನು, ಈ ನಾರಾಯಣರಾಯರನ್ನು—ಇನ್ನೂ ಅನೇಕ ಮಹಿಳೆಯರನ್ನು ಸರಿಯಾದ ಪ್ರಾಗ್ನನು ಮಾಡಿ ಬುಟ್ಟಿಗೆ ಹಾಕಿದ್ದ ಕರಿಯಪ್ಪ ಕರ್ಮಿನನ್ನು ಹೊಡೆಯುವುವರಲ್ಲಿ, ಸುಖಪಡುವುವರಲ್ಲಿ ಸಿಸ್ತಿನು ನಾಗಿದ್ದು. ಅವನಿಗೊಂಡಿದ್ದರಿಲ್ಲ, ಮತ್ತೊಂದಿಲ್ಲ, ಯಾರೂ ಇಲ್ಲ. ಹೊತ್ತಿಗೆ ಸರಿಯಾಗಿ ಶಿವಪ್ಪನ ಹೋಟಿಲಿಗೆ ಹೋಗಿ ಉಂಟ ಮುಗಿಸಿಬಿಟ್ಟಿರೆ ಅಮೇಲೆ ಎಲ್ಲಿದ್ದರಿ ಅದೇ ಅವನ ಮನೆ, ಎಲ್ಲಿ ಮಲಗಿದರೆ ಅದೇ ಅವನ ಹಾಸಿಗೆ. ಆದರೂ ಹೆಚ್ಚಿಗೆ, ಮಾದಪ್ಪನವರ ಮನೆಯ ಪಕ್ಕದ ಗಲ್ಲಿಯಲ್ಲಿ ಒಂದು ರೂಪು ಮಾಡಿದ್ದು. ಆಗಾಗ ಲಕ್ಷ್ಮಯ್ಯನ ಮನೆಗೆ ಭೇಟಿ

ಕೊಡುತ್ತಿದ್ದ. ರತ್ನ ಇನ್ನು ತಾದು ಬಿಟ್ಟೆಮೇಲಂತೂ ದಿನಕ್ಕೆ ಒಂದು ಬಾರಿ ಯಾದರೂ ಹೋಗೇ ಬರುತ್ತಿದ್ದ.

ಲಕ್ಷ್ಮೇನ್ನಿಗೆ ಇವನನ್ನು ಕಂಡರೆ ತುಂಬ ಸ್ತ್ರೀತಿ. ಇವನಿಂದ ಅವಳ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ವಯಸ್ಸಾಗಿದ್ದರೂ, ಹುಮ್ಮಿಸಿನ ಹೊಷ ಗಿರಾಕಿಗಳಿಂದ ತನ್ನ ಬ್ಯಾಂಕಿನ ಹಣವನ್ನು ಬೆಳಸುತ್ತಿದ್ದ ಇವನಿಗೆ ಲಕ್ಷ್ಮೇ ಹೊದ ರೂಪದಲ್ಲಿ ಯಾವ ಕರ್ಮಿಷನ್ನು ನ್ನಾಗಿ ಕೊಡುತ್ತಿರಲಿಲ್ಲ, ಅವಳ ಪ್ರೇಮ ಅವನಿಗೆ ಮೀಸಲಾಗಿತ್ತು.

ವಾದಪ್ಪನವರು ಕಣ್ಣ ಮುಚ್ಚಿದ ಮೇಲಂತೂ ಇವನ ನೇರವು ಅವಳ ಹೆಚ್ಚೆಹೆಚ್ಚೆಗೂ ಅಗತ್ಯವಾಗುತ್ತಿತ್ತು. ಹಳೆಯ ಗಿರಾಕಿಗಳಾದ ನಾರಾಯಣಿಟ್ಟೆ, ಬಟ್ಟೆ ಅಂಗಡಿ ರಾಜಣ್ಣ, ಸೈಕಲ್ ಪಾಪ್ ಸಿಂಗ್ ಇವರುಗಳಿಗಲ್ಲ ಏಕೊಣಿರಾಸಕ್ತಿ ಮೂಡಿಬಿಟ್ಟಿತ್ತು. ಒಬ್ಬರಲ್ಲ ಒಬ್ಬರಂತೂ ಮೂರು ನಾಲ್ಕು ತಿಂಗಳುಗಟ್ಟೆಲೆ ಲಕ್ಷ್ಮೇನ್ನಿಗೆ ಮುಖ ತೋರಿಸುತ್ತಿರಲಿಲ್ಲ. ಅವರನ್ನು ಮತ್ತೆ ದಾರಿಗೆ ತಂದು, ಖಚಿತಗೆ ತಕ್ಕ ಇವಾ ಮಾಡಲು ಕರಿಯಪ್ಪ ಇವಳಿಗಾಗಿ ತನ್ನ ಬುದ್ಧಿಯನ್ನೆಲ್ಲ ಖಚುಮಾಡಬೇಕಾಗಿತ್ತು.

ಇನ್ನು ತನ್ನ ಕತೆ ಮುಗಿಯಿತು, ಬೆಳೆದು ನಿಂತ ಹಕ್ಕಿಗಳಿಗೆ ಗೆಚ್ಚೆ ಕಟ್ಟಬೇಕು ಎಂದು ಲಕ್ಷ್ಮೇ ಕರಿಯಪ್ಪನೊಡನೆ ಪ್ರಸ್ತಾಪಿಸಿದಾಗಿ ಕಮಲುವಿನ ಸ್ವಭಾವದ ಮಾತ್ರ ಬಾಧಿತ್ತು. ‘ಅವಳಿಗೆ ಇಮೊಂದೂ ಬೇಡ. ಇದೆಲ್ಲ ದುಡ್ಡಿಗೆ ದೇಹ ಮಾರ್ಪಾದಂತಿ. ನನಗೆ ಇಷ್ಟವಿಲ್ಲ, ಮಾದುವೆ ಮಾಡು ಅಂತ ಹಟ ಹಿಡಿದಿದಾಳಿ’ ಎಂದು ಲಕ್ಷ್ಮೇ ಹೇಳಿದಾಗ ಕರಿಯಪ್ಪ ನಾಗರಾಜನ ಹೆಸರು ಹೇಳಿ ‘ನೋಡೋಣ ಇಮೊಂದು ಶಲ ಪ್ರಯತ್ನ ಮಾಡಿ’ ಎಂದಿದ್ದ. ಮಾಗಳ ಗುಣವನ್ನು ಚೆನ್ನಾಗಿ ತಿಳಿದಿದ್ದ ಲಕ್ಷ್ಮೇನ್ನಿಗೆ ಅನುಮಾನ ಇದ್ದೀ ಇದ್ದರೂ ಕರಿಯಪ್ಪನ ಪ್ರೇರಣೆಯಿಂದ, ಪ್ರಯತ್ನ ಮಾಡಲು ಒಸ್ಪಿದಳು.

ಏಚೆಂಟ್ ಹೇಳಿದಂತೆ ನಾಗರಾಜ ನಾರಾಯಣರಾಯರಿಂದ ಐನೂರ್ತಿವತ್ತು ರೂಪಾಯಿ ತೆಗೆದುಕೊಂಡು ಬಂದ, ಕರ್ಮಿಷನ್ ಇವತ್ತು

ರೂಪಾಯಿಯನ್ನು ಜೀಬಿಗಳಿಗೆ, ಕರಿಯಪ್ಪ ಕಮಲುವಿನ ಗೆಜ್ಜೆಪ್ರಸ್ತಕ್ಕೆ ಏರ್ವಡಿಸಿದ; ಆದರೆ ಆಪರೂಪವಾಗಿ ಸೋತುಬಿಟ್ಟು!

ತಾಯಿಗೂ ಮಗಳಿಗೂ ದೊಡ್ಡ ಜಗಳ ತಾಯಿತು. ಕರಿಯಪ್ಪ ಕಮಲುವಿಗೆ ಸಮಾಧಾನ ಹೇಳಲು ಹೋದಾಗ ಅವನು ಅವಳ ಭಾಯಿಂದ ಸಿಕ್ಕಾಬಟ್ಟೆ ಬೈಗಳನ್ನು ತಿನ್ನಬೇಕಾಯಿತು. ಕೊನೆಗೆ ರತ್ನ “ಸೀನು ಹೋಗಿ ಕರಿಯಪ್ಪಣಿ, ನಾನು ಹೇಳ್ತೇನಿ ಅವಳಿಗೆ” ಎಂದು ಕರಿಯಪ್ಪ ನನ್ನ ಹೊರಗೆ ಹೊರಡಿಸಬಿಟ್ಟಳು. ಆದರೆ ಕಮಲುವಿನ ಕಲ್ಲುಮನಸ್ಸಿಗೆ ಅವಳೂ ಸೋಲಬೇಕಾಯಿತು. ಹೋಗಲಿ, ಎರಡು ದಿನ ಸುಮ್ಮನಿರೋಣ ಎಂದು ಎಲ್ಲರೂ ತೆಪ್ಪಾದರು.

ಆದರೆ ಏನತ್ತು ರೂಪಾಯಿ ಕಮಿಷನ್ನನ್ನು ಅಡ್ಡಾನ್ನು ಆಗಿ ಕರಿಯಪ್ಪನಿಗೆ ಕೊಟ್ಟಬಿಟ್ಟಿದ್ದ, ಪರುಕಾಮದ ನಾಗರಾಜ ಸುಮ್ಮನಿರು ತ್ವಾನೆಯೇ. ರತ್ನ ಇಗಾಗಿ ಸದಾ ಹಾತೋರಿಯುತ್ತಿದ್ದ ಅವನು ಕಮಲುವಿಗೆ ಒಪ್ಪಿದ್ದೇ ಒಂದು ದೊಡ್ಡ ವಿಷಯ. ಅವನನ್ನು ಒಪ್ಪಿಸಲು ಕರಿಯಪ್ಪ ತನ್ನ ಬುದ್ಧಿಯನ್ನೇಲ್ಲ ಖಚುವಾಡಬೇಕಾಯಿತು.

ಸೋಮವಾರ ಸಂಚೆ ಚೌಕದಲ್ಲಿ ನಾಗರಾಜನನ್ನು ನೋಡಿದ ಮೇಲೆ, ಇಬ್ಬರೂ ಸೀನಷ್ಟುನ ಹೋಟಲಲ್ಲಿ ಸಿಹಿ, ಖಾರ, ಕಾಫಿ ತುಂಬಿಕೊಂಡು ಜನ್ಮಾರು ರಸ್ತೆ ಹಿಡಿದರು.

“ನಾಗರಾಜ, ಎಲ್ಲ ಆಯ್ದು. ಆದರೆ ಒಂದು ವಿಚಿತ್ರ ಆಗಬಿಟ್ಟದೆ. ಮುಖ್ಯವಾದ್ದೇ ಬೇಗ ಕೃಗೆ ಸಿಕ್ಕೊಂಡ್ಲಿ— ಯಾಗಿಲ್ಲ— ಬೇಗ ಸಿಕ್ಕೊಂಡ್ಲಿ ಅಷ್ಟೇ. ನಾನು, ಲಕ್ಷ್ಮೀ, ಕಮಲನ್ನುಎಲ್ಲ ವುರು ಗಂಟೆ ಉದ್ದೇಶ ಮಾಡಿದರೂ ಆ ರತ್ನ ನಮ್ಮ ಮಾತು ಕೇಳಲಿಲ್ಲ. ಆ ಹುಡುಗಿ ಏನೇನೋ ಆಸೆ ಇಕ್ಕೊಂಡಿದೆ.... ಇನ್ನೂ ಹುಡುಗಿ ನೋಡು....”

“ಏನೇನ್ನೇಕಂತೆ— ಏನಾದರೂ ಒಡವೇನ?” ಎಂದು ನಾಗರಾಜ ಕಾತರದಿಂದ ಮಧ್ಯೆ ಪ್ರಶ್ನೆ ಮಾಡಿದ.

ಮಾತಾಡಲು ಮೊದಲೇ ಪ್ರಾಯಗು ಮಾಡಿಕೊಂಡಿದ್ದ ಕರಿಯಪ್ಪ ಮುಂದುವರಿಸುತ್ತೆ “ಇಲ್ಲ, ಒಡವೆ ಆಸೆ ಇದಿದ್ದರೆ ಇಷ್ಟೇಕೆ ಹೊಂದರೆ....”

ನಿನಗೆ ಹೇಳಿದರೆ ನೀನು ಮಾಡಿಸೊಲ್ಲವೇ?—ಅದ್ಲು. ಆ ಹುಡುಗಿ ಹೇಳೋದು-ಇದೆಲ್ಲ ಬಾಡವಂತೆ-ಅವಳು ಬಿಸಿನೆಸ್ ವಾಡಬೇಕಂತೆ....”

“ಹಾಗಂದೈ?....”

“ಬಿಸಿನೆಸ್ - ವಾಪಾರ”.

“ಯಾವ ವಾಪಾರಾನೋ!”

“ಈಗ ಯುದ್ಧ ನಡೀತಾ ಇದೆ ಸೋದು. ಕಾಶ್ಮೀರದ ಶಾಲು ಚೆಚ್ಚಾಗಿ ಬರ್ತಾ ಇಲ್ಲ. ರೇಷ್ಟ್ ಬೆಲೆ ಏರ್ತಾ ಇದೆ. ಯಾರೂ ಅದನ್ನು ವಾಚೋಹಾಗಿಲ್ಲ....ಆಮೇಲೇ, ಈ ಪಕ್ಷಕ್ಕೆ ಕರ್ಮಾರ ಇದೆ ಸೋಡು ಅದು....ಅದೆಂಥದೋ ಆಸಿದೆಂತೆ, ಉಪ್ಪಂತೆ....ಇವುಗಳ್ಲಿಲ್ಲ ತರಿಸಿ, ಸಮಯ ಸೋಡಿ ಹೆಚ್ಚು ಬೆಲೆಗೆ ಮಾರ್ಹೋದು; ಉರಿಂದೂರಿಗೆ ಸಾಗಿಸಿ ಒಂದಕ್ಕೆ ನಾಲ್ಕು ದುಡ್ಡು ವಾಡೋದು....”

“ಇದೇನು ವಿಚಿತ್ರ ಕರಿಯಪ್ಪು ಹೀರೆ! ಸುಖವಾಗಿ ಮನೆಯಲ್ಲಿದ್ದ ಕೊಂಡು, ತಿಂದೆಷ್ಟುಂಡು, ಉಂಡೆಷ್ಟುಂಡು ಮಜವಾಗಿರೋದ್ದಿಟ್ಟು ಗಂಡಸರ ಹಾಗೆ ವ್ಯಕ್ತಿ ಸೋಯಿಸೆಷ್ಟುಂಡು ಬಿಸಿನೆಸ್ ವಾಡಬೇಕೊನ್ನೋ ಎನ್ನು. ನೀವು ಅದರ ಕಷ್ಟ ಸುಖ ಎಲ್ಲ ಹೇಳಲಿಲ್ಲವೇ?”

“ಎಲ್ಲ ಹೇಳಿದ್ದಾಯ್ತು. ಆ ಹುಡುಗೀಗೆ ಅದರಲ್ಲಿ ಬಹಳ ಬುದ್ಧಿ. ಈಗಾಗಲೇ ಅವಳು ಕಾಶ್ಮೀರಕ್ಕೆ, ಬೊಂಬಾಯಿಗೆ, ಮದರಾಸಿಗೆ, ಬೆಂಗಳೂರಿಗೆ ಕಾಗದ ಬರೆದು ಇಷ್ಟು ದೊಡ್ಡ ಫ್ರೆಲು ಬೆಳೆಸಿಬಿಟ್ಟಿದ್ದಾಳೆ....ಅವಳು ನಮ್ಮ ಮಾತು ಕೇಳಲೇ ಇಲ್ಲ. ಹೆಚ್ಚು ಹೇಳಿದರೆ ನಮ್ಮ ತ.ಯಿಯ ಹತ್ತಿರ ಕಳಿಸಬಿಡು ಅಂತಾಲೇ, ತಾಯಿಗೆ ಕಾಗದ ಬರೆದು ಬಿಡ್ಡಿನಿ ಅಂತಾಳೆ. ನಾವು ಅಲ್ಲಿಯ ವರೆಗೂ ಬಿಟ್ಟರೆ ನಮ್ಮ ಕೆಲಸವೆಲ್ಲ ಹಾಳಾಗುತ್ತೆ.”

“ಹಾಗಾದರೆ ಈಗೇನು ಮಾಡೋಣ ?”

“ಅದನ್ನು ನಾನು ಯೋಚನೆ ಮಾಡಿದ್ದಿನಿ.....ನೀನು ನಾನು ಹೇಳೋ ಹಾಗೆ ಮಾಡಿದರೆ ಉವಾಯವಾಗಿ ಒಲಿಸೆಷ್ಟುಬಹುದು ಅವಳನ್ನು....ನಾನೆಲ್ಲ ಪಾಲ್ಯನ್ ಮಾಡಬಿಟ್ಟಿದ್ದಿನಿ.”

“ಓಹೋ....ನೀವು ಹೇಳೋ ಹಾಗೇ ಆಗಲಿ, ಅದಕ್ಕೇನು.”

“ನೋಡು, ರತ್ನ ಪ್ರಾಯದ ಹುಡುಗಿ. ನಾವು ಈಗ ಅವಳ ಮನಸ್ಸನ್ನು ನೋಯಿಸಿದರೆ ಅದು ನಮ್ಮ ಕೈಬಿಟ್ಟು ಹೋಗುತ್ತೆ. ಅವಳನ್ನು ಬಿಡದ ಹಾಗೆ, ಅವಳ ಮನಸ್ಸನ್ನು ನೋಯಿಸದ ಹಾಗೆ ನಾವು ಕೆಲಸ ಮಾಡಬೇಕು. ಅದಕ್ಕೇ ನಾನೋಂದು ಪಾಠ್ಯನಾ ಮಾಡಿದೇನಿ. ಅವಳಕ್ಕೆ ಕಮಲು ಅಂತ ಇದಾಳೆ....ನೀನು ಅವಳನ್ನು ನೋಡಿದಿಯು ?”

“ನೋಡಿದೇನಿ.”

“ಅವಳೂ ಬಹಳ ಚೆನ್ನಾಗಿದಾಳೆ.—ರತ್ನ ನಿಗಿಂತ ಬಿಳುಪು, ಎತ್ತರ, ಚೆನ್ನಾಗಿದಾಳೆ. ನಾನು ಏನೇನೋ ಹೇಳಿ ಅವಳ ನ್ನು ಒಪ್ಪಿಸಿದಿನೀ....ನೀನು ಐನೂರ್ದೆವತ್ತು ರೂಪಾಯಿ ತೊಗೊಂಡ್ಡು. ಐವತ್ತು ರೂಪಾಯಿ ನನ್ನ ಕೈಲೀ ಕೊಟ್ಟಿ ಉಳಿದ ಐನೂರು ರೂಪಾಯಿನ ಸಿನ್ನು ಜೇಬಿನಲ್ಲಿಟ್ಟುಕೊಂಡಿರು. ಐನೂರು ಮಾತ್ರ ನಿನ್ನ ಲೆಕ್ಕು.”

“ಸರಿಸರಿ ಗೊತ್ತಾಯ್ಯು, ಅದಕ್ಕೇನು....”

“ಇನ್ನು ಮುಂದಿನ ಕೆಲಸ ಗೊತ್ತೇ ಇದೆ. ಆ ಹುಡುಗಿನ ಒಪ್ಪಿಸಿದಿನೀ....”

“ಆಮೇಲೆ ?”

“ಆಮೇಲೇನು, ಹೇಳ್ತಿನಿ ಕೇಳಿ. ಆ ಹುಡುಗಿಗೆ ಎವ್ವು ದಿನಾಂತಿರುತ್ತೆ ವ್ಯಾಪಾರದ ಹಂಚ್ಚು. ಅದರಲ್ಲೂ ಪ್ರಾಯದ ಹೆಂಗಸು. ಒಂದಲ್ಲಿ ಒಂದು ದಿನ ದಾರಿಗೆ ಬರಲೇ ಬೇಕು. ಅದ್ದರಿಂದ, ಅವಳ ವ್ಯಾಪಾರಕ್ಕೂ ನೀನೇ ಅಷ್ಟು ಇಷ್ಟ್ವಾ ಸಹಾಯ ಮಾಡ್ತೂ ಇದ್ದರೆ— ರಿಸರ್ವ ಮಾಡ್ಲೊಂಡೂ ಹಾಗೆ—ಹೆಚ್ಚೇನೂ ಬೇಡ, ಇಪ್ಪತ್ತು ಮೂನತ್ತು ಇಷ್ಟ್ವಾನುಸಾರ ಹಾಕ್ತು ಇದ್ದರೆ, ಆ ನೇವದಲ್ಲಿ ಆವಾಗಾವಾಗ ಮಾತಾ ಡೊಂಡು, ಸಮಯ ನೋಡಿ ದಾರಿಗೆ ತಂಡೊಂಬಹಿನು. ಅಲ್ಲಿಯ ವರಿಗೆ ನೇವಕ್ಕೆ ಈ ಹುಡುಗಿ ಇದ್ದೇ ಇರುತ್ತೆ. ಇದು ನನ್ನ ಪಾಠ್ಯನು—ಹೇಗಿದೆ ?”

ಆಸಕ್ತಿಯಿಂದ ಆಲಿಸುತ್ತಿದ್ದ ನಾಗರಾಜನಿಗೆ, ತನ್ನ ಆಪ್ತಹಿತ ಚಿಂತಕನೊಬ್ಬ ತನಗಾಗಿ ಎವ್ವು ಬುದ್ಧಿ ಓಡಿಸಿ ಕೆಲಸ ಮಾಡುತ್ತಿದ್ದಾನೆ !

ಎನ್ನಿಸಿತು. ‘ಪಾಪ, ಕರಿಯಪ್ಪ ಎನ್ನು ಕರ್ಷ್ಯಾಪಡುತ್ತಿದ್ದಾನೆ. ಅವನಿಗೆ ಕೊಡೋ ಇವತ್ತು ರೂಪಾಯಿ ಸಾಧಕ ಪಡೆಯುತ್ತೆ’ ಎಂದುಕೊಂಡ.

“ಸರಿ ಕರಿಯಪ್ಪನೋರೆ, ನಿಂತು ಹೇಳಿದ ಹಾಗೆ ನಾರಾಯಣ ರಾಯರಿಗೆ ಇನ್ನೊಂದ್ದಲ ನಿಂತು ಹೇಳಿಬಿಟ್ಟರೆ, ನಾನು ರಸಿದಿಗೆ ರೂಪ ಹಾಕಿ ಯಾವಾಗ ಬೇಕಾದರೂ ಇನ್ನೊಂದು ಕೊಡ್ಡಿನಿ...ಅವರಿಗೆ ಇನ್ನೊಂದ್ದಲ ದಯವಿಟ್ಟು ಹೇಳಿಬಿಡಬೇಕು.”

“ನಾರಾಯಣರಾಯರಿಗೆ ಹೇಳೋದೆಲ್ಲ ಹೇಳಿ ಆಗಿಬಿಟ್ಟದೆ. ಅವರು ನನ್ನ ಕೈಲಿದಾರೆ, ನಿನಗ್ಗಾಗ್ಗೆ ಅವರ ಯೋಚನೆ...ಹಾಗಾದರೆ ನಿನು ನಾಳಿ ಸಂಚೆ, ನಾರಾಯಣರಾಯರನ್ನ ಕಂಡು ಖನೂರು ರೂಪಾಯಿ ತೋಗೋಂಡು ಬಂದಿದ್ದು. ನಾನು ಚೌಕದಲ್ಲಿ ಶಾಯ್ತ್ವ ಇರ್ತಿನಿ” ಎಂದ.

ಕಾಮದ ದೇಹದ, ದುಂಬಿಯ ಮನಸ್ಸಿನ, ಮೇಣದ ಬುದ್ಧಿಯ ನಾಗರಾಜ ಕರಿಯಪ್ಪನ ಸೂತ್ರದ ಬೋಂಬೆ ಆದ; ಹಾವಾಡಿಗನ ಹಾವಾದ. ಕರಿಯಪ್ಪನ ಮಾತು, ಏಪಾರ್ಟ್‌ಮೆಂಟ್ ಎಲ್ಲ ಅವನಿಗೆ ಒಂದು ವಿಚಿತ್ರ ಆಳಂದವನ್ನೊಂಟುವೊಡಿತ್ತು.

ಮೈಗೆಲ್ಲ ‘ಸ್ವಾದಿಯೋ’ ಸೆಂಟ್ ಬಳಿದುಕೊಂಡು, ಅಗಸನ ಮನೆ ರೀಂದ ಬಂದ ಸಿಲ್ವ್ ಪರಿಂತು ಹೊಸ ನೇವಿ ಬ್ಲ್ಯಾಕ್ ಕೋಟಿ, ಕಾಲಿಗೆ ಮಿಂಚುವ ಕರಿಯ ಮಾ ಹಾಕಿಕೊಂಡು ನಾಗರಾಜ ಕೋಣೆಯಲ್ಲಿ ಸಿದ್ಧ ನಾದ. ಚೆನ್ನಾಗಿ ಉಟ್ಟಿದ್ದ ಫಿನ್ಲೆ ಪಂಚೆಯ ನೆರಿಗೆಯನ್ನು ಜೋಡಿಸಿ ಉಜ್ಜ್ವಲ್ತಿದ್ದ ಎರಡು ಕೈಗಳ ಮೂರು ಹರಳುಂಗುರಗಳನ್ನು ನೋಡಿ ಹಿಗ್ಗಿತ್ತಿದ್ದ ಅವನ ಹೃದಯ, ಮನಸ್ಸನ್ನೆಲ್ಲೋ ಬಿಟ್ಟು ಭಾಯಿಯಲ್ಲಿ ನೋಡಿ ಹಾಡಿಸಿ ತಾನೆಲ್ಲೋ ಓಲಾಡುತ್ತಿತ್ತು. ಜಸ್ತಿನ್ ಕೊಟ್ಟರಿಯೆಣ್ಣೆ, ಪೂಮೇಡ್ ಹಚ್ಚಿ ತೀಡಿತೀಡಿ ಹಿಂದಕ್ಕೆ ಕೂಡಿಸಿದ್ದ ನೀಳವಾದ ತಲೆಗೂಡಲು ಕೆದರಿದೆಯೋ ಏನೋ ಎಂದು ಕನ್ನಡಿ ನೋಡಿಕೊಂಡಾಗ, ಬೆಳಗ್ಗೆ ತಾನೇ ಭ್ಲೀಡು ಆಡಿಸಿದ ಮೂಗಿನ ಕೆಳಗೆ, ಕೆನ್ನೆಯ ಮೇಲೆ ಹನಿ ಹನಿಗೂಡಿತ್ತು. ಜೇಬಿನಲ್ಲಿದ್ದ ಬಿಳಿಮಲ್ಲಿನ ಕರವಸ್ತುದಿಂದ ಮುಖವ

ನೆನ್ನೊರಸಿಕೊಂಡು, ಇನ್ನೊಮೈ ಕೂದಲಿಗೆ ಮಾಲೀಷ್ ಮಾಡಿ, ನಾಗರಾಜ ಒಳಜೀಬನ್ನು ಮುಟ್ಟಿ ನೋಡಿಕೊಂಡ. ಹಸರು ವಸ್ತುದಲ್ಲಿ ಕಟ್ಟಿದ್ದ ಏನೂರು ರೂಪಾಯಿಯ ಕಂತೆ ಜೀಬಿನಲ್ಲಿ ಬೆಚ್ಚಿಗೆ ಕುಳಿತ್ತತ್ತು. ಎಡ ಜೀಬಿನಲ್ಲಿ ಕೈಹಾಕಿ ನೋಡಿಕೊಂಡ. ಕರಿಯಪ್ಪನ ಬಾಬ್ತು ಏದು ಹತ್ತು ರೂಪಾಯಿ ನೋಟುಗಳು ಇನ್ನೂ ಎರಡು ನೋಟುಗಳೊಡನೆ ಸುರಕ್ಷಿತವಾಗಿತ್ತು.

ಈಕದಲ್ಲಿದ್ದ ಕರಿಯಪ್ಪನನ್ನು ಭೇಟಿಮಾಡಿ, ಅವನ ಜೀಬಿಗೆ ಏನತ್ತು ರೂಪಾಯಿ ಇಲಿಬಟ್ಟಿ, ಅವನೊಡನೆ ಉಕ್ಕಮ್ಮನ ಮನೆಯ ಪಡಸಾಲೆಯನ್ನು ಪ್ರವೇಶಿಸಿದಾಗ, ಹದಿನೇಳು ವರುಷದ ಸುಂದರಿ ರತ್ನಾಲ್ಲಿಯೆ ಒಂದು ಮೂಲೆಯಲ್ಲಿದ್ದ ಮೇಜಿನ ಹತ್ತಿರ ಯಾವುದೋ ಕಾಗದ ವನ್ನು ಓದುತ್ತ ಕುಳಿತ್ತದ್ದಳು. ಕರಿಯಪ್ಪ ಮೊದಲು ಬಂದುದರಿಂದ ಹಿಂದೆ ಒಬ್ಬ ಅಪರಿಚಿತ ಇದ್ದಾನೆಂಬ ಅರಿವಿಲ್ಲದೆ,

“ಕರಿಯಪ್ಪಣಿ, ವಾದಪ್ಪನೋರ ಅಂಗಡಿಲ್ಲಿ ಕೆಮಿ ಕ ಲ್ಲಾ ಮಾರ್ತುರಾ?” ಎಂಬ ಪ್ರಶ್ನೆಹಾಕಿ, ಎಂದಿನಂತೆ ನಸುನಗುತ್ತ ಎದ್ದು ಬಂದಳು.

ಕರಿಯಪ್ಪ ಉತ್ತರ ಕೊಡದೆ, ಬೀದಿಯ ಬಾಗಿಲ ಕಡೆ ತಿರುಗಿ “ಬನ್ನಿ ಸಾಹುಕಾರೆ, ಪರವಾಯಿಲ್ಲ—ಎಲ್ಲ ನಿಮ್ಮೋರೆ” ಎಂದ.

ರತ್ನಾಲ್ಲಿನ ನಗು ವಾಯವಾಯಿತು. ಯಾರು ಬಂದರೋ ನೋಡಬೇಕೆಂಬ ಕುತ್ತಾಹಲದಿಂದ ಇನ್ನೊಂದು ಹೆಚ್ಚಿ ಮುಂದೆ ಬಂದು ಬೀದಿಯ ಬಾಗಿಲ ಕಡೆ ನೋಡಿದ್ದಳು. ಮೂರು ನಾಲ್ಕು ಸ್ಥಳಗಳಲ್ಲಿ, ಎರಡು ಮೂರು ಬಾರಿ ತನ್ನನ್ನು ದುರುಗುಟ್ಟಿ ನೋಡಿ ತಲೆ ತಗ್ಗಿಸಿಕೊಂಡಿದ್ದ ಆ ಅಪರಿಚಿತ ಆಸಾಮಿ ಏಕೆ ಬಂದಿದ್ದಾನೆ ಎಂಬುದು ಅವಳಿಗೆ ಚೆನ್ನಾಗಿ ಗೊತ್ತು.

ಕರಿಯಪ್ಪ ಕಾರ್ಯಗತ ಮಾಡುತ್ತಿದ್ದ ಯೋಜನೆಯನ್ನು ಕರಿಯಪ್ಪನೇ ತಯಾರಿಸಿದ್ದರೂ ಉಕ್ಕಮ್ಮನ, ರತ್ನಾಲ್ಲಿ ಇಬ್ಬರೂ ಆ ಯೋಜನಾ ಸಮಿತಿಯು

ಸದಸ್ಯರಾಗಿದ್ದರು. ಚಿಕ್ಕಂದಿನಿಂದಲೂ ರತ್ನ ಇನ್ನು ನೋಡಿ ಪರಿಶೀಲಿಸಿದ್ದ ಲಕ್ಷ್ಮೇಶ್ವರ, ಕರಿಯಪ್ಪ ಅವಳ ಸಲಹೆಸೂಚನೆಗಳಿಗೆ ಬಹಳಬೆಲೆ ಕೊಟ್ಟಿದ್ದರು.

ಪಡಸಾಲೆಯನ್ನು ಪ್ರವೇಶಿಸಿದ ನಾಗರಾಜನ ಮುಖವನ್ನೊಂದು ವೇಣುತ್ತೆ ತಲೆಯೆತ್ತಿ ನೋಡಿ ನಸುನಕ್ಕು, ಬಲಗೈಯಲ್ಲಿದ್ದ ಕಾಗದವನ್ನು ಎಡಗೈಗೆ ಸಾಗಿಸಿ, ಇಲ್ಲದ ನಾಚಿಕೆ ಚೆಲ್ಲಿತೇಂದು ಬಲಗೈಯಲ್ಲಿ ಸೆರಗನ್ನೆ ಇಂದು ತಲೆಯ ಮೇಲೆ ಹೊದೆದುಕೊಳ್ಳತ್ತೆ ಬಳಗೆ ಓಡಿಹೊರೆಳು.

ನಾಗರಾಜನಿಗೆ ವಿಚಿತ್ರ ಅನುಭವವಾಯಿತು.

ಇದುವರೆಗೂ ತನ್ನ ಮುಖ ಕಂಡರೆ ದುರುಗುಟ್ಟಿಕೊಂಡು ನೋಡುತ್ತಿದ್ದ ಆ ಕಣ್ಣ ನಕ್ಕು ನಗಿಸಿ, ನಾಚಿ ನಲಿದು, ತೆರೆಯ ಹಿಂದೆ ಮಾಯ ವಾಯಿತು. ಕಣ್ಣ ತುಂಬ ಅರಳಿದ ಹರೆಯದ ಆ ಹೂ ಹೃದಯಕ್ಕೆ ಅನಂದವನ್ನು ಒಟ್ಟುಮಾಡಿತ್ತು. ಬಲಗೈ ಸೆರಗಿಳಿದು ಹಿಂದೆಲೆಯ ಮೇಲೆ ಹೊದಿಸಿಕೊಂಡಾಗ, ಜೋತಾಡುತ್ತಿದ್ದ ನೀಳವಾದ ಜಡಿಯ ಕೊನೆ—ಜೀರ್ಣನ ಕೊಂಡಿಯಂತೆ—ತುಂಬು ನಿತ್ಯಂಬದ ಮಧ್ಯ ನಿಂತು ಇಂತಿ ನೋಡುತ್ತಿತ್ತು. ನಡೆದರೂ ಓಡಿದಂತೆ ಕಂಡಾಗ ಅವಳ ಶಾಲು ಜೈನಿನ ರುಳಾರುಲ್ ಶಬ್ದ ನಾಗರಾಜನಿಗೆ ನೋಡಿಹಾಕಿತ್ತು.

ಇವುವಿಲ್ಲದ ಹೆಣ್ಣು ನಸುನಕ್ಕು ಮರಿಯಾದುದನ್ನು ಕಂಡು ಅವನಿಗೆ ಆಶ್ವರ್ಯವಾಗಿತ್ತು. ಆದರೆ ಕರಿಯಪ್ಪ ಅವಳ ವಿಚಿತ್ರ ಗುಣ ವನ್ನು ಚೆನ್ನಾಗಿ ವಿವರಿಸಿದ್ದ. ಅವಳ ಆ ಕಣ್ಣಿನ ನೋಟವನ್ನು, ನಸು ನಗುವನ್ನು, ತುಂಬಿದ ನಾಚಿಕೆಯನ್ನು ನೋಡಿದ ಇವನಿಗೆ ಅವಳನ್ನು ಒಲಿಸಿಕೊಳ್ಳುವುದು ಕಷ್ಟವಾಗಿ ತೋರಲಿಲ್ಲ. ಈ ರಸಮಯ ಸನ್ನಿ ವೇಶ ವನ್ನು ನೋಡಿದಮೇಲಂತೂ ಈ ದೇಹಕ್ಕಾಗಿ ಎಷ್ಟು ಹಣ ಸುರಿದರೂ ಕಡವೆಯೇ, ಎನ್ನಿಸಿತು.

ಪಡಸಾಲೆಯಲ್ಲಿ ಕರಿಯಪ್ಪ, ನಾಗರಾಜ, ಲಕ್ಷ್ಮೇಶ್ವನೋಡನೆ ಕುಳಿತು ಮಾತುಕತೆ ನಡೆಸಿದರು. ಮನೆಯಲ್ಲಿ ಕಮಲುವಿನ ಸುಳವೇ ಕಾಣಿಸಲಿಲ್ಲ.

ಬನೂರು ರೂಪಾಯಿಯ ಕಂತೆಯನ್ನು ಕೈಗೆ ತಿಗೆದುಕೊಂಡ

ಲಕ್ಷ್ಮೇಶ್ “ನಾಳಿ ಸಾಯಂಕಾಲ ಇವರು ಇವು ಹೊತ್ತಿಗೆ ಬಂದರೆ ಮುಂದಿನ ಮಾತಾಡಬಹುದು” ಎಂದು ಎದ್ದುಳು. ಕರಿಯಪ್ಪ ನಾಗರಾಜ ನೋಡನೆ ಎದ್ದು ಹೊರಟುಹೋದ.

ಮಾರನೆಯ ದಿನ, ನಾಗರಾಜ ಉಪಿಸಿದ್ದಂತೆ ನಡೆಯಲಿಲ್ಲ. ಮಗಳೊಡನೆ ಜಗಳವಾಡಿ ವಾದಿಸಿ ಸೋತುಹೋದ ಲಕ್ಷ್ಮೇಶ್ ಏನೂರು ರೂಪಾಯಿಯ ಕಂತೆಯನ್ನು ವಾಪಸು ಕೊಡಲು ಅವನನ್ನು ಬರಮಾಡಿ ಕೊಂಡಂತಾಗಿತ್ತು. ಮನಸ್ಸಿಗೆ ತುಂಬ ಬೇಸರವಾಯಿತು. ಆದರೆ ಕರಿಯಪ್ಪನ ಮಾತು ಸಮಾಧಾನವಡಿಸಿತು. “ಆಗಲಿ ನೋಡೋಣ ಭಾ” ಎಂದು ಹೇಳಿ ಹೊರಗೆ ಕರೆದುಕೊಂಡು ಹೋದ ಕರಿಯಪ್ಪನ ನುಡಿ ನಂಬಿಕೆಯನ್ನು ಓಸಿತು; ಆಸೆಯನ್ನು ಬೆಳಿಸಿತು.

ನಾಗರಾಜ ಮನೆಗೆ ಬಂದು, ಎಂದಿನಂತೆ ತಂದೆಯ ಬಾಯಿಯಲ್ಲಿ ಸಹಸ್ರನಾಮ ಕೇಳಿ, ಉಟ್ಟದ ಶಾಸ್ತ್ರ ಮುಗಿಸಿ, ಕೋಣೆ ಸೇರಿ, ಹಾಸಿಗೆಯ ಮೇಲೆ ಯೋಚನೆಮಾಡಲು ಮಲಗಿಕೊಂಡಾಗ ಅವನಲ್ಲಿ ವಿಚಿತ್ರ ಬದಲಾ ವಣಿಯಾಗಿತ್ತು. ತನ್ನ ರತ್ನ ಇರುವ ಆ ಲಕ್ಷ್ಮೇಶ್ನ ಮನೆ ಅವನಿಗೆ ಆಗಲೆ ತುಂಬ ಒಗ್ಗಿಹೋಗಿತ್ತು. ತಾನು ಶಿಸ್ತಾಗಿ ಉಡುಪುಹಾಕಿ ಕೊಂಡು ಕರಿಯಪ್ಪನೋಡನೆ ಪಡಸಾಲೆಯನ್ನು ಪ್ರವೇಶಿಸಿದಾಗ, ಅವಳು ಕೇವಲ ಆರು ಅಡಿ ದೂರದಲ್ಲಿ ನಷ್ಟನಗುತ್ತ ನಿಂತುದು ಅಳಿಸದ ಚಿತ್ರವಾಗಿ ಅವನ ಮನಸ್ಸಿನಲ್ಲಿ ನೆಲಸಿಹೋಗಿತ್ತು. ‘ನಾನು ಈಗಲೇ ಸಿಕ್ಕಲಾರೆ’ ಎಂಬುದನ್ನು ಸೂಚಿಸಲೊ ಏನೋ, ಅವಳು ಮುಸುಕನ್ನೆ ಳೇದುಕೊಂಡು ನಡುಮನೆಗೆ ಒಡಿದಳು. ‘ಎಲ್ಲಿಗೆ ಹೋದಿಯೆ, ದುಡ್ಡಿನ ದೊಡ್ಡಪ್ಪ, ನಿನ್ನ ದೊಡ್ಡಪ್ಪ ಕರಿಯಪ್ಪ ನನ್ನ ಕೈಯ್ಯಲ್ಲಿರುವಾಗ ನೀನು ಎಲ್ಲಿಗೆ ಹೋದಿಯೆ!’ ಎಂದುಕೊಂಡು ನಾಗರಾಜ, ಕಾಲು ಕೆಳಗಿದ್ದ ರಗ್ಗನ್ನೆ ಳೇದುಕೊಂಡ.

ಆದರೆ ನಿದ್ದೆ ಬಂದಿದೆ! ತನಗೆ ಗೊತ್ತುಮಾಡಿದ್ದ ಕಮಲುವಿನ ಚಿತ್ರ ಕಣ್ಣಿಂದ ಮುಂದೆ ನಿಂತಿತು. ನಾಗರಾಜ ಅವಳನ್ನು ಏದಾರು ಬಾರಿ ಕಂಡಿದ್ದ. ಮೂರು ವರುಷಗಳ ಹಿಂದೆ ಕಾಮನ ಚಪ್ಪರದಲ್ಲಿ ಕುಣಿಯು

ಶ್ರೀದ್ವಾಗ ಅವಳು ರೂಪದಲ್ಲಿ ರತ್ನ ಲಿಗೆ ಸಮವಾಗಿ ಕಂಡಳು. ದೊಡ್ಡ ರಳಾದ ಕಮಲು, ಹದ್ದುಮಿರಿಸುವ ಹರೆಯದಲ್ಲಿದ್ದ ನಾಗರಾಜನಿಗೆ ಸಮ್ಮೇ ರತ್ನ ಲಿಗಿಂತ ರೂಪವತಿಯಾಗಿ ಕಂಡಳು. ಮಾಗಿದ ದೇಹದ ಉಲುವು, ಹರೆಯ ತುಂಬಿದ ಎದೆ, ನೃತ್ಯಪದ್ಧತಿಯ ಕಣ್ಣಿನ ಆಟ, ತುಟಿಯ ರಸನಗು, ಕೊರಳಿನ ಒಲವು, ಅವನನ್ನು ತುಂಬ ಆಕರ್ಷಣಿಸಿದುವು. ಶದರೆ ಇವೆಲ್ಲ ಒಂದು ತೂಕ ಆದರೆ, ರತ್ನ ಲಿಗೆ ಎರಡು ಕಣ್ಣೀ ಒಂದು ಶೋಕ. ಅವಳು ಕಮಲಳಮ್ಮೆ ಬೆಳ್ಳಿಗಿಲ್ಲದಿದ್ದರೂ ಎತ್ತರವಿಲ್ಲದಿದ್ದರೂ ಆ ವೀಹದಲ್ಲಿ ಒಂದು ವಿಚಿತ್ರ ಸೊಗಿಸಿದೆ. ಅವಳ ದುಂಡುಮುಖದ ಮಧ್ಯೆ, ಮಾಟವಾಗಿರುವ ನಿಇಳವಾದ ಮೂಗಿನ ಮೇಲೆ ಅಕ್ಕಪಕ್ಕದಲ್ಲಿ ಬೆಳಗುವ ಈ ದುಂಬಿಗಣ್ಣು ದುಂಬಿಯಂತೆ ಚಂಚಲ ಸೋಣ ಬೀರಿದಾಗ, ಈ ಕಂಚಲ ಹೃದಯ ‘ಹಾ!’ ಎಂದಿತ್ತು. ಹೆಣ್ಣಿ, ಹರೆಯ ಎರಡಕ್ಕಾಗಿ ನಾತೋರೆಯುತ್ತಿದ್ದ ಈ ಹುಚ್ಚಿದೇಹದ ಕಣ್ಣು ಒಮ್ಮೆ ಅವಳ ಮೇಲೆ ಸಮ್ಮೇ ಇವಳ ಮೇಲೆ ಕಾಮದ ಸೋಣ ಬೀರಿತ್ತು. ಬಾಗಿಲ ಹತ್ತಿರ ಸಂದ ರತ್ನ ಈ ಮುಖದ ಮೇಲೆ ಅಸಹ್ಯದೃಷ್ಟಿ ಬೀರಿದಾಗ ಅವಳ ಮೇಲಿದ್ದ ಆ ಸೋಣ ಕಮಲಳ ಮೇಲೆ ಹಾರಿ ಕುಳಿತ್ತು. ಆದರೆ, ಅಲ್ಲಿಯೂ ಅದೇ ರೀತಿಯ ಸ್ವಾಗತ ಬಂದಾಗ, ಅಂದು ನಿರಾಸಿಗೊಂಡರೂ, ಇನೆ ಬೀರೂರಿಕೊಂಡಿತ್ತು. ಹೋಲಿಸಿ ಸೋಡಿದಾಗ ರತ್ನ ಲೇ ಮೇಲು ಎಂದು, ಹತ್ತಿರದಿಂದ ಸೋಡಿದ ಕಣ್ಣು ಅನೇಕ ಬಾರಿ ಹೇಳುತ್ತಿತ್ತು.

ಈ ರೀತಿಯ ಪಶುಹೃದಯದ ಚಂಚಲ ಮನಸ್ಸು ಅಂದು ಎರಡು ಸಕ್ಕಿಗಳ ಮೇಲೆ ಹಾರಾಡಿದರೂ, ಸಂಗಿತ ಹಾಡುವಾಗ, ಹತ್ತಿರ ಬಂದಾಗ ರತ್ನ ಲೇ ಮೇಲು ಎಂದು ಒಷ್ಟಿಕೊಂಡಿತ್ತು. ಹೃದಯ ಹಚ್ಚು ಬಾರಿ ಅವಳ ಕಡೆ ಓಲಾಡುತ್ತಿತ್ತು.

ಆದರೆ ಹರೆಯ ತುಂಬಿದ ದೇಹದ ಕಮಲ, ಹರೆಯ ಕ್ಕಾಗಿ, ಕೆಲುವು ತುಂಬಿದ ರತ್ನ ಸೌಂದರ್ಯಕ್ಕಾಗಿ ನಾಗರಾಜನ ಮನಸ್ಸನ್ನು ಸೇಳಿ ಬ್ರಾಹ್ಮರು. ‘ಹರೆಯ ಚೆಲುವಿಗಿಂತ ಕ್ವಣಿಕವಾದುದು. ಆ ಚೆಲುವು ಮೋಡು, ಅದಕ್ಕಾಗೆ ಬಾದು ದಿನ ಹರೆಯ ಬರುತ್ತದೆ’ ಎಂದು ಯಾವುದೋ ಎಂದು ರಸಿಕವಾಗಿ ಅವನಿಗೆ ಸಲಹಿಸಾಡಿತ್ತು.

ಅದರೆ ಕರಿಯಪ್ಪನ ಸಲಹೆ ಈ ಹುಡುಗು ಬುದ್ಧಿಗೆ ಸಾಫುವಾಗಿ ತೋರಿತ್ತು. ಸೋಮಶೇವರ, ಆನಂದಿ ಮುಂತಾದವರ ಮಾತು ಕೇಳಿ ಬೀದಿಯ ಹಣ್ಣಗಳಿಗೆ ಬಿಡಿಕಾಸು ಸುರಿದು ಸುಖಪಡುವುದಕ್ಕೆಂತೆ ಕವಲ, ರತ್ನ ಇಬ್ಬರ ನಡುವೆ ಕಾಲ ಕಳೆಯವುದು ತುಂಬಹಿತಕರವಾಗಿ ಕಂಡಿತ್ತು. ಅದರಲ್ಲಾ ಕರಿಯಪ್ಪನ ಪ್ಲಾಗನು ಕೇಳಿದ ಮೇಲಂತೂ ದೂರಾಲೋಚನೆ ಮಾಡಿದ ಆ ಮನಸ್ಸು, ದೂರಾಲೋಚನೆಯಿಂದ ಕವಲಳ ಕಡೆ ಹರಿಯುತ್ತಿತ್ತು. ‘ಅವಳೂ ಚಿನ್ನಾಗಿದ್ದಾಳೆ. ಹರೆಯ ತುಂಬಿದ ಹೊಸ ಹುಡುಗಿ ಸಿದ್ಧವಾಗಿದ್ದಾಳೆ’ ಎಂದಿತು; ‘ರತ್ನ ಇಗಾಗಿ ಅವಳು’ ಎಂದುಕೊಂಡಿತ್ತು. ಅದರೆ ಲಕ್ಷ್ಮೀ ಏನೂರು ರೂಪಾಯಿಯ ಕಂತೆಯನ್ನು ವಾಪಸು ಮಾಡಿ ದಾಗ ‘ಇದೇನು ಹೀಗಾಯಿತಲ್ಲ’ ಎಂದು ಮನಸ್ಸಿಗೆ ಆಶ್ಚರ್ಯವಾಗಿತ್ತು, ಪಿಚ್ಚಿನಿಸಿತ್ತು.

ಕರಿಯಪ್ಪನ ಸಮಾಧಾನದ ಮಾತು, ರತ್ನ ಇ ಆ ಸಸುನಗು, ಇನ್ನೂ ಭರವಸೆ ನಿರ್ದಿಷ್ಟವು. ಆದರೂ ಆ ಹರೆಯದ ಹುಟ್ಟುದೇಹ ಹೆಚ್ಚು ದಿನ ಕಾಯುತ್ತ ಕುಳಿತುಕೊಳ್ಳಲು ಇವ್ವಪಡಲಿಲ್ಲ. ಕರ್ಮಿಷನ್ ಪಡೆದ ಕರಿಯಪ್ಪನನ್ನು ಮಾರನೆಯ ದಿನವೇ ಕಂಡು “ಹೀಗಾದರೂ ಮಾಡಿ ಕವಲಳನ್ನು ಒಪ್ಪಿಸಿ, ಕರಿಯಪ್ಪನೋರೆ” ಎಂದು ಗೋಗರೆದಿತ್ತು. ಅದಕ್ಕೆ ಆತ “ಅದನ್ನು ನನ್ನ ಪಾಲಿಗೆ ಬಿಡು. ದುಡ್ಡಿಂದಿದ್ದರೆ ಏನು ಬೇಕಾದರೂ ಆಗುತ್ತೇ. ಸಮಯ ಬರಬೇಕು. ಅವ್ಯೇ. ಸೀನ್ನ ಯೋಚನೆ ವಾಡಬೇದ್” ಎಂದು ಮತ್ತೆ ಸಮಾಧಾನ ಮಾಡಿದ್ದು.

‘ದುಡ್ಡು! ನಾನು ಏನೂರು ರೂಪಾಯಿ ಕೊಟ್ಟುದು ಕವಲಳಿಗೆ ಸಾಲದೊ, ಏನೋ! ಅದಕ್ಕೇ ಕಸಬಿಗೆ ಒಪ್ಪಿದ ಮನಸ್ಸು ದುಡ್ಡಿಗೆ ಒಪ್ಪಲಿಲ್ಲ. ಅದೇ ಕಾರಣವಾದರೆ ಇನ್ನುಷ್ಟೇಕೆ ನಾನು ಕೊಡಬಾರದು?.... ಹಾ! ಇನ್ನೊಮ್ಮೆ ಬೇಗ ಪ್ರಯತ್ನ ಮಾಡೋಣ. ಕರಿಯಪ್ಪನಿಗೆ ಹೇಳಿ ನಾರಾಯಣರಾಯರ ಮೂಲಕ ಒಂದು ಸಾವಿರ ರೂಪಾಯಿ ಪಡೆದು ಮತ್ತೆ ಬೀಗದಕ್ಕೆ ತಿರುಗಿಸೋಣ’ ಎಂದುಕೊಂಡು.

ಈ ಸಲಹೆಯನ್ನು ಮಾರನೆಯ ದಿನವೇ ಕರಿಯಪ್ಪನಿಗೆ ತಿಳಿಸಿದ್ದಾ

ಎತ್ತ. ಕರಿಯಪ್ಪ “ಬರೀ ಅಷ್ಟು ಕೊಟ್ಟರೆ ಸಾಲದು. ನನ್ನ ಕ್ಕೆಯಲ್ಲಿ ಪ್ಪತ್ತು ರೂಪಾಯಿ ಕೊಡು. ಕಮಲಮೃನ್ ಗೆಳತಿ ಒಬ್ಬಳೆದಾಳಿ. ವಳ್ಳಾ ಈ ಕಸಬಿಗೆ ಇತ್ತೀಚೆಗೆ ಇಳಿದೋಳು. ಅವಳಿಗೂ ಇವಳಿಗೂ ಹಳಬಹಳ. ಅವಳ ಕ್ಕೆಗೆ ಏನಾದರೂ ಹಾಕಿ ಹೇಳಿಸಿದರೆ ಎಲ್ಲ ಸರಿ ಶೋಗುತ್ತೇ ಎಂದು, ವಾವುಲಿನಂತೆ ಸುಜ್ಞ ಹೇಳಿ ಬೊದಮನೆಯ ಇ ಎಳೆಯುವ ಏಷಾರ್ಟಿವ್‌ಮಾಡಿಕೊಂಡೆ. ಐನೂರರ ಜೊತೆಗೆ ಇನ್ನೂ ನೂರಿಪ್ಪತ್ತು ರೂಪಾಯಿಯನ್ನೂ ಇವಾಯಿಸಿಕೊಂಡು ನಾಗರಾಜ ದ್ವಾರಾದ. ನಾರಾಯಣರಾಯರು, ಐನೂರ್‌ವತ್ತರ ರಹೀದಿಯನ್ನೂ ವಜ್ಞಾನಾಡಿದೆ ಎಂದು ಹೇಳಿ, ಸಾವಿರದ ಒಂದು ರಸೀದಿ ಮಾಡಿಸಿ, ಹಿಂತ್ಲುರೆ ಉಡ್ಡಿಗೆ ಬೇರೊಂದು ರಸೀದಿ ಬರೆಸಿ ಮೂರನ್ನೂ ಸುರಷ್ಟಿತವಾಗಿ ಮನೆಯ ಟ್ರೈಕೊಂಡರು. ‘ಸಿದ್ಧ ಏನಾದರೂ ಇರಿದುಕೊಳ್ಳಿ, ನನಗೆ ಬೇಕಾದ್ದು ಓವಾಯಿ’ ಎಂದುಕೊಂಡ ನಾಗರಾಜನ ಕ್ಕೆ ರಸೀದಿಗೆ ರೂಜು ಹಾಕಿ ಒಳಿಟನ ಕಂತೆಯನ್ನೂ ಚೇಬಿನಲ್ಲಿ ಸೇರಿಸಿಕೊಂಡಿತ್ತು.

ಆ ದಿನ ಸಂಚಯೆ, ಕರಿಯಪ್ಪನ ಏಷಾರ್ಟಿನಂತೆ ಅವನೊಡನೆ ಕ್ಕೆಮ್ಮೆನ ಮನೆಯನ್ನೂ ಪ್ರವೇಶಿಸಿದಾಗ, ರತ್ನ ಗುಲಾಬಿ ಬಣ್ಣದ ಸಿರೆ ರಟ್ಟುಕೊಂಡು ವೇರಿನ ಮುದ್ದದೆ ಕುಚಿರ್ಯ ವೇರಿ ಕುಳಿತು ಏನೋ ತೆಯುತ್ತಿದ್ದಳು. ಕರಿಯಪ್ಪನ ಬೂಟ್ಟಿನ ಶಬ್ದ ಕೇಳಿ, ಬಾಗಿಲ ಕಡೆ ಮಗಿ ನೋಡಿದಾಗ, ಕರಿಯಪ್ಪನ ಸೂಚನೆಯಂತೆ ಬಾಗಿಲು ಮುಂದಕ್ಕೆ ಹಕ್ಕಿತ್ತಿದ್ದ ಶಿಸ್ತುಗಾರ ನಾಗರಾಜ ಕಣ್ಣಿಗೆ ಬಿದ್ದ. ಕರಿಯಪ್ಪನನ್ನೂ ಸೋ ಕೇಳಬೇಕೆಂದಿದ್ದ ಅವಳ ತುಟಿ ಸನುನಕ್ಕು ಸುವ್ಯಾಸಾಯಿತು. ವೇರಿನ ವೇರಿಲಿದ್ದ ಲೆಟರ್‌ಪ್ರ್ಯಾಡ್ ಮತ್ತು ಆಗತಾನೆ ಉರಿಂದ ಬಂದಿದ್ದ ಂದೆರಡು ಶಾಗದಗಳನ್ನೂ ಹಿಡಿದುಕೊಂಡು ಒಳಗೆ ಓಡಿಹೊಡಳು.

ಕರಿಯಪ್ಪ “ರತ್ನ ಬಾ ಇಲ್ಲಿ” ಎಂದು ಕರೆದ.

ಆಗಲೆ ನಡುಮನೆಯನ್ನೂ ದಾಟಿ, ಅಲ್ಲಿದ್ದ ಕೋಣೆಯ ಬಾಗಿಲ ತ್ರಿರ ಹೋಗಿದ್ದ ರತ್ನ ಕರಿಯಪ್ಪನ ಕರೆ ಕೇಳಿ ವಾಪಸು ಬಂದಳು.

“ ಏನು ಕರಿಯಪ್ಪ ಇಂ ? ”—ಕರಿಯಪ್ಪನ ಪಕ್ಕದಲ್ಲಿಯೇ

ನಾಗರಾಜ ಶಿಸ್ತುಗಿ ನಿಂತಿದ್ದರೂ, ಕರಿಯಪ್ಪನ ಮುಖವನ್ನು ಮಾತ್ರ ನೋಡುತ್ತ ಪ್ರಶ್ನೆ ಹಾಕಿದಳು.

“ಏನೂ ಇಲ್ಲ....ಇವರನ್ನ ಪರಿಚಯಮಾಡಿಸಿಕೊಡೋಣಾತ ... ಇವರು ಈ ಉಂಟಾಲ್ಲಿ ದೊಡ್ಡ ವ್ಯಾಪಾರಗಾರರು. ಲಕ್ಷ್ಯಂತರ ರೂಪಾಯಿ ವ್ಯಾಪಾರ ಮಾಡ್ತಾರೆ. ಇವರು ಸಿಲ್ವ್ ಬಿಸಿನೆಸ್‌ನ್ನು ಮಾಡ್ತಾ ಇದ್ದರು.... ಈಗ ದಿನಸಿ ವ್ಯಾಪಾರ ಮಾಡ್ತು ಇದಾರೆ. ನಿನ್ನ ಹೋಲಾಸೀಲ್ ಬಿಸಿ ನೆಸ್ಸಿಗೆ ಇಂಥ ವ್ಯಾಪಾರಗಾರರ ಪರಿಚಯ ಇದ್ದರೆ ಅನುಕೂಲಾಂತಹೇಳೋಣಾಂದೊಂದ್ಲೂಂಡೆ....”

“ಓ, ಸಂತೋಷ. ಇವರು ಕೆಮೀಕಲ್ಸ್ ಡಿಲ್ರ್ ಮಾಡ್ತಾರಾ ?” ತನ್ನ ಕೃಯಲ್ಲಿದ್ದ ಕಾಗದವನೆನ್ನು ಮೈ ತೋಗಿ, ಪ್ರಶ್ನೆ ಕರಿಯಪ್ಪನಿಗಾದರೂ ಉತ್ತರಕ್ಕಾಗಿ ನಾಗರಾಜನ ಮುಖ ನೋಡಿದಳು.

ಮೌದಲು ನಾಬಿಕೆ ತುಂಬಿದವಳಂತೆ ಕಂಡರೂ ಇಷ್ಟು ದಿಟ್ಟತನದಿಂದ ಮಾತಾಡುವ ಹುಡುಗಿಯನ್ನು ಅವನು ನೋಡಿರಲಿಲ್ಲ. ಒದಿದವಳು, ಬುದ್ಧಿವಂತೆ, ಬಿಸಿನೆಸ್ಸಿನಲ್ಲಿ ತುಂಬ ಆಸಕ್ತಿಯುಳ್ಳವರು ಎಂಬುದು ಕರಿಯಪ್ಪನಿಂದ ತಿಳಿದುಬಂದಿದ್ದರಿಂದ ಬಿಸಿನೆಸ್ಸಿನ ದೃಷ್ಟಿಯಲ್ಲಿ ಇಷ್ಟು ಸರಾಗವಾಗಿ ಮಾತಾಡುತ್ತಿದ್ದಾಗೇ, ಎಂದುಕೊಂಡ ನಾಗರಾಜ, ಕೆಮೀಕಲ್ಸ್ ವಿವರ ಕೇಳಿದಾಗ ಸ್ವಲ್ಪ ತೋಡಲಿ “....ಇಲ್ಲ” ಎಂದ.

“ಕಾಸ್ಟ್ ಸೋಡ ಮಾರೊಲ್ಲವೆ ನಿಮ್ಮಂಗಡಿಲೆ ?” ಎಂದು ಅವಳು ತಪ್ಪಣಿವೆ ಆಶ್ಚರ್ಯತುಂಬಿದ ಒಂದು ಪ್ರಶ್ನೆ ಹಾಕಿದಳು.

“ಕಾಸ್ಟ್ ಸೋಡ....ಹು, ಕಾಸ್ಟ್ ಸೋಡ ಮಾರ್ತ್ ಇದ್ದು... ಈಗ, ಹು, ಈಗಲೂ ಇದೆ.”

“ಕರಿಯಪ್ಪಣಿ, ನಾನದಕ್ಕೆ ನಿಮಗೆ ಹೇಳಿದ್ದು, ಇವರಂಗಡಿಗೆ, ಮಾದಪ್ಪನೋರ ಅಂಗಡಿಗೆ ಹೋಗಿ ಸ್ವಲ್ಪ ಅವರ ರೀಟು ತಿಳಿದುಕೊಂಡು ಬನ್ನಿಂತ. ಅವನೇನೋ ಒಂದು ರೀಟು ಕೊಟ್ಟಿದ್ದ. ನಾನು ಅಂದಾಜಿನ ಮೇಲೆ ಏನೋ ಒಂದು ರೀಟು ಬರಿದುಹಾಕಿದ್ದೆ. ಯಾಕೇಂದ್ರಿ, ಈ ಕಾಗದ ತಲಪಿದ ಕೂಡ್ಲಿ ಬರಿಬೇಕು, ಇಲ್ಲಿ ಇದ್ದೆ, ಆಮೇಲೆ ಸ್ವಾಕ್ಷರೊಲ್ಲ, ಅಂತ

ಬರೆದಿದ್ದ. ಸೇವು ನಿಮ್ಮ ಅಶ್ವೀರ್ ರೇಟು, ರಿಕ್ವೆಲ್‌ರ್‌ ಕ್ವಾಂಟಿಟಿ ತಿಳಿಸಿ, ನಮಗೆ ಗಿಟ್ಟಿದರೆ ನಾವು ಬುಕ್‌ಮಾಡ್ತಿರಿ ಅಂತ, ಈವತ್ತು ಇನ್ನೊಂದು ಕಾಗದ ಬಂತು ಬೋಂಬಾಯಿಂದ. ಅದಕ್ಕೇ ಕೇಳಿ, ಇನರ ರೇಟ್‌ ಹೇಗೋಂತೆ.”

ಈ ಮುಡುಗಿ ಎಷ್ಟು ಸೆಲೀನಾಗಿ ಮಾತಾಡ್ತಾಳಿ! ಅಬ್ಬ, ಎನ್ನು ಸಿತು ನಾಗರಾಜನಿಗೆ; “ನಾಳಿ ತಿಳಿದು ಹೇಳ್ತಿರಿ” ಎಂದ.

ಕರಿಯಪ್ಪ “ರತ್ನ, ಕವಲು ಎಲ್ಲವನ್ನಾ?” ಎಂದ.
“ಒಳಗಿರಬಹುದು.”

“ಎನ್ನಾಡ್ತಾ ಇದಾಳಿ?....ದೊಡ್ಡಮ್ಮು?”

“ಹಾಸಿಗೆ ಬಿಸಿಲಿಗೆ ಹಾಕಿತ್ತು. ಎಲ್ಲ ತಾದು ಕೋಣೆಯಲ್ಲಿ ಹಾಸಿ ಸರಿಪಡಿಸ್ತಾ ಇದಾಳೀತ ಕಾಣುತ್ತೆ. ದೊಡ್ಡಮ್ಮು ಅಡಿಗೇಮನನೇಲಿರ ಬಹುದು.”

“ಓ,.....ನಾಗರಾಜಪ್ಪನೋರೆ, ಆ ಕಟ್ಟು ಕೊಡಿ. ನೀವಿಲ್ಲೇ ಕುಳಿತ್ತೆಂಬ್ಬಿ, ನಾನು ಒಳಗೆ ಹೋಗಿ ಬರ್ತಿರಿ” ಎಂದು ಕರಿಯಪ್ಪ ಬೂಟ್‌ ಬಿಂಬಿ, ಪೇಟ ತೆಗೆದು ಮೇಜಿನ ಮೇಲಿಟ್ಟು ಒಳಗೆ ಹೋದ.

ನಾಗರಾಜ, ಬೂಟ್‌ ಹಾಕಿಕೊಂಡೇ ಮೇಜಿನ ಹತ್ತಿರ ಬಂದು, ರತ್ನ ಕುಳಿತ್ತಿದ್ದ ಕುಚ್ಚಿಯ ಮೇಲೆ ಕುಳಿತುಕೊಂಡ. ರತ್ನ ನಡುಮನನೆಯಲ್ಲಿದ್ದ ತನ್ನ ಕೋಣಿಗೆ ಓಡಿಹೋದಳು.

ಇದು ಸಿಮಿಷ ಕಳೆಯಿತು.

ವಡಸಾಲೆಗೂ ನಡುಮನನೆಗೂ ಮಧ್ಯ ಇದ್ದ ಭಾಗಿಲನ್ನು ಯಾರೋ ಮುಂಚ್ಚಿ ಅಗಳಿಹಾಕಿಬಿಟ್ಟರು.

ಒಳಗೆ ಏನೋ ಗಲಾಟಿ ಆಗುತ್ತಿತ್ತು. ಕರಿಯಪ್ಪ, ಲಕ್ಷ್ಮೀನ್ನು ಏನೇನೋ ಮಾತಾಡುತ್ತಿದ್ದರು. ಕಮಲೆಯೋ ರತ್ನ ಜೋ ಯಾರೋ ಅಳುತ್ತಿರುವಂತೆ ತೋರಿತು. ಅವರಿಬ್ಬರ ಪೈಕಿ ಯಾರೋ ಒಬ್ಬರು ಸಿಕ್ಕಿ ಬಟ್ಟಿ ಕಾಗಾಡುತ್ತಿದ್ದರು.

ಅಧ್ರಗಂಟೆಯಾದರೂ ಗಲಾಟಿ ನಿಲ್ಲಿಲ್ಲ. ನಾಗರಾಜ ಆ ಅಪ್ಪವ್ಯ

ಮಾತು ಕೇಳಲು ನೈಯೆಲ್ಲ ಕಿವಿ ಮಾಡಿಕೊಂಡು ಪಡೆಸಾಲೀಯಲ್ಲಿ ಸುಮ್ಮನೆ ಕುಳಿತಿದ್ದ. ಅರ್ಥಗಂಟಿಯನಂತರ ಗಲಾಟಿ ನಿಂತಿತು. ಆದರೂ ಏಕೊ ಕರಿಯಪ್ಪನ ಸುಳಿವು ಕಾಣಲಿಲ್ಲ.

ಸ್ವಲ್ಪ ಹೊತ್ತಾದ ಮೇಲೆ ಕರಿಯಪ್ಪ, ಬಿಜ್ಞಪ್ಪೊದ ವಸ್ತುದಲ್ಲಿ ಹೇಗೆ ಹೇಗೇ ಕಟ್ಟಿದ ಆ ನೋಟಿನ ಕಂತೆಯನ್ನು ಬಿಡಿದು “ಹಾಳಾಗಲೀ” ಎಂದುಕೊಂಡು ಹೊರಗೆ ಬಂದ.

ಕುಚಿರೆಯ ಮೇಲೆ ಕುಳಿತಿದ್ದ ನಾಗರಾಜ ಎದ್ದುನಿಂತು ಆಶ್ಚರ್ಯ ದಿಂದ “ಏನಾಯ್ದು ?” ಎಂದ.

“ಏನಾಗೋದು, ಬುದ್ಧಿ ಇಲ್ಲದ ಆ ಹುಡುಗಿ ಹಾಳಾಗುತ್ತೆ ಅಷ್ಟೇ !”
“ಯಾರು ?”

ಅದಕ್ಕೆ ‘ಕಮಲು’ ಎಂದು ಉತ್ತರ ಹೇಳಿಬಿಡುವುದರಲ್ಲಿದ್ದ ಕರಿಯಪ್ಪ ಎಚ್ಚರಿಕೆ ತಂದುಕೊಂಡು “ಯಾರೂ ಇಲ್ಲ” ಎಂಬ ಅರ್ಥ ವಿಲ್ಲವ ಉತ್ತರ ಹೇಳುತ್ತ, ನಾಗರಾಜನ ಹತ್ತಿರ ಇಂದ್ರ ಸ್ವಾಲಿನ ಮೇಲೆ ಬಂದು ಕುಳಿತುಕೊಂಡ.

“ಏನ್ ನಾಗರಾಜಪ್ಪೈ ಈ ಈಗ ಇನ್ನೊಂದು ಉಪಾಯ ಮಾಡ ಬೇಕಾಗಿದೆ.....” ಏನೋ ನೆನಪು ಮಾಡಿಕೊಂಡು, ಮಾತು ಸ್ವಲ್ಪಿಸಿ, ನಡುಮನೆಯ ಬಾಗಿಲನ್ನು ಮುಂದಕ್ಕೆ ಹಾಕಿ ಬಂದು ಕುಳಿತ.

ಮನಸ್ಸು ಹೇಗೆ ಮಾತಾಡಬೇಕೆಂದು ಯೋಚನೆ ಮಾಡುತ್ತಿತ್ತು.

ನಾಗರಾಜ “ಏನ್ನಾಡಬೇಕು ?” ಎಂದು ಕುತೂಹಲದಿಂದ ಕೇಳುತ್ತ ಕುಂಭಯನ್ನು ಸ್ವಾಲಿನ ಸಮೀಪಕ್ಕೆ ಎಳೆದುಕೊಂಡ.

“ಈ ಸಾವಿರ ರೂಪಾಯೀನ—ನಾನು ರತ್ನಾನ್ನ ಕರೀತಿಎನಿ—ನೀನು ಆವಳ ಕೃಗೆ ಕೊಟ್ಟಿದು. ನಾನು ಹೇಳಿಕೊಟ್ಟ ಹಾಗೆ ಹೇಳಿಬಿಡು. ಏನೀನು ಮಾಡಬೇಕೋ ಎಲ್ಲ ಮಾಡಬ್ಬಿಟ್ಟಿದ್ದೀನಿ....”

ಕರಿಯಪ್ಪನ ಈ ಮಾತು ನಾಗರಾಜನಿಗೆ ವಿಚಿತ್ರವಾಗಿ ತೋರಿತು.

“ಕಮಲ ಏನಂದಳು ?” ಎಂಬ ಪ್ರಶ್ನೆ ಬಾಯಿಂದ ಬಂದೇಬಿಟ್ಟಿತು.

“ಕವಲು ಸುದ್ದಿ ಈಗಾಗುಕೇ....ಸುಮ್ಮಿರು. ನಿಂಗೊತ್ತಿಲ್ಲ” ಎಂದು ಕರಿಯಪ್ಪ ಏಕೋ ಬಾಯಿಬಡಿದುಬಿಟ್ಟು.

ತನ್ನ ಹಿತಚಿಂತಕನೆಂದು ಅವನನ್ನು ಚೆನ್ನಾಗಿ ನಂಬಿದ್ದ ನಾಗರಾಜ ಸಿಗೆ ಆತ ತನಗಾಗಿ ಇನ್ನೂ ಒಂದು ಒಳ್ಳೆಯ ಉಪಾಯ ಹುಡುಕಿದೆನೇ, ಎನ್ನೀ ಸಿತು.

“ಈಗೇನ್ನಾಡೂಂತೀರ ಕರಿಯಸ್ತ್ವೀರೆ?” ಎಂದು ಆಶಕ್ತಿಯಿಂದ ಕೇಳೇದು.

“ನಾನು ಈಗ ಹೇಳಿದೆನಲ್ಲ ಹಾಗೆ ಮಾಡೋದು. ಇದು, ಬಹಳ ಬೇಗ ಕಾರ್ಯಸಿದ್ಧಿ ಆಗೋಕೆ ಅನುಕೂಲವಾದ ಸಮಯ. ನೋಡಿ ಕೊಂಡು ಬಂದಿದ್ದಿನಿ....ಸಮಯ ಹೀಗಿರುವಾಗ ಕವಲು ಯೋಚನೆಯಾಕೆ?” ಎಂದು ಕರಿಯಪ್ಪ ವಿಚಿತ್ರನಗು ನಕ್ಕೆ.

ನಾಗರಾಜನಿಗೆ ಅಧರವಾಯಿತು. ‘ಓ. ಎಲೆಣ್ಣೀ ರತ್ನ ಈ ಕಡೆ ಓಬ್ಬತ್ತಿದ್ದು ಕೇಂತ ಕಾಣಾತ್ತೆ. ಬಿಸಿನೆಸ್‌ನ ಹುಚ್ಚು, ತನ್ನ ವಾಣಿಪಾರ, ಸಾವಿರದ ಕಂತೆ ನೋಡಿ, ದಾರಿಗೆ ಬರುವಹಾಗಿರಬಹುದು. ಅದಕ್ಕೇ ಕಾರ್ಯಪ್ಪ ಸಮಯ ನೋಡಿ ಕಚ್ಚಾ ಅಂತ ಕಚ್ಚೊಳ್ಳೊಳ್ಳಾತೆ ಈ ಏವಂಟು ಮಾಡಿದಾನೆ....ನಷ್ಟಿಲಿ, ಒಳ್ಳೆಯವೇ ಆಯಿತು’ ಎಂದು ಕೊಂಡೆ.

ತನ್ನ ಒಸ್ಸಿಗೆಯನ್ನು ಸಂಚಿಸಿದ ಮೇಲೆ ಕರಿಯಪ್ಪ ನಡುವುನ್ನೆಯ ಬಾಗಿಲು ತೆಗೆದು ಒಳಗೆ ಹೋದು. ಸ್ವಲ್ಪ ಹೊತ್ತಾದಮೇಲೆ ವಾಪಸು ಬಂದ. ಅವನ ಹೀಂಡೆಯೇ ರತ್ನ ಬಂದಳು.

ಅವಳು ಬಂದ ಕೂಡಲೇ ನಾಗರಾಜ ಅದೇಕೊ ಎನ್ನ ನಿಂತು ಕೊಂಡೆ. ಅವಕು ಐನ್ಯಾಶಿನಾಗಿ ಓಡಿದಾಗ ಚೆನ್ನಾಗಿ ಕಂಡರೂ ಎದುರಿಗೆ ನಿಂತು ಬಿಸಿನೆಸ್ ವಿಷಯ ಮಾತಾಡಿದಾಗ ಅವಳ ನಿಲುವು, ಮಾತಿನ ಧಾಟಿ, ಕಣ್ಣನ ಓಡಾಟಿ, ಎಲ್ಲ ನೋಡಿ ನಾಗರಾಜನಿಗೆ ಒಂದು ರೀತಿಯ ದಿಗಿಲುಂಟಾಗಿತ್ತು. ತನ್ನ ಯೋಗ್ಯತೆಗೆ ಮೀರಿದ ವಸ್ತುವಿನ ಮುಂದೆ ಭಾನು ನಿಂತಂತೆ ಭಾಸವಾಗಿ ವ್ಯೇ ಮುದುಡಿಕೊಂಡಿತ್ತು.

ಸ್ವೀಲಿನ ಮೇರೆಯೇ ಕುಳಿತುಕೊಳ್ಳುತ್ತಿದ್ದ ಕರಿಯಪ್ಪ, ಎದ್ದು ನಿಂತೆ ನಾಗರಾಜನನ್ನು ನೋಡಿ, “ಕೂತ್ತೊಣ್ಣಿ ಪರವಾಯಿಲ್ಲ” ಎಂದ.

ನಾಗರಾಜ ರತ್ನ ಇ ಮುಖವನ್ನೆನ್ನು ಮೈ ನೋಡಿ ಕುಚ್ಚಿಯ ಮೇಲೆ ಕುಳಿತುಕೊಂಡ. ಮೇರಿಜಿನ ಮೇರೆಯೇ, ಹನುರು ವಸ್ತುದಲ್ಲಿ ಸುತ್ತಿಟ್ಟು ಸಾವಿರ ರೂಪಾಯಿ ನೋಟಿನ ಕಂತೆಯು ಕಡೆ ನಾಗರಾಜನ ದೃಷ್ಟಿ ಹೋಯಿತು.

ಕರಿಯಪ್ಪ ಮಾತಿಗೆ ವೊದಲುವಾಡಿದ.

“ರತ್ನ, ಇವರ ವಿಷಯ ಹೇಳಿದ್ದ್ಲಿ. ನಾಳೆ ಇವರು ಇವರ ರೀಟು ತಿಳಿಸ್ತೂ ರೆ... ಇವರು ಹೇಳೋದೇಸೇಂದರೆ ಮಾಲು ತರಿಸಿಬಿಡ್ಡಿ ಆಮೇಲೆ ರೀಟು ನೋಡಿಕೊಂಡು, ಯಾವುದು ಸರಿಹೋದರೆ ಅದನ್ನು ಒಪ್ಪಿ ಕೊಂಡು ತಡ್ಡಿ, ಬಿಡ್ಡೋದು ಅಂತಾರೆ.....ಯಾಕೇಂದ್ರಿ, ಇದು ಯುದ್ಧದ ಸವಾಯ ಆಗೋದರಿಂದ, ಇಂಥ ಸಾಮಾನಿಗೆ ಗಿರಾಕಿ ಜಾಹ್ನಿ. ಇವರದು ಒಂದೆಂಟ್ಟುತ್ತು ವೈಸೂರು ಬ್ಯಾಂಕ್ ಹೇರಿತ್ತು. ಅದನ್ನೆಲ್ಲ ಈಗ ಯಾವನೋ ಮಾರ್ಪಾಡಿಗೆ ಮಾರಿ ಈ ಒಂದು ಸಾವಿರ ರೂಪಾಯಿ ತೋಗೊಂಡು. ನಾನು ಸುಮ್ಮೆ ಹೇರಿಗೆ ಯಾಕ್ ಹಾಕ್ತೀರಿ, ಬಿಸಿನೆಸ್‌ಗೆ ನಿಮ್ಮಪ್ಪನ ಬಂಡವಾಳವೇ ಸಾಕು. ಇದನ್ನು ನಮ್ಮಂಥವರಿಗೆ ಕೊಟ್ಟು ನಮಗೂ ಉಪಕಾರಮಾಡಿ, ನೀವೂ ನಾಲ್ಕು ಕಾಮ ತಗೊಳ್ಳಿ ೧೦ತಂದೆ. ಇವರಿಗೆ ನಿನ್ನ ವಿಷಯ ಎಲ್ಲ ಹೇಳಿದೆ, ಇವರು ಒಪ್ಪಿದಾರೆ.....”

ರತ್ನ “ಓ,” ಎಂದಳು.

ಕರಿಯಪ್ಪ “ಸೇವೆ ಕೊಟ್ಟಿದಿ, ನಾಗರಾಜಪ್ಪೇರೆ ಅದನ್ನು” ಎಂದಾಗ ನಾಗರಾಜ ನೋಟಿನ ಕಂತೆಯನ್ನು ಹನುರು ವಸ್ತುದ ಸವೇತೆ ಎರಡು ಕ್ಕೆಯಲ್ಲೂ ತೆಗೆದುಕೊಂಡು ರತ್ನ ಇ ಕಡೆ ಹಿಡಿದ. ನೀತುಕೊಂಡಿದ್ದ ರತ್ನ ಸ್ವಲ್ಪ ಬಾಗಿ, ಬೋಗಸಿ ಹಿಡಿದು ಸ್ವಾಗತಿಸಿದಳು. ಸಾವಿರ ರೂಪಾಯಿ ಕೈಗೆ ಬಿತ್ತು.

ಬಿಗಿಯಿಂದ ಮಾತಾಡಿದ ಹುಡುಗಿ, ‘ಓ’ ಎಂದು ವಿನಯಗೊಂಡು, ಅಂಗ್ರೇ ಚಾಚಿದಾಗ ನಾಗರಾಜನ ಹೈದರಂಗಕ್ಕೆ ವಿಚಿತ್ರ ಆನಂದವುಂಟಾಗಿತ್ತು; ಅಷ್ಟಕ್ಕೇ ಅವನಿಗೆ ಎಷ್ಟೋ ತೃಪ್ತಿಯಾಗಿತ್ತು.

“ಸರಿ, ಇವರು ನಾಳೆ ಇವರ ರೇಟ್ಟು ತಿಳಿಸ್ತಾರೆ. ನಾನು ವಾದಪ್ಪೈರು ಅಂಗಡಿಗೂ ಹೋಗಿ ರೇಟ್ಟು ತಿಳಿದುಕೊಂಡು ಬರ್ತಿದೆ. ವಾಲು ಬರೋದು ಬಂದುಬಿಡ್ಡಿ. ದುಡ್ಡ ಕೊಟ್ಟು ಬಿಡಿಸಿಕೊಂಡು ಬಿಡೇದು” ಎಂದು ಕರಿಯಪ್ಪ ಹೊರಡಲು ಎದ್ದುನೀಂತ.

ಅವನು ಮೇರೆದ್ದ ಮೇರೆ, ನಾಗರಾಜ ಸಿಧಾನವಾಗಿ ಎದ್ದುಸಿಂತ. ರತ್ನ ಹೋಟಿನ ಕಂತಿಯನ್ನು ಕೈಯಲ್ಲಿ ಹಿಡಿದುಕೊಂಡು ಶಿಂತಲ್ಲಿಯೇ ಸೀತಿಪ್ಪಳು. ಕರಿಯಪ್ಪ ಬೂಟ್ಟು ಹಾಕಿಕೊಂಡು, ಗೋಡೆಯಲ್ಲಿದ್ದ ಕನ್ನಡಿಯ ಹತ್ತಿರ ಬಗ್ಗಿ, ತರೆಯಮೇಲಿಟ್ಟುಕೊಂಡ ರುವಾಲನ್ನು ಸರಿ ಪಡಿಸಿಕೊಳ್ಳುತ್ತಿದ್ದ. ಬೂಟ್ಟು ಹಾಕಿಕೊಳ್ಳುತ್ತಿದ್ದ ಕರಿಯಪ್ಪನ ಕಾಲ ನೇನ್ನ ಮೈ ನೋಡಿದ ನಾಗರಾಜನ ದೃಷ್ಟಿ, ಗೋಡೆಯ ಪಕ್ಕದಲ್ಲಿ ಹೋಗಿ ಸೀತಿದ್ದ ರತ್ನ ಲಕ್ಷ್ಮಿ ಕಡೆಗೆ ಹರಿಯಿತು. ಅವನ ಕಣ್ಣ ಅವಳ ಮುಖವನ್ನು ನೋಡಿದಾಗ ಆ ಮುಖ ಕರಿಯಪ್ಪನ ಕಾಲು ನೋಡುತ್ತಿತ್ತು. ಆದರೆ ತಕ್ಕಣವೆ ನಾಗರಾಜನ ಮುಖ ನೋಡಿತು. ನಾಲ್ಕು ಕಣ್ಣಗಳೂ ಒಂದಾ ದಾಗ, ಅವಳ ಆ ಎರಡು ಕಣ್ಣಿನ ಕಂತಿಯನ್ನು ತಡೆಯಲಾರದ ಈ ಎರಡು ಕಣ್ಣಿನ ನೋಟ ಕೆಳಗೆಯಿತು. ಆ ಹೊಳಪ್ಪ ಕಂಡಾಗ ಮೈಯೆಲ್ಲ ಜುವ್ಯೋದಿತು.

ನಾಗರಾಜ ಚೇತರಿಸಿಕೊಂಡು, “ನಾವು ಹೋಗ್ನಿಟ್ಟು ಬರ್ತಿದೆ” ಎಂದು ಪಡಸಾರೆಯ ಬಾಗಿಲ ಕಡೆಗೆ ಬಂದ. ಕರಿಯಪ್ಪ ಲಕ್ಷ್ಮನ್ನಿಗೆ ಹೇಳಲು ಪಡಸಾರೆಯ ಬಾಗಿಲು ತೆರಿಸು, “ಲಕ್ಷ್ಮನ್ನಾ ನಾನ ಬರ್ತಿದೆ” ಎಂದು ಕೂಗಿದ.

ಅದೇಕೊ ಲಕ್ಷ್ಮನ್ ಅಂದ, ಹೊರಗೆ ಬಂದಿರಲ್ಲ. ಒಳಗಿನಿಂದಲೇ “ಒಳಗೆ ಬರಬಾರ್ತು” ಎಂದಷ್ಟು. ಕುಂಯಪ್ಪ ಒಳಗೆ ಹೋಗಿ ಏನೋ ವಾತಾಡಿಕೊಂಡು ಹೊರಗೆ ಬಂದ. ಪಡಸಾರೆಯಲ್ಲಿದ್ದ ರತ್ನ ಕರಿಯಪ್ಪನ ಹಿಂದೆಯೇ ಸಡುಮನೆ ನೇರಿದಳು. ನಾಗರಾಜ ಪಡಸಾರೆಯಲ್ಲಿನೂ ಸುಖವಿಲ್ಲವೆಂದು, ಬೀದಿಯ ಬಾಗಿಲು ತೆರಿದು ವ್ಯೇರಾಂಡಾಕ್ಕೆ ಬಂದ.

‘ಕರಿಯಪ್ಪ ಎಷ್ಟು ಬುದ್ಧಿವಂತ. ಎಷ್ಟು ಚಮತ್ವಾರವಾಗಿ

ಮಾತಾಡಿ, ಏನೇನೋ ಕತೆ ಕಟ್ಟಿ ತನ್ನ ಸಾವಿರ ರೂಪಾಯಿಯನ್ನು ರತ್ನ ತೆಗೆದುಕೊಳ್ಳುವಂತೆ ಮಾಡಿದ! ಅಷ್ಟು, ಪರವಾಯಿಲ್ಲ, ಇವನು ನನಗಾಗಿ ತುಂಬ ಸಹಾಯಮಾಡುತ್ತಾನೆ ಎಂದಿತು, ನಾಗರಾಜನ ಮನಸ್ಸು.

ಇಷ್ಟರೂ ಹೊರಗೆ ಹೊರಚಾಗ ದೂರದಲ್ಲಿ ಶೋಲೀಸ್ ಸ್ವೇಷನ್ನಿನ ಗುಟಿ ಒಂಬತ್ತು ಬಡಿಯಿತು.

೧೦

ತಗಣಿಯ ಕಾಟ ತಡೆಯಲಾರದೆ ಹಾಸಿಗೆಗಳನ್ನು ಬಿಸಿಲಿಗೆ ಹಾಕಿದ್ದ ಕವಲು ಒಂದೊಂದಾಗಿ ತಂದು ಕೋಣೆಯಲ್ಲಿ ಹಾಸಿ ಸರಿಪಡಿಸಿ, ಸುತ್ತಿದ್ದು ತ್ತಿದ್ದಳು. ತನ್ನ ಹಾಸಿಗೆಯನ್ನು ಹಾಸಿ ಸುತ್ತಿದ್ದಾಗ, ಕರಿಯವು ಲಕ್ಷ್ಯಮ್ಮ ನೋಡನೆ ಉಬ್ಬದ ಮನೆಯಲ್ಲಿ ಕುಳಿತು ಮಾತಾಡುತ್ತಿದ್ದರು ಅವಳಿಗೆ ತಿಳಿಯಿತು; ಅವರಿಷ್ಟರೂ ಮಾತಾಡುತ್ತ ಯಾವುದೋ ಒಂದು ತೀವ್ರಾರ್ಥಕ್ಕೆ ಬಂದಂತೆ ಮಾತು ಸಿಂತಿತು.

ಕೋಣೆಯ ಬಾಗಿಲಲ್ಲಿ ರತ್ನ ನಿಂತು “ಷ್ಟ, ಬಾ ಇಲ್ಲಿ. ದೊಡ್ಡಮ್ಮ ಕರಿತಾಳಿ” ಎಂದು ಮೇಲ್ಲಿಗೆ ಹೇಳಿದಳು.

ಕರಿಯವು ಕೈಯಲ್ಲಿ ದವ್ವ ಹಂಚುರು ಗಂಟು ಹಿಡಿದು ಒಳಗೆ ಬುದಾ ಗಲೆ ಕವಲುನಿಗೆ ವಿಷಯ ತಿಳಿದಿತ್ತು. ಅವರಿಷ್ಟರೂ ಕುಳಿತು ಅಪ್ಪು ಆಶಕ್ತಿಯಿಂದ ಮಾತಾಡುತ್ತಿದ್ದದನ್ನು ನೋಡಿ, ಮೈಯೆಲ್ಲ ಕೆಂಡವಾಗಿತ್ತು. ರತ್ನ ಬಂದು, ಏನೋ ಹೊರಿಸಿಕೊಡುವಂತೆ ‘ಷ್ಟ, ಬಾ ಇಲ್ಲಿ’ ಎಂದಾಗ ಅವಳ ಕೋಪ ಮಿತಿಮಿರಿತು.

“ಬರೊಲ್ಲ ಹೋಗು” ಎಂದಳು.

ರತ್ನ ಸರಕ್ಕನೆ ಹೊರಬುಹೋದಳು.

ಆರು ದಿನಗಳಿಂದ ಅವಳ ಬುದ್ಧಿ ಅವಳ ಕೈಯಲ್ಲಿರಲ್ಲಿ. ಅವಳ ಮೆಚುಳು ಯೋಚನೆ ಮಾಡಿಮಾಡಿ ಏನೋಂದು ತೀವ್ರಾರ್ಥಕ್ಕೂ ಬರದೆ ಕುದಿಯುತ್ತಿತ್ತು. ಹೆತ್ತ ತಾಯಿಯ ಹಾದಿಯಲ್ಲಿ ಹೋಗಲು ಇಷ್ಟವಿಲ್ಲವೇ ಮಾಡುಗಿ “ನನಗೆ ಮದುನೇಮಾಡು” ಎಂದು ಹಟ್ಟಿಡಿದ್ದಳು.

ತಾಯಿ ಏನೇನೋ ಆಸೆ ತೋರಿಸಿ ಮಗಳನ್ನು ದಾರಿಗೆ ತರಲು ಪ್ರಯತ್ನಿ
ಗಿದಳು. ಆದರೆ ಪ್ರಯತ್ನವೇಲ್ಲ ವಿಫಲವಾಗಿತ್ತು. ‘ನಿನ್ನನ್ನು ನಾಗ
ರಾಜಪುನವರಿಗೆ ಕೊಟ್ಟು ಮದುವೆ ನೂಡುತ್ತೀರೇನೆ’ ಎಂದು ಕೊನೆಯ
ದಾಳ ಹಾಕಿನೋಡಿದ್ದಳು. ಮಗಳು ‘ನನಗೆ ಅಂಥ ಮದುವೆ ಬೇಡ.
ಕೈಯಲ್ಲಾದರೆ ಸರಿಯಾದ ಮದುವೆನೂಡು. ಇಲ್ಲವಿದ್ದರೆ ಪೂನಾಕ್ಕೆ
ಕಳಿಸು, ನಾನು ನನ್ನ ತಂಡಿಗೆ ಹೇಳಿಕೊಳ್ಳುತ್ತೀರೇನೆ. ಆತ ನನ್ನನ್ನು
ಕೈಬಿಡೋಡಿಲ್ಲ’ ಎಂದುಬಿಟ್ಟಿದ್ದಳು.

ಅವಳು ಯುವತಿಯಾಗಿ ನಾಲ್ಕು ವರುಷಗಳಾಗಿದ್ದವು. ಹರೆಯ
ತುಂಬಿದ ದೇಹ ಸರಿಯಾದ ಚೊತೆಯಿಲ್ಲದ ಸೊರಗುತ್ತಿದೆ, ಎಬುದನ್ನು
ಅವಳ ತ ಯಿಯ ಬಾಯಿಂದ ಅವಳು ಅನೇಕ ಬಾರಿ ಕೇಳಿದ್ದಳು.
ಅವಳಿಗೂ ಒಮ್ಮೆ, ಗಂಡಿನ ಸಹವಾಸಬೇಕು, ತಾನೂ ತಾಯಿಯಾಗಿ
ಸುಖವಾಗಿ ಬಂಳಿದೇಕು ಎನ್ನಿಸಿತ್ತು. ಆದರೆ ತನ್ನ ತಾಯಿಯಂತೆ.
ಬಿಧಿಯ ಹೆಂಡಿಯಾಗಿ, ಬುಲವಂತದ ಸುಖ ಅನುಭವಿಸುವ ಇವ್ವು
ನಿರಲೀಲ್ಲ.

ಢ್ಯೆನ್ನಾಲು ಓಮು ಸಡೆಯುತ್ತಿದ್ದರಿಂದ ಓಮು ಮುಗಿಯಲಿ,
ಆಮೇಶೆ ಶರಿಯಾಗಿ ಪ್ರಯತ್ನಿಸೋಣ, ಎಂದು ತಾಯಿ ಮೂರು ವರುಷ
ಅಷ್ಟು ಮನಸ್ಸಿಟ್ಟು ಮಾತಾಡಲಿಲ್ಲ. ಆದರೆ ಪರೀಕ್ಷೆ ಮುಗಿದಿದ್ದೀ ತಡ
ಸುರುವಾಡಿಬಿಟ್ಟಳು.

ಅಕ್ಕೆ ಒಂದು ದಾರಿಯಾದರೆ ತಂಗಿ ಒಂದು ದಾರಿ ಹಿಡಿದಿದ್ದಳು.
ಅಕ್ಕಿನಿಂದ ಲಕ್ಷ್ಯಮೃತ ನಿರುಸೆಗೊಂಡಿದ್ದರೂ, ತಂಗಿಯಿಂದ, ನಿರೀಕ್ಷಿಸಿದ್ದ
ಕ್ಷೀಂತಲೂ ಹೆಚ್ಚು ಯುರಸ್ಸು ಗಳಿಸುವ ನಂಬಿಕೆ ಹೊಂದಿದ್ದಳು.

ಕವುಲುನಿಗೆ ರತ್ನಾಳ ನಡತೆಯೇ ಸರಿಬಿಳುತ್ತಿರಲಿಲ್ಲ. ಇನ್ನೂ
ದೊಡ್ಡವಳಾಗದ ಅವಳು ಅಗಲೆ ನಣ್ಣನಣ್ಣ ಬಿಸಿನೆಸ್ಸಿನಲ್ಲಿ ಕೈಹಾಕಿ,
ತಾಯಿಯು ಬಿಸಿನೆಸ್ಸಿನ ಕಡೆ ಓಲುತ್ತಿರುವುದನ್ನು ನೋಡಿ, ಅವಹ್ಯವಡು
ತೀದ್ದಳು.

ನಿಜ, ಅವಳ ಬುದ್ಧಿ ಚುರುಕು. ಎಷ್ಟೋ ಬಾರಿ ತಾಧಿಯನ್ನೂ

ಮನೆಗೆ ಬರುವ ಗಿರಾಕಿಗಳನ್ನೂ ಬಚಾವು ಮಾಡಿದ್ದಾಳೆ; ತನ್ನ ಷಟ್ಟು ಬೆಳ್ಳಿಗಿಲ್ಲದಿದ್ದರೂ, ಎತ್ತರವಾಗಿಲ್ಲದಿದ್ದರೂ ನೋಡುವುದಕ್ಕೆ ತನಗಿಂತ ಚೆನ್ನಾಗಿದ್ದಾಳೆ; ಅವಳ ಕಣ್ಣಿನಂಥ ಕಣ್ಣಿಗಳೇ ಇಲ್ಲ. ಆ ಮನಮೋಹಕ ವಾದ ಕಣ್ಣಿಗಳನ್ನು ನೋಡಿದವರೆಲ್ಲರೂ ಅವಳಿಗೆ ಮನಸೋಲುವುದು ಖುಡಿತ. ಎಲ್ಲ ಸರಿ, ಆದರೆ ಆ ಮನೆಹಾಳುಬಿಧಿಯನ್ನು ಕಂಡರೆ ಮಾತ್ರ ಕವುಲುವಿಗೆ ಆಗುತ್ತಿರಲಿಲ್ಲ. ಅನೇಕ ಬಾರಿ ಇಬ್ಬರೂ ಜಗತ್ತಾದುತ್ತಿದ್ದರು. ದೇಹವ ವಾರಾಟವನ್ನೇ ಜೀವನದ ಕಸಬನ್ನು ಗಿ ವಾಡಿ ಕೊಂಡಿದ್ದ ಮೂವತ್ತು ವರುಷದ ಲಕ್ಷ್ಯವು ಹೆತ್ತ ಮಾಗಳ ವಾದವನ್ನು ಸಹಿಸದೆ ರತ್ನಿಳನ್ನು ವಹಿಸಿಕೊಂಡು ಮಾತಾಡುತ್ತಿದ್ದಳು. ತಾಯಿ, ರತ್ನಿಳ ಒಂದಾದರೆ ಕವುಲು ಒಬ್ಬಳೇ ಒಂದಾಗುತ್ತಿದ್ದಳು. ಮನೆಗೆ ಬರುವವ ರಾದರೋ ಕಾಮದ ಪಶುಗಳಾದುದರಿಂದ, ಈ ಮಾತು ಬಂದಾಗ ಅವರು ಕವುಲುವನ್ನೇ ಬಯಕ್ಕಿತ್ತಿದ್ದರು. ಹೀಗೆ ದಿನ ಕಳೆಯುತ್ತಿತ್ತು.

ಮನುವೆಯ ಪ್ರಸ್ತಾಪ ಬಂದರಂತೂ, ತಾಯಿ ಕೊನೆಕೊನೆಗೆ “ಮೂಡೇನಿ, ನಿನ್ನನ್ನು ಯಾರು ಮದುವೆ ಮಾಡೋಳ್ಳಾರೆ! ಯಾವ ಜಾತಿಯೋನಿಗೆ ಕೊಡಲಿ?” ಎನ್ನುತ್ತಿದ್ದಳು. ಕರಿಯಷ್ಟ ಕವುಲಮ್ಮನನ್ನು ಕೂಡಿಸಿಕೊಂಡು ಅನೇಕ ಬಾರಿ ಬುಧಿ ಹೇಳಿದ್ದ; “ಮದುವೆ ಮನುವೆ ಅಂದರೆ ಆಗವಮಾತು, ಕವುಲಮ್ಮ, ನಾ ಹೇಳೋದು ಕೇಳು. ಈಗಿನ ಕಾಲದಲ್ಲಿ ಇಂಥ ಜೀವನ ನಡಸೋರು ಪುಣ್ಯವಂತರು. ಅದೂ ಅಲ್ಲದೆ ಇಂಥವರ ಮಗಳು ಎಂದರೆ ಯಾರು ತಾನೇ ಮದುವೆ ಮಾಡಿಕೊಳ್ಳಾರೆ. ಸರಿಯಾದ ವರ ಸಿಕ್ಕೋಲ್ಲ. ಪುಂಡುಪೋಕರಿಗಳಿಗೆ ಕೊಡಬೇಕಾಗುತ್ತೆ. ನಿಮ್ಮ ತಾಯಿ ಹೇಳೋ ಹಾಗೆ ಕೇಳಿಮ್ಮ. ಜೊತೆಗೆ ರತ್ನಾನೂ ಇದ್ದಾಳೆ. ಸುಖವಾಗಿ ಜೀವನ ಮಾಡಬಹುದು” ಎಂದು ವಿವರಿಸಿದ. ಆದರೆ ಕವುಲಳ ಮನಸ್ಸು ಬವಲಾಯಿಸಲಿಲ್ಲ.

ಲಕ್ಷ್ಯವು ಸಾವಿರ ರೂಪಾಯಿಯ ಕಂತೆಯನ್ನು ತಂದು ಕವುಲಳ ಹಾಸಿಗೆಯ ಮೇಲೆ ಕೋಪದಿಂದ ಬಿಸಾಡಿದಳು. ಕಟ್ಟು ಬಿಂಬಿ ಹಾಸಿಗೆಯ ತುಂಬ ನೋಟುಗಳು ಹರಡಿದುವು. ಹಾಸಿಗೆಯನ್ನು ಹಾಸಿ

ಸರಿಪಡಿಸುತ್ತಿದ್ದ ಕಮಲಳಿಗೆ ಇದ್ದಕ್ಕಿದ್ದಂತೆ ಅಳು ಬಂದುಬಿಟ್ಟಿತು. ಮಂಡಿಯೂರಿ ಕುಳಿತು, ಮಂಡಿಸುತ್ತಿದ್ದ ಕಂಬಳಿಯಲ್ಲಿ ಮುಖ ಮುಚ್ಚಿ ಕೊಂಡು ಹಾಗೆಯೇ ಮಲಗಿ ಬಿಕ್ಕಿ ಬಿಕ್ಕಿ ಅಳಕೊಡಿದಳು. ನೋಟಿನ ರಾಸಿಯನ್ನು ಕಣ್ಣಿ ತುಂಬ ನೋಡುವವು ತಾಕ್ಕಿಯೂ ಅವೇಗಿರಲಿಲ್ಲ. ತಾಯಿಯ ಕೋಪದಿಂದ, ಆ ನೋಟಿನ ರಾಸಿಯಿಂದ ಅವಳ ನಿರ್ಧಾರ ಬದಲಾಗಲಿಲ್ಲ.

ಹೆತ್ತ ತಾಯಿ, ಎದೆ ಚುಚ್ಚುವಂಥ ಮಾತಾಡಿದಳು. ಕಳೆದು ಹೋದ ತನ್ನ ಜೀವನದ ನೇನಷಿಲ್ಲದೆ, “ಯಾವೋನೋ ಹಾರಿಸ್ತೋಂಡೆಷ್ಟೋ ಗೋಕೆ ಸಿನಗೆ ಈ ರೀತಿ ಮಂಕು ಒಂದಿ ಎರಚಿದಾನೆ” ಎಂದು ಹೊಲಸು ಹೊಲಸು ಮಾತಾಡಿದಳು.

ರತ್ನ, ‘ಬಿಪ್ಪುತಕ್ಕಾದಿ, ಸಾವಿರಾರು ರೂಪಾಯಿಯ ಯಜಮಾನಿ ಆಗುವುದರ ಬದಲು ಬಂದು ಗುಡಿನ ಗುಲಾಮಳಾಗ್ರಾಳಂತೆ!’ ಎಂದು ಕೊಂಡಳು.

ತಾನು ಅವರ ಬಲಿಗೆ ಬೀಳದೆ ಗೆದ್ದರೂ ಸಾವಿರ ರೂಪಾಯಿಯ ಕಂತೆ ಮನೆಯಲ್ಲಿಯೇ ಉಳಿದುದನ್ನು ನೋಡಿ ಕಮಲಳ ಮನನ್ನು ತಳ ಮಳಿಸಿತು. ಹಾಸಿಗೆಯ ಮೇಲೆ ಹರಡಿದ್ದ ನೋಟುಗಳನ್ನೇಲ್ಲ ಜೋಡಿಸಿ ಅದೇ ಹಸುರು ವಸ್ತುದಲ್ಲಿ ಕಂತೆ ಕಟ್ಟಿದ ರತ್ನ, ತನ್ನನ್ನು ಕೋಣೆ ಯಲ್ಲಿಯೇ ಬಿಟ್ಟು, ಬಾಗಿಲು ಮುಂದಕ್ಕೆ ಹಾಕಿಕೊಂಡು ಎಲ್ಲಿಗೋ ಹೋಗಿ ಬಿಟ್ಟಿದ್ದಳು. ಆಮೇಲೆ ಆ ಹಸುರು ಕಂತೆಯನ್ನು ರತ್ನಳ ಕೈಯಲ್ಲೇ ಇಟ್ಟು ನಾಗರಾಜ, ಕರಿಯವು ಹೂರಟುಹೋದುದನ್ನು ನೋಡಿ ಕಮಲಳಿಗೆ ಅಶ್ವಯಾವಾಗಿತ್ತು. ಇದು ಯಾವ ರೀತಿಯ ಪರಾಫೆರ್ ಅವಳಿಗೆ ತಿಳಿಯಲಿಲ್ಲ!

ಎಂಟು ಹತ್ತು ದಿನಗಳಲ್ಲಿ ಅವಳಿಗೆ ಎಲ್ಲ ಅರ್ಥವಾಯಿತು. ರತ್ನ ಕೆಡುತ್ತಿದ್ದಾಳೆ, ಎಂದುಕೊಂಡಳು. ಆ ಶುಂಠ ಶ್ವೋಲಿ ನಾಗರಾಜ ನಾಯಿ ಯಂತೆ, ರತ್ನಳ ಮುಖ ನೋಡಲು ದಿನಕ್ಕೊಮ್ಮೆ ಬಂದು ಹೋಗುತ್ತಿದ್ದ. ಅವಳು ಇನ್ನೂ ಹುಡುಗಿ, ಆದರೂ ತನ್ನ ಕಣ್ಣಿನ ನೋಟದಿಂದ,

ಮಾಟವಾದ ಮುಖದಿಂದ, ತುಂಬು ದೇಹದಿಂದ ಗುಡಿನ ಮನಸ್ಸನ್ನು ಸೆಳೀಯುತ್ತಿದ್ದಳು.

ನಾಲ್ಕ್ಯೂದು ತಿಂಗಳು ಕಳೆದುವು. ನಾಗರಾಜನೆ ಸ್ವೇಹವಾದ ಮೇಲೆ ರತ್ನಳ ಬಿಸಿನೇಸ್ ಜೋರಾಯಿತು. ‘ಬಿಸಿನೇಸ್’, ಬಿಸಿನೇಸ್’ ಎಂದುಕೊಳ್ಳುತ್ತ ಉರಿನ ವರ್ತಕರ ಹತ್ತಿರ, ಅಧಿಕಾರಿಗಳ ಹತ್ತಿರ ವ್ಯವಹಾರ ನಡಸುತ್ತಿದ್ದ ರತ್ನ, ಬರಿಯ ಬಿಸಿನೇಸ್ ನಡಸುವುದಿಲ್ಲ ಎಂದು, ಅವಳ ಮನಸ್ಸು ತಿಳಿದ ಕಮಲ ನಂಬಿವ್ಯಾಳು.

ದೊಡ್ಡವಳಾದ ಕೇವಲ ಎರಡು ತಿಂಗಳೊಳಗೆ, ಹಲವಾರು ಹೊಲಸು ಸವಾಚಾರಗಳಿಗೆ ಎಡಕೊಟ್ಟಿದ್ದ ರತ್ನಳನ್ನು ಕಂಡರೆ ಕಮಲುವಿನ ಕಣ್ಣ ಕಿಡಿಕಿಡಿಯಾಗುತ್ತಿತ್ತು. ವಯಸ್ಸಿನಲ್ಲಿ ಹಿರಿಯಳೂ, ಮನೆಯ ಯಜ ಮಾನಿಯ ಹತ್ತೆ ಮಜ್ಜಾ ತಾನಾಗಿದ್ದದರಿಂದ, ಈ ಹೊಲಸು ಹುಡುಗಿ ಯನ್ನು ಸಿಕ್ಕಾಬಟ್ಟಿ ಬಯ್ದುತ್ತಿದ್ದಳು. ಸರಿ, ಇವರಿಬ್ಬರಿಗೂ ದಿನಚೆಳಗಾ ದರೆ ಜಗತ್ ಮುರುವಾಗುತ್ತಿತ್ತು. ಕಮಲುವಿನಿಂದ ಅನೇಕ ವೇಳೆ ರತ್ನಳ ಬಿಸಿನೆಸ್ಸಿಗೆ ಶೋಂದರೆಯುಂಟಾಗುತ್ತಿತ್ತು. ತಾನು ಕೆಟ್ಟು ಸಾವಿರಾರು ರೂಪಾಯಿ ಸಷ್ಟುವಾಡಿದ ಹಾಡುಗಿ, ದುಡಿಯುತ್ತಿರುವ ಈ ಹಾಡುಗಿಗೂ ಅಡ್ಡಿಬರುವುದನ್ನು ಲಕ್ಷ್ಯಮ್ಮೆ ಸಹಿಸಲಿಲ್ಲ. ಏನಾದರೂ ಮಾಡಿ ಇವನ್ನು ಹೊರಗೆ ಹೊರಡಿಸಬೇಕೆಂದು ಮನಸ್ಸುವಾಡಿದಳು.

ಮೂರು ತಿಂಗಳ ಹಿಂದೆ ಹೊಸೂರಿಗೆ ಬಂದು ಬಿಡಾರ ಹಾಕಿದ್ದ ಲಪ್ಪೀಪ್ರಸಾದ ನಾಟಕ ಮಂಡಳಿಯ ಮಾಲೀಕ ಚಿನ್ನಪ್ಪ, ಕರಿಯಪ್ಪನ ಮೂಲಕ ಲಕ್ಷ್ಯಮ್ಮನ ಪರಿಚಯ ಮಾಡಿಕೊಂಡಿದ್ದು. ಹಳೆಯ ಗಿರಾಕಿಗಳ ತಿಸಕ್ತಿ ಕಡಮೆಯಾಗುತ್ತಿರುವಾಗ ಹೊಸಹೊಸ ಗಿರಾಕಿಗಳಿಂದ ಬಂದಪ್ಪೀ ಶಾಭ ಎಂದುಕೊಂಡು ಲಕ್ಷ್ಯಮ್ಮೆ ಬಿಸಿನೇಸ್ ನಡಸುತ್ತಿದ್ದಳು.

ಮನೆಯ ಈ ಹುಡುಗರ ಗಲಾಟೀಯನ್ನು ಅರಿತುಕೊಂಡ ಚಿನ್ನಪ್ಪ, ಒಂದು ರಾತ್ರಿ ಲಕ್ಷ್ಯಮ್ಮನಿಗೆ ಸೂಕ್ತವಾದ ಸಲಹೆ ನೀಡಿದ.

ಅವರ ಕಂಪನಿಯಲ್ಲಿ ಅಭಿಮನಸ್ಸು ಪಾಟು ಮಾಡುತ್ತಿದ್ದ ಪುಟ್ಟಪ್ಪ ಮೀಡುವುದಕ್ಕೆ ಬಹಳ ಚೆನ್ನಾಗಿದ್ದ. ತಂದೆ ಥಾಬೀ ಇಲ್ಲದ ತಬ್ಬಲಿ

ತಂಜಾವೂರಿನ ಕೃಷ್ಣಭಾಗವತರ ಶಿವ್ಯನಾಗಿ ಹತ್ತು ವರುಷ ವಿದ್ಯೇ ಕಲಿತು, ಅಮೇರಿ ಚಿನ್ನಪುನ ಪ್ರೇರಣೆಯಿಂದ ಲಕ್ಷ್ಮೀಪ್ರಸಾದ ನಾಟಕ ಮಂಡಳಿ ಸೇರಿದ್ದ. ಚಿನ್ನಪುನ ಕಂಪನಿಯ ನಾಟಕಗಳ ಜಾಹಿರಾತುಗಳಲ್ಲಿ ಚಿನ್ನಪುನ ಹೆಸರಿನ ಕೆಳಗೆ, ಸಾಗೀತವಿಶಾರದ ಪುಟ್ಟಪುನ ಹೆರು ತಪ್ಪದೆ ಇರುತ್ತಿತ್ತು. ಸಂಖ ಅರುವತ್ತು ರೂಪಾಯಿ ಆದರೂ ಇತರ ನಟರಿಗೆ ತಿಳಿಯದಂತೆ ಚಿನ್ನಪು, ಲಾಭವಲ್ಲಿ ಶೇಕಡ ಐಮ ರೂಪಾಯಿಯನ್ನು ಪುಟ್ಟಪುನ ಲೆಕ್ಕಕ್ಕೆ ಸೇರಿಸುತ್ತಿದ್ದ. ಪುಟ್ಟಪುನನ್ನು ಕಂಡರೆ ಚಿನ್ನಪುನಿಗೆ ತುಂಬ ಸ್ತ್ರೀತಿ, ವಿಶ್ವಾಸ ಇತ್ತು. ಪುಟ್ಟಪು ಐದು ವರುಷ ಎಡೆಬಿಡದೆ ಕಂಪನಿಯ ಸೇವೆ ಮಾಡಿದ್ದ.

ನಾಟಕದ ಕಂಪನಿಯಲ್ಲಿದ್ದರೂ, ಹೇಳುವವರು, ಕೇಳುವವರು, ಯಾರೂ ಇಲ್ಲಿದಿದ್ದರೂ ಅವನ ಮನಸ್ಸು ನಿಮ್ಮಲವಾಗಿತ್ತು. ಉಳಿದ ನಟರಂತೆ ಅವನು ಬೀಡಿ, ಸಿಗರೀಟು ಸಹ ಸೇದುತ್ತಿರಲಿಲ್ಲ. ದೇವರು ದಿಂಡಿರೆಂದರೆ ಬಹಳ ಭಯ ಭಕ್ತಿ. ಒಳ್ಳೆಯ ಜೀವನ ನಡಸುತ್ತಿದ್ದ. ತಾನು ಕೆಟ್ಟ ಹಾದಿಯಲ್ಲಿದ್ದರೂ ಚಿನ್ನಪು ಪುಟ್ಟಪುನನ್ನು ತುಂಬ ಮೆಚ್ಚಿಕೊಂಡಿದ್ದ. ಅಲ್ಲದೆ, ಎಲ್ಲ ನಟರೂ ಪುಟ್ಟಪುನನ್ನು ಪಾರಿಯಾಗಿಟ್ಟುಕೊಳ್ಳಬೇಕೆಂದು, ಆಗಾಗ ಕಂಪನಿಮನೆಯಲ್ಲಿ ಭಾಷಣ ಮಾಡುತ್ತಿದ್ದ.

ಹೊಡತಿ ಮಕ್ಕಳಿಲ್ಲದ ಚಿನ್ನಪು ಪುಟ್ಟಪುನನ್ನು ಮಗನಂತೆ, ಒಡಹಂಟಿದ ತಮ್ಮನುತ್ತೆ ಕಾಣುತ್ತಿದ್ದರಿಂದ ಅವನಿಗೆ ಸರಿಯಾದ ಹಣ್ಣು ನೋಡಿ ತನ್ನ ಖಚಿತಿಂದ ಮದುವೆ ವಾಡಬೇಕೆಂದೂ, ಆ ಸಂಸಾರ ಜೀವನನನ್ನು ಕಣ್ಣಿತುಂಬ ನೋಡಬೇಕೆಂದೂ ಹಂಬಲಿಸುತ್ತಿದ್ದ. ಹಾಜು ಗಂಡನರ ಕಂಪನಿಮನೆಯಲ್ಲಿ ಹಲವಾರು ವರುಷ ಕಳೆದ ಅವನಿಗೆ ಇದೊಂದು ಮಹಡಾಸೆಯಾಗಿತ್ತು.

ಬೊಗಳೂರಿನಲ್ಲಿದ್ದಾಗ, ಹಾನೋಸಿಯಾ ರಂಗಪುನ ತಂಗಿಯ ಮಗಳು ಗೊತ್ತಾಗಿತ್ತು. ವಾತುಕತೆ ಎಲ್ಲ ಮುಗಿದು, ಸಾಗೀತವಿಶಾರದ ಪುಟ್ಟಪುನವರ ವಿವಾಹಕ್ಕಾಗಿ, ಎಂದು ‘ನೀರ ಅಭಿಮನ್ಯ’ ಬೆಸಿಫಿಬ್ ಆಟ ಹಹ ಆಯಿತು. ಅಂದು ಎಂದೂ ಇಲ್ಲದಮ್ಮೆ ಕಲೆಕ್ಸನ್. ತಟ್ಟಿಯಲ್ಲಿದ್ದ

ಒಂದು ಸಾವಿರದ್ವಯನೂರು ರೂಪಾಯಿ ಮತ್ತು ಆ ಜನ ನೋಡಿ ಚಿನ್ನಪ್ಪಿಗೆ ತುಂಬ ಆನಂದವಾಗಿತ್ತು. ಆದರೆ, ಹುಡುಗಿಗೆ ಕಿವಿ ಕೇಳಿಸುವುದಿಲ್ಲ ಎಂಬುದು ಆಮೇಲೆ ತಿಳಿಯಿತು. ಎಲ್ಲ ಆಗಿದೆಯಲ್ಲ ಎಂದು ಪುಟ್ಟಪ್ಪ ಸಿದ್ಧವಾಗಿದ್ದರೂ, ಚಿನ್ನಪ್ಪ ‘ಬೇರಿ ನೋಡೋಣ’ ಎಂದು ಬಿಟ್ಟು. ಮಂದುವೆ ಸಿಂತುಹೋಯಿತು. ಅದರ ಫಲವಾಗಿ ಹಾಮೋರ್ನೀಯಾಂ ರಂಗಪ್ಪ ಕಂಪನಿ ಬಿಟ್ಟುಬಿಟ್ಟು. ಆದರೆ ಒಂದು ಸಾವಿರದ್ವಯನೂರು ರೂಪಾಯಿ ಪುಟ್ಟಪ್ಪನ ಹೆಸರಿನಲ್ಲಿ ಮೈಸೂರು ಬ್ರಾಂಕಿನ ಬೆಂಗಳೂರು ಪೂರ್ಣಾಂಚಲ್ಲಿ ನೀನೆಲಾಗಿ ಉಳಿಯಿತು.

ಲಕ್ಷ್ಮ್ಯನ ಮನೆಯ ಎಲ್ಲ ಸವಾಚಾರವನ್ನೂ ತಿಳಿದಿದ್ದ ಮತ್ತು ಕಮಲಜನ್ನು ಚೆನ್ನಾಗಿ ನೋಡಿದ್ದ ಚಿನ್ನಪ್ಪ ಪುಟ್ಟಪ್ಪನನ್ನು ಕಂಡು ವಾತಾಡಿದ. ಪುಟ್ಟಪ್ಪ ತಾನು ನಾಟಕದ ಕಂಪನಿಯಲ್ಲಿದ್ದರೂ ನಿಷ್ಕೃಯಿಂದ ಜೀವನ ನಡಸುತ್ತಿದ್ದ ದರಿಂದ ಸೂಕ್ತಿಯ ಮಗಳಾದರೂ ಸುರೀಲೆ ಯಾದರೆ ಏಕಾಗಬಾರದು, ಎಂದುಕೊಂಡ. ಅದರಲ್ಲಿ ಚಿನ್ನಪ್ಪ ಆರಿಸಿದ ಮೇಲೆ ಅದಕ್ಕೆ ಪ್ರತಿಯಾಡುವ ಸ್ವಭಾವ ಅವನದಾಗಿರಲಿಲ್ಲ. ತಂದೆ ಯಂತೆ, ಅಣ್ಣನಂತೆ, ಆಪ್ತಪ್ರಿಯನಂತೆ ತನ್ನನ್ನು ಕಾಣುತ್ತಿದ್ದ ಚಿನ್ನಪ್ಪನ ಸಲಹೆಗೆ ತನ್ನ ಒಮ್ಮೆಗೆ ಸೂಚಿಸಿದ.

ಇನ್ನು ಕಸ್ಯೇಯನ್ನು ಒಪ್ಪಿಸಬೇಕಾಗಿತ್ತು.

ಮುಖ್ಯನಂತಿದ್ದ ಮಗಳನ್ನು ದೂರ ಇಟ್ಟರೆ ಸಾಕೆಂದುಕೊಳ್ಳುತ್ತಿದ್ದ ತಾಯಿ ಈ ಯೋಚನೆ ಮಾಡಿದ ಮೇಲೆ, ಮಾರನೆಯ ದಿನವೇ “ಕಮಲೂ ಬಾ ಇಲ್ಲ” ಎಂದು ಕರೆದಳು.

ತನ್ನ ಒಣಗಿದ ಸೀರೆಯನ್ನು ಮಡಿಸಿ ವೆಟ್ಟಿಗೆಯಲ್ಲಿಡುತ್ತಿದ್ದ ಕಮಲ ಏನೋ ಬಂತೆಂದುಕೊಂಡು “ಏನಮ್ಮುಕ್ಕಾ?” ಎಂದು ರಾಗ ಎಳೆದು ಕೇಳಿದಳು.

“ಏನೂ ಇಲ್ಲ. ಒಂದು ವಿಷಯ, ನಿನ್ನ ಅಭಿವೃದ್ಧಿ ಕೇಳೋ ಹಾಂತ.”

“ಏನು?”

“ಒಂದು ವರ ಬಂದಿದೆ. ಒಪ್ಪೇಕ್ಕೆಯಾಂತೆ. ಚಿನ್ನಪ್ಪನೇರೆ ಕಂಪಸಿಯಲ್ಲಿ ಮ್ಯಾನೇಜರಾಗಿದಾನೆ—ಪುಟ್ಟಪ್ಪಾಂತೆ. ಬಹಳ ಒಕ್ಕೆ ಹುಡುಗಾಂತೆ ಎಲ್ಲ ಹೇಳ್ತಾರೆ. ಚಿನ್ನಪ್ಪನೋರೂ ಹೇಳಿದರು. ಹುಡುಗಿಂತೆ ತಂದೆ ತಾಯಿ ಯಾರೂ ಇಲ್ಲವಂತೆ. ಆಗಲೆ ಎರಡು ಮೂರು ಸಾವಿರ ರೂಪಾಯಿ ಆಸ್ತಿಮಾಡಿದಾನಂತೆ. ಹತ್ತಾಹತ್ತು ಖರಡು ಸಾವಿರ ದೂರಾಯಿ ಖಚುರುಮಾಡಿ ಮುದುವೆ ನಾಡೊಕ್ಕಾಳ್ತಾನಂತೆ....ಬಹಳ ಒಕ್ಕೆ ಗುಣಾಂತೆ....ನೋಡು, ಸೀನು ಒಸ್ಸಿದರೆ ಮುಂದಿನ ಮಾತಾಡಬಹುದು.”

ಕಮಲು ಸುಮೃನೆ ಕುಳಿತ್ತಿದ್ದಳು.

“ನಾಳಿ ಮಧ್ಯಾಹ್ನ ಚಿನ್ನಪ್ಪನೋರು ಬರ್ತಾರೆ. ಸೀನು ಯಾವುದೂ ಹೇಳಿದರೆ ಮುಂದಿನ ಮಾತಾಡೋಕೆ ಅನುಕೂಲವಾಗುತ್ತೆ” ಎಂದು ತಾಯಿ, ಉತ್ತರವನ್ನು ತಕ್ಷಣವೆ ಅಪೇಕ್ಷಿಸುವ ದಸಿಯಲ್ಲಿ ಹೇಳಿದಳು.

ಯೋಚನೆಯಲ್ಲಿ ಮಗ್ಗಾಳಾಗಿದ್ದ ಕಮಲು “ಬೆಳಗ್ಗೆ ಹೇಳ್ತೇನೆ” ಎಂದಳು.

“ಹ್ಮ್ಮ್, ಏನಾದರೂ ಒಂದು ತೀವ್ರಾನವಾಗಿ ಹೇಳಿಬಿಡು. ಸುಮೃನೆ ಮೂದೇನಿ ಕೂತೆಕ್ಕಾಂಡು ಹಾಗೆ ಕೂತಿರ್ಪುಡಾ. ಇತ್ತಲಾ ಕಡೆ ಹಾಗೂ ಇಲ್ಲ, ಹೀಗೂ ಇಲ್ಲ, ಏನಾಗಬೇಕು ವಯಸ್ಸು!” ಎಂದು, ತೀವ್ರಾನವಾಗಲೆಂದೂ ಏನೂ!—ಬಿಸಿಯಾಗಿ ಮಾತಾಡಿ ತಾಯಿ ಆಡುಗೆಮನೆಯ ಕಡೆಗೆ ಹೊರಟುಹೊಡಳು.

* * *

ಕಮಲ ರಾತ್ರಿಯೆಲ್ಲ ಯೋಚನೆ ಮಾಡಿದಳು.

ಆ ಮನೆಯಲ್ಲಿ ಜೀವಿಸಿ ಅವಳಿಗೆ ಸಾಕಾಗಿತ್ತು. ರತ್ನಾಳ ಪ್ರೇಮಕ್ಕಾಗಿ ಕಾಮಿಸಿ ಬರುತ್ತಿದ್ದ ನಾಗರಾಜ, ಬಿಸಿನೆಸ್‌ನ ನೆವದಲ್ಲಿ ಹೊಸದಾಗಿ ಸ್ವೀಕೆ ವಾಡಿಕೊಂಡಿದ್ದ ಇನಾಷೂರೆನ್ನ ಕಂಪನಿ ಆಗೆನ್ನೆಸರ್ ನರಸಿಂಹಮೂರ್ತಿ, ಪಕ್ಕಾದ ಹಳೆಯ ಮನೆಯನ್ನು ಕೊಂಡು ಕೆಡವಿಸಿ ಅದರ ಜಾಗವಲ್ಲಿ ದೊಡ್ಡಿ ಬಂಗಲೆ ಕಟ್ಟಿಸುತ್ತಿದ್ದ ವೀರಪ್ಪಕ್ಕಿರ ಮಗ ಕಂಬ್ಲಾಕ್ಕರ ರಾಜಪ್ಪತ್ತಿ, ಉರಿಗೆ ಹೊಸದಾಗಿ ಬಂದ ಪ್ರೇರಿಷನರಿ ಸಭಾಇನಾನ್ನೆಕ್ಕರ ನಾರಾಯಣ

ಸ್ವಾಮಿ, ಜ್ಯಾಯಲರ ಅನಂತಯೈ, ಬಾಡಿ ಕಂಟ್ರಾಕ್ಟರ್ ಮುನೀ ಸ್ವಾಮಪುನೇರ ಮಗ ವಿಷಕಂತು, ಇವರೆಲ್ಲರ ಪೆರೀಡು ನೋಡಿನೋಡಿ ಅವಳಿಗೆ ಬೇಸರವಾಗಿತ್ತು. ಎಲ್ಲರನ್ನೂ ಕೈಯಲ್ಲಿಟ್ಟುಕೊಂಡು ಕುಣಿಸುತ್ತಿದ್ದ ರತ್ನ ಇ ಹೊಲಸುವ್ಯವಹಾರದಿಂದ ತಾನು ದೂರವಾಗಬೇಕಿನಿಸಿತ್ತು.

ಆಗ್ನೇಯರೂ ನರಸಿಂಹಮೂರ್ತಿ ಇವಳಿನೇನ್ನಿಬ್ಬ ಏಜೆಂಟ್ ಮಾಡಿ, ಇವಳಿಗಾಗ ತಾನು ಬಿಸಿನೆಸ್‌ಮಾಡುತ್ತು, ಆಗಾಗ ಮನೆಯ ಮುಂದೆ ಕಾರು ನಿಲ್ಲಿಸುತ್ತಿದ್ದ. ನಾಗರಾಜ ಸುರಿಯುವ ದುಡ್ಡಿಗೆ ನಾಲ್ಕು ನಿಮಿಷ ಕುಳಿತು ಒಳ್ಳೆಯ ಮಾತಾಡಿ ಅವನನ್ನು ರಮಿಸಿ ಕಳೆಸಿ, ರತ್ನ ನರಸಿಂಹಮೂರ್ತಿಯ ಕಾರಿನಲ್ಲಿ ಕುಳಿತು ಉರಿಂದಾಚೆ ಓಡಿಮೋಗುತ್ತಿದ್ದಳು. ಬಿಸಿನೆಸ್‌ಮಾಡುವ ನೇಪದಲ್ಲಿ ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಕೃಷ್ಣಾರಾಜಸಾಗರ ಎಲ್ಲ ಆ ಕಾರಿನಲ್ಲಿ ಕುಳಿತು ನೋಡಿ ಬಂದಿದ್ದಳು.

ಕಂಟ್ರಾಕ್ಟರ್ ರಾಜಪುರೆಟ್ಟಿ, ಲಕ್ಷ್ಮುನ ಜಳಿಯ ಮನೆಯನ್ನು ಕೆಡವಿಸಿ, ಕಡವೆ ಖಚಿನಲ್ಲಿ ದೊಡ್ಡ ಬಂಗಲೆ ಕಟ್ಟಿಸಿಕೊಂಡು ನೇಪದಲ್ಲಿ ರತ್ನ ಇ ಸ್ವಾಧಿಯನ್ನು ಆಗಾಗ ಬಯಸುತ್ತಿದ್ದ. ಸಭ್ಯ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಬಸ್‌ಸ್ವಾರ್ಥಿಂದಿನಲ್ಲಿ ರತ್ನ ಇನ್ನು ಮೊದಲು ಬಾರಿ ನೋಡಿದಾಗ ಅವಳನ್ನು ಅರೆಸ್ಟ್ ಮಾಡಿದ್ದ. ವ್ಯಾಪಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದ ಸಿಲ್ಕು ಪೈಕಿ ನಾರಾಟ ನಾಡದೆ ಉಳಿಸಿ ಕೊಂಡು ತಂದಿದ್ದ ನಲವತ್ತು ಗಜವನ್ನು ಸೂಟ್‌ಕೇಸಿನಲ್ಲಿಟ್ಟುಕೊಂಡು ಒಬ್ಬಳೇ ಉರಿಗೆ ವಾಪಸು ಬಂದಾಗ, ಹೊನ ಹುರುಸಿನ ಸಭ್ಯ ಇನ್‌ಸ್ಪೆಕ್ಟರ್ ಕೈಗೆ ರತ್ನ ಸಿಕ್ಕಿಬಿಡಿದ್ದಳು. ಅಲ್ಲಿಯೇ ಡ್ರಾಟಿಯ ಮೇಲಿದ್ದ ಕರಿಯಪ್ಪ ಹತ್ತಿರ ಬಂದಾಗ, ಅವಳು “ಕರಿಯಪ್ಪಣಿ, ಇಲ್ಲಿ ನೋಡಷ್ಟು, ಯಾರೋ ನನ್ನ ಸೂಟ್‌ಕೇಸಿನಲ್ಲಿ ಸಿಲ್ಕು ತುಂಬಿಬಿಟ್ಟಿದ್ದಾರೆ. ಈವಾಗ ನೋಡಿದೆ ಗೊತ್ತಾಯ್ತು. ಬೆಂಗಳೂರಿನಲ್ಲಿ ನಾನು ಹೋಟಲ್ಲಿಳಿದುಕೊಂಡಿದೆ. ನನ್ನ ರೂಪಿನಲ್ಲೇ ಇನ್ನೊಬ್ಬಳು ಇದ್ದಳು....ಅವಳಿಲೆಂಬೇ ರಾತ್ರಿ ಇಟ್ಟು ಬಿಟ್ಟಿದಾಳೆ!” ಎಂದು ಕತೆ ಕಟ್ಟಿ ಗೋಗರಿದಳು. ಅನ್ನ ಹೊತ್ತಿಗಾಗಲೇ, ಇಪ್ಪತ್ತೆ ಮ ವರುಷದ ಬ್ರಹ್ಮಚಾರಿ ನಾರಾಯಣಸ್ವಾಮಿ ಇವಳಿ ಕಣ್ಣಿಗೆ ಬಲಿಯಾಗಬಿಟ್ಟಿದ್ದು.

ಕರಿಯಪ್ಪ ನೆಟ್ಟಿಗೆ ನಿಂತು, ಸಾಹೇಬರಿಗೆ ಸಲಾಂ ಹಾಕಿದಾಗ ನಾರಾಯಣಸ್ವಾಮಿ “ಇವರು ನಿಂಗೆ ಗೊತ್ತು?” ಎಂದು ಕೇಳಿದ.

“ಗೊತ್ತು ಸಾರ್, ಚೆನ್ನಾಗಿ ಗೊತ್ತು” ಎಂದು ಕರಿಯಪ್ಪ ಉತ್ತರ ಕೊಟ್ಟು.

“ಇವರ ಮೇಲೆ ಸ್ಪೃಹ ಸಿಗಾ ಇಡಬೇಕು” ಎಂದು ಅಪ್ಪಣಿ ಆಯಿತು.

ಆಮೇಲೆ, ಕರಿಯಪ್ಪ ಬಹಳ ಬುದ್ಧಿವಂತಿಕೆಯಿಂದ ಸಾಹೇಬರ ಸಿಗಾ ಇವಳ ಮೇಲೆ ಬೀಳುವಂತೆ ಮಾಡಿದ.

ರತ್ನ ಇಗೆ ಮತ್ತು ಕಮಲುವಿಗೆ ಒಂದೊಂದು ಜೊತೆ ಒಳೆ ಮಾಡಿಸ ಬೇಕೆಂದು ಲಕ್ಷ್ಮೀ ಜ್ಯೋತಿಯಲ್ಲಾ ಅನಂತಯ್ಯನನ್ನು ಮನೆಗೆ ಕರಸಿದಾಗ, ಆ ಬಿಳಿಯ ಜುಬ್ಬಿ ಹಾಕಿಕೊಂಡು ಗುಂಗುರು ಕ್ಲಾಪು ಬಿಟ್ಟಿದ್ದ ಕೆಂಪು ಮುಖದ ಅನಂತಯ್ಯ ರತ್ನ ಇ ಬರೆಗೆ ಬಿದಿದ್ದೆ. ಅವನು ತನ್ನ ಸ್ವಂತ ಖಚಿತಸಿಂದ ಮಾಡಿ ಕೇಸಿದ್ದು, ಅಗಲವಾದ ಹಸುರು ಹರಳಿನ ಉಂಗುರ ರತ್ನ ಇ ಕ್ಕೆಯ ಸ್ವಾಂದರ್ಶನನ್ನು ಹೆಚ್ಚಿಸಿದ್ದನ್ನು ಕಮಲ ನೋಡಿ ಅಸಕ್ಕೆ ಪಟ್ಟುಕೊಂಡಿದ್ದೆಳು.

ಟಾಡಿ ಕಂಬಾಕ್ಕರ್ ಮುಸಿಸ್ವಾಮಪ್ಪನವರ ಮಗ ವಿಷಕಂಠ ಸಿನಿಮಾ ಧಿಯೀಟರ್ ಕಟ್ಟಿಸುವ ನೆಪಡಲ್ಲಿ, ಏದು ವರುಷದ ಹಿಂದೆ ಲಕ್ಷ್ಮೀ ಕೊಂಡುಕೊಂಡಿದ್ದ ಖಾಲಿ ನಿರ್ವೇಶನವನ್ನು ವಿರೀದಿಗೆ ಕೇಳಲು— ಕೇಳಿವ ನೆಪಡಲ್ಲಿ— ರತ್ನ ಇನ್ನೊಮ್ಮೆನೋಡಿ, ಪರಿಚಯ ಮಾಡಿಕೊಳ್ಳಲು ಹೊಸ ‘ಫ್ಲಿಮ್‌ತಾ’ ಕಾರಿನಲ್ಲಿ ಅವಳ ಮನೆಗೆ ಬಂದಿದ್ದೆ.

ಇವೆರೆಲ್ಲರ ಕುಣಿತಕ್ಕೂ ಹಾಡಿಕೊಂಡು, ಇವರನ್ನು ಕುಣಿಸಿಕೊಂಡು ‘ಬಿಸಿನೆಸ್ ಬಿಸಿನೆಸ್’ ಎಂದಾಡುತ್ತಿದ್ದ ರತ್ನ ಇಂದ ತಾನು ಘರ ಹೋಗ ಬೇಕಷ್ಟು, ಎನ್ನಿಸಿತ್ತು.

ಪುಟ್ಟಪ್ಪನಿಗೆ ಒಳ್ಳೆಯ ಮೈಕಟ್ಟಿದೆ, ಆತ ಒಳ್ಳೆಯ ನಟ, ಒಳ್ಳೆಯ ಸಂಗೀತಗಾರ ಎಂಬುದನ್ನು ತಾನೇ ನಾಲ್ಕು ನೋಡಿ ತಿಳಿದಿದ್ದೆಳು. ಅವನ ವಿಷಯ ಕಮಲಳ ಕಿವಿಗೆ ಅನ್ಯರ ಬಾಯಿಂದಲೂ ಅಲ್ಲ ಸ್ಪೃಹಿ ಬಿದಿತ್ತು. “ಒಳ್ಳೆಯ ಮನುಷ್ಯ, ನೋಡುವುದಕ್ಕೂ ಸುಂದರವಾಗಿದ್ದಾನೆ.

ಚಿನ್ನ ಪುಸಿಗೆ ಈತ ಸಾಕುವುಗನೆಂತಿದ್ದಾನೆ. ನಾಳೆ ಕಂಪಣಿಗೆ ಇವನೇ ಯಜಮಾನ. ಇವನ ಗುಣವೂ ಸಹ ಬಹಳ ಒಟ್ಟಿಯದು. ನಾಟಕದ ಕಂಪನಿಯಲ್ಲಿ ಇದಾನೇಂತ ಹೇಳುವ ಹಾಗೆಯೇ ಇಲ್ಲ. ಒಷ್ಟಿಕೊಂಡು ಬಿಡು. ಸಿನ್ನ ಇಷ್ಟದಂತೆ ಸುಖವಾಗಿರಬಹುದು. ಚಿನ್ನ ಪುಸಿಗೂ ಸಿನ್ನ ನ್ನು ಕಂಡರೆ ಪ್ರೀತಿ, ವಿಶ್ವಾಸ” ಎಂದು ಹೇಳಿದ ಕರಿಯವು ಮಾತಿನಲ್ಲೂ ಅವಳಿಗೆ ನಂಬಿಕೆಮಾಡಿತ್ತು; ನಂಜುಂಡಿಯೂ ನಾಲ್ಕು ವಿವರು ಹೇಳಿದ್ದು.

‘ಆಗಲಿ, ಸಧ್ಯ ಈ ಹೊಲಸು ಆವರಣ ಬಿಟ್ಟು ಹೋದರೆ ಸಾಕು. ಆ ಹೊಸ ಮನೆಗೆ ನಾನು ಯಜಮಾನಿ ಆಗುತ್ತೇನೆ. ನನಗೆ ಬೇಕಾದ ರೀತಿಯಲ್ಲಿ ಜೀವನ ನಡಸಲು ನನಗೆ ಹಕ್ಕಿರುತ್ತದೆ. ಇಲ್ಲಿದೆಂಬೇ ಇವರ ತಾಳಕ್ಕೆ ಸರಿಯಾಗಿ, ಇವರ ಗುಣಕ್ಕೆ ತಕ್ಕ ಹಾಗೆ, ಸೂತ್ರದ ಬೊಂಬೆ ಯಂತೆ ಬಾಳಬೇಕು. ಅದು ನನಗೆ ಸರಿಬೇಳದು; ಆನ್ನರಿಂದಲೇ ದಿನ ಬೇಳಗಾದರೆ ಜಗತ್’ ಎಂದುಕೊಂಡಳು.

ಎಲ್ಲಕ್ಕೆಂತ ಹೆಚ್ಚಾಗಿ ಆ ಸುದುಗಾಡು ಗಿರಾಕಿಗಳು ಕಮಲುವನ್ನು ಪರ್ಕರ್ವಷ್ಟಿಯಿಂದ ನೋಡುತ್ತಾರೆ. ಹೊಸ್ನೆ ವಿಷಕಂರು, ತುಳಸಿ ಕಟ್ಟಿಯ ಹತ್ತಿರ ಕುಳಿತ್ತಿದ್ದ ಆವಳನ್ನು ಹೊಲಸುಗಳ್ಳಿಂದ ನೋಡಿದ. ಒಮ್ಮೆ ಮಹಡಿಯ ಮೆಟ್ಟಿಲು ಹತ್ತುತ್ತಿದ್ದಾಗ, ಮೇಲಿಂದ ಇಳಿದುಬಂದ ನರಸಿಂಹ ಮೂರ್ತಿ ಕಮಲಳ ಎಡಗ್ಗೆ ಹಿಡಿದುಬಿಟ್ಟಿದ್ದ. ಕಮಲ ‘ಘೂ!’ ಎಂದು ಕೊಡವಿಕೊಂಡು ಮೇಲೆ ಹಿಡಿಬಿಟ್ಟಿದ್ದಳು.

ಸಾವಿರದ ವರ್ಧೀ ಸಾಸಿವೆಯಾಗಿದ್ದ ನಾಗರಾಜನನ್ನು ಲಕ್ಷ್ಯಕ್ಕೆ ಇಡೆದಿದ್ದ ರತ್ನ ದುಡ್ಡಿಗಾಗಿ ಬರಿಯ ಮಾತಿನ ಸುಖವನ್ನು ಮಾತ್ರ ಆವನಿಗೆ ಮೀಸಲಾಗಿಟ್ಟಿದ್ದಳು. ಒಂದು ದಿನ ಆತ, ಕೋಣೆಯಲ್ಲಿ ಹಿಂದು ಮುಂದಾಗಿ ಸಿಂತಿದ್ದ ಕಮಲಳನ್ನು ರತ್ನ ಎಂದು ತಿಳಿದು ‘ಒಂದೇ ಒಂದು ಮು....’ ಎಂದು ಆಗಂಲಾಚಿ ಬೇಡಿ, ಮುಖ ನೋಡಿದ ಮೇಲೂ ಮುಟ್ಟು ಪುದಕ್ಕೇ ಬಂದುಬಿಟ್ಟಿದ್ದ. ಆ ಕಾಮದ ಪಶುವಿಗೆ, ಹೊದಲು ತನ್ನ ನ್ನು ಗೊತ್ತುಮಾಡಿದ್ದರೊಬ ಹೆಮ್ಮೆಯೂ ಏನೋ!

ಸದ್ಯ ಈ ಮನೆ ಬಿಟ್ಟರೆ ಸಾಕಷ್ಟು ಎಂದುಕೊಂಡಿದ್ದ ಕಮಲ ರಾತ್ರಿ ಯೆಲ್ಲ ಯೋಜನೆವಾದಿ, ‘ಒಪ್ಪಿದೆ’ ಎಂದುಕೊಂಡು ವರಲಗಿದ್ದಳು.

* * * *

ಬೆಳಗಾದ ಹೇಳಿ, ತರಯಿ ಉತ್ತರ ಕೇರಳಪ್ರದೇಶ ಮುಂಚೆಯೆ ಕಮಲ ಬಂದು ಜೂರು ಕಾಗದದಲ್ಲಿ ‘ನಾನು ಒಪ್ಪಿದ್ದೇನೆ’ ಎಂದು ಒರೆದು ತರಯಿಯ ಕ್ಯಾಯಲ್ಲಿಪ್ಪು, ಹೊಣಿಗೆ ಓಡಿಮೋಡಬು.

ಮಾಗಳ ನಿರ್ಧಾರ ನೋಡಿ ತಾಯಿಗೆ ಆಸಂದವಾಯಿತು. ತಕ್ಷಣವೇ ಸಂಜುಂಡಿಯನ್ನು ಕೂಗಿ “ಕಂಪನಿಮನೆಗೆ ಹೋಗಿ ಚಿನ್ನಿಟ್ಟುಸವರನ್ನು ಕರೆದುಕೊಂಡು ಬಾ. ಹಾಗೇ ಮಾಡಷ್ಟನವರ ಅಂಗಡಿಗೆ ಹೋಗಿ, ಸ್ನೇಹಿ ಸಿಮ್ಮು ಬಸವ್ವ ಬಂದಿದ್ದೆ...ಬಂಡಿಗೆನ ನಾಳೆ ಕಳಿಸ್ತಾರೆ.....ಸ್ವಲ್ಪ ತಾಪ್ತ ಮನೆಯ ತತ್ತ್ವ ಬಂದು ನೋಡ್ದೀಕಾರ—ಸುಳ್ಳಿ ಬಳ್ಳಿ ಮಾಡಿಸ್ತೇಕಾಗಿ ದೀರ್ಘ ತಿಳಿಸಿ, ದೀರ್ಘ ಬ್ರ” ಎಂದು ಹೇಳಿ ಓಡಿದೆ. ಕಂಫೆಗೆ ಇಟ್ಟಿದ್ದ ಸಂಜುಂಡಿ ಬೇಗೆ ಒಳ್ಳೀಸು ಪಿಕ್ಕಿಸಿಕೊಂಡು, ಹೆಗಲಮೇಲೊಂದು ಟಿವಲು ಯಾಕಿ ಕಂಪನೆಮನೆಯ ಕಡೆಗೆ ಯೂರಂಬೆ.

ವೇಳಿ ಬೇದಿಯಲ್ಲಿ ಮಾಡಷ್ಟನವರ ಮನೆಯ ಪಕ್ಕದ ಗಲ್ಲಿಯಲ್ಲಿ ಕರಿಯೆಸ್ತುನ ರೂಪು. ಆ ರೂಪಿಗೆ ನಾಲ್ಕುಸೆಯದೇ ಕಂಪನಿಯವರು ಮಾನಕಾರ್ತಿಗಿ ಬಾಡಿಗೆಗೆ ತಗೆದುಕೊಂಡಿದ್ದ ಮನೆ. ಸಂಜುಂಡಿ ಬಾಗಿಲಲ್ಲಿ ಸುತ್ತು ಚಿನ್ನಿಟ್ಟುಸವರ ಹೆಸರು ಕೂಗಿದಾಗ, ದುಂಡು ಮುಖದ ಸುಂದರ ಹೃಕಟ್ಟಿನ ಪಟ್ಟಿಪ್ಪ ಮೂರಗೆ ಬಂದ. ದಟ್ಟಿಪಂಚ ಉಟ್ಟಿಕೊಂಡು ಮೇಲೆ ಏನನ್ನೂ ಮೊದ್ದುಕೂಢುದೆ ವ್ಯಾತ್ಯಾಸ, ಹಣಿ ತುಂಬ ವಿಫೂತಿ ದಷ್ಟಿಕೊಂಡು ಬಂದುದನ್ನು ನೋಡಿದರೆ ಆತ ಆಗತಾನೆ ಹ್ರಾಜೆಯಿಂದ ಎದ್ದುಬಂದಂತಿತ್ತು. ಕಷ್ಟ ಹುಬ್ಬಿಗೂದಲಿನ ಮೇಲೆ ಬಳಿದ ಬಳಿಯ ಪಿಭೂತಿಯ ಪಟ್ಟಿ, ಎರಡು ಕಣ್ಣಿನ ನಡುವೆ ಬಂದಕ್ಕಿಳ್ಳಿಂದ ನಂಟು ಮಾಡಲು ಅಂಬಿಸಿದ ದೊಡ್ಡ ಕುಂಕುಮದ ಬಟ್ಟು ಮನುಷ್ಯನ ಶೀಲವನ್ನು ವ್ಯಕ್ತಪಡಿಸುತ್ತಿತ್ತು.

ನಂಜುಂಡಿ “ಚಿನ್ನಿಪ್ಪ್ತಿ ಇದಾರಾ?” ಎಂದುದಕ್ಕೆ ಪಟ್ಟಿಪ್ಪು

“ಇಲ್ಲ, ಈಗತಾನೆ ಥೀಟರ ಹತ್ತಿರ ಹೋದರು....ಬೇಗ ಹೋಗಿ, ಸಿಗ್ನಾರ್” ಎಂದ.

ನಾಟಕಗಳಲ್ಲಿ, ನಾಟಕದ ಹೊರಗೆ ಚಿನ್ನಾಗಿ ನೋಡಿದ್ದ ಪುಷ್ಟಿನನ್ನು ನಂಜುಂಡಿ ಬಹಳ ಮೆಚ್ಚಿಕೊಂಡಿದ್ದರೂ, ತಾನು ಇಂಥವರ ಯವನು, ಬೇಕಾದಪ್ಪು ಬಿಟ್ಟಿ ನಾಟಕ ನೋಡಿದವನು, ತನ್ನ ಕಾಂಥಮು ಎಂಬುದನ್ನು ಯಾವ ರೀತಿಯೂ ಆತಸೊಡನೆ ವ್ಯಕ್ತಪಡಿಸುವೋಗ ಅವನಿಗೆ ಸಿಕ್ಕಿರಲ್ಲಿ. ಪುಟ್ಟಪ್ಪನೂ ನಂಜುಂಡಿಯ ಅನೇಕ ಬಾರಿ ನೋಡಿದ್ದು. ಆದರೆ ಆತ, ಚಿನ್ನಪ್ಪ ಹೋಗುತ್ತಿರುವೆಯ ಆಜು ಎಂಬುದು ತಿಳಿದಿರಲ್ಲಿ. ಕಂಟ್ರಾಕ್ಟ್ ದಾರರೋ, ನವರೋ, ಪ್ರೈಸಿನವರೋ ಇನ್ನಾರೋ ಕೋಸಿರಬಹುದೆಂದು ತಿಥೀಟರ ಹತ್ತಿರವೇ ಇರ್ತಾರೆ. ಈಗ ಹೋದರು ಕಾಣಿ ಕುಡಿದ್ದೋಗು: ಬೇಗ ಹೋಗಿ ಸಿಗ್ನಾರ್” ಎಂದು ಪುನಃ ಹೇಳಿ, ಆಗಲೆ ಪೆಚ್ಚೆ ಹಾಕು. ವ್ಯಕ್ತಿಗೆ ಬೇಗಬೇಗ ಹೋಗುವಂತೆ ಹುರಿದುಂಬಿಸಿದ.

ಭಿಯೇಟರಿನ ಹತ್ತಿರ ಇದ್ದ ಚಿನ್ನಪ್ಪನವರನ್ನು ನಂಜುಂಡಿ ವಕರೆತಂಡಾಗ ಒಂಬತ್ತು ಗಂಟೆಯ ಸಮಯ. ಲಕ್ಷ್ಮೀ, ಚಿನ್ನಕೊಣಿಯಲ್ಲಿ ಕುಳಿತು ಮಾತುಕತೆ ಆಡಿದರು. ಮಧ್ಯಾಹ್ನ ಪುಷ್ಟಿನನ್ನು ಕರೆದುಕೊಂಡು ಬಂದು ಹೆಣ್ಣು ತೋರಿಸುವುದು, ಆವೆ ಮುಂದಿನ ಏಷಾಟ್ಟು ಎಂದು ನಿಶ್ಚಯವಾಯಿತು.

ಲಕ್ಷ್ಮೀ “ಹುಡುಗ ಒಪ್ಪದೆ ಏನು, ಹುಡುಗಿನೂ ಒಬವ್ತಾಳೆ—ನಾಟಕದಲ್ಲಿ ನೋಡಿಲ್ಪೇ ಅವನನ್ನು! ಎಲ್ಲ ಆಗುತ್ತೇ. ನಾ ದದೆನಲ್ಲ, ನನ್ನ ಇವ್ವಾನ. ಆದರಂತೆ ಮೂಡ್ಲಹಳ್ಳಿ ಭಕ್ತದಲ್ಲಿ ನಡೆ ಏಷಾಟ್ಟು ಮಾಡಬೇಕು. ಸುಮ್ಮೆ ಟಾಂಟಾಂ ಬೇಡ. ಅದೇ ನನಗೆ ಇಷ್ಟವಿಲ್ಲ. ಎಲ್ಲ ಗುಟ್ಟುಗುಟ್ಟಾಗಿ ನಡೆದಂತೇ ಇರಬೇ ಎಂದು ತನ್ನ ಅಭಿಪ್ರಾಯವನ್ನು ಮತ್ತೆ ತಿಳಿಸಿದಳು.

ಮೂವತ್ತು ವರುಷ ಮೀರಿದ್ದ ಅವಳು ಇಬ್ಬರು ಮಕ್ಕಳ ಸರ್ವಸಿಗೆ ಹಾಕಲು ಬ್ರಹ್ಮಪ್ರಯತ್ನಮಾಡಿ ಅಧ್ಯ ಸೇರಿತಿದ್ದ ಳು.

ವಿಷಯದಲ್ಲಿ ಜನ ಏನೇನೋ ಆಡಿಕೊಳ್ಳುತ್ತಿದ್ದರು. ಪಕ್ಕದ ಮನೆಯ ಮಿನಾಕ್ಷಮ್ಮೆ, ಯಾರೆಂದುರಿಗೋ ಹೇಳಿದಳಂತೆ, “ಹೊರಗಿನ ಮಗಳು ಹಾದಿಗೆ ಬಂದರೂ ಹೇತುಮಗಳೇ ಕತ್ತಿ ಕಟ್ಟಿದಾಳೆ. ಅದಕ್ಕೇನೂ ಕಾರಣ ಗೊತ್ತಿ! ಅದೆಲ್ಲ ಆ ಲಕ್ಷ್ಮೀನು ಆಟಾನೆ. ಮಗಳಿಗೆ ಆ ಹೊಲಸು ಜೀವನ ಬ್ಯಾಡಾಂತ ಅವಳನ್ನು ಆ ರೀತಿ ಹಟ ಹಿಡಿಸಿ, ಹೊರಗಿನ ಈ ಹುಡುಗಿಗೆ ಕಸಬು ಹೇಳಿಕೊಂಡಿದೋದು ಸ್ನೇಹಿತೋರ ಶಣ್ಣಿಗೆ ಜಗಳ, ವ್ಯಾಜ್ಯ, ಕಾಗಾಟ್” ಎಂದು ಆಕೆ ಹೇಳಿದ ಮಾತು ನಂಜುಂಡಿಯ ಮೂಲಕ ತನ್ನ ಕಿವಿಗೆ ಬಿದ್ದಿತ್ತು. ಆ ಮಾತು ಕೇಳಿದಾಗ ಲಕ್ಷ್ಮೀನಿಗೆ ತುಂಬ ಕೋಪ ಬಂತು; ಹೋಗಿ ಜಗಳ ಆಡಿಬಿಡೋಣ, ಎಂದುಕೊಂಡಳು.

ಆಮೇಲಾಮೇಲೆ ಇಂಥ ಸಾವಿರ ಮಾತು ಇವಳ ಕಿವಿಗೆ ಬೀಳ ತೊಡಗಿತು. ‘ಕಮಲಮ್ಮೆನನ್ನು ನಂಜಪ್ಪೆಶಟ್ಟಿರ ಮಗ ನಾಗರಾಜಪ್ಪನಿಗೆ ಕೊಟ್ಟು ಮದುವೆ ಶಾಸ್ತ್ರ ಮಾಡ್ತಾ ಳಂತೆ, ಅವನ ಹತ್ತಿರ ದುಡ್ಡ ಮೊಡೆ ಯೋಕೆ. ಆ ಹುಡುಗಿಗೆ ಇಷ್ಟ ಇಲ್ಲವಂತೆ.... ರತ್ನ ಲಿಗಾಗಿ ಆ ಪ್ರೌಚ್ಚೇಷನರಿ ಸಭ್ಯ ಇನಾಸ್ಪಿಕ್ಟರ್ ನಾರಾಯಣಸ್ವಾಮಿ ಬರ್ತ್ರಾ ಇದಾನೆ, ಇನ್ನು ಯಾರ್ಥಾರೋ ಬರ್ತ್ರಾ ಇದಾರೆ. ಅವಳ ಮಾತಿಗೆ ಮರುಖಾಗಿ, ಇವರೆಲ್ಲರ ಸುಖಕೂಗಿ ಬೆಂಪ್ರುತ್ತುದಿ ನಾಗರಾಜ ದುಡ್ಡ ಸುರೀತಾ ಇದೆ.... ರತ್ನ ಒಂದಲ್ಲಿ ಒಂದು ದಿನ ಯಾರನ್ನೋ ಕಟ್ಟಿಕೊಂಡು ಓಡಿಹೋಗೋ ಹಾಗೆ ಕಾಣುತ್ತೇ. ಆಗ ತೆ ನಾಲ್ಕು ಸಲ ಆ ನರಸಿಂಹಮೂರ್ತಿ ಜೊತೆ ಬೆಂಗಳೂರಿಗೆ ಓಡಿಮೋಗಿಬಿಟ್ಟಿದ್ದಳು. ಒಂದೊಂದು ವಾರದ ಮೇಲೆ ವಾಪಸು ಬಂದಳು’— ಹೀಗೆ ಏನೇನೋ ಹುಚ್ಚುಹುಚ್ಚು ಮಾತು.

ಏನಾದರೂ ಆಡಿಕೊಳ್ಳಲಿ, ಜನರ ಬಾಯಿ ಮುಚ್ಚಿಸಲು ಸುಧ್ಯವೇ? ಆದಮ್ಮೆ ಬೇಗ ಕಮಲುವಿಗೆ ಮದುವೆ ಮಾಡಿ ಅವಳನ್ನು ಗಂಡನ ಮನೆಗೆ ತೊಲಗಿಸಿಬಿಟ್ಟರೆ ಸಾಕು, ಎನ್ನು ಸಿಬಿಟ್ಟಿತು.

“ಮದುವೆ ಅನ್ನವುದು ಹೆಣ್ಣಿಕ್ಕಾ ಆದರೆ ಅದೇ ಒಂದು ಹೊಡ್ಡ ರಾಮಾಯಣವಾಗಿಬಿಡುತ್ತೇ. ಆ ಮಿನಾಕ್ಷಮ್ಮೆನಂಭೋರು, ‘ಕಮಲಾನ್ನು ಕಸಬಿಗೆ ಧಾಕೋಕೆ ಹೋಗಿ ಸೋತು ಕೊನೇರೆ ತೀಮಾರ್ಫನಕ್ಕೆ ಬಂದಳು,

ಲಕ್ಷ್ಮೀನ್ವಿಂದ ಅಂತಾರೆ; ಎಲ್ಲ ಹಾಸ್ಯಮಾಡಿಕೊಂಡು ನಗುತ್ತಾರೆ. ಅದೂ ಶಿಲ್ಪದ ಕೃಗೆ ಬಾರ ಸೂಕ್ತಿಯ ಮಗಳ ಮದುವೆ ಆದರೆ ತಾಯಿಗೆ ದೊಡ್ಡ ಅವನಾನ ಎಂಬ ಸಂಬಿಕೆ ಇಟ್ಟುಕೊಂದಿದ್ದ ಲಕ್ಷ್ಮೀ ಮಗಳ ಮದುವೆಯನ್ನು ಮಗಳಿಗಾಗಿ, ಮೂಡ್ಲಹಳ್ಳಿ ಭಕ್ತರಿಗೆ ಗುಬ್ಬಾಗಿ ಮಾಡಲು ಸ್ವಿಚ್ಚಾಯಿಸಿದ್ದಳು.

ಮುಧಾಷ್ಟ್ಯ, ಮುದುಗ ದುಡುಗಿ ಸೋಡಿದ್ದಾದ ಹೇಳಿ ಮುಂದಿನ ವಾತಾಯಿತು. “ಮೂಡ್ಲಹಳ್ಳಿ, ಆಂಜನೇಯಸ್ವಾಮಿ ರಘೋತ್ಸವ ಮುಗಿದ ಹೇಳಿ ಬರುವ ಸೋಮವಾರ ದಿನ ಚೆನ್ನಾಗಿದೆಯಂತೆ. ಅಷ್ಟರೊಳಗೆ ಇನ್ನೊಂದು ಬೆಸಫಿಂಬ್ ಆಟ ಹಾಕೊಣ” ಎಂದು ಚೆನ್ನೆಪ್ಪ ಸಲವೆ ಮಾಡಿದ.

“ಭೀ ಭೀ, ಆ ಕೇಂದ ಬೇಡ. ಎಲ್ಲ ಆದಷ್ಟು ಗುಬ್ಬಾಗಿ ನಡೀಬೇಕು. ಬೆಸಫಿಂಬ್ ಆಟ ಅಂತ್ಯ ವಧು ಯಾರು ಅಂತ ವಾತು ಬರುತ್ತೇ.... ಈಗ ಒಂದು ಆಟದಿಂದ ಬಂದಿರೋ ಇಣಾನೇ ಸಾಕು. ಅದ್ವಷ್ಟವಿದ್ದರೆ ದೇವರು ಮುಂದಿ ಕೊಡ್ಡಾನೆ” ಎಂದು ಲಕ್ಷ್ಮೀ, ತನ್ನ ಕಸಬಿನ ಗುಣವಾದ ಮಟ್ಟಿನ ಆರೋಗ್ಯವನ್ನು ತೋರಿಸು, ತನ್ನ ಅಭಿಪ್ರಾಯ ತೀಳಿದಳು.

* * * *

ಎಲ್ಲ ಆನಳ ಇಷ್ಟದಂತೆಯೇ ಸಡೆಯಿತು.

ಮಂಗಳವಾರ ಆಂತ್ಯೀ ಇರಬೇಕಾಗುತ್ತದೆಂದು ಸೋಮವಾರ ರಾತ್ರಿಯೇ ಮಾಸುವೇಗು ಗಂಪು ಉಲಿಗೆ ವಾಪಸು ಬಂತು.

ಭಾನುವಾರ ಬೆಗ್ಗೆ, ಮೂಡ್ಲಹಳ್ಳಿಗೆ ಹೋದ ಟ್ರಾಕ್ಸೆ ಸೋಮವಾರ ರಾತ್ರಿ ಗಂಡು ಹೆಣ್ಣಿನ್ನು ಕೊಡಿಸಿಕೊಂಡು ವಾಪಸು ಬಾಂದುಬಿಟ್ಟಿತ್ತು.

ಸಾವಾಸು ಸರಂಜಾನು ತುಂಬಿಕೊಂಡ ಗಾಡಿಯಲ್ಲಿ ಸಂಜುಂಡಿ ಮಂಗಳವಾರ ಉಲು ತಲಸಿದ.

ಕರುಬ್ಜಿಗೆ ತನ್ನ ವದಿಸ್ತೇದು ವರುಹಗಳ ಜೀವನ ಕಷ್ಟವಾಗಿ ತೋರಿ ರಲಿಲ್ಲ. ಆದರೆ ಅದಾದ ಮೂರು ವರುಹಗಳನ್ನು ಕಳೆಯುವುದು ಯವು ಯಾತನೆಯಂತಾಗಿತ್ತು. ಹರೆಯ ತುಂಬಿದ ತಾನು ಆ ತಾಯಿಯ

ಕೈಯಲ್ಲಿ, ಮನೆಗೆ ಬರುವ ಗಂಡುಪಶುಗಳ ಕಣ್ಣಿನಲ್ಲಿ, ರತ್ನ ಇ ಭಾಯಿ ಯಲ್ಲಿ ಬಾಳುವುದು ಬಹೆ ಕಷ್ಟವಾಗಿತ್ತು. ಇಂದು ಆ ಮೂರು ವರುವದ ಭಾರವನ್ನು ಪುಟ್ಟಿಪ್ಪ ಇಳಿಸಿದ್ದ. ಹೃದಯ ತುಂಬ ಹಗುರವಾಗಿತ್ತು. ಮನಸ್ಸು ತಂಗಾಳಿಯಲ್ಲಿ ಓಲಾದುತ್ತಿತ್ತು. ಮುದುವೆಯಾದ ಕಳೆ ಮುಖದ ಮೇಲೆ ಶೋಭಿಸುತ್ತಿರುವಾಗ, ಕೆದರಿದ ಮುಂಗುರುಳು ಗಾಳಿಗೆ ಬಳುಕಾಡು ತ್ತಿರುವುದನ್ನು ಬೀದಿಯ ದೀಪದ ಬೆಳಕಿನಲ್ಲಿ ಕಂಡ ಪುಟ್ಟಿಪ್ಪನಿಗೆ ಮೈ ಯೆಲ್ಲ ಆನಂದವಾಯಿತು. ಗಂಡನ ತಲೆಯ ಹರಡಿದ ಗುಂಗುರು ಕೂದಲು, ವಿಶಾಲವಾದ ಹೆಣ್ಣ, ಮಾಟವಾದ ಮೂಗು, ದುಂಡು ಮುಖ, ಕಷ್ಟಗಣ್ಣಾಗಳನ್ನು ಆಗಾಗ ಸಮಯ ನೋಡಿ ಸ್ವಲ್ಪಸ್ವಲ್ಪ ಕಂಡು ಸುಖ ಪಡುತ್ತಿದ್ದ ಕಮಲ ಎರಡು ಮೂರು ಬಾರಿ “ಸದ್ಯ, ದೇವರು ಇದುವರೆಗೂ ನನ್ನನ್ನು ಈ ರೀತಿ ಇಟ್ಟಿದ್ದನಲ್ಲ, ಮೂಡ್ಲಹಳ್ಳಿಯ ಹನುಮಂತನ ಕೈ. ಇನ್ನು ಮುಂದೆ ನಾನೂ ಸಂಸಾರಂದಿಗಳಾಗಿ ಬಾಳಬಹುದು” ಎಂದು ಹೊಂಡಳು.

೧೧

ಮಾದಪ್ಪನವರು ಸತ್ತುಹೊಡಮೇಲೆ, ಮಗ ಮಹೇಶ್ವರನಿಗೆ ಮನೆ ನಡಸುವ ಒಂದು ಕೈ ಮುರಿದಂತಾಗಿತ್ತು. ಮೊದಮೊದಲು ಅಪ್ಪು ತೊಂದರೆ ಕಾಣಿಸಲಿಲ್ಲ. ಏಕೆಂದರೆ ತನ್ನ ಇಪ್ಪತ್ತನೆಯ ವರ್ಯಸ್ವಸಿಂದಲೂ ಅಂಗಡಿಯ ಆಡಳಿತವನ್ನು ತಾನೇ ನೋಡುತ್ತಿದ್ದ. ಎಸ್.ಎನ್.ಎಲ್.ಸಿ. ಫೇಲಾದ ಕೂಡಲೇ ಅವರಪ್ಪ ಅವನನ್ನು ಅಂಗಡಿಗೆ ಹಾಕಿದ್ದ. ಮನೆಯ ಆಡಳಿತವನ್ನು ನೋಡಿಕೊಳ್ಳಲು ನೆಚ್ಚಿನ ಆಳು ಬಸಪ್ಪ ಮಾದಪ್ಪನವರಿಗೆ ನೇರವಾಗಿದ್ದ.

ಮಗನಿಗೆ ನೊನಲಿಂದಲೂ ವ್ಯಾಪಾರದಲ್ಲಿ ಆಸಕ್ತಿ. ತಂದೆ ಓದು ಬಿಡಿಸಿ ವ್ಯಾಪಾರಕ್ಕೆ ಹಾಕಿದ ಸ್ವಲ್ಪ ದಿನಗಳಲ್ಲಿಯೇ ಮಗ ಆ ಹಾದಿಯಲ್ಲಿ ಬಹೆ ಚೆನ್ನಾಗಿ ಪಳಗಬಿಟ್ಟ. ಯಾವ ಯಾವ ಸ್ಥಳದಲ್ಲಿ ಯಾವ ಯಾವ ಸಾಮಾನಿದೀ, ಅಪ್ಪಗಳ ಬೆಲೆ ಏನು, ಬೆಲೆಗಳ ಬದಲಾವಣೆ ಆದ ಆದ ಹಾಗೆ ಬದಲಾಯಿಸಿ ಹೇಗೆ ನೇನೆಟ್ಟುಕೊಳ್ಳಬೇಕು, ಯಾವ ಯಾವ

ಸಾವಾನುಗಳನ್ನು ಯಾವಾಗ ಒಳಗೆ ಮುಚ್ಚಿಡಬೇಕು, ಎಲ್ಲ ಚೆನ್ನಾಗಿ ಗ್ರಹಿಸಿಬಿಟ್ಟು.

ಮಾಡಪ್ಪನವರಿಗೆ ಉತ್ಕೃತಿ ಬಹಳ ಚೆನ್ನಾಗಿತ್ತು. ಹಿರೇಹಳ್ಳಿ ಜೋಡಿದಾರ್ ಶಿವನಂಜಪ್ಪನವರಿಗೆ ಇವರೊಬ್ಬರೇ ಮಗ. ಆ ತಂಡದೆಯುತ್ತೀರೇ ಇವರೂ ಏಕಮಾತ್ರ ಪ್ರತ್ಯಫಲ ಪಡೆದಿದ್ದರು. ಆದರೆ ಒಬ್ಬದೇಶ್ವನು ಮಾರ್ಗಳೂ ಇದ್ದಳು. ಅಪ್ಪ ಹಾಕಿದ ತೆಂಗಿನ ಗಿಡದಂತಿದ್ದ ಹಿರೇಹಳ್ಳಿಯ ತೋಟ ತುಡಿಗೆ ಮಗನ ಕಾಲಕ್ಕೆ ತುಂಬು ಫಲ ನೀಡುತ್ತಿದ್ದವು. ಹಳ್ಳಿಯಲ್ಲಿದ್ದ ತಮ್ಮ ದೊಡ್ಡ ಬಂಗಲೆಯನ್ನು ಮಿರಿಸುವಂಥ ನಾಲ್ಕು ಬಂಗಲೆಗಳನ್ನು ಹೊಮ್ಮಾರಿನಲ್ಲಿ ನಾಡಿ ಶಿವನಂಜಪ್ಪನವರು ಕಣ್ಣ ಮುಚ್ಚಿದ್ದರು. ಮಾಡಪ್ಪನ ಮಿಡ್ಲ್ ಸ್ಟ್ರೋಲು ಓದಿಗೆ ಏಪಾರಟ್ಟು ಮಾಡಲು ಈ ಉಂಟಿಗೆ ಬಂದ ಶಿವನಂಜಪ್ಪನವರು ಆಗಲೇ ಈ ಉಂಟಿನಲ್ಲಿ ಒಂದು ಮನೆ ಕೊಂಡರು. ಒಂದರ ಹಿಂದೆ ನಾಲ್ಕು ಬಂಗಲೆ ಮಾಡುವ ವರೀಗೂ ಶಿವನಂಜಪ್ಪನವರು ಜೀವಿಸಿದ್ದರು. ಹೇಟೆಯ ಬೀದಿಯಲ್ಲಿದ್ದ ಶಾಸ್ತ್ರಿಗಳ ಮನೆಯನ್ನು ಕೊಂಡು, ಕೆಡವಿಸಿ ಹೊಸದಾಗಿ ತಮಗೆ ಹೇಗೆ ಬೇಕೊಂಡಾಗಿ ಕಟ್ಟಿಸಿಕೊಂಡರು. ಆ ಮನೆಯಲ್ಲಿಯೇ ಈಗ ಮಹೇಶ್ವರಪ್ಪ ಅಜ್ಞನ ಕಾಲದಿಂದ ವಾಸನಾಡುತ್ತಿರುವುದು. ಉಳಿದ ಮೂರು ಬಂಗಲೆಗಳ ಪ್ರಕ್ಕೆ ಒಂದು ಸೇಟೆಯ ಮುಖ್ಯಭಾಗದಲ್ಲಿತ್ತು. ಆದರ ಕೆಳಭಾಗದಲ್ಲಿಯೇ ‘ಮಾಡಪ್ಪ ಅಂಡ ಸನ’ ಇದ್ದುದು. ಮಹೇಶ್ವರನಿಗೆ ಇನ್ನೂ ಎಂಟು ವರುಷವಾಗಿರುವಾಗಲೇ ಅಗ್ರಹಾರದಲ್ಲಿ ಇನ್ನೊಂದು ಮನೆ ಕೊಂಡರು. ಆನೇಕೆ ಕೊಂಡಿದ್ದು, ಮಾರವ್ಯನ ಚೌಕಕ್ಕೆ ಸಮೀಪದಲ್ಲಿ ಲಕ್ಷ್ಮೇಶ್ವರನ ಮನೆಯ ಸಾಲಿನಲ್ಲಿದ್ದ ಹಳೆಯ ಮನೆ. ಅದನ್ನು ಕೊಳ್ಳಲು ಶಿವನಂಜಪ್ಪನವರಿಗೆ ಸ್ವಾಪ್ತಪೂ ಇವ್ಯವಿರಲಿಲ್ಲ. ಆದಕ್ಕೆ ಎರಡು ಕಾರಣಗಳಿದ್ದವು. ಆ ಮನೆಯಲ್ಲಿ ರಾಧಾಭಾಯಿ ಎಂಬ ನಾಯಕನಾನಿ ಇದ್ದಳಂತೆ. ಇದುವರೀಗೂ ಯಾವ ಸಂಸಾರಂದಿಗರೂ ಅದರಲ್ಲಿ ವಾಸ ನಾಡಿಲ್ಲವಂತೆ. ಹೋಗಲಿ, ಆದರಲ್ಲೇನು ಮಹಾ ಎಂದರೆ, ಎರಡನೆಯ ಕಾರಣ ಶಿವನಂಜಪ್ಪನವರಿಗೆ ಬಹಳ ಮುಖ್ಯವಾಗಿತ್ತು. ಅವರು ಹತ್ತು

ಹನ್ನೆ ರದು ವರುಷಗಳಿಂದ ಮನೆ ಖರಿದಿನಾಡಲು ಹೋಗಿರಲಿಲ್ಲ. ಈಗ ಆ ಪ್ರಸ್ತಾಪಮಾಡಲು ಹೋದರೆ, ಚಿಕ್ಕ ಬೆಲೆಗೆ ದೊಡ್ಡ ಆಸ್ತಿ ಹೋಡಿದ ಹಳೆಯ ಹುಲಿಗೆ ಹೇಗೆತಾನೇ ಮನಸ್ಸೆನ್ನಿಷ್ಟಿರ್ತು. ನಾಲ್ಕು ಹೊಚಿನ ಚಪ್ಪರಕ್ಕೂ ನಾಲ್ಕು ಸಾವಿರ ರೂಪಾಯಿ ಹೇಳುತ್ತಿದ್ದರು. ಆಗ ಮರು ವಾದ ಯುದ್ಧ ಬೇಗ ಸಿಲ್ಲಿವಂತಿರಲಿಲ್ಲ. ಇನ್ನೂ ಬೆಲೆ ಏರುವ ಸೂಚನೆ ಕಂಡುಬಂತೇ ವಿನಾ ಇಳಿಯವಂತಿರಲಿಲ್ಲ. ಸ್ವಲ್ಪ ತಡೆಯೋಣ, ಈಗೇನು ಅವಸರ ಎಂದರೆ ಮಹೇಶ್ವರ ಕೇಳಲಿಲ್ಲ. ‘ಆ ಮನೆ ತೆಗೆದುಕೊಂಡು ಅದನ್ನು ಸರಿಯಾಗಿ ಕಟ್ಟಿಸಿದರೆ ಒಳ್ಳಿಯ ಬಾಡಿಗೆ ದುಡಿಯುತ್ತದೆ. ಮುಂದೆ ಮಾರಿದರೂ ಒಳ್ಳಿಯ ಬೆಲೆ ಬರುತ್ತದೆ’ ಎಂದು ಹಟ್ಟಿಹಿಡಿದ. ಮೊಮ್ಮೆಗನ ಆಸೆ ತೀರಿಸಲು ಶಿವನಂಜಪ್ಪನವರು ‘ಹಣ್ಣಿ’ ಎಂದು ಕೃಯ ಪತ್ರ ನಾಡಿಸಿ, ಹಿರೇಹಳ್ಳಿಗೆ ಹೋದರು.

ಮಾದಪ್ಪನವರು ಮೊದಲಿಂದಲೂ ರಸಿಕರು. ಓದಿಗಾಗಿ ಹೊಮೂರಿಗೆ ಬಂದವರು ಅಪ್ಪ ಕೊಂಡುಕೊಂಡ ಮನೆಯಲ್ಲಿ ಶಾಶ್ವತವಾಗಿ ನೇಲಸಿಬಿಟ್ಟರು. ಅವರಿಗೆ ಹಿರೇ ಹಳ್ಳಿಯ ಜೀವನ ರುಚಿಸುತ್ತಿರಲಿಲ್ಲ. ಅದನ್ನು ಅಪ್ಪನಿಗೇ ಬಿಟ್ಟು, ತಾವು ತಮ್ಮ ತಾಯಿಯಾಡನೆ ಹೊಮೂರಿನಲ್ಲಿ ಸಂಸಾರ ಹೂಡಿಸಿ ಬಿಟ್ಟರು. ಹಳ್ಳಿಯ ಜೀವನ ಬೇಸರವಾದಾಗ ಉರಿನಲ್ಲಿಯೂ ನಾಲ್ಕು ದಿನ ಇರುವಂತಾಗಲೇಂದು ಶಿವನಂಜಪ್ಪನವರು ಈ ಏರಾಟು ಮಾಡಿದ್ದರು. ಇದ್ದೊಬ್ಬ ಮುಗ ಸುಖವಾಗಿರಲೆ ಎಂಬುದೂ ಅವರ ಆಸೆಯಾಗಿತ್ತು. ‘ಹಳ್ಳಿಯಲ್ಲಿಯೇ ಕುಳಿತರೆ ಮತ್ತೆಳೆಲ್ಲ ಹಳ್ಳಿಮುಕ್ಕ ಆಗಬಿಡುತ್ತವೆ’ ಎಂದು ಹೊಮೂರಿನಲ್ಲಿದ್ದ ಬಿದರಹಳ್ಳಿಯ ಶಾಸುಭೋಗ ನರಸಪ್ಪನವರು ಹೇಳುತ್ತಿದ್ದರು. ಆ ವಾತಿನಲ್ಲಿ ಸ್ವಲ್ಪ ನಂಬಿಕೆಯನ್ನಿಟ್ಟಿದ್ದ ಶಿವನಂಜಪ್ಪನವರು ಹಾನುಭೋಗರ ಸೂಚನೆಗೆ ಮುಂಚೆಯೇ, ಮುಗನ ಓದಿನ ನೆವವಾಗಿ ಹೊಮೂರಿನಲ್ಲಿ ಒಂದು ಮನೆ ಮಾಡಿ ಸಂಸಾರ ಹೂಡಿದರು. ಅವರ ಹೆಂಡತಿ ಮುಗಳಮ್ಮೆ ಬೆಂಗಳೂರಿನವರು. ಇದ್ದೊಬ್ಬ ಮುಗನನ್ನಿಟ್ಟುಕೊಂಡು ಉರಿನಲ್ಲಿ ಸುಖವಾಗಿ ಬಾಳಲಿ. ಈ ಹಳ್ಳಿಯಲ್ಲಿ ತೋಟನ ನರಧ್ವಿ, ಬಿಕೋ ಎನ್ನುವ ಬಂಗಲೆಯ ಬಾಳು ಬೇಡ, ಎಂದು ಶಿವನಂಜಪ್ಪನವರು ಥಾಗೆ ಮಾಡಿದ್ದರು.

ಆದರೆ ತಾಯಿಯ ಮುದ್ದಿನಲ್ಲಿ ಜೀಳಿದ ಮಾಡಪ್ಪನ ಓವು ವಿಡ್ಡು ಸ್ವಾಲು ದಾಟಲ್ಲ. ಆರು ಬಾರಿ ಹಣ ಕಟ್ಟಿ, ಏಳನೆಯ ಬಾರಿ ‘ಧೂ, ಈ ಓದಿನ ಮನೆ ಹಾಳಾಗ’ ಎಂದು ಕ್ಯೆ ಬಿಟ್ಟು,ಬಿಟ್ಟುದ್ದು. ಆಮೇಲೆ ಶಿವನಂಜಪ್ಪನವರಿಗೆ ಮನೆ ಹೊಸೊರು, ಹೋಟ ಹೀರೆಯಳಿ, ಆಗಿಬಿಟ್ಟುತ್ತು. ಅಲ್ಲಿಗೆ ಇಲ್ಲಿಗೆ ಹೋಗಿಬರಲು ಒಂದು ಪುಟ್ಟ ಮೆತ್ತೆಯ ಗಾಡಿಯನ್ನು ಮಾಡಿದ್ದರು. ಹಾಸನದ ಜಾತ್ರೆಯಲ್ಲಿ ಹಿಂದೆ ಕೊಂಡಿದ್ದ ಕರಿಯನ ಕರು ಗಿಡ್ಡ ಹೋರಿ ಆ ಗಾಡಿಗೆ ಮತ್ತೊಂದಿಗೆ ನಿಂತು.

ಮಾಡಪ್ಪನಿಗೆ ದತ್ತೀಂಬತ್ತು ತುಂಬುಪ್ರದರ್ಶಿತಾಗಿ, ಶಾಗಲ ವಾಡಿಯ ಜವಿಎನುದಾರಾ ಶ್ರೀಕಂಠಪ್ಪನವರ ಮಗಳನ್ನು ಕೊಟ್ಟಿಟ್ಟ ಮದುವೆ ಆಯಿತು. ಆಕೆ ಒಳ್ಳೆಯ ರೂಪವಂತೆ, ಗುಣವಂತೆ. ಅಂಥ ರೂಪವಂತಿ ಹೆಂಡತಿ ಮನೆಯಲ್ಲಿದ್ದರೂ, ಎರಡು ದಕ್ಕಿಗಳುತ್ತಿರು ಒಂದು ಗಂಡುಮಗು, ಒಂದು ದೆಟ್ಟುಮಗು ಮನೆಯೆಲ್ಲ ಆಡುತ್ತಿದ್ದರೂ ಮಾಡಪ್ಪನವರು ಕುಂಬಾರಕೇರಿಯ ನಾಯಕಸಾನಿ ಕಿಟ್ಟುನ್ನು, ಅಗ್ರಹಾರದ ಪುಟ್ಟಿ ಇವರ ಮನೆಗೆ ದುಡ್ಡ ಸುರಿದು ದೇಹ ಕೆಡಿಸಿಕೊಳ್ಳಲು ಹೊಗುತ್ತಿದ್ದರು. ಎಲ್ಲ ಸಹವಾಸ ದೋಷ, ಕಾನುನ ಹಬ್ಬದಲ್ಲಿಂತೂ ಇವರ ಆಟ ಹೇಳತ್ತಿರದು. ಇರ್ಲಾಂದನ್ನೂ ಸಹಿಸದ ಶಿವನಂಜಪ್ಪನವರಿಗೆ, ಎಲ್ಲ ವಿಷಯ ತಿಳಿದಿತ್ತು. ಆದರೆ, ಮಗ ಎಂಬ ಮಾಮತೆಯಿಂದ ಮುದುಕೆ ಮುದುಕಿಯರು—ಒಳ್ಳೆಯ ಮಾತ್ರ ಕೇಳಿದ ಮಗನನ್ನು ಎನುರುಹಾಕಿ ಕೊಳ್ಳಲಾರದೆ—ಮೌನವಾಗಿ ಕೊರಗುತ್ತಿದ್ದರು. ಆವರ ಕೊರಗನ್ನು ಕಡವೆ ಮಾಡಲು ಮುದ್ದಾದ ಮೋಮ್ಮುಗ ಮಹೇಶ್ವರ, ಮೋಮ್ಮುಗಳು ಶಾಂತಾ ಸಹಕರಿಸುತ್ತಿದ್ದರು. ಮುಗುಕ ಎರಡು ಮೋಗ್ಗುಗಳನ್ನು ನೋಡಿ ಕೊಂಡು, ಈ ಹೂವು ಹೇಗಾವರೂ ಬಾಳಲಿ ಎಂಬು ಕಾಲ ತಕ್ಕುತ್ತಿತ್ತು. ಮಗನ ಮನಸ್ಸನ್ನು ಚೆನ್ನಾಗಿ ತಿಂದಿದ್ದ ಆವರಿಗೆ ಇನ್ನೊಂದು ಕಾರಣ ದಿಂದಲೂ ಸಮಾಧಾನವುಂಟಾಗುತ್ತಿತ್ತು. ಮಗ ಎಷ್ಟು ವೇರಿದರೂ ಮನೆಯನ್ನೇ ಮುಳುಗಿಸಿಬಿಡುವಂಥ ಗುಣ ಅವನದಲ್ಲ. ಎಲ್ಲ ಲೆಕ್ಕಾ ಚಾರಂತೆ ನಡಸುತ್ತಾನೆ, ಆದರ ಮಿತಿಯೂ ಆವನಿಗೆ ಗೊತ್ತು ಎಂಬುದು

ಅವರಿಗೆ ತಿಂಡಿತ್ತು. ಅದು ನಿಜವೂ ಹೌದು; ಮಾಡಪ್ಪನವರು ಮಂದಿಯ. ಕಣ್ಣವುಂದೆ ಮೇರಿದಂತೆ ಕಂಡರೂ ಅದಕ್ಕೊಂಡು ಸುತ್ತಿ ಇಟ್ಟಿದ್ದರು; ಲೀಕ್ಕಾಚಾರ ಇಟ್ಟಿದ್ದರು. ಅವರು ಆ ಮಿತಿಯನ್ನು ಮಾರಿ ನಡೆಯಿಸಿ ಶೀರಲಿಲ್ಲ.

ತಾವು ಐಗಿದ್ದರೂ ತಮ್ಮ ಮಗನನ್ನು ಸರಿಯಾದ ದಾರಿಯಲ್ಲಿ ಬೆಳೆಸುವುದನ್ನು ಅವರು ತಿಳಿದಿದ್ದರು. ಈ ಕೆಲಸದಲ್ಲಿ ಅವರ ಹೆಂಡಿ ಹಾವರ್ತವನ್ನು ಅವರಿಗೆ ತುಂಬ ನೇರವಾಗುತ್ತಿದ್ದಳು. ಆಕೆ ತನ್ನ ಮಕ್ಕಳನ್ನು ಅಕ್ಕಪಕ್ಕುದ ವೋಲಿ ಮಕ್ಕಳಿಂದ ಆಟಕ್ಕೆ ಕಳ್ಳಿಸಿದೆ, ಮನೆಯಾಳಗೇಗೆ ಚೆನ್ನಾಗಿ ನಾಕುತ್ತಿದ್ದಳು. ಮಗನನ್ನು ಒಳ್ಳಿಯ ವಿಧಾವಂತನನ್ನೂ ಮಾಡಬೇಕೆಂಬ ಆಸೆ ಈ ತಾಯಿಗೆ ಇತ್ತು. ಆದರೆ ಮಗ ಮದೇಶ್ವರ ತಂದೆಯಷ್ಟೇ ಪಿದೆಯ ಪುಣ್ಯ ಕಟ್ಟಿಕೊಂಡುಬಂದಿದ್ದು.

ಪ್ರೇರೇಸ್ ಕರಿಯಪ್ಪನ ಸ್ನೇಹದಿಂದ ಹೀರುಲಾಲಾನ ಲಕ್ಷ್ಮೇಶ್ವರಿಗೆ ಆಪ್ರಯ ಕೊಟ್ಟಿಮೇರೆ, ಸುಮಾನೆ ಕಾಲ ಕಳೆಯುವುದಕ್ಕೆಂತ ಏನಾದರೂ ವ್ಯಾಪಾರ ಮಾಡಬೇಕು, ಎಂಬ ಆಪೋಜನೆ ಅದೇಕೊ ಮಾಡಪ್ಪನವು ತರೆಯಲ್ಲಿ ಮೂಡಿತ್ತು. ‘ಮ್ಮು, ಏನಾದರೂ ಅಂಗಡಿ ಹಾಕಬೇಕು’ ಎಂದ ಮಾಗ ಮಂತ್ರಿನ್ನರಥೂ ಮಾಡಿಸಿದ್ದು. ಇದನ್ನು ಕರಿಯಪ್ಪನ ಹತ್ತಿರ ಪ್ರಸ್ತಾವ ಪನಾಡಿದಾಗ, ಆತ ಒಂದು ಒಳ್ಳಿಯ ಸಲಯ ಕೊಟ್ಟಿದ್ದು. “ಉತ್ತರ ದೇಶದ ಓರನಾನಿ ಬಂದು ಈ ಉರ್ವಲೆ ಆಸ್ತಿಮಾಡಿರೋವಾಗೆ, ಉರಿನ ದಳ ಉಸ್ಸುಂಡಿರೋ ತಮ್ಮಂಥೋರು ಸರವ್ವೆ ಕುಂತ್ತೊಂಡಿರೋಣಂದ್ರೀನು ನಾನಿ ಹೇಳಿದ್ದಾಗೆ ಮಾಪ್ತಿ ಸಾಮಾಕುತ್ತೆ. ಹ್ಯಾಗಿದ್ದೂ ಸಿಮ್ಮೇ ಮನ ಇವೀ—ಫಾಸ್ಟ್ ಕಣ್ಣನ್ ಮೇಗೆ—ಹೀರುಲಾಲಾನ ಅಂಗಡಿ ಎದುರ್ವು ಅಳ್ಳೀ ಸೀನ್ನು ಅದೇ ಅಂಗಡಿ ಹಾಕಿ, ಸೋನೋಣ. ಈ ಉರಿಗೇ ಸೇಪಿಂಡೊಂಡೀ ಸಾಕೆ!” ಎಂದು. ಕರಿಯಪ್ಪನ ತುಂಬ ದೂರಾಲೋಜೆಯ ಯಂದ ಈ ಮಾತು ಆಡಿದೆ. ಸೇಪಿನ ಸೂಕ್ತಿ ಲಕ್ಷ್ಮೇಶ್ವರನ್ನು ತತ್ತಿಯೊಂದೆ ಕಣ್ಣತ್ತಿದ್ದ ಮಾಡಪ್ಪನವರಿಗೆ ಕರಿಯಪ್ಪನ ಸಲಯ ಬವಳಿ ಹಿತವಾಗಿ ಕಂಡುಬಂತು, ಈ ಯೋಜನೆಗೆ ಮುಂಚಿ, ಒಂದು ದಿನ ಕರಿಯಪ್ಪನೊಡ್ಡ

ಮಾತಾಡುತ್ತಿದ್ದಾಗ ಅದೇಕೊ ಅವರು, “ಕರಿಯಪ್ಪ, ಹೇಗಾದರೂ ಮಾಡಿ ಈ ಸೇಟಿನ್ನು ಉರುಬಿಟ್ಟು ಓಡಿಸಬೇಕಲ್ಲ” ಎಂದಿದ್ದರು. ಆ ಸಲಹೆಯನ್ನು ಕಾರ್ಯಗತಮಾಡಿದ ಆರು ತಿಂಗಳೊಳಗಾಗಿ, ಸೇಟ್ಟಿ ಅಂಗಡಿಯನ್ನು ಓಡಿ ಕಂಟ್ರಾಕ್ಟರ್ ಮುನಿಸಿಪಾಲಿವರಿಗೆ ಮಾರಿ ಪೂನಾಡ್ಸೆ ಗಾಡಿಬಿಡಲೇ ಬೇಕಾಯಿತು.

ಲ್ಕ್ವಾನ್‌ನ ಸಹವಾಸ ಆದಮೇಲೆ ಮಾದಪ್ಪನವರ ಮೂರು ಒಂದೊಂದು ದಿನ ಮಿತಿಮೀರುತ್ತಿತ್ತು. ಮುಂದು ಶಿವನಂಜಪ್ಪನವರು ಮಗನಿಗೆ ಬುದ್ಧಿ ಹೇಳುವ ಸ್ಥಿತಿಯಲ್ಲಿತ್ತಿಲ್ಲ. ತಾಯಿ ಮಂಗಳವ್ಯಾಸಿಗೆ ವಯಸ್ಸು ವಿಃರಿ ದಂತೆಲ್ಲ ಮಗನ ಮೇಲಿನ ಮನುತೆ ಹೆಚ್ಚಾಗುತ್ತಿದ್ದುದರಿಂದ ಮಗನ ತಪ್ಪು ಆ ಮುದಿ ಕಣ್ಣಿಗೆ ಅಪ್ಪು ದೊಡ್ಡದಾಗಿ ಕಾಣುತ್ತಿರಲ್ಲ. ಒಂದೊಂದು ಬಾರಿ, ಅನ್ಯರ ಭಾಯಿಂದ ಬಂಂದ ಸುಧಿಯನ್ನು ಆಕೆ ನುಬುತ್ತೇ ಶೇರಿಲ್ಲ. ಹೊಡತಿ ಪಾರ್ವತಮ್ಮಾನ ಮನಸ್ಸು ಒಳಗೇ ಕೊರಗುತ್ತಿತ್ತು. ಗಂಡನಿಗೆ ಬುದ್ಧಿ ಹೇಳುವ ಶಕ್ತಿ, ಆಭ್ಯಾಸ ಅವಳಿಗೆ ಚೆನ್ನಾಗಿದ್ದರೂ ಕೊನೆಕೊನೆಗೆ ಏಕೊಸಂಪೂರ್ಣಾಗಿಬಿಟ್ಟಳು—ದಾರಿಗೆ ಬರುವ ದೇಹ ಇದಲ್ಲ ಎಂದೂ ಏನೂ!

ಮಗ ಮಾತ್ರ ತಾಯಿಯ ಮನಸ್ಸಿಗೆ ಸೆಮ್ಮುದಿಯನ್ನು ಒಟ್ಟಿಮಾಡಿದ್ದು.

ದೊಡ್ಡದಾಗಿ ಅಂಗಡಿ ಹಾಕಿ, ಹೊಸರಲ್ಲಿ ಮರುಸಿಸಿದ ನಡಸಿವ ಮಾದಪ್ಪನವರು, ಎಸ್. ಎಸ್. ಎಲ್. ಸಿ. ಫೇಲ್ ಆದ ಮಗನಿಗೆ ಆಡಳಿತ ವಹಿಸಿಕೊಟ್ಟಿರು. ಬಹಳ ಸಂಬಿಕೆಯಿಂದ ಕೆಲಸಮಾಡುತ್ತಿದ್ದ ಆಳು ಪುಟ್ಟಮಾದನ ಸೆರವಿಸೊಡನೆ, ಬುದ್ಧಿವಂತ, ಮಹೇಶ್ವರ ಅಂಗಡಿಯ ವ್ಯವಹಾರವನ್ನು ಚೆನ್ನಾಗಿ ನಡಸುತ್ತಿದ್ದು.

ಮಗ ಮಾಡಬೇಕಾದ ವ್ಯಾಪಾರವನ್ನು ಮೊಮ್ಮುಗನೇ ಮಗನಿಗೂ ತಚ್ಚಿನ್ನಾಗಿ ನಡಸುತ್ತಿರುವುದನ್ನು ನೋಡಿದ ಶಿವನಂಜಪ್ಪನವರ ಕಣ್ಣಿ ಬೇಗ ಮಾರಿಮಗನನ್ನು ನೋಡಲು ಕಾತರಿಸಿತು. ಬೆಂಗಳೂರಿನವರಾದ ಶಿವರುದ್ರಪ್ಪನವರು ತಮ್ಮ ಹಿರಿಯ ಮಗಳಾದ ಗಂಗಮ್ಮನನ್ನು ಮಹೇಶ್ವರ ನಿಗೆ ಕೊಟ್ಟಿ ಮದುವೆಮಾಡಲು ಒಪ್ಪಿದ್ದರು. ಶಿವನಂಜಪ್ಪನವರಿಗೆ

ಗೂರಲುರೋಗ ಹೆಚ್ಚುಗಿದ್ದು ದರಿಂದ, ಮಾಡಪ್ಪನವರು ಮಹೇಶ್ವರನ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಮಹಾರ್ಕ ಇಡಿಸಿಬಿಟ್ಟುರು. ಎಸ್. ಎಸ್. ಎಲ್. ಸಿ ಯ ವರೆಗೆ ಓದಿದ ಶೀಲವಂತೆ ಗಂಗಮೃ ನೋಡುವುದಕ್ಕಾಗಿ ಬಹಳ ಚೆನ್ನಾಗಿದ್ದಳು. ಅವಳನ್ನು ನೋಡಲು ಬೆಂಗಳೂರಿಗೆ ಹೋಗಿದ್ದ ಪಾರ್ವತಮೃನವರ ಮನಸ್ಸು ಹುಡುಗಿಯನ್ನು ನೋಡಿದ ಕೂಡಲೆ ‘ಹ್ಮ್ಮ್ ಆಗಲಿ’ ಎಂದಿತು. ವಾದಪ್ಪನವರೂ ಭಾವಿ ಸೋಸೆಯ ರೂಪಿಗೆ, ವಿಜ್ಯೆ ಬುದ್ಧಿಗೆ ಮೆಚ್ಚಿದರು. ಯೋವನದ ಮೆಟ್ಟಿಲಲ್ಲಿದ್ದ ಮಹೇಶ್ವರ ಹದಿನಾರು ವರುವದ ತುಂಬುಹರೆಯಿದ್ದ ಗುಗಮೃನನ್ನು ನೋಡಿ ‘ಪರವಾಯಿಲ್’ ಎಂದುಕೊಂಡ. ಅವಳನ್ನು ನೋಡುವುದಕ್ಕಾಗಿ ಶಿವರುದ್ರಪ್ಪನವರ ಮನೆಯ ಪಡಸಾಲೆಯಲ್ಲಿ ಕುಂತಿದ್ದಾಗ, ಅವನು ಆ ಹುಡುಗಿಯ ಮುಖ ವನ್ನು ಚೆನ್ನಾಗಿ ನೋಡಲಾಗಲಿಲ್ಲ. ಅದೇಕೊ, ಒಂದು ರೀತಿಯ ನಾಚಿಕೆ, ಬಿಗುವಾನ ಉಂಟಾಗಿ, ವೈತುಂಬಿದ ಬೆಳ್ಗಿರುವ ಹುಡುಗಿ ಎಂಬುದನ್ನು ಮಾತ್ರ ಮಾರದಿಂದ ನೋಡಿ ಮುಖ ತಿರುಗಿಸಿಕೊಂಡುಬಿಟ್ಟು. ಗುರುಹಿರಿಯರ ಸಿಕ್ಕಿಯ ತನ್ನ ನಿಕ್ಕಿಯವೇ ಆದುದನ್ನು ಅರಿತು ಅವನ ಹೃದಯ ಹರುಷಗೊಂಡಿತು.

ಮಾದುವೆಯಾದ ಆರು ತಿಂಗಳೊಳಗಾಗಿ ಸೋಸೆ ಮನೆಗೆ ಒಂದು ಬಿಟ್ಟುಳು. ಆ ಮನೆಗೆ ಒಬ್ಬ ಹೆಣ್ಣುಮಗಳು ಕಾಲಿಟ್ಟ ಕೂಡಲೆ, ಪಾರ್ವತಮೃತನ್ನು ಹೆಣ್ಣುಮಗಳ ಧಾರೆಯ ಯೋಚನೆ ಮಾಡಿದಳು.

ತನ್ನೊತ್ತೇಯೇ ಚೆಲುವಾಗಿದ್ದ ಮಗಳು ಶಾಂತಮೃನನ್ನು ತನ್ನ ಕರಿಯ ತಮ್ಮನಿಗೆ ಕೊಡಬೇಕೆಂಬ ಸಲಹೆಗೆ ಮಾಡಪ್ಪನವರೂ, ಅತ್ಯೇ ಮಾವಂದಿರೂ ಅಡ್ಡಿ ಬರಲಿಲ್ಲವಾದುದರಿಂದ ಪಾರ್ವತಮೃನ ಮನಸ್ಸಿಗೆ ಹೆಚ್ಚಿನ ಹರುಷವುಂಟಾಗಿತ್ತು.

ಶಾಂತಮೃಜನ್ನು ಹದಿನಾಲ್ಕು ವರುವ ವಿರದಿದ್ದಾಗಲೇ ಕರಿಯ ಸೋಡರಮಾವ ಮಹಡೇವಪ್ಪನ ಹೆಂಡತಿಯಾದಳು.

ಇಬ್ಬರು ಮಕ್ಕಳ ಜೀವನ ಒಂದು ನೆಲೆ ಕಂಡುದನ್ನು ನೋಡಿ ಪಾರ್ವತಮೃನ ಸಂತೋಷಕ್ಕೆ ಪಾರವಿರಲಿಲ್ಲ. ಅರುವತ್ತು ಮೀರಿದ

ಶಿವನಂಜಪ್ಪ ಮತ್ತು ಮಂಗಳಮೃನವರಿಗಾತ್ಮೀ ಒಡಿಸಲ್ಲಾರದಪ್ಪ ಆನುದ. ಇಷ್ಟೇ ನೇರ್ತಿದಿವೆನಾತೆ, ಮರಿಮನಗನನ್ನು ಆಡಿಸಬಿಡೋಣ ಎಂದು ಆ ಮುದಿಕ್ಕೆಗಳು ಹಾತೊರೆಯುತ್ತಿದ್ದವು.

ಸೋಸೆ ಮನಸೆಗೆ ಒಂದು ಒಂದು ಪರುಪದೋಳಗಾಗಿ ದೇವರು ಆ ಅಸೆಯನ್ನು ಈಡೇರಿಸಿದ. ಮಹೇಶ್ವರ ಚೆಣ್ಣ ಮಗುವಿನ ತಂದೆಯಾದ. ಮುದುಕ ಮುದುಕಿ ಮಾರಿಮನಗನನ್ನು ಅವೇಷ್ಟಿಸಿದರು. ಆವರೆ ದೇವರು ಮರಿಮನಗಳನ್ನು ತಂದು ಮಂಳಗಿಸಿದ. ‘ಚೆಣ್ಣೇ, ಗಂಡೋ ನೂರು ಪರುಷ ತಣ್ಣಗೆ ಭಾಕೆ’ ಎಂದು, ಕಾಲು ಮೋಹ, ಅಲ್ಲಿ ಸ್ತೋತ್ರ ಮುದುಕ ಶಿವನಂಜಪ್ಪನವರು ಮಗುವಿನ ಮೊರನನ್ನು ಸೇರಿಡಿ ಕರೆಸಿದರು.

ಆರೇಳು ತಿಂಗಳಿಂದ ಸರಳುತ್ತಿದ್ದ ಆ ಮುದಿದೇದ ಮರಿಮನಗಳ ದರ್ಶನವಾದ ಮೇಲೆ—ಆಸೆ ಈಡೇರಿತೆಂದೊ ಏನೋ—ಮೊಲೆಮನೆಯ ಹತ್ತು ದಿನ ಕಳೆಯುವುದಕೊಳಗಾಗಿ ಕಣ್ಣಮುಜ್ಜ್ವಲೆಂಟತ್ತ. ಆ ವರ್ಯಸ್ವನಲ್ಲಿ ಗಂಡನನ್ನು ಕಳೆದುಕೊಂಡ ಮಂಗಳಮೃಸ ಹಾಡು ಪ್ರೇಷಿಸಿರದು.

ಸೋಸೆ ಮನಸೆಗೆ ಒಂದರೆ ಕೊಂಡುಕೊಂಡಿದ್ದ, ನಾಯಕನಾನು ರಾಧಾಬಾಯಿಯ ಮನೆಯನ್ನು ಕೆಡಪಿ ಯೋಜರಿತಿಯಲ್ಲಿ ಕಟ್ಟಿಕ್ಕೊಂಡ ಮಾಡಪ್ಪನವರಿಗೆ ಈ ಸುಧಾ ಸಿದ್ಧಿನಂತ ಮುಖ್ಯತ್ವ. ಅಷ್ಟು ವರ್ಯಸ್ವನಲ್ಲಿ ಕಾಲು ಸ್ವಾಧಿನದಲ್ಲಿಲ್ಲದ್ದರೂ ತಂಡಯವರು, ಆರಕ್ಕೆ ಮೂರಕ್ಕೆ ಗಾಡಿ ಯಲ್ಲಿ ಕುಳಿತು ಹಳ್ಳಿಗೆ ಹೋಗಿ, ತೈಳಿಟ್ಟದ ವ್ಯವಸ್ಥೆ ಸೋಡಿಕೊಂಡು ಬರುತ್ತಿದ್ದರು. ಆ ಕೆಲಸ ಇನ್ನುಮುಂದ ಮಾಡಪ್ಪನವರ ಮೇರೆತೋ ಬಿತ್ತು.

ಮನೆ ಕಟ್ಟುವ ನೆವಡಲ್ಲಿ—ಅವರು ಅನೇಕ ಬಾರಿ ನಡುವಿದಂತೆ ಮತಿಮೀರಿ—ಲಕ್ಷ್ಮೀನ ಮನೆಯಲ್ಲಿ ಮೂರು ದಿನದ ಬಿಂದಾರ ಬಿಟ್ಟಿದ್ದರು. ಅಶ್ಲೀ ಉಟ್ಟಿ, ತಿಂಡಿ, ನಿಡ್ದೆ. ಅಂದು ಬೆಳಗ್ಗೆ ಒಂಬತ್ತು ಗಂಟೆಯಲ್ಲಿ ಮಹೇಶ್ವರ ಸೈಕಲ್ ಮೇರೆ ಬಂದು ‘ತಾತನಿಗೆ ಕೆಮ್ಮು ಹೆಚ್ಚಾಗಿದೆ, ಮಾತೇ ಆಡುತ್ತಿಲ್ಲ’ ಎಂದು ಹೇಳಿದಾಗ ಅವರು, ಹೂಷಧಾಗಿ ಕಟ್ಟಿತ್ತಿದ್ದ ಮನೆಯ ಬೀದಿಯ ಬಾಗಿಲ ಚೌಕಟ್ಟು ಇಡಿಸುತ್ತಿದ್ದರು. ‘ನೀವು ಕೆಲಸ

ಮಾಡುತ್ತಿರಿ, ನಾನು ಸೋಡಿಕೊಂಡು ಬರುತ್ತೀನೇ' ಎಂದು ಕೆಲಸಗಾರರಿಗೆ ಹೇಳಿ, ಮಾಡಪ್ಪನವರು ಅದೇ ಸೈಕಲ್ ತೆಗೆದುಕೊಂಡು ಮನೆಯ ಕಡೆ ಬೇಗ ಹೋದರು. ಮಹೇಶ್ವರ ನಸೆದುಕೊಂಡು ಅಂಗಡಿಯ ಕಡೆ ಹೋದ.

ತಾತ ಈ ಲೋಕ ಬಿಟ್ಟುಬು ಅಂಗಡಿಯಲ್ಲಿನ್ನು ಮಹೇಶ್ವರನಿಗೆ ದನ್ನೊಂದು ಗಂಟಿಗೆ ತಿಳಿಯಿತು.

* * * * *

ಎಲ್ಲ ಕೆಲಸ ಮುಗಿದ ಮೇಲೆ, ಒಂದು ದಿನ ಮಂಗಳಮೃನ್ ಸೋಡರಳಿಯ ಬಸಪ್ಪಶಾಸ್ತ್ರಿಗಳು ಮನೆಗೆ ಬಂದಿದ್ದರು. ಅವರು ಒಳ್ಳೆಯ ವಿದ್ಯಾಂಸರು, ಜೊತಿಷ್ಯಾರ್ಥಿ ಸಿಪುಳರು, ಪಿವಕಥಾ ವಿದ್ಯಾನಾರು ಎಂದು ಎಳ್ಳಿಲ್ಲಾ ಪ್ರಸಿದ್ಧರಾಗಿದ್ದರು. ಅವರು ಉಂಗಿ ಬಂದ ದಿನ ಮಂಗಳಮೃ ಎಲ್ಲ ಯೋಜೊಂಡು ಗೊಳೋ. ಎಂದು ಅತ್ಯಾ.

ಗುಡ ಹೋದ ಮೇರ ಮರಿಮಗಳ ಡಾತಕ ಬಿಡಿದು ಎಳ್ಳೆಬೆಣ್ಣೀ ತೋರಿಸಿ, ಅವಲಕ್ಷಣ ಎಸಿಸಿಕೊಂಡ ಮಂಗಳಮೃ, ಬಸಣ್ಣಿಸುಗೂ ತೋರಿಸಿ ತಿಳಿದುಕೊಳ್ಳಬೇಕೆಂದು ಹಾತೊರಿದಳು. ಮಾರನೆಯ ದಿನ, ಮಾತುಕತೆ ಉಂಟ ಎಲ್ಲ ಆದವೇ ಶೆ, ಪಡಸಾರೆಯಲ್ಲಿ ಹಾನಿದ್ದ ಕಂಬಕೆಯ ಮೇಲೆ ಮಲಗಿ ಆಟವಾಡುತ್ತಿದ್ದ ಆರು ತಿಂಗಳ ಮಗುವನ್ನು ಸೋಡುತ್ತೆ, ಬಸಪ್ಪ ರಾಸ್ತ್ರಿಗಳು ಆರಾವು ಕುಟ್ಟಿರುತ್ತೇ ಆರಾಮಾಗಿ ಮಲ್ಲಿದ್ದರು. ಮಗು ಏನನ್ನೊಂದು ಸೋಡುತ್ತೆ ನಗುತ್ತಿತ್ತು. ಎಲೆಂಡಕೆ ಹಾಕಿಕೊಳ್ಳುತ್ತಿದ್ದ ಬಸಪ್ಪ ರಾಸ್ತ್ರಿಗಳು ವಾಟಿಸಿದ ಎಲೆಯನ್ನು ಬಾಯಿಯಲ್ಲಿಟ್ಟುಕೊಂಡು 'ಚೀ ಕಳ್ಳ!' ಎಂದು ಚಪ್ಪಳಿ ತಟ್ಟಿದರು. ಮಗು ಶಬ್ದ ಕೇಳ, ರಾಸ್ತ್ರಿಗಳ ಕಡೆ ತಿರುಗಿತು. ಅಮೃ ಹೊತ್ತಿಗೆ ಸರಿಯಾಗಿ, ಉಂಟಿದ ಮನೆಯಿಂದ ಒಳಗೆ ಬಾದ ಮಂಗಳಮೃನವರು "ಬಸಣ್ಣ ನಮೃ ಮರೀ ಡಾತಕಾನ ಸೇನು ಸೋಡಿ ಹೇಳಿಪ್ಪ, ಯಾರಾ ಯೋ ಏನೇನೋ ಹೇಳುತ್ತಿ. ನಿಜ ಏನೂ ಅನ್ನೊಂದು ನಿಂಗೆ ಗೊತ್ತಾಗುತ್ತೆ. ಸೋಡು ಮತ್ತು" ಎನ್ನುತ್ತ ಪಡಸಾರೆಯ ಗೂಡಿನಲ್ಲಿಟ್ಟಿದ್ದ ಪೆಟ್ಟಿಗೆ ತೆಗೆದು, ಅದರಲ್ಲಿದ್ದ ಜಾತಕವನ್ನು ಬಸಪ್ಪಶಾಸ್ತ್ರಿಗಳ ಕೈಯಲ್ಲಿಟ್ಟಿಳು.

ಬಸಪುಶ್ವಾಸ್ತಿಗಳು ನಿಜವಾಗಿಯೂ ಜೋತಿಪ್ಪು ಶಾಸ್ತ್ರದಲ್ಲಿ ಒಳ್ಳೆಯ ಪಂಡಿತರು; ಚೆನ್ನಾಗಿ ಲೆಕ್ಕಾಚಾರ ಹಾಕಿ ಹೇಳುತ್ತಿದ್ದರು. ಅವರು ಮಗುವಿನ ಜಾತಕವನ್ನು ಬಹಳ ಹೊತ್ತು ನೋಡಿ, “ಮಹೇಶ್ವರನ ಜಾತಕ ತೋಗೊಂಬಾ” ಎಂದರು. ಮೊಮ್ಮೆಗನ ಜಾತಕವೂ ಆ ಪೆಟ್ಟಿಗೆಯಿಂದ ಬಂತು. ಶಾಸ್ತ್ರಿಗಳು ಅದನ್ನೂ ಚೆನ್ನಾಗಿ ಪರಿಶೀಲಿಸಿದರು.

ಅವರ ಮುಖವನ್ನೇ ನೋಡುತ್ತ ಕುಳಿತ್ತಿದ್ದ ಮಂಗಳಮ್ಮೆ ಆ ಮುಖದ ಭಾವವನ್ನು ಗ್ರಹಿಸಿದಳು. ಅದು ಅಷ್ಟೇನೂ ಹಿತಕರವಾಗಿರಲಿಲ್ಲ.

ಯಾವುದೋ ಲೆಕ್ಕಾಚಾರ ಹಾಪತ್ತಿದ್ದ ಬಸಣ್ಣಿಗೆ, ಇಬ್ಬರು ಜೋಯಿಸರು ಹೇಳಿದ ಕಾರಣವನ್ನು ತಿಳಿಸಿದರೆ ನೆರವಾದಂತಾಗಬಹು ದೆಂದುಕೊಂಡು ಮಂಗಳಮ್ಮೆ,

“ಒಂದು ಮನೆ ಬ್ಯಾರೆ ಕೊಂಡವಸ್ಪು, ಅದು ಒಳ್ಳೇಷಲ್ಲಾತೆ. ಸಂಸಾರಂದಿಗರಿಗೆ ಆಗಬರೋದಿಲ್ಲಾತೆ. ಆ ಶಾಮಭಟ್ಟರು ಹೇಳಿದರೂ ನಮ್ಮ ಮಾಡಪ್ಪ ಕೇಳಲಿಲ್ಲ; ಇವನುತ್ತಾ ಯಾಡುಗ. ಇವನೂ ಅವನ್ನಾಗೇ ಕುಣೈಬಿಟ್ಟಿ.....ಅದರಿಂದ ಏನಾದರೂ, ಹೀಗೆಲ್ಲ....” ಎಂದು ನಡುವೆ ಬಾಯಿಹಾಕಿದಳು.

“ಆ ಮನೆಯ ಕ್ರಯಪತ್ರ ತೋಗೊಂಬಾ, ಹೇತ್ತೀನಿ” ಎಂದು ಶಾಸ್ತ್ರಿಗಳು ಕುತ್ತಾಹಲದಿಂದ ಕೇಳಿದರು.

ಕೂಡಲೆ “ಪಾತಮ್ಮಾ” ಎಂದು ಕೂಗಿಕೊಂಡು, ಮುದುಕೆ ಅಡಿಗೆ ಮನೆಗೆ ಹೋಯಿತು.

“ಬಸಣ್ಣ ಮಹೇಶಣ್ಣನ ಜಾತಕ ನೋಡ್ತಾ ಇದಾನೆ. ಆ ಚೌಕದ ಮನೆ ಕ್ರಯಪತ್ರ ಬೇಕಂತಲ್ಲಿ ತೆಗೆದುಕೊಟ್ಟೀಯಾ?” ಎಂದು ಕೇಳಿದಳು.

ಮೊದನೊದಲು ನಿರಾಸಕ್ತಳಾಗಿದ್ದ ಪಾರ್ವತಮ್ಮೆ, ಶಿವರುದ್ರಪ್ಪ ನವರ ಮನೆಯ ಕಡೆ, ಬರಿಯ ಹೆಣ್ಣು ಸಂತಾನ ಎಂಬುದನ್ನು ಕೇಳಿದ ಮೇಲೆ, ಸರಿಯಾದವರ ಕೈಯಲ್ಲಿ ಮಗನ ಜಾತಕ ನೋಡಿಸಬೇಕೆಂದು ಅನೇಕ ಬಾರಿ ಅಂದುಕೊಂಡಿದ್ದಳು. ಒಳ್ಳೆಯ ವಿದ್ವಾಂಸರೆಂದು ಹೆಸರಾದ

ಒಸಪ್ಪಾಪ್ರಿಗಳು ಮನೆಗೇ ಬಂದಿರುವಾಗ, ಅವರಿಗೆ ಹೊರಿಸಿ ಎಲ್ಲ ವಿವರವಾಗಿ ತಿಳಿದುಕೊಳ್ಳಬೇಕೆಂದು ಕುತ್ತಾಹಲಪಟ್ಟಿಳು.

“ಹೊಳ್ಳಿ, ಕೈತೊಳೆದುಕೊಂಡು ಬಂದು ಪೆಟ್ಟಿಗೆ ತೆಗೆದುಕೊಡ್ಡಿಂನಿ” ಎಂದು ಬಜ್ಜೆಲುಮನೆಗೆ ಹೋದಳು. ಗಂಗಮ್ಮಾ ಅಡಿಗೆಯ ಮನೆಯಲ್ಲಿ ಕುಳಿತು ಉಬಿವಾಡುತ್ತಿದ್ದಳು. ವಾವಪ್ಪನವರು ಹಳ್ಳಿಗೆ ಹೋಗಿದ್ದರು; ಮಹೇಶ್ವರ ಅಂಗಡಿಯಲ್ಲಿದ್ದು.

ಕೊರಳಲ್ಲಿದ್ದ ಬೀಗದಕ್ಕೆ ಕುಳ್ಳಿಸಿಂದ ಕಬ್ಬಿಣದ ಪಟ್ಟಿಗೆ ತೆಗೆದು, ಮನೆಯ ಕ್ರಯಪತ್ರವನ್ನು ಒಸಪ್ಪಾಪ್ರಿಗಳ ಕ್ಷೇಗೆ ಕೊಟ್ಟಿಮೇಲೆ, ಪಾರ್ವತಮ್ಮಾ ಆಸಕ್ತಿಯಿಂದ ಪಡಸಾಲೆಯಲ್ಲಿಯೇ ಕುಳತುಬಿಟ್ಟಿಳು. ಶಾಪ್ರಿಗಳು ಎಲ್ಲವನ್ನೂ ಸಿಧಾನವಾಗಿ ಓದಿಕೊಂಡರು. ಮಹೇಶ್ವರನ ಹೆಸರಿನಲ್ಲಿದ್ದ ಆ ಮನೆಯ ಕ್ರಯಪತ್ರವನ್ನೂ, ಮಹೇಶ್ವರನ ಜಾತಕವನ್ನೂ ಅಕ್ಕಪಕ್ಕದಲ್ಲಿ ಹಿಡಿದು, ಏನೇನೋ ಲೆಕ್ಕಾಚಾರ ಹಾಕಿಕೊಂಡರು. ಅದನ್ನೊಮ್ಮೆ ಇಡನ್ನೊಮ್ಮೆ ಚಿನ್ನೊಗಿ ಪರಿಶೀಲಿಸಿದರು.

“ಮನೆ ಏನೋ ಸುಮಾರೀ....” ಎಂದು ರಾಗ ಎಳೆದು, ಕ್ರಯ ಪತ್ರವನ್ನು ಪಕ್ಕದ ಸ್ವಾಲಿನ ಮೇಲಿಟ್ಟಿರು.

ಎಲ್ಲರ ಬಾಯಿಂದಲೂ ಅದನ್ನೇ ಕೇಳಿದ್ದ ಮಂಗಳಮ್ಮೆ “ಸುಮಾರು ಎಂದರೆ ಇವನಿಗೆ ಆಗಬರೊಲ್ಲಾಂತ್ತೇ.....ಅಥವಾ?.....” ಎಂದು ಕುತ್ತಾಹಲದಿಂದ ಕೇಳಿದಳು.

“ಇನ್ನಿಗೇಂತ ಅಲ್ಲ. ಒಟ್ಟಿನ ಮೇಲೆ ಮನೆ ಸುಮಾರು; ಅದರಲ್ಲೂ ಈ ಜಾತಕಕ್ಕೆ ಸ್ವಲ್ಪ ಅಷ್ಟಕ್ಕಷ್ಟೇ....ಅಂತೇ....ಸೀನೇನು ಅದರಲ್ಲಿ ವಾಸ ಮಾಡೋಕಲ್ಲವಲ್ಲ ಅದನ್ನು ಹೊಗೊಂಡಿದ್ದು? ..”

“ಇಲ್ಲ ಇಲ್ಲ....ಅಲ್ಲೆಲ್ಲ ವಾಸಮಾಡೋದು....ಸುವ್ಯಾಸೆ ಇವರ ಮುಚ್ಚು....ಮಹೇಶ್ವರನೂ ಹಂಗೇ ಕುಣೆದ. ನಮ್ಮ ಮಾನನೋರು ಬ್ಯಾಡಾಂದ್ರು ಇವರು ಅಡ್ವಾನ್ಸ್ ಕೊಟ್ಟಬಟ್ಟು” ಎಂದು ಪಾರ್ವತಮ್ಮಾ ನಡುವೆ ವಿವರಿಸಿದಳು.

“ಏನು ಮೂರು ಸಾವಿರ ದೂರಾಯೋ?”

“ಅಡ್ವೆನ್ಸ್ ಎರಡು ಸಾವಿರ, ಪತ್ರ ಆದ ದಿನ ಮೂರು ಸಾವಿರ— ಒಟ್ಟು ವರು ಸಾವಿರ ಆ ಮನೇಗೆ.”

“ಇ! ಹಾಗಾದರೆ ಮನೆ ಚೆನ್ನಾಗಿರಬಹುದು....ಆಗಬಾರದೇ ಇದ್ದೀಲೆ ಅದನ್ನು ಯಾಕೆ ಮಾರಿಬಿಡಬಾರ್ದು?”

“ಅಯೋಜ, ಅದೇನಾ ಕೇಳಿ....ಅದನ್ನು ತೊಗೊಂಡಿದ್ದೀ ಕೆಡವಿಸಿ ಕಟ್ಟೋಕೆ. ಈಗ ಅದಕ್ಕೆ ಒಟ್ಟು ಹನ್ನೆರಡು ಸಾವಿರ ರೂಪಾಯಿ ಬಿದಿದಿ. ಅದನ್ನು ನಾರೋಕೆ ಹೊರಟ್ಟರೆ ಹನ್ನೆರಡು ಬರೊಲ್ಲ. ಅದಿರೋ ಜಾಗ ಚೆನ್ನಾಗಿಲ್ಲ. ಅಕ್ಕಪಕ್ಕ ನೇರೆ ಸರಿಯಾಗಿಲ್ಲ. ಏನೋ ಪ್ರಯತ್ನ ಮಾಡಬಹುದು. ಅದರೆ ಅದರಿಂದ ನಷ್ಟ ಆಗುತ್ತೇ....ಇಷ್ಟರಮೇಲೆ ಮಹೇಶ್ವರ ಒಸ್ಪಿದರೂ ನಮ್ಮ ಮಾದಳ್ಳ ಅದಕ್ಕೂಪ್ಪಲ್ಲ” ಎಂದು ಮಂಗಳಮ್ಮ ಉತ್ತರ ಕೊಟ್ಟಳು.

“ಸರಿ, ಯಾರಿಗಾದರೂ ಸರಿಯಾದವರಿಗೆ ನೋಡಿ ಬಾಡಿಗೇ ಕೆಷ್ಟುಡಿ. ಇನ್ನೇನಾಡ್ಡಿರೇ.”

“ಬಾಡಿಗೇಗೆನೋ ಈಗ ಒಬ್ಬರನ್ನು ಗೊತ್ತುಮಾಡಿದೆ. ನಱವತ್ತು ರೂಪಾಯಿ ಬಾಡಿಗೆ. ವ್ಯಾಸಾರು ಬೃಂಧಾನೇಂದ್ರ ಅದ್ವಾರೋ ಎತ್ತಿರಾಜು ಅಂತ ಬಂದಿದಾರಂತಲ್ಲ, ನಾಯಿಡು ಜಾತಿಯೋರು ಅವರು ಒಪ್ಪೆಳ್ಳಿಂಡು ಹೋಗಿದುಕೆ. ಒಂದು ತಿಂಗಳ ಅಡ್ವೆನ್ಸ್ ಕೊಟ್ಟಿದಾರಂತೆ. ಅದಕ್ಕೂ ಎಷ್ಟೋ ಕಷ್ಟಪಡಬೇಕಾಯ್ತು. ತಿಳಿದೋರ್ಮಾರೂ ಆ ಮನೆಗೆ ಬರೊಲ್ಲ. ಸಾಸಾರಂದಿಗರಿಗೆ ಅದು ಆಗಬರೊಲ್ಲ ಅನ್ನೋದು ಈ ಉರಿನಲ್ಲಿ ಎಲ್ಲರಿಗೂ ಗೊತ್ತಿದೆ. ನೋಡ್ದೀಕು ಅವರು ಎಷ್ಟು ದಿನ ಇರ್ತಾರೋ!” ಎಂದು ವಾವೆತಮ್ಮ ಹೇಳಿದಳು.

ಗಂಗಮ್ಮ ಉಂಟ ಮುಗಿಸಿ ಕೃತ್ಯಾಳಿದುಕೊಂಡು ಪಡಸಾಲೆಯಲ್ಲಿದ್ದ ತಮ್ಮ ಕೋಣಿಗೆ ಹೋದಳು. ಗುಡನ ಮತ್ತು ಮಗುವಿನ ಜಾತಕ ಪರಿಷ್ಕ್ರೇ ನಡೆಯುತ್ತಿದ್ದಾಗ ಎದುರಿನಲ್ಲೇ ಈರಬೇಕೆಂದು ಆವಳು ಪಡಸಾಲೆಯಲ್ಲಿ ಒಂದು ಕ್ರಾಂತು ನಿಲ್ಲಲಿಲ್ಲ. ತನ್ನ ತವರು ಮನೆಯಲ್ಲಿಯೂ ಇದೇ ಚಿತ್ರ ನೋಡಿ ನೋಡಿ ಅವಳಿಗೆ ಬೇಸರವಾಗಿತ್ತು. ಶಿವರುಪ್ರಪಂಚರಿಗೆ

ಒಂದಾದ ವೇರೆಲೊಂದು ನಾಲ್ಕು ಹೆಣ್ಣು ಮಕ್ಕಳಾದ ಮೇಲೆ ಅವರ ತಾಯಿ ತನ್ನ ಸೋಸೆಯೆ ಜಾತಕ ಹಿಡಿದು, ಉಂಟಿನ ಜೋಯಿಸರಿಗೆಲ್ಲ ತೋರಿಸಿದಳು. ಅವರಲ್ಲನೇಕರು ಹೇಳಿದುತ್ತೇ, ಶಿವರುಪ್ರಪನವರಿಗೆ ಸಾಕಷಾತ್ ಎನ್ನ ವಷ್ಟು ಹೆಣ್ಣುವುಕ್ಕೆ ಹೇಳಿ ಆದ್ದನ್ನು. ಅವರು ಇನ್ನೂ ಒಬ್ಬ ಮಗಳ ಮದುವೆ ಮಾಡಿ ಹೊರಿಯಲ್ಲಿ ಎಂಟನೆಯೆ ಒಂದು ಭಾಗವನ್ನು ಮಾತ್ರ ಕಡಮೆ ಮಾಡಿ ಕೊಂಡಿದ್ದರು. ಜಾತಕಗಳ ಪರೀಕ್ಷೆ ಆದಮೇಲೆ ಗಂಗಮೃಷಣ ತಾಯಿಯ ಪಾಡು ಯಾರಿಗೂ ಬೇಡ ಎನ್ನುಸಿಬಿಟ್ಟಿತ್ತು.

ಈ ಮನೆಯ ಪಡಸಾಲೆಯಲ್ಲಿ ಪ್ರಾರಂಭವಾಗಿದ್ದ ಆ ರೀತಿಯ ಜಾತಕ ಪರೀಕ್ಷೆ ನೋಡಿದಾಗ, ಗಂಗಮೃಷಣಿಗೆ ಏಕೊ, ಭಯನಾಲಿತು. ಮಂಚದ ಮೇಲೆ ಹಾಸಿದ್ದ ಹಾಸಿಗೆಯ ಮೇಲೆ ಕುಳಿತು, ಎಲೆಅಡಕೆ ಹಾಕಿಕೊಳ್ಳುತ್ತಾ ಹಾಗೆಯೇ ಪಡಸಾಲೆಯ ಮಾತಿಗೆ ಕಿವಿಗೊಟ್ಟಳು.

‘ಮಹೇಶ್ವರನಿಗೆ ಎಷ್ಟು ಮಕ್ಕಳು?’ ಎಂಬ ಪ್ರಶ್ನೆಗೂ ಏನೊ ಬಸಪ್ಪರಾಸ್ತಿಗಳು ಉತ್ತರ ಹೇಳುತ್ತಿದ್ದರು:

“ಫಲ ಹೆಣ್ಣಿನ ತವರನ್ನು ಹೊತ್ತಿದೆ. ಆದರೆ ಗಂಡನ ಮನೆಯ ಕಡೆ ಏಕಪುತ್ರಫಲ ಬಲವಾಗಿರೋಣದರಿಂದ ಗಂಡುಫಲವೂ ಆಗುವ ಸಂಭವ ಇದೆ....ಏನೇ ಆಗಲೀ, ಈಗಲೇ ನಾಗಪ್ರತಿಷ್ಠೆಯನ್ನು ಮಾಡಿ ಬಿಡುಪುದು ಒಳ್ಳೆಯದು” ಎಂಬ ಮಾತ್ರ ಗಂಗಮೃಷಣ ಕಿವಿಗೆ ತುಂಬ ನೋವನ್ನು ಉಟ್ಟಿಸಿದಿತ್ತು.

ಮುದುಕಿಗೆ ಆಗಲೇ ಅಥ ಸಿರಾಸೆಯುಂಟಾಗಿದ್ದರೂ, ಸೋಸೆಯನ್ನು ತುಂಬ ಅಂತಹಕರುಹಣ್ಣಿಯಿಂದ ಕಾಣುತ್ತಿದ್ದ ಪಾರ್ವತಮೃಷಣ “ಮಾಡಿದ ರಾಯಿತು, ನಾಗಪ್ರತಿಷ್ಠೆಗೇನು....ಚೆನ್ನಾಗೇ ಮಾಡಿಸೋಣ” ಎಂದಳು.

ಮುಂಗಳಮೃಷಣ ಮಾತ್ರ, ಮರಿಮಗನನ್ನು ನೋಡುವ ಭಾಗ್ಯವಿಲ್ಲವಲ್ಲಾ ಎಂದು ಮೂನವಾಗಿದ್ದಳು. ಮನಸ್ಸು ತಡೆಯಲಿಲ್ಲ. “ನೋಡು ಬಸಣ್ಣಿ, ಆ ಮನೆ ಕೊಂಡಿದ್ದಾಯ್ತು, ಒಂದಾದ ಮೇಲೊಂದು ಕವ್ಯ ಬರಲಿಕ್ಕೆ ಮುರುವಾಯ್ತು.....ಅ-ವ-ರ್ಯ” ಎಂದುಕೊಳ್ಳುತ್ತೆ ಗಂಡನನ್ನು ನೆನಸಿ ಕೊಂಡು ಕಣ್ಣ ಮುಚ್ಚಿ, ಮೂಗು ಹಿಂಡಿ, ಕೈ ಕೊಡವಿದಳು.

“ಕರ್ಣನೇನ್ನು ಇದು ಹೆಚ್ಚಿಟ್ಟರೆ ಬೆಟ್ಟದ್ದಾಗೆ ಬರುತ್ತೆವ್ವಾ, ಬೆಟ್ಟದ್ದಾಗೆ ಬರುತ್ತೆ” ಎಂದು ಶಾಸ್ತ್ರಿಗಳು ಮಹಾತತ್ತ್ವವನ್ನು ಸಾರುವಂತೆ ಗಂಭೀರವಾಗಿ ನುಡಿದರು.

ಬಾಗಿಲಲ್ಲಿ ‘ಟ್ರೀನ್’ ಎಂದು ಸೈಕಲ್ ಬೆಲ್ ಶಬ್ದವಾಯಿತು.

“ಮಹೇಶಣ್ಣ ಬಂದ, ಬಸಣ್ಣ, ಅದನ್ನು ತೆಗೆದಿದು. ಇನ್ನು ನನ್ನ ಬಯತ್ತಾನೆ ಅವನು.... ಯಾಕೆ ಶೋರಿಸ್ತೀಯಾ ಎಲ್ಲಾರೂ ಅದನ್ನು ಒತ್ತು” ಎಂದು ಮುದುಕಿ ಮಂಗಳನ್ನು ಎದ್ದು ಹೊಗಿ, ಆ ಕ್ರಿಯಪತ್ರ ಮತ್ತು ಜಾತಕಗಳನ್ನು ಮುಡಿಸಿ ತೆಗೆದಿಡಲು ಹೊರಟಿಳ್ಳಿ.

“ನೀವು ಬಾಗಿಲು ತೆಗೀರಿ, ನಾನವನ್ನು ಒಳಗಿಡ್ತೀನಿ” ಎಂದು ಪಾರ್ವತೀ ಅತ್ಯೇಯನ್ನು ವೈರಾಂಡಾಕ್ಕೆ ಕಳಿಸಿ, ತಾನು ಈ ಕಾಗದ ಪತ್ರಗಳನ್ನು, ಒಳಗೆ ಪಡಸಾಲೆಯ ಇನ್ನೊಂದು ಕೋಟಿಗೆ ಬಯಸ್ತಿ.

ಮಹೇಶ್ವರ ಸೈಕಲ್ ತೆಗೆದಿಟ್ಟು “ಅಣ್ಣಾಯ್ದು ಬರಲೀಲ್ಲ?” ಎಂದು ಅಷ್ಟೀಯನ್ನು ಕೇಳಿದೆ.

“ಇಲ್ಲವ್ವಾ..... ಕಾಯಿ ತುಂಬಿಕೊಂಡು ಬರ್ತೀನಿ ಅಂತಿದ್ದ.... ರಾಮಪ್ಪ ಹೊಲದಿಂದ ಬಂದ ವೇಲೆ ಗಾಡಿ ಕಟ್ಟಿಸಿಕೊಂಡು ಬರಬೇಕು; ಸಾಜೆಗೆ ಬರಬಹುದು.....” ಎಂದು ಮುದುಕಿ ಬಾಗಿಲು ಘುಂಡಕ್ಕೆ ಮಾಡುತ್ತ ಹೇಳಿದಳು.

ಮಹೇಶ್ವರ ಪಡಸಾಲೆಯಲ್ಲಿದ್ದ ಬಸಪ್ಪಶಾಸ್ತ್ರಿಗಳನ್ನು ಸೋಡಿ “ಉಂಟ ಆಯ್ದೂ?” ಎಂದು ಉಪಚಾರದ ಮಾತಾಡಿ ವಿಚಾರಿಸಿಕೊಂಡ.

“ಆಯ್ದುವ್ವಾ..... ಏನು ಬಿಸಿಲು?..... ದಿನಾ ಇವ್ವು ಹೊತ್ತೀ ನಿನ್ನೊಟ್?”

“ಹೌದು. ಈಗೇನು ಮಹಾ, ಇನ್ನೊ ಒಂದು ಗಂಟೆ ಇಲ್ಲ!”

“ಅಯ್ಯೆ ಆಯ್ಯೆ, ನನ್ನ ಕೈಲಿ ಸಾಧ್ಯ ಇಲ್ಲವ್. ಅಬ್ಬಬ್ ಅಂದರೆ ಹನ್ನೆರಡು ಗಂಟೆ. ಏನೇ ಆಗಲಿ ಅದರೊಳಗೆ ಉಂಡುಬಿಡಬೇಕು. ಹ್ಮ್ಮ್, ಹೊಗು ಬೇಗ ಉಂಟಮಾಡವ್” ಎಂದು ಬಸಪ್ಪಶಾಸ್ತ್ರಿಗಳು ಸ್ವಾಲಿಂನ ಮೇಲಿದ್ದ ಬಿಂಬಣಿಗೆ ತೆಗೆದುಕೊಂಡು ಬೀಸಿಕೊಳ್ಳುತ್ತೊಡಗಿದರು.

ಸೈಕಲ್‌ನ್ನು ಗೋಡಿಗೆ ಬರಗಿಸಿ, ಮಹೇಶ್ವರ ತಮ್ಮ ಕೋಟಿಗೆ ಹೋದ. ಬಾಯಿಯಲ್ಲಿ ಹಾಕಿಕೊಂಡ ಎಲೆಂಡಕೆಯನ್ನು ಅಗಿಯುತ್ತ, ಗುಗನ್ನು ಹಾಸಿಗೆಯ ವೇಲೆ ಮಲಗಿಕೊಂಡ, ಮಹಡಿಯ ಹಲಗೆಯನ್ನೇ ನೋಡುತ್ತಿದ್ದಳು. ಬಾಣಾತಿ ಕಾಲದಲ್ಲಿ ಚೆನ್ನಾಗಿ ಶುಶ್ರಾಷೆಗೊಂಡು ವೈತುಂಬಿಕೊಂಡ ಅವಳ ಕೆನ್ನೆ, ತುಟಿಯ ಕೆಂಪಿಗೆ ‘ನಾನೂ ಇದ್ದೀನೆ’ ಎಂದು ಹೇಳುವಂತಿತ್ತು. ಆ ದುಂಡು ಮುಖ ಮಹೇಶ್ವರನ ದುಂಡು ಮುಖಕ್ಕೆ ಬಹಳ ಚೆನ್ನಾಗಿ ಒವ್ವುತ್ತಿತ್ತು. ಮಹೇಶ್ವರನೂ ತುಂಬ ಚೆಲುವ. ಮೊದಲಿನಿಂದ ರಸಿಕ ಅಲ್ಲಿದಿದ್ದರೂ, ಗಂಗನ್ನುನನ್ನು ಮದುವೆ ಆದವೇಲೆ ಚೆನ್ನಾಗಿಯೇ ರಸಿಕನಾಗಿದ್ದು.

ಆ ಕವ್ಯ ತಲೆಗೂಡಲ ಕೆಂಪು ಚೆಲುವೆ ನವಿಲು ಬಳ್ಳಾದ ಸೀರೆ ಉಬ್ಬುಕೊಂಡು ಹಾಸಿಗೆಯ, ವೇಲೆ ಅಂಗಾತ ಮಲಗಿದ್ದುದನ್ನು ನೋಡಿ, ಮಹೇಶ್ವರನ ರಸಿಕತೆ ಚಿಮ್ಮಿಬಂತು.

“ಏನು ಆಕಾಶ ನೋಡ್ತೂ ಇದಾರೆ ಅವುಗೋರು!” ಎಂದು ಮೆಲ್ಲಿಗೆ ಕೇಳಿದ.

ಏನೋ ಯೋಚನೆಯಲ್ಲಿದ್ದ ಅವಳಿಗೆ, ಗಂಡ ಬಂಡ ಸುಳವೇ ಆಗಿರ ಲಿಲ್ಲ. ತಟ್ಟನೆ ಬೆಟ್ಟಿ, ಈ ಕಡೆ ತಿರುಗಿ ಅಧರ ಎದ್ದು, “ಓ ಸೀವಾ!” ಎಂದು ನುತ್ತೆ ಹಾಗೆಯೇ ನುಲಗಿಕೊಂಡಳು.

“ಹುಃ, ನಾವೇ” ಎಂದು ಮಹೇಶ್ವರ ಕೋಟಿಯ ಬಾಗಿಲನ್ನು ಮುಂದಕ್ಕೆ ನಾಡಿ, “ಅವುಗೋರು ಯಾಕೋ ಆಕಾಶ ನೋಡಿದ್ದುಲ್ಲ ಅಂದೆ, ಅಷ್ಟೇ.”

“ಹುಃ, ಆಕಾಶ ಏನು ಸೋಡಿರಲಿಲ್ಲ. ಅಷ್ಟುದ ಹುಗೆ ನೋಡಿದ್ದೆ” ಎಂದು, ಮಾಡದಿ ನಾವರೂಲಿನುತ್ತೆ ಮಜಬೂತಾದ ಉತ್ತರ ಕೊಟ್ಟಳು.

ನಿಮ್ಮಲವಾದ ಬಿಳಿಯ ಜುಬ್ಬಿ ಹಾಕಿಕೊಂಡ, ಗುಂಗುರು ಕ್ರಾಪು ತಿದ್ದಿಕೊಂಡ, ಗೆರೆವೀಸೆಯ ಗುಡನ ಆ ಸುಂದರವಾದ ಮುಖ ನೋಡಿ ಈ ಚನುತ್ತಾರವ ಉತ್ತರ ಅವಳ ಬಾಯಿಂದ ಹೊರಬಿತ್ತು. ಆದರೆ ತಕ್ಕಣವೆ, ತಾನು ನಿಜವಾಗಿಯೂ ಏನುನಾಡುತ್ತಿದ್ದ ಲೆಂಬುದು ನೆನಪಾಗಿ ಸುಮೃದಳಳು,

ಮಹೇಶ್ವರ ಜುಬ್ಬಿ ಬಿಂಬಿ, ಸಾಪ್ತಿಂಡಿನ ಮೇಲಿದ್ದ ಓವಲನ್ನು ತೆಗೆದು ಭುಜದ ಮೇಲೆ ಹಾಕಿಕೊಂಡ. ಪದ್ಧತಿಯಂತೆ ತನ್ನ ಜೊತೆಯಲ್ಲಿಯೇ ಅಡಿಗೆನುಸೆಗೆ ಬರುತ್ತಿದ್ದ ಹೆಂಡತಿ, ಏಕೊ ಹಾಗೆಯೇ ಮಲಗಿದ್ದುದನ್ನು ಕಂಡು ಅವನಿಗೆ ಸ್ವಲ್ಪ ಆಪ್ತರ್ಯವಾಯಿತು. ಮುಖ ನೋಡಿದ. ಪಾಪ, ಈಗತಾನೆ ಉಂಟವಾದಿ ಆಯಾಸವಾದಂತಿದೆ, ಎಂದುಕೊಂಡು ಬಾಗಿಲು ಮುಂದಕ್ಕೆ ವರ್ಡಿಕೊಂಡು ಅಡಿಗೆ ಮನೆಯ ಕಡೆಗೆ ಹೊರಟ.

* * * *

ಶಿವಣಿ ಸಾರು ಒಡಿಸುತ್ತಿದ್ದಾಗ ಗೋಡೆಯ ಹತ್ತಿರ ಮತ್ತೆ ಹಾಕಿ ಕೊಂಡು ಸುಮ್ಮನೆ ಕುಳಿತ್ತಿದ್ದ ಪಾರ್ಫತ್ಮ್ಯ “ಆ ಮನೇನ ಯಾಕೆ ಮಾರಿಬಿಡಬಾರ್ಪು ಮಹೇಶ್ವಣ್ಣ ನಾವು?” ಎಂದು ಕೇಳಿದಳು.

“ಯಾವ ಮನೇನ?”—ಸಂದರ್ಭ ತಿಳಿಯದ ಮಹೇಶ್ವರ ಸಾರು ಅನ್ನ ಕಲಸುತ್ತ ಕೇಳಿದ.

“ಆ ಮನೇನ—ಮಾರಮ್ಮನ ಚೌಕದ್ದು.”

“ಅದು ನಮ್ಮೇನು ಮಾಡುತ್ತೇ ಹೇಳಿ. ಸುಮ್ಮೆ ಮಾರಿ ಮಾರಿ ಅಂತಿರಿ. ಒಂದಲ್ಲಿ ಒಂದು ದಿನ ಮಾರೋಡೇ ನಿಜ. ಆದರೆ ಸಮಯ ನೋಡಿ, ಕಂಡಹಾಗೆ ನಾಲ್ಕು ಕಾಸು ಬರೋವಾಗ ಮಾರೋಣಾಂತ. ಈಗ ಇಷ್ಟೆಂದು ಬಿಚುವಾದಿ, ಮಾರೋಕೆ ಹೊರಟರೆ ಆ ದುಡ್ಡೆಲ್ಲ ಬರುತ್ತೀಂತ ತಿಳಿದುಕೊಂಡ್ಯಾ, ಇನ್ನೂ ಕೊನೇ ಪಕ್ಕ ಎರಡು ವರುಷ ಹೋದರೆ ಆಮೇಲೆ ನೋಡ್ದೀಕು....ಅದರಲ್ಲಾ ಬೆಸ್ಕು ರುರಸ್ತೇಲಿ ಕಾಗದದ ಕಾಶಾನೆ ಆದರೆ ಆ ಕಡೆ ಮನೆಗಳಿಗಲ್ಲ ಒಳ್ಳೀ ಬೆಲೆ ಬರುತ್ತೆ. ಅದ್ದರಿಂದ ನಾನು, ಆತುರಪಡೋದು ಬ್ಯಾಡಾನ್ನೆನ್ನೇಡು.”

“ನೋಪ್ಪ.....ಮನೆ ಒಳ್ಳೀದಲ್ಲಾಂತಾರೆ ಎಲ್ಲ. ಅದಕ್ಕೊಣ್ಣರ ಕೊಟ್ಟು ಕ್ರೇ ತೊಳೆದುಕೊಳ್ಳೊಣಾಂತ.”

“ಒಳ್ಳೀದೋ ಕೆಳ್ಳಿದೋ, ಎಲ್ಲ ಸಮ್ಮ ಡಣೀಲಿ ಬರೆದ್ದ್ವಾಗಾಗುತ್ತೆ. ಮನೆ ಏನಾಂತುಡುತ್ತೆ.”

“ಅಂದ್ದಾಗೆ, ಸಿಷ್ಟು ಜಾತ್ವಾನೂ ತೋರಿಸ್ತೇ ಕಣೊ ಬಸಣ್ಣಂಗೆ.

ನಿಂಗ್ ಹೇಳೋದು ಬಾಷಾಡಾಂತಿದ್ದೆ....ಹೋಗ್ನಿ ಬಿಡು ಬಾಯಿಗಂಧಿದ್ದು ಹೇಳಿದ್ದಿರೇನಿ. ನಿನ್ನ ಜಾತಕಕ್ಕೆ ಆ ಮನೆ ಒಗ್ಗಿಬಯೊಲ್ಲಂತಿ.....ಆಮೇಲೇ...ನಾಗಪ್ರತಿಷ್ಠೆ ಮಾಡಿದ್ದೆ ಒಟ್ಟೇರೂಂತ ಎಲ್ಲ ಹೇಳ್ತಾರೆ;....ಬಸವ್ಯಣಿನಾ ಅದೇ ಹೇಳಿದ.”

“ಶಾಗ್ನಾಕೆ ನಾಗಪ್ರತಿಷ್ಠೆ ಹೇಳು.”

“ಶಾಗಾಂತಲ್ಲ.....ನಿನ್ನ ಜಾತಕದ ಪ್ರಕಾರ ಅವನ್ನು ಎಂದಿವೊ ವಾಡಬೇಕು....ಶಾಗಲೇ ವಾಡಿದ್ದೆ ಒಟ್ಟೇರೂಂತ, ಅಷ್ಟೇ.”

ಮಹೇಶ್ವರ ಉಬ್ಬ ಮುಗಿಸಿ, ಕೈ ತೊಳೆದುಕೊಳ್ಳಲು ಬಚ್ಚಲು ಮನೆಗೆ ಹೋವ. ತಾಯಿಯ ಸುಹೆಗೆ ತನ್ನ ಅಭಿವೃತ್ಯಾವನ್ನು ತಿಳಿಸದೆ ಮಾನವಾಗಿ ಕೋಣ ಸೇರಿವ.

ಗುಗನ್ನು ಹಾಸಿಗೆಯ ಮೇಲೆ ಕುಳತು, ಎಲೆಂಡಕೆಯ ತಟ್ಟೆಯನ್ನು ತಂದಿಟ್ಟುಕೊಂಡು, ಮಾಡಿಸಿ ಸಿದ್ದಪಡಿಸಿದ ಎಲೆಗಳನ್ನು ಬಾದರ ಪಕ್ಕದಬ್ಲೂಂದರುತ್ತೆ ತಟ್ಟೆಯಲ್ಲಿಡುತ್ತಿದ್ದಷ್ಟು. ಹೆಗಲ ವೇಲಿದ್ದ ಟಕ್ಕಂಟವಲಿನಿಂದ ಕೈಯೊರಸಿಕೊಳ್ಳುತ್ತ ಮಹೇಶ್ವರ, ಕೋಣೆಯ ಬಾಗಿಲನ್ನು ಬಲಗಾಲಿನಿಂದ ಮುಂದಕ್ಕೆನಾಡಿ, ಹಾಸಿಗೆಯ ಮೇಲೆ ಬಾಮುಕುತ್ತ.

ಮುಖ ಕೈಗಳನ್ನು ಚೆನ್ನಾಗಿ ಒರಸಿಕೊಂಡು, ದಿಂಬಿಗೆ ಅಡ್ಡಲಾಗಿ ಕುಳಿತ್ತಿದ್ದ ಹೊಡತಿಯ ತೊಂದಿಯ ಮೇಲೆ ಬಾದು ಏಟು ಕೊಟ್ಟು “ಸ್ವಲ್ಪ ಸರಿ, ಹಾಗೇ ಉರುಳ್ಳಿಉಳ್ಳಿಉಳಿ” ಎಂಂದ.

ಏಟು ಬಿದ್ದಕೂಡಲೇ, ಕೀಟಲೆ ಮರುವಾಯಿತೆಮ ಗುಗನ್ನು “ಇಲ್ಲೀ ಮಾಲಕೊಳ್ಳು” ಎಂದು, ಏಟು ಬಿದ್ದ ಜಾಗವನ್ನು ಮುಟ್ಟೆ ಹೇಳಿದಜ್ಞ.

“ಇಲ್ಲ. ಅದು ತುಂಬ ಒರಟು, ಮೆತ್ತಗಿಲ್ಲ” ಎಂದು, ಅವಳ ವೃದುವಾದ ತೊಂದಿಯನ್ನು ಮುದ್ದಿನಿಂದ ಬಲವಾಗಿ ಜಿಗುಟಿ, ತಳ್ಳು ದಿಂಬಿನ ಮೇಲೆ ಬಿದ್ದಕೊಂಡ.

“ಹಾ! ಸುಮಿತ್ರಿ ರಿಂದೆ, ಇವೇನು ಹುಚ್ಚು” ಎಂದು ಗುಗನ್ನು ಪಡಸಾಲೆಯ ಕಡೆ ಕೈ ತೊರಿಸಿ, ಎಚ್ಚರಿಸಿದಜ್ಞ.

ಪಡಸಾಲೆಯಲ್ಲಿ ಬಸವ್ಯ ಶಾಸ್ತ್ರಗಳು ಆರಾಮ ಕುಚ್ಚಿರು ಮೇಲೆ

ಮಲಗಿ, ಬಾಯಿ ಬಿಟ್ಟುಕೊಂಡು ಗಾಢ ನಿದ್ದೆ ಹೊಡಿಯುತ್ತಿದ್ದರು. ಬಿಳಿ ಕೂದಲು ತುಂಬಿದ ಎದೆಯ ಮೇಲೆ ಮಲಗಿದ್ದ ಚಿನ್ನದ ಕರಡಿಗೆ ಮೇಲೆ ಕೆಳಗೆ ತೂಗುತ್ತಿತ್ತು; ಗಂಟಲು ಜೋಗುಳ ಹಾಡುತ್ತಿತ್ತು.

ಅಜ್ಞ ಮಂಗಳಮೃ ಅಲ್ಲಿಯೇ ಇದ್ದ ರತ್ನ ಗಂಬಳಿಯ ಮೇಲೆ, ದುಂಡು ವಿಂಬನ್ನ ತಲೆಯ ಕೆಳಗಿಟ್ಟುಕೊಂಡು ನಿದ್ದೆವಾಡಿದ್ದಳು. ಪಾರ್ವತಮೃ ಅಡಿಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದರು.

ಅಷ್ಟ ದೊಡ್ಡ ಪಡಸಾಲೆಯಲ್ಲಿ ಆರು ತಿಂಗಳ ಎಳಿಯ ಮಗು ಗೌರ ಒಂದೇ ಚಟುವಟಿಕೆಯಿಂದ ಕೈಕಾಲು ಬಡಿಯುತ್ತಿದ್ದುದು. ‘ಗೂಗು’ ಎಂದು ಏನೋ ಯೇಳಿಕೊಳ್ಳುತ್ತ ಆಡುತ್ತಿದ್ದ ಮಗುವಿನ ಹಿಮ್ಮೇಳವಾಗಿ ಕಾಲುಗೆಜ್ಜೆ ತಾಳ ಹಾಕುತ್ತಿತ್ತು. ಕೈಯ ಬಳಿ ಆಗೂಮೈ ಈಗೊಮೈ ‘ಟೊಚ್’ ಎನ್ನುತ್ತಿತ್ತು. ಸಿಕ್ಕಬ್ಬವಾದ ಮನೆಯ ಕೊಳಿಯಲ್ಲಿದ್ದ ಮಹೇಶ್ವರನಿಗೆ ಈ ದನಿ ಕೇಳಿಸಿತ್ತೋ, ಏನೋ! ಹೆಂಡತಿ, ಮಲಗಿಕೊಂಡ ಗಂಡನ ಬಾಯಿಗೆ ಬಂದೊಂದೇ ಎಲೆ ಮಾಡಿಸಿದುತ್ತಿರುವಾಗ, ಕೊನೆಯ ಎಲೆಯನ್ನ ಬಾಯಿಯಲ್ಲಿಟ್ಟುಕೊಂಡು,

“ಮಗು ಎಣ್ಣೆ?” ಎಂದ.

“ನೋಡಿಲ್ಲ ಪಡಸಾಲೆಲೆ, ಇದೇನ್ನ ಹೀಗೆ ಕೇಳಿ ಇರಿ?”

“ಸರಿ. ಅಲ್ಲಿದೆ.....ಇಣ್ಣೆಲ್ಲಿಇತ?”

“ಅಲ್ಲಿದ್ದೀರೆ ಇಲ್ಲಿ ಹ್ಯಾಗೆ ಬರುತ್ತೆ!”

ಬುದ್ಧಿವಂತಿ ಗಂಗಮೃನಿಗೆ ತಕ್ಷಣ ಏನೋ ಹೊಳೆಯಿತು. ಗುಡ ಆ ವಾತಿಗೆ ಆ ಅಧ್ಯ ಇಟ್ಟು ಆಡದಿದ್ದರೂ ಆ ವಾತು ಅವಳಿಗೆ ಆ ಅಧ್ಯ ಇಟ್ಟು ಹೇಳಿತು; ತುಟಿ ನಕ್ಕಿತು. ಸಾಗುವನ್ನು ತಡೆಪುಕೊಂಡು “ಕರ ಕೊಂಡ್ರಿ ಇನ್ನ ತಡೀರಿ” ಎಂದು ಪಡಸಾಲೆಗೆ ಹೋದಳು.

ಗಂಗಮೃ ರಬ್ಬರ್ ಷೀಟಿನ ಸಮೀತ ಮಗುವನ್ನೆತ್ತಿಕೊಂಡುಬಂದು ಗಂಡನ ಪಕ್ಕದಲ್ಲಿ ಮಲಗಿಸಿದಳು. ಚಿನ್ನದ ತಂತಿಯಲ್ಲಿ ಕೆಂಪು ಮನಿ ಸುತ್ತಿದ ಬಳಿ, ಬಂದು ಹೊತೆ ಚಿನ್ನದ ಬಳಿ, ಮುದ್ದಾದ ಪುಟ್ಟ ಬೆರಳಿಗೆ ಪುಟ್ಟ ಕೆಂಪು ಹರಳಿನ ಉಂಗುರ ಇಟ್ಟುಕೊಂಡಿದ್ದ, ಆ ಗುಳಾಬಿ ಮೂವಿ

ನಂಭ ಕೈಯನ್ನು ಮಹೇಶ್ವರ ಹಿಂಡಿ ಮುದ್ದಿಸಿದ. ಮಗು ತಂದೆಯ ಮುಖ ನೋಡಿ ನಕ್ಕಿತು. ಒಂದು ತೆರೆ ಹಾಕಿದಂತೆ, ಗುಂಡು ತಲೆಯ ಮೇಲೆ ಬೆಳೆದಿನ್ನ ಕಪ್ಪಗೂಡಲು ಆಗತಾನೆ ನೆತ್ತಿಗೆ ಹಚ್ಚಿದ ಎಣ್ಣೆಯಿಂದ ವಿಂಚುತ್ತಿತ್ತು. ಕಾಡಿಗೆ ಹಚ್ಚಿದ ಕಣ್ಣನ ಕಪ್ಪಗುಡ್ಡೆ ಬೆಳ್ಳಿಯಾಂಧ ಬಿಳಿಯ ಗುಡ್ಡೆಯಲ್ಲಿ ಆಡುತ್ತಿತ್ತು. ಹೊಟ್ಟಿಯ ಮೇಲೆ ಹೊದಿಸಿದ ಪುಟ್ಟ ರಾಖನ್ನು ತಳ್ಳು ‘ಸೆಂಬಿ, ಬೀಡ’ ಎಂದು ಆ ಎಳೆಯ ದುಂಡುಗಾಲು ಒದೆಯುತ್ತಿತ್ತು. ದೃಷ್ಟಿವರಿಹಾರಕ್ಕೆಂದು ಹಣಿಗೆ ಇಟ್ಟ ಕಪ್ಪ ಬೊಟ್ಟು ಮಗುವಿನ ಸೌಂದರ್ಯವನ್ನು ಹೆಚ್ಚಿಸಿತ್ತು.

ಮಹೇಶ್ವರ ಮುದ್ದಿಗಾಗಿ “ಚೇ ಕಳ್ಳಿ!” ಎಂದು ಕೆನ್ನೆ ಹಿಂಡಿದ.

“ಕಳ್ಳಿ ಅಲ್ಲವಲ್ಲ, ಕಳ್ಳಿ!” ಎಂದೆಂದು ಹೆಂಡತೆ.

ಇಂಥ ಕಳ್ಳಿಯರು ಮೂವರಾದ ಮೇಲೆ ಮಹೇಶ್ವರನ ಮನಸ್ಸು ಒದಲಾಯಿಸಿತು. ಮೊದಲನೇಯ ಮಗಳು ಗೌರ ಹುಟ್ಟಿ ಮುತ್ತಾತನನ್ನು ತಿಂದುಕೊಂಡಿದ್ದಳು. ನಾಗಸ್ತತಿಷ್ಠಿ ಆದಮೇಲೆ ಹುಟ್ಟಿದ ಎರಡನೇಯ ಮಗಳು ಲಲಿತ ಮುತ್ತಜ್ಞಿಯನ್ನು ನುಂಗಿಕೊಂಡಿದ್ದಳು. ಮೂರನೇಯ ಮಗಳು, ಮುತ್ತಜ್ಞಿಯ ಹೆಸರಿಟ್ಟುಕೊಂಡು ಹುಟ್ಟಿದ ಮಂಗಳ ಅಮಂಗಳಿಯಾಗಿ ಮಾದಪ್ಪನವರನ್ನೇ ಮುಗಿಸಿಬಿಟ್ಟಿದ್ದಳು.

ಮಗುವಿನ ಜನಸಕ್ಕೂ ಮುದುಕರ ಮರಣಕ್ಕೂ ಸಂಬಂಧ ಉಂಟಿಂಬುದನ್ನು ಮನೆಯಲ್ಲಿ, ಮನೆಯ ಹೊರಗೆ ಎಲ್ಲ ನಂಬಿಬಿಟ್ಟಿದ್ದರು. ಮಹೇಶ್ವರನೂ ಆಗಾಗ ನಂಬುತ್ತಿದ್ದ. ಆದರೆ ಆ ಮಕ್ಕಳ ತಾಯಿ ಗಂಗಮ್ಮಾ ಪಾತ್ರ ‘ಇದು ಅವಿವೇರ’ ಎಂದು ಒಳಗೇ ಕೊರಗುತ್ತಿದ್ದಳು.

ರಸಿಕ ದಂಪತಿ ಜೀವನ ಕನನಾಗಿ ಹೊಗಿ, ಎರಡು ವರುಷ ಉರುಳಿದ್ದವು. ಆದರೆ ಮಹೇಶ್ವರನಲ್ಲಿ ಆ ರಸಿಕತೆ ಉಡುಗದೆ ಚಿನ್ಮೂಲ ಮರುಕಳಿಸಿ, ಒಳಗೇ ಕುಸಿದುಬೀಳುತ್ತಿತ್ತು. ಗಂಗಮ್ಮಾ ಮಾತ್ರ ಗಟ್ಟ ಮನಸ್ಸು ಮಾಡಿಕೊಂಡು ಸದಾ ಎಚ್ಚರದಿಂದಿರುತ್ತಿದ್ದಳು.

ಎಷ್ಟುದರೂ ಯಾವನ ಮೀರಿದ ಹೆಣ್ಣು ಜೀವ. ರಸಮಯ ಸನ್ನಿವೇಶಗಳ ಧುಚಿ ಕಂಡ ಸುಂದರ ದೇಹ; ಆಗಾಗ ಅದರ ನೆನಪು

ಮಾಡಿಕೊಂಡು ಅವಕ್ಕಾಗಿ ಹಾತ್ತೊರೆಯುತ್ತಿತ್ತು. ಇಬ್ಬರೂ ಸೋತುದರ ಫಲವಾಗಿಯೆ ಮೂರನೆಯ ಮಗಳು ಮಂಗಳ ಬಂದು ಮಾನನವರನ್ನು ನುಂಗಿಕೊಂಡುದು. ಅದರ ನೆನಪಾದಾಗ, ‘ಒಮ್ಮೆ ತಪ್ಪಿ ನಡೆದ ಕಾಲಿಗೆ ಬುದ್ಧಿ ಬಂದಿದೆಯಲ್ಲ. ಸಹ್ಯ, ಇನ್ನು ಚೇಡಪ್ಪ ದೇವರೆ!’ ಎಂದುಕೊಳ್ಳುತ್ತಿದ್ದೇಳು.

ಆದರೆ, ಮಹೇಶ್ವರನಿಗೆ ಅನೇಕ ವೇಳೆ ಆ ಎಚ್ಚರಿಕೆ ಉಂಟಾಗುತ್ತಿರೆಲ್ಲ. ದೇಹದ ದಾಹಕ್ಕೆ ಸೋತು ಕೈ ಚಾಚಿದಾಗ, ಹೂವಿನಂತಿದ್ದ ಗಂಗಮೃಷಣ ಹ್ಯಾದಯ ಕಲ್ಲಾಗಿ ಮಾರ ನಿಲ್ಲಾತ್ತಿತ್ತು. ಅವಕ್ಕೇ ಗೆಲ್ಲಾತ್ತಿದ್ದಳು. ಆದರೆ ಆ ಗೆಲುವು—ಅವಳ ಭಾಗಕ್ಕೆ—ಮುಂದೆ ಸೋಲಾಗಿ ಪರಿಣಮಿಸಿತು.

ಒಂದು ರಾತ್ರಿ, ಎಂದಿನಂತೆ ಒಂದೇ ಕೊಳೆಯಲ್ಲಿ ಬೇರೆ ಬೇರೆ ಹಾಸಿಗೆ ಹಾಸಿತ್ತು. ಆದರೆ, ಕೆಳಗೆ ಗಂಗಮೃಷಣ ಹಾಸಿಗೆ ಇಬ್ಬರು ಮಲಗು ವಾತೆ ದೊಡ್ಡ ಹಾಸಿಗೆಯಾಗಿತ್ತು. ಒಂದೂನರೆ ವರುವದ ಮಂಗಳ ಆ ಹಾಸಿಗೆಯ ಮೂಲೆಯೊಂದರಲ್ಲಿ ಬಿದ್ದುಕೊಂಡಿತ್ತು. ಬೇಗ ಉಟ್ಟಮಾಡಿದ ಗಾರ, ಲಲಿತ ಮಂಜದ ಮೇಲೆ ತಂಡೆಯ ಹಾಸಿಗೆಯ ಮೇಲೆ ಮಲಗಿ ಬಿಟ್ಟಿದ್ದರು. ತಾಯಿ ಪಾರ್ವತಮೃಷಣ್ಣಿಗೆ ಹೋಗಿದಿದ್ದರೆ ಅವರಿಬ್ಬರೂ ಅಲ್ಲಿ ಮಲಗುತ್ತಿರಲಿಲ್ಲ. ಪಡಸಾಲೆಯಲ್ಲಿ ಆಕೆಯ ಜೊತೆ ಮಲಗುತ್ತಿದ್ದರು, ಮಂಗಳ ಮಾತ್ರ ಗಂಗಮೃಷಣ ಮಗ್ಗಲಲ್ಲಿ ಮಲಗುತ್ತಿದ್ದಳು. ಶಿವಣ್ಣಿ ಕನಮುಸುರೆ ಮಾಡಿ, ಉಟ್ಟದ ಮನೆಯಲ್ಲಿ ಹಾಸಿಗೆ ಹಾಸಿಕೊಂಡು ಆಗಲೆ ದೀಪ ಆರಿಸಿಬಿಟ್ಟಿದ್ದ. ಆ ದೊಡ್ಡ ಮನೆಗೆಲ್ಲ ಎದ್ದಿದ್ದವರು ಈ ದಂಪತೀಗಳು. ಗಂಡ ಹೆಂಡತಿ ಹಾಲು ಕುಡಿದು ಎಲೆಂಡಕೆ ಹಾಕಿಕೊಂಡು ಸ್ವಲ್ಪ ಹೊತ್ತುಗಿತ್ತು. ಅಂದೇಕೊ ಮಹೇಶ್ವರ ಅಂಗಡಿಯಿಂದ ಮನೆಗೆ ಬಂದುದು ಬಹಳ ತಡ. ಅವನು ಅಷ್ಟು ಹೊತ್ತುಗಿ ಮನೆಗೆ ಬರುತ್ತಿದ್ದುದು ಅವರೂ ಹ.

ಪಡಸಾಲೆಯ ಗಡಿಯಾರ ಹನ್ನೆ ರಡು ಬಡಿಯಿತು.

“ಅದೇನು ಇವತ್ತು ಇಷ್ಟು ಹೊತ್ತು?” ಎನ್ನತ್ತು, ಗಂಗಮೃಷಣ

ಮಂಚದ ಮೇಲೆ ಮಲಗಿದ್ದ ಗೌರನನ್ನು ಎತ್ತಿ ಕೆಳಗೆ ಮಲಗಿಸಲು ಹೊರಟಬ್ಬ.

ಕೆಳಗೆ ವಿನಾಲವಾದ ಹಾಸಿಗೆಯ ಮೇಲೆ ಆಗತಾನೆ ಆರಾಮಾಗಿ ಮಲಗಿದ್ದ ಮಹೇಶ್ವರ “ಬೇಡ, ಅಶ್ಲೀ ಮಲಗಿರಲಿ ಬಾ” ಎಂದ..

“ಬೇಡಾಂದ್ರೆ. ಇಬ್ಬರ್ವು ಇಲ್ಲಿ ಮಲಗಿಸ್ತೇನೆ. ನಿಮ್ಮ ಹಾಸಿಗೇ ಮೇಲೆ ಸೀವು ಆರಾಮಾಗಿ ಮಲಕೊಳ್ಳಿ” ಎಂದು ಗೌರನನ್ನು ಎತ್ತಿ ಕೊಳ್ಳಲು ಗಂಗನ್ನು ಮಾಡುವ ಹತ್ತಿರ ಹೋದಳು. ಮಹೇಶ್ವರ ಕೈ ಚಾಚಿ, ಹೆಂಡತಿಯ ಸೀರೆಯಂಚನ್ನು ಹಿಡಿದು “ಬೇಡ, ಬಾ ಗಂಗಾ” ಎಂದ.

“ಅಯ್ಯಾ, ಬೇಡಿಂದ್ರೆ. ಸಿಮಗ್ಗೊತ್ತಿಲ್ಲ” ಎಂದು, ಗೌರನನ್ನು ಎತ್ತಿ ಕೊಳ್ಳಲು ಹೋದವಳು, ಗಂಡ ಎಳಿದ ಸೀರೆಯ ಅಂಚನ್ನು ಹಿಡಿ ದೆಳಿದು ಕೊಳ್ಳಲು ಬಾಗಿ ಅಂಚಿಗೆ ಕೈ ಹಾಕಿದಳು. ಮಹೇಶ್ವರ ಆ ಮುಂಗೈಯನ್ನು ಬಲವಾಗಿ ಹಿಡಿದುಕೊಂಡ....

ಒಂದು ಕ್ಷೇತ್ರದೊಳಗೆ ಗಂಗನ್ನು ಮಹೇಶ್ವರನ ತೋಳತೆಕ್ಕೆಯಲ್ಲಿ ಸ್ಥಳು. ಇಬ್ಬರ ತುಟಿ ಒಂದಾಗಿತ್ತು.

ಇನ್ನೊಂದು ಕ್ಷೇತ್ರದೊಳಗೆ, ಗಂಗನ್ನು ಕೆಣಕಿದ ಹುಲಿಯಂತೆ ಕೈ ಕೊಡವಿ ಎದ್ದು ನಿಂತಳು.

ಕಲಕಿದ ಮನಸ್ಸಿನ ಮಹೇಶ್ವರ “ಯಾಕೆ ಗಂಗಾ?” ಎಂದ.

“ಯಾಕೂ ಇಲ್ಲ. ಹೋಗಿಂದ್ರೆ ನೀವು. ನಾ ಪಡಸಾಲೇಲಿ ಮಲಕೊಳ್ಳಿತೇನಿ....ನಿಮ್ಮ....” ಏನೋ ಹೇಳುವುದರಲ್ಲಿದ್ದವಳು ಮಾನ ವಾಗಿ, ಕೆಳಗೆ ಹಾಸಿಗೆಯ ಮೇಲಿದ್ದ ಕಂಬಳಿಯೊಂದನ್ನು ತೆಗೆದುಕೊಂಡು ಪಡಸಾಲೆಗೆ ಓಡಿ ಹೋದಳು.

ಆಮೇಲೆ ಮನೆ ಹೊನವಾಯಿತು.

ಕೋಣೆಯ ದೀಪ ಉರಿಯುತ್ತೆಲೇ ಇತ್ತು.

ಎಂಟು ಹತ್ತು ದಿನಗಳಿಂದ ಮಹೇಶ್ವರ ಇದೇ ವಿಷಯವಾಗಿ ಚಿಂತಿಸುತ್ತಿದ್ದ ; ಅವನ ಸಮಸ್ಯೆ ಬಗೆಹರಿದಿರಲಿಲ್ಲ.

ಸ್ವೀಷನರಿ ಅಂಗಡಿಯ ನಾಲ್ಕೆಕನಾಗಿ, ಅನೇಕ ಬಣ್ಣದ ಬೀಸಣಿಕೆ

ಗಳಿಗೆ ಸೋಪು, ಸೆಂಟು, ಹೊಡರು, ಲಿಪ್ಸಿಕ್, ಚೀಕಾರೆಡ್ ಮುಂತಾದೆ ಸೌಂದರ್ಯೀವಕರಣಗಳನ್ನು ವೂರಿ ಅವರೊಳಗೆ ವ್ಯಾಪಾರ ವ್ಯವಹಾರ ನಡುತ್ತಿದ್ದ, ಉರಿನ ಪೇಟೆಯ ಮಧ್ಯದಲ್ಲಿ ಕುಳಿತು ನೂರಾರು ಜೀವನ ಚಿತ್ರಗಳನ್ನು ಕಣ್ಣಾರ ನೋಡಿದ ಕಿವಿಯಾರ ಹೇಳಿದ, ಅವನಿಗೆ ಶಾಂತಿ ಸೀಡದ ಮನೆ, ಹಲವಾರು ಯೋಚನೆಗಳಿಗೆಡುಮಾಡಿತ್ತು.

ಎಲ್ಲಕ್ಕೂಂತ ಮುಖ್ಯವಾಗಿ, ಒಂದು ಸೂಜಿಗಲ್ಲು ಅವನನ್ನು ಬಲ ವಾಗಿ ಹಿಡಿದೆಳೆಯುತ್ತಿತ್ತು.

ಎತ್ತಿರಾಜು ಅವರಿಗೆ ಬೆಂಗಳೂರಿಗೆ ವರ್ಗವಾದುದರಿಂದ ಮನೆ ಖಾಲಿ ಆಯಿತು. ಆಮೇಲೆ, ಆ ಮನೆಗೆ ಬಾಡಿಗೆದಾರರಿನ್ನು ಹೊಂದಿಸು ಪುದೇ ಕಷ್ಟವಾಯಿತು. ಬಜ್ಜೆಂಕ್ ವಾಸ್ತವೇಜರಿಗೆ ವರ್ಗವಾಗಿ ಮನೆ ಬಿಟ್ಟಿದ್ದರೂ ಆ ಸಮಯಕ್ಕೆ ಸರಿಯಾಗಿ, ವಯಸ್ಸುದ ಅವರ ತಾರು ಸತ್ತುಹೊಡುದು ಆ ಮನೆಯ ಕೆಟ್ಟಿಗುಣಕ್ಕೆ ಗಟ್ಟಿ ನಿದರ್ಶನವಾಗಿ ಬಿಟ್ಟಿತ್ತು. ತಂದೆ ಮಾದಪ್ಪನವರು ಒಂದೇ ಮನಸ್ಸುಮಾಡಿ, ‘ಮೂವತ್ತು ರೂಪಾಯಿಗೆ ಲಕ್ಷ್ಯಮೃನ್ಜಿಗೆ ಕೊಟ್ಟುಬಿಡುತ್ತೇನೆ’ ಎಂದುಬಿಟ್ಟರು. ತಂದೆ ಯವರಿಗೂ ಲಕ್ಷ್ಯಮೃನ್ಜಿಗೂ ಇದ್ದ ಸಂಬಂಧನನ್ನು ಚೆನ್ನಾಗಿ ತಿಳಿದಿದ್ದ ಮಗ ಆ ಸಲಹೆಯನ್ನು ವಿರೋಧಿಸದೆ ಸುಮೃನಾದ. ಗಂಡನಿಗೆ ಬುದ್ಧಿ ಹೇಳಿ ಹೇಳಿ ಸಾಕಾದ ಪಾರ್ವತಮೃ ಏನಾದರೂ ಮಾಡಿಕೊಳ್ಳಲಿ, ಸಂಸಾರಂದಿಗರಿಗೆ ಬಾಡಿಗೆಗೆ ಕೊಟ್ಟು, ಅವರ ಕೈಯಲ್ಲಿ ಶಪಿಸಿಕೊಳ್ಳು ಪುದಕ್ಕೂಂತ ಇಂಥ ಗಿರಾಕಿಗೆ ಕೊಡುವುದು ಮೇಲು, ಎಂದು ಸುಮೃನಾದಳು. ಮಾದಪ್ಪನವರು ಇರುವ ವರಿಗೂ ಬಾಡಿಗೆಯು ರಸೀದಿ ಮೊದಲನೆಯ ತಾರಿಕೇ ಸಿದ್ಧವಾಗುತ್ತಿತ್ತು. ಆದರೆ, ಬಾಡಿಗೆಯ ಹಣ ಕಳ್ಳಿಗೆ ಕಾಣುತ್ತಿರಲಿಲ್ಲ. ಹೊಗಲ ಎಂಬತ್ತು ತೆರುವ ಕಡೆ ಮೂವತ್ತು ಕಡಮೆ ಆಯಿತಲ್ಲ, ಎಂದುಕೊಂಡು ಮಹೇಶ್ವರ ಸಮಾಧಾನ ತಂದು ಕೊಳ್ಳುತ್ತಿದ್ದ.

ಮೊದಮೊದಲು, ಅವನಿಗೆ ತಂದೆಯ ನಡತೆ ಬಹಳ ಅಸಹ್ಯವಾಗಿ ಕಾಣುತ್ತಿತ್ತು, ಲಕ್ಷ್ಯಮೃನ್ಜಿನೊಡನೆ ಥಂದೆ ನಡಸುತ್ತಿದ್ದ ಮಡ್ಡಿನ ವ್ಯವಹಾರಗಳ

ವಿವರಗಳನ್ನು ಅವನು ಅನೇಕ ಬಾರಿ ಗುಟ್ಟಾಗಿ ತಾಯಿಗೆ ತಿಳಿಸುತ್ತಿದ್ದು. ತಾಯಿ ಪಾರ್ವತಮೃಷಿ ಬಿಸಿಯುಸಿರು ಬಿಟ್ಟು, “ಏನು ಮಾಡೋದವ್ವಾ, ದೇವರು ಯಾವಾಗ ಕಣ್ಣು ಬಿಡ್ಡಾನೋ” ಎಂದು ಕೊರಗುತ್ತಿದ್ದರು.

ಆದರೆ, ಮೂರು ಹೆಣ್ಣು ಮಕ್ಕಳ ತಂದೆಯಾದ ಮಹೇಶ್ವರನ ಮನಸ್ಸು ಬದಲಾಯಿಸಿಬಿಟ್ಟತು. ಇದಕ್ಕೆ ಶಾಂತಿಯಿಲ್ಲದ, ಸುಖವಿಲ್ಲದ ಮನೆಯ ಜೊತೆಗೆ, ಸೂಜಿಗಲ್ಲಿನಂತಿದ್ದ ರತ್ನ ಖೂ ಕಾರಣವಾದಳು.

ತಂಗಿಯ ಮದುವೆಯಲ್ಲಿ ನೋಡಿದ್ದ ಆ ಪುಟ್ಟೆ ರತ್ನ ಇಗೂ, ಈಮನ ತಾಪೆಯಲ್ಲಿ ಕುಣಿದ ರತ್ನ ಇಗೂ, ಹೊಸ ಮನೆ ಕಟ್ಟಿತ್ತಿದ್ದಾಗ ಕಟ್ಟಿಡ ನೋಡಲು ಒಂದೆರಡು ಬಾರಿ ಒಂದಿದ್ದ ರತ್ನ ಇಗೂ, ನೋಪು ಸೆಂಟು ಹಾಡರು ಕೊಳ್ಳಲು ಕಮಲಳೊಡನೆ ಒಂದಿದ್ದ ರತ್ನ ಇಗೂ, ಕಾಷ್ಟಕಾ ಸೋಡಾ, ಕಾಳಸಂತೆಯ ಸಿಲ್ಲು ವಾರಾಟದ ಬಗ್ಗೆ ಮಾತಾಡಲು ಒಬ್ಬ ಶೇ ಒಂದ ರತ್ನ ಇಗೂ, ಹ್ಯಾನಲೀನಾ ಸ್ನೇಹಿ ಕೊಳ್ಳಲು ಒಬ್ಬ ಶೇ ತಾನೊಬ್ಬನೇ ಇರುವಾಗ ಒಂದ ರತ್ನ ಇಗೂ ಮಹೇಶ್ವರ ಅಜಗಜಾಂತರ ವ್ಯತ್ಯಾಸ ಕಂಡಿದ್ದು. ಆದರೆ, ಶಾಶ್ವತವಾದ ಒಂದೇ ರೀತಿಯ ಆಕರ್ಷಣೆ ಅವಳ ಆ ಎರಡು ಕಣ್ಣುಗಳಲ್ಲಿತ್ತು. ಅವಳಿಗೆ ವಯಸ್ಸುದಂತೆಲ್ಲ ಆ ಕಣ್ಣಿನ ಮಾಪು, ಹೊಳಪು, ಒಲಪು ಬಲಗೊಳ್ಳುತ್ತಿದ್ದುವು. ಆ ಬಲಿತ ಕಣ್ಣು ಎಂಥ ಯುವಕನನ್ನೇ ಆಗಲಿ ಬಲಿಗೆ ಹಾಕಿಕೊಳ್ಳುವುದರಲ್ಲಿ ಬಲಿಸ್ತುವಾಗಿ ಬಿಟ್ಟತ್ತು.

“ಅವಳ ಕಣ್ಣಿಗಾಗಿಯೇ ನಾಗರಾಜ ಸಾವಿರಾರು ರೂಪಾಯಿ ಸುರಿಯತ್ತಿರುವುದು, ನರಸಿಂಹಮೂರ್ತಿ ಮನೆಯ ಮುಂದೆ ಮೂರು ಹೊತ್ತು ಕಾರು ನಿಲ್ಲಿಸಿರುವುದು, ನಿಮ್ಮ ಹಳೆಯ ಮನೆ ಕೆಡವಿಸಿ ಮಾಡಪ್ಪನವರ ಮನೆಗಿಂತ ಚೆನ್ನಾಗಿ ಕಡಮೆ ದುಡ್ಡಿನಲ್ಲಿ ಕಟ್ಟಿಸಿಕೊಡು ತೇನೆ, ಎಂದು ನೆಪಹಾಕಿಕೊಂಡು ಕಂಟ್ರಾಕ್ಟರ್ ರಾಜಪುರೆಟ್ಟೆ ಆಗಾಗ ಬಂದು ಹೋಗುತ್ತಿದ್ದುದು, ಸಿಲ್ಲು ಮಾರಾಟದಲ್ಲಿ ಸಿಕ್ಕಿಬಿಡ್ಡ ವಳನ್ನು ಸಚ್ಚಾ ಇನಾಸ್ಪೆಕ್ಟರ್ ನಾರಾಯಣಸ್ವಾಮಿ ಕೈಬಿಟ್ಟು ಮನೆಯೊಳಗೆ ಕೈ ಹಿಡಿದು ಕೊಂಡುದು, ಜ್ಯಾಯಲ್ರೂ ಅನಂತಯ್ಯ ನೂರು ರೂಪಾಯಿಯ ಹರಳ

ಸುಂಗರವನ್ನು ಮಾಡಿಸಿ ಕೊಟ್ಟರು, ಧಿಯೇಟರ್ ಕಟ್ಟಲು ಮುಸಿಸಿ ಪಾಲಿಟಿಯನರು ಒಪ್ಪಿಗೆ ಕೊಡುವುದಿಲ್ಲವೆಂಬುದನ್ನು ತಿಳಿದಿದ್ದರೂ ಆ ನಿವೇಶನ ಜೀಕೆಂಬ ನೆಪದಲ್ಲಿ ಟಾಡಿ ಕಂಟ್ರಾಕ್ಟರ್ ಮುಸಿಸ್‌ನ್‌ಮವ್‌ನವರ ಮಗ ವಿವಕಂತು ಅವಳ ಮನೆಯ ಮುಂದೆ ಆಗಾಗ ತನ್ನ ಹೊಸ ‘ಪ್ಲಿಮತ್‌’ ತಂದು ನಿಲ್ಲಿಸುತ್ತಿದ್ದುದು” ಎಂದು, ಪೇಪರ್ ಟಿದಲು ಮಾದಪ್ಪ ನವರ ಅಂಗಡಿಗೆ ಬರುತ್ತಿದ್ದ ನಂಜುಂಡಪ್ಪನವರು ಹೇಳುತ್ತಿದ್ದರು.

ಆ ಮಾತಿನ ನಿಜಾಂಶವನ್ನು ಮಹೇಶ್ವರ ಅನುಭವಿಸಿ ತಿಳಿದು ಕೊಂಡಿದ್ದ.

ಅವಳ ಆ ಎರಡು ಕಣ್ಣು ಅವನನ್ನು ಆಕರ್ಷಿಸಿ ಸೆಳೆಯುತ್ತಿದ್ದವು.

ತಂದೆ ಹಳ್ಳಿಗೆ ಹೋದ ಸಂದರ್ಭಗಳಲ್ಲಿ, ಹೊಸದಾಗಿ ಕಟ್ಟುತ್ತಿದ್ದ ಆ ಮನೆಯ ಹತ್ತಿರ ಮಹೇಶ್ವರ ಹೋಗುತ್ತಿದ್ದಾಗ, ಲಕ್ಷ್ಮೀನ್‌ನಿಗೆ ಆ ಮನೆಯನ್ನು ಬಾಡಿಗೆಗೆ ಕೊಟ್ಟಾಗ, ತಂದೆ ಹೋದ ಮೇಲೆ, ಬನಪ್ಪ ಸಾಯುವುದಕ್ಕೆ ಮುಂಚೆ, ಪೂರ್ಲೀನ್ ಕಾನ್‌ಸ್ಟೇಬಲ್ ಕರಿಯಪ್ಪ ಬಂದು ‘ನಿಮ್ಮ ಜವಾನ ಪೂಜಾರಿ ಇದ್ದಹಾಗೆ. ದೇವರು ಕೊಟ್ಟರೂ ಪೂಜಾರಿ ವರ ಕೊಡ. ದಯವಿಟ್ಟು ಇನ್ನು ಮೇಲೆ ಅವನನ್ನು ಕಳಿಸಬೇಡಿ. ನೀನೇ ಬನ್ನಿ, ಮನೆಯನ್ನು ನೋಡಿದ ಹಾಗೂ ಆಗುತ್ತೇ. ಬಾಡಿಗೆ ಕೊಟ್ಟಿ ಬಿಡ್ಡೀನೇ’ ಎಂದಾಗ, ಮತ್ತೊಮ್ಮೆ ಬಂದು, ‘ಕಾಸ್ಟ್‌ಕ್ರಾ ನೋಡಾ ರೇಟೀನು? ನಮ್ಮ ಲಕ್ಷ್ಮೀನ ಮಗಳು ರತ್ನಮ್ಮ ಇನ್ನೂರು ಹೊಂಡು ತರಿಸಿದಾಳೆ. ನಿಮಗೆ ಬೇಕಾದರೆ ಹೇಳಿ. ಹಾಗೇ, ಸಿಲ್ವ್ ಬೇಕಾದರೆ ಒಳ್ಳೆ ಸಿಲ್ವ್ ಬಂದಿದೆ....ನೋಡಿ’ ಎಂದು ಹೇಳಿದಾಗ, ಬಾಡಿಗೆ ವಸೂಲಿಗೆಂದು ಎರಡು ಮೂರು ದಿನ ಆ ಮನೆಯ ಪಡಸಾಲೆಯನ್ನು ಪ್ರವೇಶಿಸಿದಾಗ, ಅವಳ ಆ ಎರಡು ಕಣ್ಣಗಳೂ ಅವನನ್ನು ನೋಡುತ್ತಿದ್ದವು.

ನೋಡಲಿಂದಲೂ ಆ ದಾರಿಯಲ್ಲಿ ನಡೆಯದ ಮಹೇಶ್ವರ ಬಹಳ ಹುಣಾರಾಗಿದ್ದ ಕೊಂಡರೂ ಒಳಗಿನ ದೌರ್ಬಲ್ಯ ಬಾಯಿಂದ ಒಂದು ಮಾತಾಡಿಸಿ ಒಳಗೊಂದು ಯೋಚನೆ ಮಾಡಿಸುತ್ತಿತ್ತು. ಹೃದಯ ಆ ಕಡೆ ನಾಲಗೆ ಚಾಚುತ್ತಿದ್ದರೂ, ಬಾಯಿ ಅಸಹ್ಯಗೊಂಡು ನುಡಿಯುತ್ತಿತ್ತು.

ನಡೆದ ಸಂಗತಿಯನ್ನೇಲ್ಲ ನಂಜುಂಡಪ್ಪನವರಿಗೆ ಹೇಳುತ್ತಿದ್ದೆ. ನಂಜುಂಡಪ್ಪನವರು “ಸೋಡಗೀಡ ತರಿಸಿಬಿಟ್ಟೀಯವ್ಯೋ! ಈ ಬಿಸಿನೆಸ್ಸಿನ ನೆಪದಶ್ಲೀ ಎಂಫೆಧನರೋ ಆ ಬಲೆಗೆ ಬಿವ್ವಬಿಟ್ಟದ್ದಾರೆ. ನೀನೂ ಬಿದ್ದೀರೆ, ಹುಷಾರಾಗಿರವ್ಯೋ ಆಮೇಲೆ! ಆ ನಾರಾಯಣಸ್ವಾಮಿನ ಯಾಕೆ ಕೊಪ್ಪಕ್ಕೆ ಎತ್ತಿ ಹಾಕಿದರು ಗೊತ್ತೆ. ಅವನು ಇವಳ ಜೊತೆ ಸೇರಿಬ್ಬಂಡು ಸಿಲ್ಕು ಬಿಸಿನೆಸ್ ವೊಡ್ಡಿದ್ದಾಂತ ಮಿನಿಸ್ಟರವರೆಗೂ ಕಂಷ್ಟೇಂಬ್ ಹೊಗಿತ್ತಂತೆ....ಹುಷಾರಾಗಿರವ್ಯೋ, ಆಮೇಲೆ!” ಎಂದು ಎಚ್ಚರಿಸಿದ್ದರು.

“ಭೇ ಭೇ, ನಾನ್ನಾಕೆ ಸೋತ್ತೆನು!” ಎಂದು ಮಹೇಶ್ವರನ ಭಾಯಿ ಹೇ ಇತ್ತುತ್ತು. ಆದರೆ ಒಳಗೆ ಒಂದು ಮೂಲೆಯಲ್ಲಿ ಆ ಆಸೆ ಮೊಳೆಯುತ್ತಿತ್ತು.

ಒಂದು ತಿಂಗಳ ಹಿಂದೆ ಹ್ಯಾನಲಿನ್ ಸ್ಮೋಕಿಡಾಗಲೆಲ್ಲ, ಅವುಗಳನ್ನು ನೆನಸಿಕೊಂಡಾಗಲೆಲ್ಲ ಆ ಆಸೆ ಕೊನರೋಡೆಯುತ್ತಿತ್ತು.

ಒಂದು ತಿಂಗಳ ಹಿಂದೆ ಹ್ಯಾನಲಿನ್ ಸ್ಮೋಕ್ ಬೇಕೆಂದು ಅಂಗಡಿಗೆ ಒಬ್ಬಳೇ ಬಂದಿದ್ದಾಗ, ಅಂಗಡಿಯಲ್ಲಿ ತಾನೊಬ್ಬನೇ ಇದ್ದ. ರೈಲ್‌ಪಾಸ್‌ಲೆಂಬನನ್ನು ಬಿಡಿಸಿಕೊಳ್ಳಲು ಆಳು ಪುಟ್ಟಪಾದ ಆಗತಾನೆ ಸ್ವೀಷನ್ ಕಡೆಗೆ ಹೊರಟಿದ್ದು.

ಹರಿಯ ತುಂಬಿದ ಹತ್ತೆಂಬತ್ತು ವರುವದ ರತ್ನ ಹಸುರು ರಿಬ್ಬನ್ ಹಾಕಿದ ಎರಡು ಜಡಿ ಹೆಸೆದುಕೊಂಡು, ಕೆಂಪು ಜಾರ್ಜೆಬ್ ಸೀರೆಲುಬ್ಬು, ಹಳದಿಯ ಸಿಲ್ಕು ಕುಪ್ಪಸ ತೊಟ್ಟಿ, ಹೂ ಚಿತ್ರದ ಕ್ಯಾನ್‌ಪ್ರಸ್ ಹೈಲ್‌ಲೂ ಹೂ ಮೆಟ್ಟಿಕೊಂಡು ಅಂಗಡಿಯ ಒಳಗೆ ಬಂದಾಗಲೇ ಮಹೇಶ್ವರನಿಗೆ ಮೈಯೆಲ್ಲ ಬಿಂದು ತೆರನಾಗಿತ್ತು. ತನಗೆ ಹ್ಯಾನಲಿನ್ ಸ್ಮೋಕ್ ಬೇಕೆಂದು ಬಂದಿದ್ದರೂ ಇಪ್ಪತ್ತಿಂಟು ಕಂಪನಿಗಳ ಸ್ಮೋಕ್ ತೆಗಸಿ ನೋಡಿದುತ್ತೆನಾಡಿ, ಕೊನೆಗೆ ಹ್ಯಾನಲಿನ್ ಸ್ಮೋಕ್, ಆಕಾಶ ಬಣ್ಣದ ರಿಬ್ಬನ್ ನಾಲ್ಕು ಗಜ, ಕೆಂಪು ಹರಳಿನ ಒಂದು ಬ್ರೂಚ್ ಕೊಂಡಳು. ಮಾಲೀಕ ಬರಯು ಶ್ರೀದ್ವಿ ಬಿಲ್ಲನ್ನೇ ನೋಡುತ್ತ, ಗಲ್ಲದ ಮೇಚಿನ ಮೇಲೆ ಮೊಳಕ್ಕೆ ಉಂಟಿ

ನಿಂತಿದ್ದ ಮಾಯಗಾತಿ ರತ್ನ ಇ ಮೋಹದ ಕಣ್ಣಿಗೆ ಮಹೇಶ್ವರನ ಹೃದಯ ಮಣಿದಿತ್ತು. ಎರಡು ಜೊತೆ ಚಿನ್ನದ ಬ್ರಿಡ್‌ಬಳೆ, ನಾಜೂಕಾದ ಆರು ಅಚ್ಚಕೆಂಪು ಪ್ಲಾಸ್ಟಿಕ್ ಬಳೆ, ನಾಲ್ಕು ಬೆರಳುಗಳಲ್ಲಿಯೂ ಶೋಭಿ ಸುತ್ತಿದ್ದ ನಾಲ್ಕು ಉಂಗುರ, ಖನು ಉಗುರಿಗೂ ಹೊಸದಾಗಿ ಹಾಕಿದ ಕೆಂಪು, ಧರಿಸಿ ಶೋಭಿಸುತ್ತಿದ್ದ ಆ ಕೆಂಡಸಂಪಗೆ ಬಣ್ಣದ ದುಂಡು ಕೈಗೆ, ವ್ಯೇಗ ಮಹೇಶ್ವರನ ಕಣ್ಣ ಮೆಚ್ಚಿತ್ತು. ಕಾಮನ ಕಣ್ಣನಂತಿದ್ದ ಕಣ್ಣನ ಕೆಳಗೆ ಉಬ್ಬಿದ ಎದೆಯಂತಿದ್ದ ತುಂಬುಗನ್ನೆ ಕೆಂಪುಗೂಡಿತ್ತು. ನೀಳವಾದ ಮಾಟವಾದ ಮೂಗು, ದುಂಡು ಮುಖ, ಎಲ್ಲಕ್ಕೂ ಮಿಗಿಲಾಗಿ ಅವಳ ಆ ಕವ್ವಗಣ್ಣ, ರಸಮಿಡಿವ ಕೆಂಪು ತುಟಿ, ಮುಖದ ಚೆಲುವಿಗೆ ಮೇರೆ ಇಟ್ಟ ಗುಂಗುರು ಮುಂಗುರುಳು, ದುಂಡು ಕತ್ತು, ಮಿಂಚುವ ಹರಳಿನ ಲೋಲಕ್ ಎಲ್ಲ ಮಹೇಶ್ವರನನ್ನು ಸೆರೆಹಿಡಿದೆವು.

ಮೇತುಂಬಿದ ಗುಂಡು ಎದೆಯ ರತ್ನ, ಮಂಗಿ ಆಲೋಚಿಸುತ್ತಿದ್ದ ಮಹೇಶ್ವರನ ಮನಸ್ಸಿನ ಮುಂದೆ ಬಂದು ನಿಂತಳು. ಅಂದು ಅವಳು ಅಂಗಡಿ ಬಿಡುವಾಗ ನಕ್ಕ ನಗು ಅವಳ ತುಟಿಯ ಮೇಲೆ ಇನ್ನೂ ಹಾಗೆಯೇ ಇತ್ತು.

ತಟ್ಟಿನೆ, ಪಡಸಾಲೆಗೆ ಹೋಗಿ ಜಮಾಖಾಸೆಯ ಮೇಲೆ ಕಂಬಳ ಹೊದ್ದುಕೊಂಡು ಮಂಗಿದ ಗಂಗಮೃಂತ ನೆನಪಾಯಿತು. ಅವಳ ಚಿತ್ರ, ಇವಳ ಚಿತ್ರ ಎರಡನ್ನೂ ಆ ದೇಹದ ದಾಹ ಪರಿಕ್ಷೇಸಿತು. ಸಾವಿರ ಜನರಿಗೆ ಸುಖ ನೀಡುವ ರತ್ನ ಇಂಗಂಡಿಗೂ ಮಂರವಾಗಿರುವ ಗಂಗಮೃಂತಿಗಿಂತ ಮೇಲು ಎಂದು ಬಹಳ ಬೇಗ ಅದರ ತೀಪ್ಯ ಹೊರಬಿತ್ತು.

"ಮದುವೆಯ ಮೂಲಕ ಗಂಡ ಹಂಡತಿ ಎಂದು ಗೊತ್ತುಮಾಡಿದ ಮೇಲೆ ಪರಸ್ಪರ ದೇಹಸುಖ ಅನುಭವಿಸಿವುದು ಅವರ ಮುಖ್ಯ ಕರ್ತವ್ಯ; ಸಮಾಜ ಅವರಿಗೆ ನೀಡಿರುವ ಹಕ್ಕು.

ಮನುಷ್ಯ ಎಂದಮೇಲೆ ಆ ದೇಹಕ್ಕೆ ಆಹಾರ, ನಿದ್ದೆ, ವಿದ್ಯೆ ಹೇಗೋ ಹಾಗೆ ಗಂಡಿಗೆ ಹೆಣ್ಣಿನ ಸುಖವೂ ಹೆಣ್ಣಿಗೆ ಗಂಡಿನ ಸುಖವೂ ಅಗತ್ಯ. ಅದು ಒಂದು ಕ್ರಮಬದ್ಧವಾಗಿ ಮಾನವನ ಬುದ್ಧಿಗೆ ಯೋಗ್ಯವಾಗಿ ನಡೆಯಲಿ

ಎಂದು ವಿವಾಹ ಪಡ್ಡತಿಯನ್ನು ಜಾರಿಗೆ ತಂದಿರಬಹುದು. ಅದರಲ್ಲಿ ಹೆಣ್ಣ ತನ್ನ ಕರ್ತವ್ಯ ಸಲ್ಲಿಸದಿದ್ದರೆ, ಅಥವಾ ಗಂಡು ತನ್ನ ಕರ್ತವ್ಯ ಸಲ್ಲಿಸದಿದ್ದರೆ ನಿರಾಸೆಗೊಂಡ ಜೀವಿಗೆ ಯಾವ ಪಾಡು? ಕರ್ತವ್ಯ ನಡಸದ ಜೀವಿಗೆ ಯಾವ ದಂಡನೆ?

ಮನುಷ್ಯ ತನ್ನ ಎಲ್ಲ ಪ್ರಯತ್ನಗಳಲ್ಲಿಯೂ ಜಯಾಲಿಯಾಗುವ ದಿಲ್ಲಿ; ಅನೇಕ ವೇಳೆ ಸೋಲುತ್ತಾನೆ. ಬಾಯಾರಿಕೆಯಾದಾಗ ತನಗೆ ಪರಿಚಿತವಾದೆಡೆ ನೀರು ಸಿಕ್ಕುದಿದ್ದರೆ, ಪರಿಚಯವಿಲ್ಲದ ಹಲವೆಡೆ ನೀರಿಗಾಗಿ ತಡಕುತ್ತಾನೆ, ಬೇಡುತ್ತಾನೆ. ಇನು ವಾನವ ಸ್ವಭಾವ.

ಗುಗಮ್ಮ ಹೆಣ್ಣನ ತಾಯಿಯಾಗಿ ಅನ್ನರ ಬಾಯಿಮಾತು ಕೇಳಲಾರದೆ ಗಂಡಸಿಂದ ದೂರವಾಗಲು ಬಯಸಿದಳು. ಹೆಣ್ಣನ ಸುಖಕ್ಕಾಗಿ ಹಾತೊರೆದ ಮಹೇಶ್ವರ—ಗಂಡು ವಾಗನ ಆಸೆ ಹುಟ್ಟಿಸಿದರೂ—ದೂರಹೊಂದ ಹೆಡತಿಯಿಂದ ನಿರಾಸೆಗೊಂಡ.

ಅವಸಿಗೂ ಗಂಡುಮಾಗನ ತಂದೆಯಾಗಬೇಕೆಂಬ ಆಸೆ ಅನೇಕ ಬಾರಿ ಕಾಡಿತ್ತು. ಅದರೆ ಆ ಬಯಕೆ ಈಡೆರುವಂತಿರಲ್ಲ.

ಅಂದು ರಾತ್ರಿಯಾದಂಥ ಅನುಭವ ಅದುವರೆಗೆ ಎಂಟು ಹತ್ತು ಬಾರಿ ಆಗಿ ಮಹೇಶ್ವರನನ್ನು ಈ ತೆನಾದ ಆಲೋಚನೆಗೆ ಈಡುಮಾಡಿತ್ತು.

ಗಂಡಿಗೆ ಹೆಣ್ಣನ್ನು ಕೊಟ್ಟು ಏಕೆ ಮದುವೆ ಮಾಡಬೇಕು?

ಅದರಲ್ಲಿಯೂ ಹರೆಯ ತುಂಬಿದಮೀಲೆ ಏಕೆ ಹೆಣ್ಣು ಗಂಡನ ಮನೆಗೆ ಬರಬೇಕು?

ಇಬ್ಬರೂ ಒಟ್ಟಿಗೆ ಏಕೆ ಮಲಗಿಕೊಳ್ಳಬೇಕು?

ಈ ಒಂದು ಏಪಾರ್ಚಿದ್ದರೂ ಸೂಳಿಗಾರಿಕೆ ಏಕೆ ಹುಟ್ಟಿತು?

ಮನುಷ್ಯನಿಗೆ ಅಗತ್ಯವಾದುದನ್ನು ಮಾರಲು ಹೊರಟಿರಿ ಅದೊಂದು ಕಸಬಾಗುತ್ತದೆ.

ಹಾಗೆಯೇ, ಮನೆಯಲ್ಲಿ ನಿರಾಸೆಗೊಂಡವರಿಗೆ, ಅತ್ಯಷ್ಠಿಗೊಂಡ ವರಿಗೆ ಸೂಳಿ ಸುಖವನ್ನು ಮಾರುತ್ತಾಳೆ.

—ಇದರಲ್ಲೇನು ತಪ್ಪು?

ತನ್ನ ವಸ್ತು ದುಡ್ಡಿ ತೆತ್ತು, ಸುಖಕ್ಕಾಗಿ ಬೀದಿಯ ಹೆಣ್ಣನ ಹತ್ತಿರ
ಹೋದಾಗ ತನಗೇಕೆ ಹೊಟ್ಟಿಕಿಚ್ಚು ಬರಬೇಕು ?

ಹೋಟಲಿಗೆ ಹೋಗಿ ತಿಂಡಿ ತಿನ್ನವಂತೆ ಅಲ್ಲಿಗೆ ಹೋದರೆ,
ಹೋಟಲ ಕಡೆ ತೋರದಂಥ ಕೀಳುದೃಷ್ಟಿಯನ್ನು ಅದರ ವೇಲೆ ಏಕೆ
ಬೀರಬೇಕು ?

ತನ್ನ ತಂದೆ ಮಾಡಪ್ಪನವರು, ಮನೆಯಲ್ಲಿ ರತ್ನಿಯಂಥ ಹೆಂಡತಿ
ಇವ್ವರೂ ನಾಯಕನಾನಿ ಕಿಟ್ಟಮ್ಮೆ, ಅಗ್ರಹಾರದ ಪುಟ್ಟಿ, ಮಾರಮ್ಮನ
ಚೌಕದ ಲಕ್ಷ್ಮೀ ಇವರಲ್ಲಿಗೆ ಏಕೆ ಹೋಗುತ್ತಿದ್ದರು ?

—ಅದಕ್ಕೂ ಒಂದು ಕಾರಣ ಇರಬೇಕಲ್ಲವೇ ?

ತನಗೂ, ತನ್ನ ತಾಯಿಗಿಂತ ರಾಪವತಿಯಾದ ಹೆಂಡತಿ ಇವ್ವರೂ
ತನ್ನ ಮನಸ್ಸಿನಲ್ಲಿ ಈ ಯೋಚನೆ ಏಕೆ ಮೂಡಿತು ?

—ಇದಕ್ಕೂ ಒಂದು ಬಲವಾದ ಕಾರಣ ಇಲ್ಲವೇ ?

ಮನೆಯಲ್ಲಿ ಸಿಕ್ಕುದುದನ್ನು ಬೀದಿಯಲ್ಲಿ ಏಕೆ ಪಡೆಯಬಾರದು ?

ಸಿರಾಸೆಗೊಂಡ ದುರ್ಬಲ ಮನಸ್ಸಿಗೆ ಈ ತರ್ಕ ಸರಿಯಾಗಿ ಕಂಡಿತು.

‘ಶ್ರೀಗಿರಿಕ ಸುಖ ದೇಹದ ಎಲ್ಲ ಸುಖಕ್ಕೆಂತಲೂ ಕೀಳಾದುದು.
ಅನಗತ್ಯವಾದುದು. ಅದರ ಬಗ್ಗೆ ಹೆಚ್ಚು ಯೋಚನೆ ಮಾಡಬಾರದು.
ಅದು ಅಶ್ಲೀಲ, ಅಸಹ್ಯ. ಅದನ್ನು ಒಂದು ವಾಸ್ತವಾರವಾಗಿ ಮಾಡಿ
ಕೊಳ್ಳುವುದಂತೂ ದುರ್ಬಲ ಜೀವಿಯನ್ನು ಇನ್ನೂ ದುರ್ಬಲಗೊಳಿಸುವ
ಎರಾಟು. ಅದರಿಂದ ಸವಾಜಕ್ಕೆ ಹಾನಿ. ಷ್ವಕೀ ಕಟ್ಟು ಹರಿದ
ಪಂಜಾಗಬಾರದು; ಅದರಿಂದ ತನಗೂ ಕಷ್ಟ, ಸವಾಜಕ್ಕೂ ನಷ್ಟ’ ಎಂಬ
ತತ್ತ್ವವನ್ನು ಕೀರಿ, ಅದರಿತೆ ಹತ್ತು ಹದಿಸ್ತೇದು ವರುಷ ಜೀವನ ನಡಸಿದ
ಮಹೇಶ್ವರ ಆ ತತ್ತ್ವವನ್ನು ಕುರಿತು ತರ್ಕ ನಡಸಿದ್ದ. ಮೂರು ನಾಲ್ಕು
ತಿಂಗಳಿಂದಲೂ ಈ ತರ್ಕ ನಡೆಯುತ್ತಿತ್ತು.

ತಂದೆಯ ರಕ್ತಕಣ ಇದ್ದದರಿಂದಯೋ, ರಸಿಕ ಬುದ್ಧಿ ಬೆಳೆದುದ
ರಿಂದಲೋ ಅವನ ಮನಸ್ಸು ಅನೇಕ ಬಣ್ಣದ ಬೀಸಣಿಕೆಗಳ ಕಡೆ ಆಗಾಗ
ಒಲೆಯುತ್ತಿತ್ತು.

ಆದರೆ, ಮನೆಯೋಜಗೆ ರತ್ನ ಗಂಗಮ್ಮ ಇವರೆಲ್ಲರ ಮುಂದೆ ಬಂದು ಸಲ್ಲಿತ್ತಿದ್ದಳು. ಅವಳ ಸಗುಮುಖ, ಆ ಮಾತು, ಬಿಗಿದಪ್ಪಿದ ಸೀಳವಾದ ತೋಳು ಇವನ ಲಗಾಮು ಹಿಡಿದಿಳಿಯುತ್ತಿದ್ದವು.

ಆದರೆ, ಆ ಸಾರಧಿ ರಥ ಬಿಟ್ಟು ದೂರ ಸರಿದಳು.

ಈ ರಥ ತನ್ನ ಮನಸ್ಸಿಗೆ ಬಂದಂತೆ ಓಡಿತು.

ತಾನೂ ತನ್ನ ತಂದೆಯುಂತೆ ಏಕೆ ದುಡು ಕೊಟ್ಟು ಸುಖ ಕೊಳ್ಳು ಬಾರದು. ಸುಂದರೆಳಾದ ರತ್ನ ಸ್ವಾಗತಿಸುತ್ತಿದ್ದಾಳೆ. ಇದರಿಂದ ಹೆಂಡತಿಗೂ ತೊಂದರೆ ತಪ್ಪುತ್ತೇದೆ. ತನ್ನ ವಂಶಕ್ಕೆ ಅವರಿಚಿತವಾದ ನಡಕೆಯೇನಲ್ಲ ಅದು; ಹಾಗೇಕೆ ಮಾಡಬಾರದು ?

ಕರಿಯಪ್ಪ ಬಂದು ಆಗಾಗ ಕೀಲು ತಿರುಗಿಸುತ್ತಿದ್ದದು, ರತ್ನ ಆಗಾಗ ನೇವವಾವಿಕೊಂಡು ಅಂಗಡಿಗೆ ಬಂದು ಹೋಗುತ್ತಿದ್ದದು, ಮನೆಗೆ ಹೋಡಾಗ ಮುಖ ಸೋಡಿ ನಗುತ್ತಿದ್ದದು—ಎಲ್ಲ ತನ್ನ ಸುಖಕ್ಕಾಗಿಯೇ. ತಾನೇಕೆ ಆ ವಸ್ತುವನನ್ನು ಸ್ವೀಕರಿಸಬಾರದು ?

‘ಮನೆಯೆಲ್ಲಿ ತಿಂಡಿ ಮಾಡದಿದ್ದರೆ ಹೋಟಲಿಗೆ ಹೋಗುವುದಿಲ್ಲವೇ, ಹಾಗೆ’—ಎಂದು, ರತ್ನ ಇ ಬಯಕೆ ಪ್ರಶ್ನೆಗೆ ಉತ್ತರ ಹೇಳಿ ಬೆಂಬಲ ಕೊಟ್ಟಿತು.

ಮಂಜದ ಮೇಲೆ ಮಲಗಿದ್ದ ಲಲಿತ ಉರುಳೆ ದೊಪ್ಪನೆ ಹಾಸಿಗೆಯ ಮೇಲೆ ಬಿಡ್ಡಳು.

ಮಹೇಶ್ವರಸಿಗೆ ಎಚ್ಚರವಾಯಿತು.

ತಂದೆಯ ಕರುಳು ‘ಅಯೋಜ್’ ಎಂದಿತು. ಯಾವ ಯೋಜನೆಯೂ ಇಲ್ಲದ ಎಳಿಯ ಹುಡುಗಿ ಲಲಿತಳಿಗೆ ಎಚ್ಚರವಾಗಲೇ ಇಲ್ಲ. ತಂದೆಯ ಕೃ ಮಗಳ ಮೈ ತಟ್ಟ, ಮಂಗಳಿಯ ಮೈ ಮೇಲಿದ್ದ ಹೊದಿಕೆಯನ್ನೇ ಎಳಿದು ಇಬ್ಬರಿಗೂ ಸರಿನಾಡಿತು.

ಹೋಕೆಯ ದೊಡ್ಡ ದೀಪ ಉರಿಯುತ್ತೇಲೇ ಇತ್ತು.

ದೀಪ ಆರಿಸಿ, ಬೆಡಾಲಷ್ಟಂಫ್ ಹೊತ್ತಿಸಿ ಹಾಸಿಗೆಯ ಮೇಲೆ ಉರುಳಿಕೊಂಡ.

ಮನಸ್ಸು ಮತ್ತಿ ಅದೇ ಯೋಜನೆಯ ಸುಳಿಗೆ ಸಿಕ್ಕಿತು.

ಮಲಗುವ ಕೋಣೆಯಲ್ಲಿ ‘ವಾಷ ಸ್ವಾಯಂಡ’ ಕಟ್ಟಿಸಿಕೊಳ್ಳಿರಂತೆ. ಸ್ವಲ್ಪ ದಯವಿಟ್ಟು ತಾವು ಬಂದು ಆ ಜಾಗ ನೋಡಿ ತಮ್ಮುಂಚೊಡಬೇಕಂತೆ, ಎಂದು ನಂಜಂಡಿ ಬಂದು ಕರೆದಾಗ ಮಹೇಶ್ವರ “ಭಾನುವಾರ ಮಧ್ಯಾಹ್ನ ಬರುತ್ತೀನೆ” ಎಂದು ಹೇಳಿ ಕಳಿಸಿದ.

ಹೃದಯ ದೂರಭಾಷಿತ್ವದಿಂದ ಆ ಮಾತು ಹೊರಬಿದ್ದಿತ್ತು.

ಅದಕ್ಕಾಗಿಯೇ ಬಲೆ ಬೀಸಿ ಹಲವಾರು ಸಲ ಸೋತ ರತ್ನ ಪ್ರಯತ್ನಕ್ಕೆ ಈ ಉತ್ತರ ಬಂದು ಕಾಕತಾಳ ನಾಷಯವಾದಂತಾಯಿತೆ.

ಭಾನುವಾರ ಮಧ್ಯಾಹ್ನ, ತಾನು ಮಲಗುವ ಕೋಣೆಯ ಗೋಬಂದು ಮೂಲೆಯಲ್ಲಿ ಸೀಸದ ಕಡ್ಡಿಯಿಂದ ಗೆರೆ ಎಳೆದು ಗುವಾಡಿದ್ದಳು. ಅದರೆ, ಅದಕ್ಕೆಂತ ಹೆಚ್ಚಾಗಿ ಆನಕ್ಕೆವಹಿಸಿ ಸುಹೇಶ್ವರ ಸ್ವಾಗತಿಸಲು ಸಿದ್ಧತೆ ಮಾಡಿದ್ದಳು.

ಮಂಚದ ಹಾಸಿಗೆಯ ಮೇಲಿದ್ದ, ಹಿಂದಿನ ದಿನ ಮುದಿದ ವಹಾನನ್ನು ತೆಗೆದು ಕಸದ ಬುಟ್ಟಿಗೆ ಹಾಕಿದ್ದಳು. ಹಾಗೆಯೇ ಹಲಿ ಮಂದಿಯನ್ನು ಮುದಿದು ಆನಂದಿಸಿದ ಹೃದಯ ಎಲ್ಲ ಬಿಸುಟ್ಟು, ಈ ಹಾವಿಗಾಗಿ ಮನಸಾರ ಹಾತೊರೆಯುತ್ತಿತ್ತು.

ಮಹೇಶ್ವರ ಸಿಂಹವಾಗಿಯೂ ಎಲ್ಲರಿಗಿಂತ ಚೆಲುವ. ತನ್ನ ವಬರ್ತ್ತಿದ್ದವರ ಪ್ರೇಕ್ಷಿತ ಎಲ್ಲರಿಗಿಂತಲೂ ವಾಸಿ ಅನ್ನುವ ಹಾಗಿದ್ದ ನರ; ಮೂರ್ತಿಗಿಂತ ಮಹೇಶ್ವರ ಕೆಂಪು. ಅವನ ದುಂಡು ಮುಖ, ಗೆರೆವಿ ಆ ಗುಂಗುರು ಕೂದಲು, ನೀಳವಾದರೂ ಕಟ್ಟಿಮಸ್ತಾದ ದೇಹಕ್ಕೆ ಚೆನ್ನಾಗಿ ಒಪ್ಪುವ ಸಿಲ್ಕು ಜುಬ್ಬಿ, ಬಿಳಿಯ ಪಾಯಿಚಾಮ, ಆ ಕುಶ್ಯಾ ಹಳೆದಿ ಬಣ್ಣದ ಕಾಲಿಗೆ ಬಿಗಿದಪ್ಪಿರುವ ಕಪ್ಪು ಚಪ್ಪಲೀ ಹೃದಯವನ್ನು ಸೇಳೆದಿದ್ದವು.

ಲಕ್ಷ್ಮೀ ಸೂಚಿಸಿದಂತೆ, ಅಸ್ತಿಯ ಬೇಟಿಗೆ ಹೊರಟಿದ್ದ ಹೃದಯದ ಬೇಟಿಯೂ ನಡೆದಿತ್ತು. ಇದು ಆಕೆಗೆ ತಿಳಿದಿತ್ತೂ, ಇಲ್ಲಿ

ಮಹೇಶ್ವರನನ್ನು ನೋಡಿದಾಗಲೀಲ್ಲ ಅವಳ ಮನಸ್ಸಿಗೆ ಒಂದು ರೀತಿಯ ಆನಂದವಾಗುತ್ತತ್ತು ; ಅದರ ಜೊತೆಯಲ್ಲಿಯೇ ವಿಚಿತ್ರ ದಾಹ ಉಂಟಾಗುತ್ತತ್ತು.

ನರಸಿಂಹಮೂರ್ತಿ ಧಾರವಾಡದ ಹೆಣ್ಣನನ್ನು ಮನುವೆ ಮಾಡಿ ಕೊಂಡು, ಹುಬ್ಬಳ್ಳಿಗೆ ಆಗ್ರಹಿಸುತ್ತಾ ಆಗಿ ವರ್ಗವಾದಮೇಲಂತೂ ರತ್ನ ಇ ಈ ದಾಹ ಹೆಚ್ಚುತ್ತತ್ತು. ಅವನು ಉರು ಬಿಟ್ಟ ಮೇಲೆ ಅವಳಿಗೆ ಗುಡಿನ ಸುಖ ದೊರೆತಿರಲಿಲ್ಲ.

ನಾಗರಾಜ, ರಾಜಪುತ್ರೆಟ್ಟಿ, ಅನಂತಯ್ಯ, ನಾರಾಯಣಸ್ವಾಮಿ, ವಿಷಕಂರು ಇವರ ಪರ್ವೇನುಕ್ಕೆ ಆ ಕೆ ರೆಚ್ಚು ಬಲಿಯಾಗದೆ, ಚಮುತ್ವಾರ ವಾಗಿ ಅವರನ್ನು ರಮಿಸಿ ಕಳಿಸುತ್ತಿದ್ದಳು. ‘ಧೀರವಾಣಿ’ ಪತ್ರಿಕೆಯ ಕರೆಸ್ವಾಂಡೆಂಟ್ ಕೇಶವಮೂರ್ತಿ ರಸಿಕ ಪ್ರೇಮವ ಸುಖವನ್ನು ಒಂದೆರಡು ಬಾರಿ ಮಾತ್ರ ನೀಡಿದ್ದು. ಅದರೆ, ಅದು ಬರಿಯ ಜೀಬಿನ ಸುಖವಾಗಿತ್ತು.

ಅವನು ಅವಳಿಗಾಗಿ ಹಾತೊರೆದು ಬಂದಾಗ, “ರತ್ನದ ಚೆಲುವ ಕಾಣಬೇಕಾದರೆ ಚಿನ್ನ ಇರಬೇಕು. ಬರಿಯ ಕೈಯಲ್ಲಿ ಒಂದರೆ ರತ್ನ ಒಂದು ಕಲ್ಲು” ಎಂದು ಚಮುತ್ವಾರವಾಗಿ ಹೇಳುತ್ತಿದ್ದಳು.

ನಿಜ, ಚಿನ್ನ ತರುವವರಿಗೆಲ್ಲ ರತ್ನ ರತ್ನವಾಗಿದ್ದಳು. ಚಿನ್ನ ತರದೆ, ಕೇಶವಮೂರ್ತಿಯೆಂತೆ ಬರಿಗೈಯಲ್ಲಿ ಬರುವವರಿಗೆ, ಎಲ್ಲ ಚಿನ್ನವನ್ನೂ ತೆತ್ತು ಬರಿಗೈ ಮಾಡಿಕೊಂಡು ಬರುವವರಿಗೆ ರತ್ನ ಕರಗದ ಕಲ್ಲಾಗಿಯೇ ಕಾಣುತ್ತಿದ್ದಳು ; ರತ್ನ ರತ್ನವಾದರೂ ವಜ್ರದಷ್ಟು ಕರಿಣವಾಗುತ್ತಿದ್ದಳು.

ನಾಗರಾಜ ಅವಳಿಂದನೆ ಸಿಭಾಯಿಸುವುದೇ ಕಷ್ಟವಾಗಿತ್ತು. ಕೇವಲ ಎರಡು ವರುಷಗಳಲ್ಲಿ ಹತ್ತು, ಇಪ್ಪತ್ತು, ನೂರು, ಐನೂರು, ಸಾವಿರ ಎಂದುಕೊಳ್ಳುತ್ತ ಸುಮಾರು ಆರು ಸಾವಿರ ರೂಪಾಯಿ ತೆತ್ತಿದ್ದು. ಲೇಕ್ಕುಕ್ಕೆ ‘ನಾಲ್ಕು ಸಾವಿರ ರೂಪಾಯಿ ಬಿಸಿನೆಸ್ಸಿಗೆ, ಮುಂದೆ ಅದನ್ನು ಲಾಭದೊಡನೆ ವಾಪಸು ಕೊಡುತ್ತೇನೆ’ ಎಂದು ಹೇಳುತ್ತಿದ್ದಳು. ಅನ್ನು ಹಣ ತೆತ್ತು, ಆಗಾಗ ಬಂದು ಬೇಡುತ್ತಿದ್ದರೂ ಅವನನ್ನು ನಿಭಾಗಗ್ರ ಶುರುವ ಇನ್ನೊಬ್ಬಿನರಲ್ಲ. ಕಾನುದ ಪಶುನಿನಂತೆ ಬಂದ ಈ ದೇಹದಿಂದ

ದುಡ್ಡು ಹಿರಿ ತನ್ನ ಆಸೆ ತೀರಿಸಿಕೊಂಡು, ಮರುಳುವಾಡಿ ಮನೆಗೆ ಅಟ್ಟಿತ್ತಿದ್ದಳು. ಯಾವುದೋ ಒಂದು ವಿಧದಲ್ಲಿ ಶೈಪ್ಪಿಗೊಂಡ ಆ ದೇಹ ಅನ್ಯಕ್ಕೇ ಸಮಾಧಾನಗೊಂಡು ಹೊರಟುಹೋಗುತ್ತಿತ್ತು. ಇಷ್ಟೆಲ್ಲಕ್ಕೂ ಅವಳ ಆ ಕಣ್ಣ ಕಾರಣ. ಅದನ್ನು ದಿಟ್ಟಿಸಿ ನೋಡಿದರೇ ಸಾಕು, ನಾಗರಾಜನಿಗೆ ವಿಚಿತ್ರ ಆನಂದವುಂಟಾಗುತ್ತಿತ್ತು. ಅವನು ಆ ಕಣ್ಣನ ಪ್ರೇಮದ ನೋಟಕ್ಕೆ ಬಲಿಯಾಗಿ, ಅವಳ ಆಟದ ಚೊಂಬಿಯಂತಾಗಿ ಬಿಡುತ್ತಿದ್ದು.

ಜೊತೆಗೆ, ‘ಅವಳಿಗೆ ಬಿಸಿನೆಸ್’ ಹುಚ್ಚು ಬಿಟ್ಟೆಲ್ಲ. ಇನ್ನೂ ಸ್ವಲ್ಪಿ ದಿನ ಹೋಗಬೇಕು, ನೋಡೋಣ ತಡಿ’ ಎಂಬ ಕರಿಯಪ್ಪನ ಮಾತು ನಿರಾಸಿಗೊಂಡ ಮನಸ್ಸಿಗೆ ‘ನಾಳೆ’ ಎಂದು ಸಮಾಧಾನ ಹೇಳುತ್ತಿತ್ತು.

ಆದರೆ, ಅವನ ಈ ಆಟಕ್ಕೆ ಮುಕ್ಕಾಯ ಹತ್ತಿರವಾಗುತ್ತಿತ್ತು. ತಂದೆಯು ರೋಗ ಮಿತಮೀರಿ, ಇಂದೊ ನಾಳೆಯೋ ಎನ್ನುವ ಸ್ಥಿತಿಯಲ್ಲಿತ್ತು. ಅವರು ಒಂದು ಸಂಚೆ ನಾರಾಯಣರಾಯರನ್ನು ಕೊಡಿಸಿಕೊಂಡು ದುಡ್ಡಿ ಕಾಸಿನ ಲೆಕ್ಕಾಚಾರ ಹಾಕಿದಾಗ, ನಾಗರಾಜನಿಗೆ ಕೊಟ್ಟ ಹತ್ತು ನಾವಿರ ರೂಪಾಯಿಯ ರಸಿದಿಗಳನ್ನು ನಾರಾಯಣರಾಯರು ತೋರಿಸಿಬಿಟ್ಟಿದ್ದರು. ಶಿವನಂಜಪ್ಪನವರು “ತಿಳಿದೂ ತಿಳಿದೂ ನಿರ್ವಹಿಸಿ ನನಗೆ ಹೇಳಿದೆ ಹೀಗೆ ಮಾಡಿದಿರಿ!” ಎಂದು ತುಂಬ ಅಸಮಾಧಾನಗೊಂಡು ಮಾತಾಡಿದಾಗ, ನಾರಾಯಣರಾಯರು ತಮ್ಮ ಸ್ಥಾನಭದ್ರತೆಗಾಗಿ ಗುಟ್ಟು ರಟ್ಟು ಮಾಡಿ, ಜೊತೆಯಲ್ಲಿ ಒಂದು ದೊಡ್ಡ ಸುಳ್ಳನ್ನೂ ಸೇರಿಸಿಬಿಟ್ಟಿದ್ದರು. ವಾವ, ನಾರಾಯಣರಾಯರು, ತನಗೆ ಜೀಕಾದಾಗ ಮುದ್ದು ಕೊಡಬೇ ಹೋದರೆ ನಾಗರಾಜ ಅವರ ಪ್ರಾಣಕ್ಕೇ ತಂದುಬಡುತ್ತಿದ್ದು ಸಂತೇ! ಆ ವ್ಯಯತ್ವ ನಡೆದಾಗಲೇ ಅವರು ಹೆಡರಿ, ಆ ಗುಟ್ಟು ರಟ್ಟಾಗಬಾರದೆಂಬ ಒಷ್ಟಂದಕ್ಕಾ ಒಸ್ಪಿಕೊಂಡು ಸಾಹುಕಾರರ ಮಗನ ಇಷ್ಟ ನೆರವೇರಿಸಿದ್ದರಂತೆ. ಸಂಜಪ್ಪ ಶಿಟ್ಟಿರು “ನಿರ್ವ ನನಗೆ ಹೇಳಿದಿದ್ದರೂ ಚಿಂತೆಯಿರುತ್ತಿರಲ್ಲ, ಈ ವಿಷಯ ವನ್ನು ಪ್ರೋಲೀಸಿಗಾದರೂ ತಿಳಿಸಿದ್ದರೆ ಅವನಿಗೆ ತಕ್ಕ ಪ್ರಾಯಶ್ಚಿತ್ತ ಆಗುತ್ತಿತ್ತು. ಇನ್ನು ನನಗೆ ಅವನ ಮೇಲೆ ಸ್ವಲ್ಪವೂ ಕರುಣೆ ಇಲ್ಲ.

ಅವನು ನನ್ನ ಮಗನೇ ಅಲ್ಲ!....ಚಂಡಾಲ, ಚಂಡಾಲ” ಎಂದಾಗ ನಾರಾಯಣರಾಯರು “ಭೀ ಭೀ, ಬೇಜಾರುಮಾಡಿಕೊಳ್ಳಬೇಕಿ....ನಾನು ಶೋಲಿಸಿಗೆ ತಿಳಿಸೋಣಾಂತಿದ್ದೆ. ಆದರೆ, ಆಮೇಲೆ ಯೋಚನೆ ಮಾಡಿದೆ....ನನಗೆ ಆದರಿಂದ ಅನನುಕೂಲವೇ ಉಂಟಾಗುತ್ತಿತ್ತು. ಇಲ್ಲಿ ಇರ್ಲೋ ಸರ್ಬಾಜಾನಾಸ್ವಿಕ್ಕರುಗಳು, ಕಾನಾಸ್ವೀಬಲಾಗಳು ಎಲ್ಲರೂ ಅವನ ಸ್ವೀಹಿತರೇ. ಅದೂ ಅಲ್ಲದೆ ಈ ವಿಷಯವನ್ನು ನರಳುತ್ತಿರೋ ತಮ್ಮ ಕೆವಿಗೆ ಹಾಕಿ, ತಮಗೆ ನೋವು ನೂಡೋದಕ್ಕಿಂತ ಇನ್ನೂ ಸುಲಭವಾಗಿ ಮುಂದೆ ಸರಿಪಡಿಸಿಕೊಳ್ಳಬಹುದಲ್ಲಂತ ಸುಮ್ಮನಿದ್ದೆ....ಹೇಗಿದ್ದರೂ ತಾವು ವಿಲ್ಲಾ ಬರೆಯೋವಾಗ ಅವನ ಆಸ್ತಿ ಕಾಣಿಸ್ತೀರಿ....ಆಸ್ತಿ ಹಂಚಿಕೆ ಆಗೋವಾಗ ಈ ರಸೀದಿಯ ಮಾತ್ರ ಒರುತ್ತಿತ್ತು. ಆಗ ನಾನು ಸರಿಯಾದ ಏರಾಫಡು ಮಾಡುತ್ತಿದ್ದೆ....ಆದ್ದರಿಂದ ತಮಗೆ ತಿಳಿಸಿರಲಿಲ್ಲ.....ಆದರೆ ಈಗ ತಾವು ತುಂಬ ಬಲವಂತ ವಾಡಿದಿರಿ. ಹೇಳಬೇಕಾಯಿತು....ದಯಾವಿಟ್ಟು ಕ್ಷಮಿಸಿ, ತಮಗೆ ತುಂಬ ಬೇಜಾರಾಯಿತೇನೋ! ನಾಗರಾಜನಿಗೆ ನಾನು ಎಷ್ಟೇಮೊರ್ದೀ ಹೇಳಿದೆ....ಕೇಳಲಿಲ್ಲ. ಅವನು ಒಳ್ಳೀ ಹುಡುಗ, ಆದರೆ ಸಹವಾಸ ಚಿನ್ನಾಗಿಲ್ಲ....ಅದರಲ್ಲಾ ಆಕೆ ಅಂತೂ ಈ ವಯಸ್ಸಿಗೇ ಉಂಗಿಲ್ಲ ಪ್ರಸಿದ್ಧ ಛಾಗಬಟ್ಟಿದಾಳೆ.....ಅವನ ದುರವ್ಯಷ್ಟ, ಗಂಟು ಬಿದ್ಧಿಟ್ಟಿದಾಳೆ.....ಎನ್ನಾಡೋದು,” ಎಂದು ಮೇಚಾಡಿದಂತೆ ನಟಿಸಿದರು.

ಮಂಚಕ್ಕೆ ಕಟ್ಟಿದ ಸೋಳಿ ಪರದೆಯ ಚಾವಣಿಯನ್ನೇ ನೋಡುತ್ತಿದ್ದು ನಂಜಪ್ಪಶಿಟ್ಟರ ಕಣ್ಣು ತುಂಬ ಕಂಬನಿ ತುಂಬಿತ್ತು. ತುಟ್ಟ ಅದುರುತ್ತಿತ್ತು. ಉಕ್ಕೆ ಬಂದ ದೂಃಖ ಗುಟುಕಾಗಿ ಗಂಟೆಲಲ್ಲಿಂದಿತು.

ಹೃದಯವನ್ನು ಕಲ್ಲುಮಾಡಿಕೊಂಡ ನಂಜಪ್ಪಶಿಟ್ಟರು ನಾರಾಯಣ ರೂಪರನ್ನು ಕುರಿತು “ಇನ್ನು ಆಯ್ದು ನಾರಾಯಣರಾಯಿ. ಅವನಿಗೆ ಮೂರು ಕಾಸೂ ಕೊಡಬೇಡಿ....ಈ ಬಾಗಿಲು ಸ್ವಲ್ಪ ಮುಂದಕ್ಕೆ ಹಾಕಿ....ಇನ್ನೂ ಸ್ವಲ್ಪ ಇತ್ತತೆ ಬಿನ್ನಿ....ನಾನು ಒಂದು ಕೆಲಸ ಮಾಡ್ದೇಕೂಂತಿದಿಇನಿ....ಇದು ಹೀಗೇ ಬಿಟ್ಟರೆ ಎಲ್ಲ ಹಾಳಾಗಿಬಿಡುತ್ತೆ. ನೀವು ಬಹಳ ಗುಟ್ಟಾಗಿ ಇಂದು ಕೆಲಸ ನೂಡಬೇಕು....ಯಾರಿಗೂ ತಿಳಿಕೊಡು...;”

“ಅಯ್ಯೆ ಅಯ್ಯೆ, ಆಗಲಿ ಸ್ವಾಮಿ, ಮಾಡೋಣ. ತಾವು ಅಪ್ಪನೆ ಮಾಡಿ.”

“ನಾಳೇನೇ ನಮ್ಮ ಹುಡುಗಿಗೆ—ಶಿವಮೋಗ್ಗಾಕ್ಕೆ—ಒಂದು ಕಾಗದ ಹಾಕಿ. ಅವಳು ಇಲ್ಲಿಗೆ ಬಂದುಬಿಡಲಿ....ಆನೇಲೆ, ನಾ ಹೇಳೈಸಿ, ಹಾಗೆ ಒಂದು ತೀರ್ಮಾನ ಮಾಡಬಿಡೋಣ....”

“....ಏನು ಮಾಡಬೇಕೊಂತ ತಮ್ಮ ಅಭಿಪ್ರಾಯ ಸ್ವಾಮಿ?”

“ಮಾಡೋದೇನು.....ಸಂದ್ಯಾವ ಲೆಕ್ಕೆ. ಈಗೋ ಇನ್ನೊಂದು ಗಳಿಗೆಗೋ! ಆಗಲೆ ಹೋದ್ದ್ವಾಗಿದಿಂದಿ. ದೇವರು ಸದ್ಯ, ಇಂಥ ಅವ್ಯೇ ವಸ್ತೇಲಿ ನಾಲಗೆ ಕಸಿದುಕೊಳ್ಳಲಿಲ್ಲ. ಪೂರ್ವಜನ್ಮದಲ್ಲಿ ಏನು ಪುಣ್ಯ ಮಾಡಿದ್ದೇನೋ!....ನೀವು ಅವಳನ್ನು ಗುಟ್ಟುಗಿ ಕರೆಸಿಬಿಡಿ. ಅವಳು ಇಲ್ಲಿ ಇಳಿದುಕೊಳ್ಳೋಂದು ಬಾಧ. ನಿಮ್ಮನೇಲೇ ಇಳೀಲಿ....ಸಮಯ ನೋಡಿ ಅವಳನ್ನು ಇಲ್ಲಿಗೆ ಕರೆದುಕೊಂಡು ಬನ್ನಿ. ಅದಕ್ಕೆ ಮುಂಚೇನೇ ನಾನು ಬರಸೋದೆಲ್ಲ ಬರಸಿಬಿಡ್ತಿಂದಿ....ನಮ್ಮಪ್ರಾನಾಸ್ತಿಂತನ್ನೊಂದು ಬಂದು ಬಿಡಿ ಕಾಸೂ ಇಲ್ಲ; ಎಲ್ಲ ನಂದು. ನನಗೆ ಇಷ್ಟ ಬಂದ್ದ್ವಾಗ್ ಮಾಡ್ಲುತ್ತಿಂದಿ. ಎಲ್ಲ ಅವಳಿಗೆ ಬರೆದ್ದಿಟ್ಟಿಂದಿ....ಒಂದು ವಿಲ್ರೊ ಬರೆದ್ದಿಟ್ಟಿಂದಿ....ಆ ಹಾಸ್ಪೇಲ್ ಕಟ್ಟಿಸೋದಂತೂ ಖಂಡಿತ; ನಾನು ಸೋಗೇಮನೇ ಶಿವಲಿಂಗಪ್ರಾನೋರಿಗೆ ಕಾಗದ ಕೂಡ ಬರೆದ್ದಿಟ್ಟಿದ್ದಿಂದಿ....ಇಪ್ಪತ್ತೀದು ಸಾವಿರ ರೂಪಾಯಿ ಅದಕ್ಕೆ ಮಿಸಲಾಗಿಟ್ಟಿದ್ದಿಂದಿ.....ಈ ಮನೇನ್ನು ಅಂಗಡಿನ, ಕುಂಬಾರಕೇರಿ ಮನೇನ್ನು, ಶೋರ್ಬಾನ್ನು, ಜಮಿನನ್ನು ಎಲ್ಲ ನನ್ನ ಮೊಮ್ಮೆಗನ ಹೆಸರಿಗೆ—ರಾಜಮ್ಮನ ಮಂಗ ಇದಾನಲ್ಲಿ ಚಂದ್ರೂ-ಅವನ ಹೆಸರಿಗೆ ಮಾಡಿಬಿಡ್ತಿಂದಿ....ಕಾಜ್ಞಾ ಅಪ್ಪೆ. ನಾಗರಾಜನ ಕೈಗೆ ನಾಲ್ಕು ಕಾಸೂ ಸಿಕ್ಕಬಾರದು....”

“ಭೀ ಭೀ, ತೀರ ಹಾಗೆ ಮಾಡಿದರೆ....”

“ಭೀ ಭೀ ಏನು ಬಂತು. ಅವನ ಮುಖ ಕಡೆರೆ ನನಗಾಗೊಲ್ಲ ... ಅಯೋಗ್ಯ!”

“ಆದರೆ ಮುಂದೆ ತಲೆ ಥಾಕುಬಹುದು....,... ತೀರ ಬರಿ ಕೈ ಮಾಡಿ

ಬಿಟ್ಟರೆ ಅವನಿಗೂ ಕಷ್ಟ ಆಗೋದಲ್ಲಿ, ಅಕ್ಕ ತಮ್ಮನಿಗೆ ತಂದು ಹಾಕಿದ ಹಾಗಾಗುತ್ತಿ....”

“ಕಗೇನು ಮಹಾ ಚೆನ್ನಾಗಿರೋದು....ಒಂದು ಹೊಟ್ಟೀಲಿ ಹುಟ್ಟಿರೋರೇ ಒಬ್ಬಿಗೊಬ್ಬಿರು ಕಿತ್ತಾಡ್ತಾರೆ, ಇನ್ನು ಬೀರೆ ಬೀರೆ ಹೊಟ್ಟೀಲಿ ಹುಟ್ಟಿದ ಇವರು ಎಂದು ತಾನೇ ಚೆನ್ನಾಗಿದಾರೆ, ಇಂತಾರೆ!”

“ಇಲ್ಲ...ಆದರೆ ನನಗೊಂದು ತೋರುತ್ತೆ. ತಾವು ಅಪ್ಪಣಿಕೊಟ್ಟಿರೆ ಹೇಳೋಣಾಂತ....ಅಂಗಡಿನೆ ವಹಿಸಿದ್ದೆ ಅಷ್ಟು ದೂರ ಇನ್ನೇ ರಾಜನ್ನು ಸೋರು ಇಲ್ಲಿರೋರ ಹೇಳಿ ಬಿಟ್ಟು, ಅದನ್ನು ಸೋಽಂದೆನ್ನು ಖೊಂಡಿಕಾಗುಲ್ಲ....ವಾರಿಬಿಂಬಿಕಾಗುತ್ತಿ... ತಾವು ನಂಬಿದಿರೀತ ನಮ್ಮನ್ನು ಮುಂದೆ, ಎಲ್ಲಾರೂ ನಂಬಾತ್ಯೇ!ತಮ್ಮಂಥೋರ ಕೈಯಲ್ಲಿ ಬಾಳೋ ಅವೈ ಪ್ರಯ ಮುಂದೆ ನಾನು ವಡಕೊಂಡು ಬಂದಿಲ್ಲ...ಆದ್ದಿಗ ನನಗೆ ತೋರೋದು ತಾವು ಆ ಅಂಗಡಿನೆ, ಬ್ಯಾಂಕಿನಲ್ಲಿ ಅಂಗಡಿ ಲೆಕ್ಕದಲ್ಲಿರೋ ಕ್ಯಾರ್ಫನ್ ನ ವಾತ್ರ ನಾಗರಾಜಪುನ ಹೆಸರಿಗೆ ನಾಡಿಬಿಟ್ಟರೆ, ನಾಲ್ಕು ಜನರ ಬಾಯಿಗೂ ಮುಚ್ಚಿಸಿದ ಹಾಗಾಗುತ್ತಿ. ತಲೇ ತಾಕಿದ ಹೇಳಿ, ದೇವರು ಸರಿಯಾದ ಬುದ್ಧಿಕೊಟ್ಟಿ, ಅವನಿಗೆ ಮುಂದೆ ಚೀರಿಸಿನ್ನು ಖೊಂಡಿಕೊಂಡು ಮಾಡಿನಲ್ಲಿ ಗಾಗುತ್ತಿ. ತಮ್ಮ ಸೇವೆ ಮಾಡಿದಂತೆ ತಮ್ಮ ಮಗನ ಸೇವೇನ, ಅವರಾಗಿ ನನ್ನನ್ನ ಕತ್ತು ಹಿಡಿದು ಸೂಕೋವರೂ ನಾಡಿತ್ತೇನಿ....ತಮಗೆ ಈ ವಿಷಯದಲ್ಲೇನೂ ಸುಶಯ ಬ್ಯಾಡ....ತಾವು ನಾಡೋ ದ್ವಾಡಿಬಿಡಿ....ಮುಂದಿನ ವಾಡು ಅವನ್ನು. ಅಪ್ಪಷ್ಟವಿದ್ದರೆ ಇಟ್ಟೊಳ್ಳಾನೆ, ಇಲ್ಲದಿದ್ದರೆ ಕಳೊಳ್ಳಾನೆ.....ಈ ಅಂಗಡಿನ್ನೇ ಒಮ್ಮೆಂದಾದರೂ ತಮ್ಮ ವುಶದ ಹೆಚರಿನಲ್ಲಿ ನಡಿತ್ತೀರುತ್ತೇ ಈ ಬಡವನಾಸಿ....”

ವಾತ್ತೊಮ್ಮೆ ಉಕ್ಕೆ ಬಾದ ದೂಃಖವನ್ನು ನುಂಗಿಕೊಂಡು, ನಂಬಪ್ಪ ಶೆಟ್ಟರು “ನನಗೂ ಆ ಯೋಚನೆ ಬಂದಿತ್ತು.....ಆದರೆ ನನಗೇಕೋ ಮನಸ್ಸೀ ಇಲ್ಲ....ಹೋಗಲಿ....ಇನ್ನು ವಯಸ್ಸಾಗಿಲ್ಲ...ನೋಡೋಣ, ದೇವರು ಇಷ್ಟಪಟ್ಟರಿ ಹಾಗೇ ಆಗಲಿ....ಆ ದೇವರು ಅವನಿಗೆ ಬೀಗ ಬುದ್ಧಿಕೊಟ್ಟರಿ ಸಾಕು....ಆಗಲಿ ನಾರಾಯಣರಾಯೇ,...ನಿಷ್ಟ ರಾಜಮ್ಮಂಗೆ

ಕಾಗದ ಬರೀರಿ....ಅವಳು, ಅವಳ ಗಂಡ ಬಂದಿದ್ದಿಲ್ಲ....ಇಲ್ಲಿ ಅವರು ಒಂದೇ ದಿನ ಇರಬೇಕು....ಎಲ್ಲ ಬಹಳ ಗುಟ್ಟಾಗಿ...ಬೇಗ....”

“ತಿಳಿತು ಸ್ವಾಮಿ....ಎಲ್ಲ ತಮ್ಮ ಅಪ್ಪಣೀಯಿ....”

“ಅವನಿಗೆ ತಿಳಿದಿಟ್ಟರೆ....”

“ಭೀಫೆ, ನನಗ್ನಿತ್ತಿಲ್ಲೇ!....”

“ಹ್ಮ್ಮ್ಮ್,...ವಿಲ್ಲೊಂದಾಗಿಬಿಡ್ಡಿ. ರಿಜಿಸ್ಟ್ರ್ರಾ ಈಗಲೇ ಮಾಡಿಸೋದು ಬ್ಯಾಡ. ಪಬ್ಲಿಕ್ ಆಗಿಬಿಡುತ್ತೇ. ಆಮೇಲೆ ಅವಳು ಅದಕ್ಕೇನು ಕೊಡ ಬೇಕೊ ಸ್ವಾಗ್ಯಂಪುಳಿಚು ಕೊಟ್ಟು ರಿಜಿಸ್ಟ್ರ್ರಾ ಮಾಡಿಸಿಕೊಳ್ಳಲಿ.... ಅಂತೂ ಯಾರಿಗೂ ತಿಳಿದಾಗೆ ಎಲ್ಲ ಆಗಬೇಕು....ದಯವಿಟ್ಟು ಅಪ್ಪ ನಡೆಸೋಣಿದಿ....”

“ಭೀಫೆ, ಇದೇನು ಸ್ವಾಮಿ....ಹಾಗ್ನೀಳ್ತಿರ....ತಮ್ಮ ಸೇವೆ. ಅದರಲ್ಲಿ ‘ದಯವಿಟ್ಟು’ ಏನ್ನೇಂತು.”

ಮೂವತ್ತು ವರುವ ಉಪ್ಪುತ್ತಿಂದ ನಾರಾಯಣರಾಯರು ದಣಿ ಹೇಳಿದಂತೆಯೇ ಎಲ್ಲ ಕೆಲಸವನ್ನೂ ಮಾಡಿಮುಗಿಸಿದರು. ಬರೆದು, ನಂಜಪ್ಪಶೆಟ್ಟರ ರುಚು, ನಾರಾಯಣರಾಯರ ಮತ್ತು ರಾಜವ್ಯಾನ ಗಂಡನ ಸಾಕ್ಷೀ ಹಾಕಿದ ವಿಲಿನ್ನು ರಾಜಮ್ಮ ಶಿವಮೋಗ್ಗಾಗೆ ಗುಟ್ಟಾಗಿ ಒಯ್ದು ಬಿಟ್ಟಳು.

ಇದಾದ ಎರಡು ತಿಂಗಳ ಮೇಲೆ, ನಂಜಪ್ಪಶೆಟ್ಟರ ಕಾಲಿಲೆ ಸ್ವಲ್ಪ ಹೆಚ್ಚಾಗಿಯಾಗಿತ್ತು.

ಒಂದು ಭಾನುವಾರ, ನಾರಾಯಣರಾಯರು ಲಕ್ಷ್ಮೀನ್ನನ ಜೊತೆ ಹರಟಿ ಕೊಚ್ಚುತ್ತಿದ್ದಾಗ ನಂಜಪ್ಪಶೆಟ್ಟರ ಆಸ್ತಿಯ ಮುಂದಿನ ವಿಚಾರ ಪ್ರಸ್ತಾಪಕ್ಕೆ ಬಂತು. ಆಗ ಲಕ್ಷ್ಮೀನ್ನ, “ನಂಜಪ್ಪಶೆಟ್ಟರು ಆಸ್ತಿನೆಲ್ಲ ಮಗನಿಗೆ ಮಾಡೋಲ್ಪುಂತೆ ಹೊಡಿ?” ಎಂದು ಕೇಳಿದಳು.

“ಹೊಮ....ಎಲ್ಲ ಮಗಳಿಗೆ ಮಾಡ್ತಿನಿಯಿಂತಾರಂತಿ,”

“ಈ ಮಗ ಸುಮಿನ್ನ ರಾತ್ರನ್ನೇ?”

“ಸುಮಿಗ್ರೇ ಏನ್ನಾಡ್ತಾನೇ.....ಅಜ್ಞನಾತ್ಮಿ ಅಲ್ಲ, ಏನಲ್ಲ. ಎಲ್ಲ ಸ್ವಯಾಜಿತ. ತನಗಿಷ್ಟು ಬಂದ್ದಾಗ್ ಮಾಡ್ತೋತ್ತಿನಿ ಅನ್ನತ್ವೆ ಮುದ್ದು.”

“ಓ.....ಹಾಗಾದರೆ ಎಲ್ಲ ಮಗಳಿಗೇ ಮಾಡಿಬಿಡ್ತಾರಾ ?.....ಅದೇನೋ ಭತ್ತ ಕಟ್ಟಿಸ್ತಾರಂತೆ ?”

“ಭತ್ತ ಅಲ್ಲ, ಹಾಸ್ಪಲು....ಸ್ವಾಡೆಂಟ್ಸ್‌ಗೆ.”

“ಅದು ಕಟ್ಟಿಂದು ನೀಡಿವಾ ?”

“ಸಿಜ. ಆದರೆ ಅದಕ್ಕೆಲ್ಲ ಏನು ಖಚಾರಗುತ್ತೆ. ಮೂರು ಲಕ್ಷ ರೂಪಾಯ್ದಲ್ಲಿ ಇವತ್ತೆಲ್ಲ ಇವುತ್ತು ಮೂವತ್ತು ಸಾವಿರ ರೂಪಾಯಿ ಹೊಡಿತ್ತು.”

“ಉಳಿದದ್ದೆಲ್ಲ ಮಗಳಿಗೇನ ?....”

“ಮಗಳಿಗೂ ಅಲ್ಲ.....ಅದು ಫಾಟೆ ಮುದುಕ.....ಮೊಮ್ಮೆಗನ ದೇಸರಿಗೆ ಮಾಡುತ್ತಂತೆ....”

“ಯಾರು, ಮಗಳ ಮಗನಿಗಾ ?”

“ಹುಣ್ಣಿ”

“ಎನ್ನು ವಣಾನೋ ಈ ಹುಡುಗನ್ನೇ ?”

“ಅಯ್ಯೋ, ಇನ್ನೂ ಚಿಕ್ಕ, ಈಗ ಆರು ವಣಾನೋ ಏನೋ”

“ಹಾಗಾದರೆ ಇನ್ನೇಸಿಲ್ಲಾನ್ನಿ.”

“ಏನೂ ಕಾಣ್ಣೋ ಹಾಗಿಲ್ಲ ...”

“ಅಂಗಡಿ ?”

“ಅಂಗಡಿನೂ ಇವರ್ನೇ ಒರೆಯೋ ಹಾಗೆ ಕಾಣುತ್ತೆ.”

“ಓ....ಈವಾಗ ಇನ್ನೇನೂ ಮಾಡೋಕಾಗೋಲ್ಲ ?.....ಅಪ್ಪಿಸಿಗೆ ಯೇಳಿ.....”

“ಅವನ ಮುಖ ಕೆಂಡರೆ ಆಗೋಲ್ಲ ಆ ಮುಮಕಣ್ಣಿ....ಅದರಲ್ಲೂ, ಅವನು ಇಲ್ಲಿಗೆ ಬರೋದು ಹಜ್ಜಿಗೋ ಗೊತ್ತಾಗ್ನಿಟ್ಟಿದೆ!....ಕೆಂಡ ಕೆಂಡ ಆಗ್ನಿಟ್ಟಿದೆ ಮುದುಕ.”

“ಓ....ಹಾಗಾದರೆ ಇದು ಫಾವರ್ತ್ತಾನ್ನಿ!”

“ಇಲ್ಲ, ಇವನು ಬುದ್ಧಿವಂತ ಆದ್ದೆ, ಒಂದು ಉಪಾಯ ಮಾಡುತ್ತ್ವದ್ದು.... ಎಲ್ಲ ಇವನಿಗೆ ಬೇಕಾದೋರಿರೋದರಿಂದ.”

“ಏನ್ನಾಡಹುದೂಂತಿರ?”—ಲಕ್ಷ್ಮೇಶ್ವರ ಕುಟೂಹಲದಿಂದ ಹತ್ತಿರಕ್ಕೆ ಸರಿದು ಕೇಳಿದಳು.

“ಏನೂ ಇಲ್ಲ. ಹಣ್ಣಿಗೆ ಸಭಾರಿಜಿಸ್ತ್ವಾರು, ಮುಖ್ಯವಾದ ಕಾನ್ಸ್ಟಿಬಲ್‌ಗಳು ಎಲ್ಲ ಗೊತ್ತಿಯೋದ್ದಿಂದ ಒಂದು ಕೆಲಸ ನಾಡ ಬಹುದು....ಮುದುಕ, ಜೀವ ಇರೋವರ್ಗೂ ಇವನು ಹೇಳಿದ ಹಾಗೆ ವಿಲ್ಲಾ ಬರೆಯೊಲ್ಲ. ಇವನಿಗೆ ಅದನ್ನು ಕೇಳೋ ಧೈರ್ಯ ಕೂಡ ಇಲ್ಲ. ಆದ್ದರಿಂದ ಮುದುಕ ಸತ್ತೆಕೂಡಲೇ, ಗುಟ್ಟಿಗುಟ್ಟಾಗಿ ಹಣ್ಣಿಗೆ ಬೇಕೋ ಹಾಗೆ ವಿಲ್ಲಾ ಬರಸಿ, ಮುದುಕನ ಬಾಯಿ ಹೋಗಿರೋದ್ದಿಂದ ಹೆಚ್ಚಿಟ್ಟಿನ ರುಜೂಂತ ಹಾಕಿಸಿ, ಎಲ್ಲರಿಗೂ ನಾಲ್ಕು ಕಾನು ಕೊಟ್ಟಿ ರಿಜಿಸ್ಟ್ರೇರ್ ನಾಡಿಸಿಬಿಟ್ಟಿರೆ.... ಆಮೇಲೆ ಏನ್ನಾಡೋಹಾಗಿದೆ?....”

“ಹಣ್ಣುನೇನೋ ಸರಿ....ಆದರೆ ಸಾಯೋ ಮುದುಕ ಸಾಯೋವರ್ಗೂ ಸುಮೇಲೀನೇ ಇದ್ದು ಬಿಡುತ್ತೇ?....ಮುಂಚೇನೆ ಸಮಯ ನೋಡಿ ತನಗೆ ಶೈರಿದ್ದಾಗೆ ವಿಲ್ಲಾ ಬರೆದ್ದಿಟ್ಟಿದ್ದೆ?”

“ಇದುವರ್ಗೂ ಹಾಗೇನೂ ಆದ್ದುಗೂ ಕಾಣಿಸೋಲ್ಲ....ನೋಡಿ ಬೇಕಾದೆ?....ಸತ್ತೆಮೇಲೆ, ಹಣ್ಣಿದ್ದ್ರಿ ಬೀಗದಕ್ಕೆ ಸಿಕ್ಕುತ್ತೇ. ಎಲ್ಲ ಕಡೆಯೂ ಹುಡು ಕಲಿ....ಹಾಗೇನಾದ್ದೂ ಮುಂಚೇನೆ ವಿಲ್ಲಾ ಆಗಿದೆ, ಸಭಾರಿಜಿಸ್ತ್ವಾರ್ ಆಫಿಸಿನಲ್ಲಿ ದಾಖಲೆ ಸಿಕ್ಕುತ್ತೆಲ್ಲೇ!....ಅಲ್ಲಿ ಅದು ರಿಜಿಸ್ತ್ರಾರ್ ಬೇಕಲ್ಲ.... ಹಾಗೇನಾದರೂ ಆಗಿದೆ—ನಂಗಣ್ಣಕೆ—ಇಡೀ ಜಗತ್ತಿಗೇ ತಿಳಿತಿತ್ತು. ಸಭಾರಿಜಿಸ್ತ್ವಾರ್ ರಂಗಸ್ವಾಮಿಗಳೇ ನಾಗರಾಜನಿಗೆ ತಿಳಿಸಿಬಿಡಿದ್ದು.... ಇನ್ನೂ ಏನೂ ಆದಹಾಗೆ ಕಾಣೋಲ್ಲ....ಆಗಿಲ್ಲ.”

“ಸರಿ.”

ಈ ಉಪಾಯವನ್ನು ಕೇಳಿದ ಲಕ್ಷ್ಮೇಶ್ವರ ಮನಸ್ಸಿನಲ್ಲಿ ಒಂದು ವಿಚಿತ್ರ ಆಸೆ ಮಾಡಿತ್ತು. ಇದು ಇನ್ನಾರ ಕೆವಿಗೂ ಬೀಳಿದಿರಲೆಂದು ನಾಧಾಯಣಾಯರನ್ನು ಕುರಿತು “ನಮ್ಮೆದುರಿಗಾಯ್ತು, ಇನ್ನಾರದುರಿಗೂ

ದಯವಿಟ್ಟು ಇದನ್ನು ಹೇಳಬಿಡಬೇಕಿ....ಬಹಳ ಗುಟ್ಟಾಗಿರಲೆ” ಎಂದು ಕೇಳಿಕೊಂಡಳು. ಇಂಥ ಉಪಾಯ ತೈಲರಿಸಿಕೊಟ್ಟು ನಾರಾಯಣ ರಾಯರಿಗೆ ಅಂದು ಮಿತಿಮಿರಿ ಸೇವೆ ಸಲ್ಲಿಸಿದಳು.

ಈ ಅಮೂಲ್ಯವಾದ ಸಲಹೆಯನ್ನು ನಾಗರಾಜನಿಗೆ ತಿಳಿಸಿ, ಅವನ ಕೈಯಲ್ಲಿ ಈ ಕೆಲಸ ಮಾಡಿಸಿಬಿಟ್ಟರೆ, ತಮ್ಮ ಸ್ಥಿತಿ ಇನ್ನೂ ಉತ್ತಮ ವಾಗುತ್ತದೆ. ಬೇಕಾದರೆ, ನಾಗರಾಜನಿಗೂ ರತ್ನಳಿಗೂ ಮದುವೆಯೇ ಆಗಿದೆ, ಎಂದು ಸುಧಿ ಹುಟ್ಟಿಸಿಬಿಡೋಣ. ಈ ವ್ಯಾಪಾರ, ನೂರಾರು ಜನರ ಕಾಟ ತಪ್ಪುತ್ತೆ.....ಸಿಕ್ಕಿಂತೆಯಿಂದ ಇರಬಹುದು, ಎಂದು ಯೋಚಿಸುತ್ತ ಲಕ್ಷ್ಯಮ್ಮೆ ಬಹಳ ದೂರ ಹೋಗಿಬಿಟ್ಟಳು.

‘ಆ ಉಪಾಯ ಗೆದ್ದರೆ ಪರವಾಯಿಲ್ಲ....ಸೋತರೆ?....ಸೋತು ಸರಕಾರದ ಕೃಗೆ ಸಿಕ್ಕಿಬಿದ್ದರೆ? ಆವೇಲೆ ಪಾರ್ಟಿಯಾಗುವ ನಮ್ಮ ಗತಿ ಏನು?’ ಎಂಬುದು, ದೊಡ್ಡಮ್ಮನ ಭಾಯಿಂದ ಈ ಮಾತು ಕೇಳಿದ ಬುದ್ಧಿವಾತೆ ರತ್ನಳಿಗೆ ಹೊಳೆಯಿತು.

ಅವಳು ಹೇಳಿಬಿಟ್ಟಳು: “ದೊಡ್ಡಮ್ಮಾ, ಇದು ಒಳ್ಳೆ ಉಪಾಯ ಆದರೂ ತುಂಬ ಹುವಾರಾಗಿ ನಡಿಬೇಕು.....ಬಂದರೆ ಲಕ್ಷ್ಯ ರೂಪಾಯಿ ಬರಬಹುದು.....ಹೋದರೆ ಎಲ್ಲರ ತಲೇನೂ ಹೋಗುತ್ತೆ. ಆದ್ದರಿಂದ ನಮಗೆ ಈ ತಂಟೀನೇ ಬೇಡ....ನಾ ಹೇಳೋದು ಇಷ್ಟು. ನಾಗರಾಜ್ ಬಂದಾಗ ಈ ಉಪಾಯಾನೆಲ್ಲ ವಿವರಿಸಿ ಹೀಗೆ ಹೇಳ್ತೀನಿ:— ಇದು ನನಗೆ ತೋರ್ದೋ ವಿಷಯ....ನಿಮಗೆ ಇಷ್ಟ ಇದ್ದೆ ಹೀಗೆ ವಾಡಿ.....ಆದರೆ ಈ ಕೆಲಸಕ್ಕೆ ನಾವ್ಯಾರೂ ಬರೋಲ್ಲ. ಬಂದರೆ ನಿಮಗೊಳ್ಳೇದಾಗೊಲ್ಲ. ನಿಮಗೆ ತುಂಬ ಬೇಕಾದ ಬಂದಿಷ್ಟರು ಸ್ವೇಹಿತರ್ವ ಗೊತ್ತಾಡ್ವೋಂಡು ಅವರ ಸಹಾಯದಿಂದ, ಸಮಯಕ್ಕೆ ಸರಿಯಾಗಿ ಈ ಕೆಲಸ ವಾಡಬಿಡಿ. ಸಭಾರಿಜಿಸ್ತೂರ್ ಹಣ್ಣಿಗೆಲ್ಲ ಗುರುತಾಗಿದಾರೆ.....ಆವರಿಗೆ ಕೈ ತುಂಬ ಕೊಟ್ಟಿ.....ಮನೇಗೆ ಬಂದು ರಿಜಿಸ್ಟ್ರ್ ಮಾಡಿಸಿಬಿಡ್ತಾರೆ.. ಎಲ್ಲ ಆಗ್ನೇಯತ್ತೀಂತ.”

“ಏನೋಮ್ಮೆ, ನನಗೇನ್ ಅಷ್ಟ ಆಪಾಯಾಂತ ತೋರಲಿಲ್ಲ....

ಎಷ್ಟುದರೂ ಹೊಟ್ಟೀಲಿ ಹುಟ್ಟಿದ ಮಂಗ. ಸಾಲದ್ದಕ್ಕೆ ಒಬ್ಬೀ ಮಂಗ.... ಏನಡ್ಡಿ ಬರುತ್ತೇಂತ.... ಹಾಗವರಕ್ಕೆ ಬಂದ್ರೆ, ಹೀಗಿದೆ ನೋಡು ವಿಲ್ಲಾಂತ ತೋರಿಸಿಬಿಡೋದು.... ನಾಗರಾಜಪ್ಪನಿಗೆ ಹೇಳಿಬಿಟ್ಟರೋದು.... ತಂದೆಗೆ ಖಾಯಿಲೆ ಜೋರಾದ ಕೂಡಲೆ, ಸದಾ ಅವರ ಹತ್ತಿರವೇ ಸಮಯ ಕಾಯ್ತೂ ಇದ್ದಬಿಡು, ಅವರ ಅಕ್ಕನೂರಿಗೆ ಕಾಗದ ಹೋಗದ ಹಾಗೂ ನೋಡ್ವೇಂತ. ಅವರಕ್ಕನಿಗೆ ಈ ಮುದುಕ ಸತ್ತಿದ್ದೇ ತಿಳಿಬಾರ್ದು.... ಬೇಕಾದೆ, ಎಲ್ಲ ಆದ ಮೇಲೆ, ಹಿಂದಿನ ತಾರಿಕು ಹಾಕಿ, ಒಂದು ಕಾಗದ ಬರೆದು ಪೋಸ್ಟ್ ಮಾಡಿಬಿಡೋದು....”

“ಸರಿ. ಆದರೂ ನನಗೇನೋ ಇಷ್ಟವಿಲ್ಲ. ಅದರಿಂದ ಏನೇನು ತೊಂದರೆ ಬರುತ್ತೋ ಯಾರು ಕಂಡಿದೋರು.... ಯಾಕೇಂದ್ರೆ ಹೆಣದ ಕ್ಕೆಲಿ ಹೆಚ್ಚಿಟ್ಟೋತ್ತಿಸೋದು.... ಚಾಂಡಮ್ಮೆ, ಎಲ್ಲ ಅವನಿಗೇ ಬಿಟ್ಟಿಬಿಡೋಣ” ಎಂದು ರತ್ನ ಖಚಿತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದಳು.

ನಾಗರಾಜ ಮನೆಗೆ ಬಂದಾಗ ಈ ಉಪಾಯ ಹೇಳಿದಾಗ, ಅವನು “ನೀನೂ ಜೊತೆನುಲ್ಲಿರು,.... ಇಲ್ಲದಿದ್ದರೆ ಕರಿಯಪ್ಪನಿಗಾದರೂ ಹೇಳು....” ಎಂದು ರತ್ನ ಈ ಮುಂದೆ ಗೋಗರಿದ.

ಆದರೆ, ರತ್ನ “ಅದು ಸಾಧ್ಯವಿಲ್ಲ. ಕರಿಯಪ್ಪಣಿನಿಗೆ ನಾನು ಹೇಳಲಾರೆ.... ನೀವು ಅವನಿಗೆ ತಿಳಿಸುವುದೂ ಸರಿಯಲ್ಲ.... ನಿಮಗೆ ಬೇಕಾದ — ನಂಬಿಕೆಸ್ಥರಾದ ಒಬ್ಬಿಬ್ಬರು ಗೆಳೆಯರಿಗೆ ಹೇಳಿ ಈ ಏಫಾರ್ಟ್ ಮಾಡಿ ಕೊಳ್ಳಿ. ಸಬಾರಿಜಿಸ್ಟ್ರಾರ್ ಸಹಾಯ ಒಂದಿದ್ರೆ ಎಲ್ಲ ಸುಲಭವಾಗಿ ನಡೆದ್ದೇಗುತ್ತೇ.... ಇದರಲ್ಲಿ ನನ್ನ ಹೆಸರು ಇರಲೇಕೂಡು.... ನಿಮ್ಮ ಒಕ್ಕೀಯದಕ್ಕೇ ಹೇತ್ತಿದೀನಿ.... ಯೋಚನೆ ಮಾಡಿ..... ನಿಮಗೆ ಹ್ಯಾಗೆ ತೋರುತ್ತೋ ಹಾಗೆ ಮಾಡಿ. ನಾನಂತರ ಇದರಲ್ಲಿ ಕೃಹಾಕೊಲ್ಲ” ಎಂದು ಹೇಳಿಬಿಟ್ಟುಳು.

“ನಾರಾಯಣರಾಯರಿಗೆ ಈ ವಿವರ ತಿಳಿಸಿದರೆ?” ಎಂದು ನಾಗರಾಜ ತನಗೆ ಹೊಳೆದುದನ್ನು ಹೇಳಿದ.

“ಭೀಭೀ, ಎಲ್ಲಾದರೂ ಉಂಟಿ!.... ಅವರು ಎಷ್ಟುದರೂ ನಿಮ್ಮ ತಿಳಿ....

ఆవరన్న ఇంధ విషయక్కె సేరిసికొండరే ఆమేలే నిమ్మలేగే తంద్విద్వారే. అదేల్ల సరియుల్ల” ఎందు రత్న బుద్ధివంతికెయ ఖత్తర కోట్టుబిట్టుళు.

నాగరాజ “సరి....దేవరిదానే, సోఇడోఇ” ఎందుకొండు హోరటుహోఇద.

అందు హోదవను, మూరు దినవాదరూ మనేయ కడి బరలిల్ల. ఏను శారజపో తిళియలిల్ల.

నంజపుత్టిట్టరిగె ఖాయిలే జాస్తియాగిదేయో, ఏనో !

ఏనాయితో, తిళియలిల్లవల్ల !

లక్ష్మి “నంజుండియన్న ఆవర మనేయ హత్తిర కళసోఇ, హోరగే నింతు సుళువు సోఇడికొండు బరలీ” ఎందళు.

రత్న “థు, బేడ. నమ్మ కడియోరు తలే హాకోఇదే బేడ.....పంచాయితి. నావు సుమ్మ సోఇడిరోఇ. అదే నాగుత్తో !” ఎందు సలహే మాడిదళు.

భానువారక్కె, నాగరాజన ముఖ సోఇ మూరు దినవాగుత్తదే. అందాదరూ ఆవను ఒందాను, ఎందుకొండిద్ద లు.

ఆదరే, మకేళ్ళరసిగె స్వాగతద ఏపాఫటాద మేలే, నాగరాజ ఇందూ బారదిద్దరే చెస్తే, ఎందుకోళ్ళత్తిద్ద లు.

మకేళ్ళర మనేగే ఒరువుదు మధ్యాయై ఎంబుదు మాత్ర తిళిదిత్తు. ‘ఎష్టు గంటిగే ఒరుత్తానే, ఒబ్బనే ఒరుత్తానేయో అథవా ఇన్నా రన్నా దరూ జోతిగే కరెదుకొండు ఒందుబిడుత్తా నేయో’ ఎంబుదు ఒగిహరియద్దరూ రత్న ‘జిత్రవాణి’ ఓదుత్త, మకేళ్ళరసిగాగి హాసిగేయ మేలే మలగికొండిద్ద లు.

లక్ష్మి కేళగిన తన్న కోఇణియల్లి మలగి నిద్రిసుత్తిద్ద లు. మదువెయాద ఒందు తింగళల్లియే గండనోడనే కమల హోరటు హోద మేలే మనేయల్లి హచ్చు కాల శాంతి సేలసిరుత్తిత్తు. జగళద గాళయంతూ బీసుత్తలే ఇరలిల్ల.

ಮನೆ ಮೌನವಾಗಿತ್ತು.

ಬೀದಿಯ ಬಾಗಿಲ ಚೆಲಕದ ಸದ್ಯಾಯಿತು.

ರತ್ನಳ ಕೋಟೆ ಮಹಡಿಯ ಮೇಲಿದ್ದರೂ ಬೀದಿಯ ಬಾಗಿಲಿಗೆ ಹತ್ತಿರವಾಗಿರುವುದರಿಂದ ಆ ಸದ್ಯ ಅವಳಿಗೆ ಕೇಳಿಸಿತು.

ದೇಹ ಹಾಸಿಗೆಯ ಮೇಲಿದ್ದರೂ, ಮನಸ್ಸು ಬೀದಿಯ ಬಾಗಿಲ ಹತ್ತಿರವಿದ್ದ ಅವಳಿಗೆ ಎದ್ದು ನೋಡಬೇಕೆನಿಸಿತು. ಆದರೆ, ನಾಗರಾಜನ ನೆನಪಾಗಿ, ತಾನು ಬಾಗಿಲು ತೆರಿಯಬಾರದೆಂದುಕೊಂಡು, ಮಹಡಿಯಾದಿ ಜಿದು ಹಿತ್ತಲ ಕಡೆ ಹೋಡಳು. ನಂಜುಂಡಿ ಮುಸುರೆ ತಿಕ್ಕುತ್ತಿದ್ದ.

“ನಂಜುಂಡಿ, ಹೊರಗೆ ಯಾರೋ ಬಂದಿದಾರೆ. ಬಾಗಿಲು ತೆಗೆದು ನೋಡು, ನಾಗರಾಜಪ್ಪನೋರಾದ್ದಿ ಕೆಳಗಡಿ ರೂಪಿನಲ್ಲಿ ಕೂಡಿಸಿ ನನಗೆ ಹೇಳು....ಮಹೇಶ್ವರಪ್ಪನೋರಾದ್ದಿ,.....ನಾನು ಮಹಡಿ ಮೇಲಿರ್ತಿರ್ತಿನಿ, ಅಲ್ಲಿಗೆ ಕಳಿಸು.....” ಎಂದು ತಿಳಿಸಿ, ಬೇಗ ಬೇಗ ಮಹಡಿಯ ಮೆಟ್ಟಿಲು ಹತ್ತಿದಳು.

ನಂಜುಂಡಿ ಕೈ ತೊಳೆದುಕೊಂಡು ಬಾಗಿಲು ತೆರೆದ.

ಗುಂಗುರು ತಲೆಗೂಡಲನ್ನು ಚೆನ್ನಾಗಿ ಬಾಚಿ, ಅಗಸನ ಮಣಿಕೆ ಅಳಿಸದ ಸಿಲ್ಕು ಜುಬ್ಬಿ, ಹಾಲು ಬಿಳಿಪಿನ ಹಾಯಿಜಾವು, ಕಾಲಿಗೆ ಕರಿಯ ಚಪ್ಪಲಿ ಹಾಕಿಕೊಂಡು, ಅಂದು ಬೆಳಗ್ಗೆ ಕ್ಷೇರ್ವಾದಿಕೊಂಡ ನುಣುಪಾದ ಮುಖವನ್ನು ಬಿಳಿಯ ಕರವಸ್ತುದಿಂದ ಒರಸಿಕೊಳ್ಳುತ್ತಿದ್ದ ಮಹೇಶ್ವರ ಬಾಗಿಲ ಹತ್ತಿರವೇ ಸೀಂತಿದ್ದ. ಕ್ಷೇರ್ವಿನಲ್ಲಿದ್ದ ಉಂಗುರ ಕರವಸ್ತುದ ಮರೆಯಲ್ಲಿ ಬಾಗಿನಿಂಜಿತು.

ನಂಜುಂಡಿ “ಬನ್ನಿ....ಮೇಲಕೊಂಡ್ರಿಗೆ” ಎಂದ.

ಅನೇಕ ಮಹನೀಯರಿಗೆ ತೊರಿಸಿದುತ್ತೆ, ಅವನ ಕೈ ಮೆಟ್ಟಿಲಿನ ಕಡೆಗೆ ಕೆಳಗಿಸಿಂದ ಮೇಲಕ್ಕೆ ಆಡಿತು.

ಮಹೇಶ್ವರ ಬಾಗಿಲ ಒಳಗೆ ಚಪ್ಪಲಿಯನ್ನು ಬಿಡುವುದರಲ್ಲಿದ್ದ.

ನಂಜುಂಡಿ “ಪರವಾಯಿಲ್ಲ....ಹಾಕೊಂಡೊಂಡ್ರಿಗೆ” ಎಂದ.

ಮಹೇಶ್ವರ ಮಹಡಿಯ ಮೆಟ್ಟಿಲು ಹತ್ತುತ್ತಿದ್ದಾಗ ರತ್ನ, ಮಹಡಿಯ

ಮೇಲೆ ಎದುರಿಗಿದ್ದ ತನ್ನ ಕೋಣೆಯಲ್ಲಿದ್ದ ಜು. ಕೋಣೆಯ ಬಾಗಿಲಿಗೆ ಹಸುರು ತೆರೆ ಇಳಬಿದ್ದಿತ್ತು. ಮಹೇಶ್ವರ ಮೆಟ್ಟಿಲು ಹತ್ತಿ ಮುಗಿಸಿ ಮೇಲೆ ಬಂದ ಕೂಡಲೇ, ತೆರೆ ಗಾಳಿಗೆ ಒಳಗೆ ಹಾರಿ ಸ್ವಾಗತಿಸಿತು.

ತೆರೆಯ ಮರೆಯಲ್ಲಿದ್ದ ದೃಕ್ಯ ನೋಡಿ ಮಹೇಶ್ವರ ಅಲ್ಲಿಯೇ ನಿಂತ. ತೆರೆ ಬಾಗಿದಾಗ ಕೋಣೆಯೊಳಗೆ ಎದುರಿಗಿದ್ದ ದೊಡ್ಡ ಮಂಚ ಕಾಣಿಸಿತು. ಸೊಳ್ಳಿಯ ಪರದೆಯನ್ನು ಮೇಲಕ್ಕೆ ಸಿಕ್ಕಿಸಿ, ಮಂಚದ ಮೇಲೆ ಹಾಸಿದ್ದ ಬಿಳಿಯ ಹಾಸಿಗೆಯ ಮೇಲೆ, ಸುಂದರಿ ರತ್ನ ಯಾವುದೋ ಪತ್ರಿಕೆ ಓದುತ್ತೇ ಮಲಗಿದ್ದಜು. ಒಂದು ಕಾಲನ್ನು ಅರ್ಥಚಾಚಿ, ಇನ್ನೊಂದು ಕಾಲನ್ನು ಅರ್ಥ ಮಡಿಸಿ ಬಾಗಿಲ ಕಡೆಗೆ ಅರೆಮಗ್ಗು ಲಾಗಿದ್ದ ರತ್ನ ಚಪ್ಪಲಿಯ ಸದ್ದು ಕೇಳಿ, ಮುಖದ ಮೇಲಿದ್ದ ಪುಸ್ತಕವನ್ನು ಅರ್ಥ ಸರಿಸಿದ್ದಜು. ನಿದ್ದೆ ವಾಡಿ ಎದ್ದಂತಿದ್ದ ಅವಳ ಒಂದು ಕಣ್ಣ ಕಾವುದ ಕಣ್ಣಗಿ, ಕೋರುವ ಕಣ್ಣಗಿ ತೆರೆಯ ಕಡೆ ನೋಡಿತು. ತೆರೆ ಹಾರಿ ಹೋಗಿತ್ತು. ಸುಂದರ ಮಹೇಶ್ವರ ಕೋಣೆಯ ಬಾಗಿಲ ಚೌಕಟ್ಟಿನೊಳಗಿನ ಚಿತ್ರದ ಮೂರುತಿಯಂತೆ ನಿಂತಿದ್ದ. ಅವಳನ್ನೊಮ್ಮೆ ನೋಡಿದ ಅವನ ಮುಖ ಕೆಳಗೆ ಬಾಗಿತ್ತು. ಕ್ಕೆ ಬಿಳಿಯ ಕರವಸ್ತುದಿಂದ ಬಾಯಿ ಮುಚ್ಚಿ ಕೊಂಡಿತ್ತು.

ರತ್ನ ಎದ್ದು, ಪುಸ್ತಕವನ್ನು ತೆಗೆದು ಮಂಚದ ಪಕ್ಕದಲ್ಲಿದ್ದ ಪುಟ್ಟ ಮೇಚಿನ ಮೇಲಿಟ್ಟು “ಬನ್ನಿ, ಪರವಾಯಿಲ್ಲ” ಎಂದಳು.

ಮಹೇಶ್ವರ ಅಂಥ ಸ್ವಾಗತಕ್ಕೆ ಹೊಸಬ; ಆದರೆ, ರತ್ನ ಪಳಗಿ ಬಿಟ್ಟಿದ್ದಜು.

ಅವಳು ಎದ್ದು ನಿಂತಾಗ ಸೀರೆಯ ನೆರಿಗೆ ಅಸ್ತವ್ಯಾಸವಾಗಿತ್ತು. ಎದೆಗೆ ಅಂಟಿದಂತೆ ಧರಿಸಿದ್ದ ತಿಳ ನೇರಳೆ ಬಣ್ಣದ ಕುಪ್ಪಸ ಮೈ ಹೊಂಬಣಕ್ಕೆ ಪೂರೆಯ ತೆರೆ ಹಾಕಿದಂತಿತ್ತು. ಜಾರಿದ ಸೆರಿಗನ ಮೇಲೆ ಉಬ್ಬಿ ಕಾಣುತ್ತಿದ್ದ ಅವಳ ಎಡೆ ಅವನ ಕಣ್ಣನ್ನು ಕಷ್ಟಿಸಿತು. ಸ್ವಲ್ಪ ಹೊತ್ತಿಗೆ ಮುಂಚೆ ಬಾಚಿಕೊಂಡಿದ್ದರೂ, ಕಿಟಕಿಯಿಂದ ಬೀಸಿದ ಗಾಳಿಗೆ ಕೆದರಿದ ಮುಂಗುರುಳು ಹಣೆಯ ಮೇಲೆ ಆಡುತ್ತಿತ್ತು. ಅರೆಮುಚ್ಚಿದ

ಅವಳ ಕಟ್ಟು, ಕಾಮನ ಬಿಲ್ಲಿನಂತಿದ್ದ ಆ ಹುಬ್ಬಿನ ಕೆಳಗೆ ನಿಂತು ತುಂಬು ಪ್ರೇಮದಿಂದ ನೋಡಿತು. ಒಂದು ಗಂಟೆಗೆ ಮುಂಚೆ ಎಲೆಪಡಕೆ ಹಾಕಿ ಕೊಂಡ ತುಟೆ ರತ್ನವಾಗಿ, ರಾಗವಾಗಿತ್ತು. ಕೆವಿಯಲ್ಲಿದ್ದ ಅಗಲವಾದ ಬಿಳಿಹರಳಿನ ಲೋಲಕ, ಮೂಗಿನಲ್ಲಿದ್ದ ವಜ್ರದ ಮೂಗುಚೊಟ್ಟು ನಕ್ಕತ್ತ ದಂತೆ ಮಿನುಗುತ್ತಿದ್ದವು.

ಮಹೇಶ್ವರ ಒಮ್ಮೆ ತಲೆಯೆತ್ತಿ ನೋಡಿ ಮತ್ತೆ ಅಲ್ಲಿಯೇ ನಿಂತುಬಿಟ್ಟು. ಅವನ ಮನಸ್ಸು ಎಲ್ಲಿತ್ತೀತ್ತಿ !

“ಬಸ್ಸಿ ಒಳಗೆ; ಪರವಾಯಿಲ್ಲ—ಯಾರೂ ಇಲ್ಲ” ಎಂಬ ಮಾತು ಅವನನ್ನು ಎಚ್ಚೆರಿಸಿತು.

ಮಹೇಶ್ವರ ಗಟ್ಟಿಮನಸ್ಸು ಮಾಡಿದ.

ಚಪ್ಪಲಿಯನ್ನು ಕಳಜುವುದರಲ್ಲಿದ್ದ ಅವನ ಕಾಲು ನೋಡಿ ರತ್ನ “ಪರವಾಯಿಲ್ಲ—ಒಳಗೆ ಬಿಡಿ” ಎಂದಳು.

ಚಪ್ಪಲಿ ಹಾಕಿಕೊಂಡೇ ಒಳಗೆ ಪ್ರವೇಶಿಸುತ್ತು ಮಹೇಶ್ವರ “ಅದೇನೋ ‘ವಾವ್ ಸ್ವಾಯಂಡ’ ಕಟ್ಟಿಸಿಕೊಡ್ದೇಕೂಂತ ನಿಮ್ಮ ಆಳು....”

“ನೀವೇನು ಕಟ್ಟಿಸಿಕೊಡ್ದೇಕಾದಿಲ್ಲ....ನಾನೇ ಕಟ್ಟಿಸಿಕೊಳ್ಳೇನಿ.... ಅದಕ್ಕೆ ಜಾಗ ತೋರಿಸಿ, ತಮ್ಮ ಒಸ್ಸಿಗೆ ತೆಗೆದುಕೊಂಡಿದೋಣಾಂತ ಹೇಳಿ ಕಳಿಸಿದೆ. ಅವನು ಹಾಗೆ ಹೇಳಿಬಿಟ್ಟೋ ಏ ?”

“ಇಲ್ಲ....ಸರಿಯಾಗೇ ಹೇಳಿದ....ಕಟ್ಟಿಸ್ತೂ ಇತ್ತರೆ....ನೀವು ಒಂದು ಸ್ವರ್ಪಿ ಜಾಗ ನೋಡ್ದೇಕಂತೇಂತ....ಹೇಳಿದ....ಮರಿತೆಣ್ಣೀಯ್ಯು....”

“ಇದೇ ಇಲ್ಲೇ, ಈ ಮೂಲೀಲಿ, ಮಾರ್ಕಾ ಮಾಡಿದಿನಿ” ಎಂದು ರತ್ನ ಮಂಚದ ಎದುರಿನ ಒಂದು ಮೂಲೀಯ ಹತ್ತಿರ ಹೋಗಿ, ಗೋಡೆಯ ಮೇಲೆ ಕೈಯಿಟ್ಟು “ಇದೇ, ಇಲ್ಲಿ ಮಾರ್ಕಾ ಮಾಡಿದಿನಿ !” ಎಂದು ಭಾಗಿ ತೋರಿಸಿದಳು. ಆ ಗುರುತು ನೋಡುವುದಕ್ಕಾಗಿ ಮಹೇಶ್ವರ ಮಾಲೀಯ ಹತ್ತಿರ—ಇಲ್ಲ, ರತ್ನ ಇ ಹತ್ತಿರ ಹೋದ.

ಅವಳ ಎಡಗ್ಗೆ, ಗೋಡೆಯ ಮೇಲಿನ ಅಡ್ಡಗೀರೋಂದನ್ನು ತೋರಿ ಸುತ್ತಿತ್ತು.

ಅದರೆ, ಬಾಗಿದ ಬಳ್ಳಿಯಂತಿದ್ದ ಅವಳ ದೇಹದಿಂದ ಅರಳಿದ ಹೂವಿನಂತಿದ್ದ ಮುಖದ ಆ ಎರಡು ಕಣ್ಣಗಳು ರಸ ತುಂಬಿ ಈ ಮುಖವನ್ನೇ ನೋಡುತ್ತಿದ್ದವು. ಆ ಹೃದಯದ ಪ್ರೇಮ ಕಾಮವಾಗಿ ಕಣ್ಣನಲ್ಲಿ ಮಿಡಿಯುತ್ತಿತ್ತು. ಈ ಕಣ್ಣ ಆ ಕಣ್ಣ ನೋಡಿದಾಗ ಅವಳ ತುಟಿ ‘ಹ್ಮ್ಮ್’ ಎಂದು ಕಿರುನಗೆ ನಕ್ಕಿತು.

ರೆಪ್ಪೆ ಮಿಟುಕಿಸುವುದರೊಳಗಾಗಿ ರತ್ನ ಮಹೇಶ್ವರನ ಶೋಳಿನಲ್ಲಿದ್ದಳು....

ಎಷ್ಟೋ ದಿನಗಳ ಹಿಂದೆ ಅನುಭವಿಸಿದ ಮುತ್ತು ರತ್ನದಿಂದ ದೊರೆಯಿತು. ಧರ್ಮಪತ್ತಿ ನೀಡಿದ ಆ ಸುಖ ಮರೆತು ಬಹಳ ಕಾಲ ವಾಗಿತ್ತು.

ಈಗ, ಕಟ್ಟಪಾಡಿಲ್ಲದ ಈ ಹೆಣ್ಣು ಅದೇ ಸುಖವನ್ನು ಮತ್ತೆ ನೀಡಿದಳು.

ಅದಕ್ಕಾಗಿ ಹಾಕೊರೆದು, ಇವಳಿಗಾಗಿ ಕಾಮಿಸಿದ ಆ ಗಂಡುದೇಹ, ಹೆಂಡತಿಯೊಡನಿದ್ದುದಕ್ಕಿಂತ ಹೆಚ್ಚು ಆನಂದಪಟ್ಟಿತು.

ಎರಡು ದೇಹಗಳನ್ನು ಒಂದು ಮಾಡಿದ ಆ ಚಿಗಿಯ ಆನಂದವನ್ನು ರತ್ನ ಅದುವರಿಗೆ ಎಂದೂ ಅನುಭವಿಸಿರಲಿಲ್ಲ.

ಇಬ್ಬರ ಹೃದಯ ಒಂದಾಗಿ ಎಲ್ಲೋ ದೂರದಲ್ಲಿ, ದಿಗಂತದಲ್ಲಿ ಹಾರಾಡುತ್ತಿದ್ದವು.

ಅವುಗಳಿಗೆ ತಿಳಿಯದಂತೆ ಆ ಎರಡು ದೇಹ, ಮಲ್ಲಿಗೆಯಂತಿದ್ದ ಹಾಸಿಗೆಯ ಮೇಲೆ ಬಿಡ್ಡಿದ್ದವು.

“ಅಮೃಣ್ಣೇ! ಅಮೃಣ್ಣೇ!” ಎಂಬ ಕೂಗು ರತ್ನ ಜನ್ಮ ಎಚ್ಚರಿಸಿತು.

ನಂಜುಂಡಿ ಮಹಡಿಯ ಮೆಟ್ಟಿಲು ಹತ್ತಿ ಮುಗಿಸಿ, ಕೊಣೆಯ ಬಾಗಿಲ ಹತ್ತಿರ ಬರುವ ವರಿಗೆ ನಾಲ್ಕು ಬಾರಿ ಹೀಗೆ ಕೊಗಿದ್ದು.

ರತ್ನ ಮಹೇಶ್ವರನ ಶೋಳಿ ಬಲೆಯಿಂದ ಹೊರಗೆ ಬಂದಳು.

ಮಹೇಶ್ವರ ಗಾಬರಿಗೊಂಡು ಎದ್ದು ನಿಂತುಕೊಂಡ.

ಅವನ ಕಿವಿಗಳಿರಡೂ ಹೊರಗಿಬ್ಬಿವು.

ನಂಜುಂಡಿ “ನಾಗರಾಜವೈಲ್ಲೇರು ಬಂದವೇ.....ನಂಜಪ್ಪಿಕೆಟ್ಟು ಹೋಗ್ಗಿಟ್ಟುಂತೆ ರಾತ್ರಿ!....ರೂಮ್ಮಲಿ ಕುಂತೆಳ್ಳಂಡವೇ...ಬರಬೇಕಂತೆ” ಎಂದು, ಸರಸರನೆ ಮೆಟ್ಟೆಲಿಳಿದು ಹೊರಟುಹೋದ.

ರತ್ನ ಬೇಗ ಕೋಣಕೆ ಬಂದಳು.

ಅವಳ ಮುಖ ಬದಲಾಯಿಸಿಬಿಟ್ಟುತ್ತು.

“ಸ್ವೇಳ್ಳ ಇಲ್ಲೇ ಇರಿ, ಬರ್ತೀನಿ.... ಈಗ ಬಂಧಿಟ್ಟೆ” ಎಂದು ಹೇಳಿ, ಕೋಣಕೆ ಬಿಟ್ಟು ಕೆಳಗೆ ಹೊರಟುಹೋದಳು.

ಕೆದರಿದ ಕ್ರಾಫ್ಟು ಬಿಟ್ಟುಕೊಂಡ, ವಾಸಲು ಪ್ರಜೆ ಉಟ್ಟುಕೊಂಡ, ಕೋಳಿಯ ಅಂಗ ಸಿಕ್ಕಿಸಿಕೊಂಡ ನಾಗರಾಜ ಕೆಳಗಿನ ಕೋಣಯಲ್ಲಿ ಕುಳಿತು ಆಗಲೇ ಏದು ನಿರ್ವಿಷ ಕಳೆದಿತ್ತು.

ಕೋಣಯನ್ನು ಪ್ರನೇತಿಸುತ್ತಲೇ ರತ್ನ, “ಮಾಲಗಳಿಟ್ಟಿದ್ದೆ ಕಂಡ್ರಿ.... ತುಂಬ ನಿದ್ದೆ ಬಂದುಬಿಟ್ಟುತ್ತು....ನಿಷಯ ಕೇಳ್ಣಿ” ಎಂದು ಅಲ್ಲಿಯೇ ಇದ್ದ ಬೆತ್ತುದ ಕುಚೀರ್ಯ ಮೇಲೆ ಕುಳಿತುಕೊಂಡಳು.

“ಹ್ಯಾ....ಆಗ್ನೇಯ್ಯ....”—ಹೆತ್ತ ಕರುಳನ್ನು ಕಳೆದುಕೊಂಡ ಆ ಮಾತಿನಲ್ಲಿ ತಬ್ಬಲಿಯಾದ ನೋವ್ರಾ ಕಾಣಿಸಿಕೊಂಡಿತು.

“ಯಾವಾಗ ಹೋಗಿದ್ದು?”

“ನಿನ್ನ ಮಧ್ಯಾಹ್ನಯ್ಯ.”

“ನಂಜುಂಡಿ ರಾತ್ರಿ೯೦ತಂದ?”

“ಹೌದು, ರಾತ್ರಿ೯೦ತ್ತೆ ಹೇಳಿದೆ....ನಿನ್ನ ಸಾಯಂಕಾಲವೆಲ್ಲ ಈ ಕೆಲಸವೇ ಆಗ್ನೇಯ್ಯ. ಹೊರಗೆ ತಿಳಿಸಿದ್ದು ರಾತ್ರಿ೯೦ತ್ತೆ.”

“ಹಾಗಾದೆ ಅದೆಲ್ಲ ಸರಿಯಾಗಿ ನಡೀತೂನಿಂದು.”

“ಇಹೋ ಎಲ್ಲ ಆಗ್ನೇಯ್ಯ. ಅನಂದಿ ಸಹಾಯ ಮಾಡಿದ. ನಾನು ಅವನೊಬ್ಬನನ್ನೇ ನಂಬಿಕೊಂಡಿದ್ದು....ಅವನು ತುಂಬ ಸಹಾಯ ಮಾಡಿದ. ಸಬ್ರಾಜಿಸ್ತ್ರಾರು ಮನೆಗೆ ಬಂದು ರಿಜಿಸ್ಟ್ರಾ ಮಾಡಿಕೊಟ್ಟಿರು. ಅವರೇ ಆದ್ಯಾರಾದ್ಯೋ ದುಷ್ಪಕೂಡ ಹಾಕಿಸಿ ತಂದುಕೊಟ್ಟಿರು. ದೇವರ ದಯೆಯಿಂದ ನಾರಾಯಣರಾಯರು ಯಾಕೊ ಮನೇ ಕಡೇನೇ

ಸುಂದರಿಲ್ಲ. ರಾತ್ರಿ ಒಂಬತ್ತು ಗಂಟಿಗೆ ಅಂಗಡಿ ಮುಚ್ಚೊಂಡು ಬಂದು. ಅನ್ವಯ ಹೊತ್ತಿಗೇ ಎಲ್ಲ ಆಗ್ನೇಯಿತ್ತು....ಆವಾಗತಾನೆ ಹೋಗ್ಗಿಟ್ಟು ಅಂತ ಹೇಳಿಬಿಟ್ಟಿವು. ಲಕ್ಷ್ಮಿ, ಬನಪ್ಪಜವರಿಗೆ ಕೂಡ ತಿಳಿದ್ದಾಗೆ ನಡೆ ದೆಹ್ಮೀಯ್ತು. ರಾತ್ರಿಯೇ ಅವರಿಗೆಲ್ಲ ಗೊತ್ತಾಗಿದ್ದು....ಅನಂದಿ ಎಲ್ಲ ವಾಡಿಸಿಕೊಟ್ಟಿಟ್ಟು.”

“ಏನಂತ ವಿಲ್ಲ ಬರ್ಸಿದಾರೆ?”

“ಇಷ್ಟೇ....ಎಲ್ಲ ಆಸ್ತಿನೂ ನನ್ನ ಒಬ್ಬನೇ ಮಗನಾದ ಇಂಥವನಿಗೆ ನನ್ನ ತರುವಾಯ ಸೇರತಕ್ಕದ್ದು. ಇದಕ್ಕೆ ಇನ್ನಾರೂ ಹಕ್ಕುದಾರರಿಲ್ಲ....ನನ್ನ ದುರದೃಷ್ಟಿಂದ ನಾನು ಬಾಲ್ಯ ಕಳೆದುಕೊಂಡುಬಿಟ್ಟಿ. ಕೈಯ ಸ್ವಾಧೀನ ತಪ್ಪಿಹೋರಿಯಿತು....ಆದ್ದರಿಂದ ನನ್ನ ಎಡಗ್ರೇ ಹೆಬ್ಬಿಟ್ಟಿನ ರುಜು ಮೂಲಕ ಈ ಮರಳ ಶಾಸನವನ್ನು ಈ ದಿನ ಬರೆದು, ರಿಜಿಸ್ಟ್ರಾ ವಾಡಿಸಿ ದಿನೀರಂತೆ.”

“ಸರಿ....ಮನೆಯಲ್ಲಿ ಕಾಜ್ಞಾ ಎಷ್ಟಿತ್ತು?”

“ಇತ್ತು. ಅದು ನನಗೆ ಮೋದಲೇ ಗೊತ್ತಿತ್ತು. ಅದಿಳ್ಳೀ ಇದ್ದಿದ್ದೇ ಈ ಕೆಲಸಾನೇ ಜಮಗುತ್ತಿರಲಿಲ್ಲ....ಸಚಾ ರಿಜಿಸ್ಟ್ರಾಗೆ ಆನಂದಿ ಮೂಲಕ ಅದರಿಳ್ಳೀ ಮೂರು ಸಾವಿರ ಕೊಟ್ಟಿದ್ದು....ಆನಂದಿಗೆ ನೂರು ರೂಪಾಯಿ ಕೊಟ್ಟಿಟ್ಟಿ....ಉಳಿದ ಮೂರು ಸಾವಿರ ರೂಪಾಯಿಯನ್ನು ಸೇಫಾನಲ್ಲೀ ಇಟ್ಟಿ ಬೀಗ ಹಾಕಿದಿನಿ...ಮನೇಲಿ ಲಕ್ಷ್ಮಿ ಒಬ್ಬನನ್ನೇ ಬಿಟ್ಟಿಂದಿದಿನಿ....ನಾನು ಹೋಗ್ಗೇನಿ...ಕೆಲವ ಮುಗಿದ ಕೂಡಲೇ ತಿಳಿಸು ಅಂತ ಹೇಳಿದ್ದಿ. ಆದ್ದರಿಂದ ಬಂದೆ....”

“ಇನ್ನು ಮುಂದಿನ ಕೆಲನ ಎಲ್ಲ ಆಯ್ತು?”

“ಎಲ್ಲ ಆಗ್ನೇಯ್ತು. ಬೆಳಗನ ಜಾವನೇ ಮಣ್ಣ ವಾಡಿಬಿಟ್ಟಿವು. ಸಚಾ ರಿಜಿಸ್ಟ್ರಾರ್ ಅದಕ್ಕೂ ಒಂದು ಉಪಾಯ ಹೇಳಿಕೊಟ್ಟಿದ್ದು.....ನಮ್ಮಪ್ಪನ ಕೈಲಿ ಒಂದು ಕಾಗದಾನೂ ಬರಸೊಂಡಿದ್ದಾಗ್ಗೆ ಡಿಡಿವಿ. ‘ನನ್ನ ದೇಹವನ್ನು ಸುಮೃದ್ಧಿಸಬೇಡಿ.....ಕೂಡಲೇ, ಅದಪ್ಪ ಜಾಗ್ರತ್ತಿ ಮಣ್ಣವಾಡಿ. ಯಾವ ರೀತಿಯ ನೇರವಣಿಗೆ, ಆಡಂಬರ ಇಲ್ಲದೆಷ

ಕೆಲಸ ನಡೆದರೆ ನನ್ನ ಆತ್ಮಕ್ಕೆ ಶಾಂತಿ' ಅಂತ ಒಂದು ಬೇರೆ ಕಾಗದ ಬರಣಿ ಅದಕ್ಕೂ ಹೆಚ್ಚಿಟ್ಟೆನ ರುಚು, ಸಾಕ್ಷಿ ಹಾಕಿಸಿದಾರೆ.....ನಾನು, ಆನಂದಿ, ನಾರಾಯಣರಾಯರು, ಅಂಗಡಿ ಆಳುಗಳಿಬ್ಬರು—ಇಷ್ಟೇ ಮಂದಿ ಇದ್ದೀರು...."

"ಈ....ಸರಿ. ಹಾಗಾದರೆ ಇದೆಲ್ಲ ಬಹಳ ಗುಟ್ಟಾಗಿರಲಿ....ಯಾರಿಗೂ ತಿಳಿಸಬೇಡಿ."

"ಭೇ ಭೇ, ನಂಗೋತ್ತಿಲ್ಲವೆ.....ಯಾರಿಗೆ ಹೇಳೇಕೊ ಅವರಿಗೆ ಹೇಳ್ತಾರೆ. ಸಿಕೆನ್ನೀರಿಗೆಲ್ಲ ಹೇಳ್ತಾರ್ಥಿ....ನಾ ಹೋರ್ಟಿನಿ....ನಮ್ಮಕ್ಕನಿಗೆ ಕಾಗದ ಬರೀಲಿಲ್ಲ ನಾನು. ನಾರಾಯಣರಾಯರೇ, ಚೆನ್ನಾಗಿರೊಲ್ಲಿ ಬರೀಬೇಕೂಂತ ಬರೆದು ಹಾಕಿದರು. ನಾಳೆ ನಾಡಿದ್ದರಲ್ಲಿ ಅವಳು ಬಂದುಬಿಡುಬಹುದು."

"ಸರಿ...."

ನಾಗರಾಜ ಎಪ್ಪು ಹಿಂತ. ರತ್ನ ಅವನಿಗಿಂತ ಮುಂಚೆ ಕೊಣಕ್ಕೆ ಯಿಂದ ಹೊರಗೆ ಬಂದಳು.

ನಾಗರಾಜ, ಬಾಗಿಲಲ್ಲಿ ಬಿಟ್ಟಿದ್ದ ಚೆಪ್ಪಲಿ ಹಾಕಿಕೊಂಡು ಸ್ನೇರಾಡಾದ ಮೆಟ್ಟೆಲಿಳಿದ.

ರತ್ನ ಪಡಸಾಲೆಯಲ್ಲಿ ಸಿಂತಿದ್ದ ನಂಜುಂಡಿಯನ್ನು ಕುರಿತು "ದೊಡ್ಡನ್ನು ಎದ್ದ ಕೂಡಲೇ ಈ ವಿವರೆ ತಿಳಿಸು ನಂಜುಂಡಿ. ನಾನು ಮಹಡಿ ಮೇಲಿರ್ತಿರ್ಸಿ" ಎಂದು ಬೇಗ ಬೇಗ ಮಹಡಿಯ ಮೆಟ್ಟೆಲು ಹತ್ತಿ ಕೊಣಕ್ಕೆ ಬಂದು ಬಾಗಿಲು ಹಾಕಿಕೊಂಡಳು.

ಮಹೇಶ್ವರ ಮಂಜದ ಮೇಲೆ ಸುಮೃನೆ ಕುಳಿತಿದ್ದ.

ರತ್ನ ಒಳಗೆ ಬಂದಕೊಡಲೇ "ಯಾರು ಹೋದದ್ದು ?" ಎಂದು ಕೇಳಿದ.

"ನಂಜಪ್ಪತ್ತಿಟ್ಟರು—ದಿನಸಿ ಅಂಗಡಿ ನಂಜಪ್ಪತ್ತಿಟ್ಟರು."

"ಬಹಳ ದಿನಸದಿಂದೇಂಬ ಖಾಯಿಲೆ ಇತ್ತು."

"ಹ್ಯಾದು."

“ಓ..... ಪಾವ, ಅವರ ಮಂಗ ಅಪ್ಪೇನೂ ಬುದ್ಧಿವಂತನಲ್ಲ..... ಬೇಕಾದಮ್ಮೆ ಆಸ್ತಿ ಇದೆ. ಅನುಭವಿಸೋಕೆ ದೇವರು ಶಕ್ತಿ ಕೊಟ್ಟಿಲ್ಲ.”

“ನಿಜ.....ಹೋಗಲಿ, ಅವರ ವಿಷಯ ನಮಗ್ಗೂಕೆ ಈವಾಗ. ಒಂದೆರಡು ಗಂಟೆ ಸುಖವಾಗಿ ಕಳೆಯೋಣ. ಇವತ್ತು ನಿಮಗೆ ಭಾನುವಾರ....ನಾಳೆಯಿಂದ ಬಿಡುವೇ ಇರುವುದಿಲ್ಲ, ಅಲ್ಲವೇ?” ಎನ್ನತ್ತೆ ರತ್ನ ಬಂದು ಪಕ್ಷದಲ್ಲಿ ಕುಳಿತು ಮಹೇಶ್ವರನ ಗುಂಗುರು ಕ್ರಾಂತಿನ ಕೂದಲೆಳಿ ಬಿಡಿಸತ್ತೆಡಿಗಿದಳು. ವಿಶಾಲವಾದ ಅವಳ ಕಣ್ಣ ಕೈಗೆ ಸಿಕ್ಕಿದ ಒಂದು ಕೂಡಳಿಕೆಯನ್ನೇ ದಿಟ್ಟಿಸಿ ನೋಡುತ್ತಿತ್ತು.

ಮಹೇಶ್ವರ ಅವಳ ಕಣ್ಣ ಗಳನ್ನೇ ಎನೆಯಿಕ್ಕೆದೆ ನೋಡಿದ.
ಯೋಚನೆಗಳೆಲ್ಲ ಮಾರ ಹೋದುವು.

ಎರಡು ದೇಹ ಒಂದುಮಾನು.

* * * *

ಇಬ್ಬರಿಗೂ ಎಚ್ಚರವಾದಾಗ, ಕೋಣೆಯಲ್ಲಿ ನಷ್ಟಗತ್ತಲು ಕೆವಿದಿತ್ತು.
ನಂಜುಂಡಿ ಕೋಣೆಯ ಬಾಗಿಲು ಬಡಿಯುತ್ತಿದ್ದು.

ರತ್ನ ದಿಗ್ಗನೆದ್ದು, ಕಣ್ಣಜ್ಞ ಕೆಲಂಡು ದೀಪ ಹೊತ್ತಿಸಿದಳು.

ನಂಜುಂಡಿ ಮತ್ತೆ “ಅಮೃತ್ತಣ್ಣೇ, ಅಮೃತ್ತಣ್ಣೇ” ಎಂದು ಕೂಗಿದ.
“ಬಂದೆ ನಂಜುಂಡಿ ತಡಿ”

ಮಹೇಶ್ವರ ಚೆಚ್ಚಿ ಕಣ್ಣಬಿಟ್ಟ.

“ಓ, ಎವ್ವು ಹೊತ್ತಾಯ್ತ್ವಾ! ನಾನು ಹೋಗ್ಗೀನಿ ಇನ್ನು,”
ಎಂದು ಎದ್ದು ನಿಂತೆ. ರತ್ನ “ತಡಿರಿ....ಅವ್ವು ಸಲೀಸಾಗಿ ಹೋಗೋಽಕೆ
ನಾ ಬಿಡೊಲ್ಲಹೋರಗಡೆ ಯಾರೋ ಬಂದಿದಾರಂತೆ!.....ಆಮೇಲೆ
ಯಾರಾದರೂ ನಿಮ್ಮ ಗುರುತಿರೋರು ಬಂದುಬಿಟ್ಟಿದ್ದರೆ, ನಿಮ್ಮನ್ನೇ
ಹುಡುಕಿಕೆಲಂಡು?” ಎಂದು ನಕ್ಕಳು.

“ಹೇಳ್ತೀನಿ.....ಹೀಗೇ ಯಾವುದೋ ಒಂದು ಕೆಲಸ ಮಾಡಿಸ
ಬೇಕಾಗತ್ತು....ನೋಡೋಕೆ ಬಂದಿದ್ದೀತ.”

“ಸರಿ....ಆಗಲಿ. ನಾನು ಪ್ಪಲ್ಲ ಕೆಳಗೆ ಹೋಗ್ಗಿಟ್ಟು ಬ್ರಿಂಗಿ.”

“ಹುಣಿ, ಬೇಗ.”

ರತ್ನ ಪಡಸಾಲೆಗೆ ಬಂದಾಗ, ಕರಿಯಪ್ಪ ಪಡಸಾಲೆಯಲ್ಲಿದ್ದ ಕುಚೀಯ ಮೇಲೆ ಕುಳಿತು, ತನ್ನ ರುಮಾಲು ಹಿಡಿದುಕೊಂಡು ಶದರ ನೆಂಗೆ ಸರಿಮಾಡುತ್ತಿದ್ದು.

ಲಕ್ಷ್ಮೀ ಅವನೆದುರಿದ್ದ ಕುಚೀಯ ಮೇಲೆ ಕುಳಿತ್ತಿದ್ದಳು.

ರತ್ನ ಮಹಡಿಯ ಮೆಟ್ಟೆಲಿಳಿದ ಕೂಡಲೆ, ಲಕ್ಷ್ಮೀ “ಆಗ್ನೋಯ್ಯಂತೆ — ಎಲ್ಲ ನೀನು ಉಹಿಸಿದ್ದಾಗೆ!”

“ಫನು!.....ನಂಜಪ್ಪಣೆಟ್ಟಿರು ಹೋಗಿದ್ದು?.....ನಾಗರಾಜಪ್ಪ ಬಂದಿದ್ದು” ಎಂದ್ರೆ.

ಕರಿಯಪ್ಪ “ಬಂದಿದ್ದು ಆಯಿತು, ಹೋದಿದ್ದು ಆಯಿತು” ಎಂದ.

“ಎಲ್ಲಿಗೆ?”

“ಜೈಲಿಗೆ.”

“ಯಾಕೆ?”

“ಗೊತ್ತೇ ಇದೆಯಲ್ಲ—ಹೆಣದ ಕೈಲಿ ಹೆಚ್ಚಿಟ್ಟಿನ್ನಿಂದ ಕೈ!.... ಪಾಸ, ತಿಂಗಳಿಂದ ಇನ್ನಿಂದ ಇನ್ನಿಂದ ಕೂಡ ಅರೆಸ್ಟ್ ಮಾಡಿದಾರೆ!”

“ನಿಂಗೆ ಯಾವಾಗ ಗೊತ್ತಾಯ್ತು ಕರಿಯಪ್ಪನ್ನು?”

“ನನಗೆ ಇವತ್ತು ಟೇಪನ್ ಡ್ರೈಟ್ ಬಿಡ್ಡಿತ್ತು. ಎರಡು ಗಂಟೆ ಹೊತ್ತಿಗೆ ಡೆಪ್ರ್ಯುಟ್ ಕರ್ಮಿನಿಂದ ಆರ್ಡರ್ ಬಂತು. ಈಗ ಒಂದು ಗಂಟೆ ಆಯ್ತು, ಎಲ್ಲಾರನ್ನೂ ಅರೆಸ್ಟ್ ಮಾಡಿ. ಎಲ್ಲ ತಂತ್ತೀ ಮೇಲೆ ನಡೆದೆಪ್ರ್ಯುಯ್ಯಾ. ಈವಾಗ ಡೆಪ್ರ್ಯುಟ್ ಕರ್ಮಿನಿಂದ ಬರ್ತಾರೆ....ಹೆಣ ತೆಗೆ ಪರೀಕ್ಷೆ ಮಾಡ್ತಾರಂತೆ. ಆ ಜಾಗಕ್ಕಾಗಲೆ ಕಾವಲು ಹಾಕಿಟ್ಟಿದಾರೆ.”

“ಯಾರು ಕಂಫ್ರೆಂಟ್ ಕೊಟ್ಟಿದೋ?”

“ಇಲ್ಲಿಂದ ಯಾರೋ ಶಿವಮೋಗಾ ಕ್ಕೆ ವೈರಾ ಮಾಡಿದಾರಂತೆ. ಶಿವಮೋಗಾದಿಂದ, ನಂಜಪ್ಪಣೆಟ್ಟಿರ ಮಗಳು ಡೆಪ್ರ್ಯುಟ್ ಕರ್ಮಿನಿಂದಿಗೆ ಖಾನಿಂತ ಕಂಫ್ರೆಂಟ್ ಕೊಟ್ಟಿದಾಳಂತೆ. ಗುಮಾನಿ ಮೇಲೆ ತಿಳಿಸಿರೋ ಮೂರು ಜನನ್ನೂ ಅರೆಸ್ಟ್ ಮಾಡಿದರು. ಸಭ್ರ ರಿಜಿಸ್ಟ್ರಾರ್ ಏನೋ

ಜಾವೀನು ಕೊಟ್ಟಿದಾರಂತೆ....ನಾಗರಾಜನ್ನು, ಅನಂದಿನ ಟೀವನಿನ್ನಿಗೆ ತಂದಿದಾರೆ....”

“ನಾಗರಾಜಪ್ಪ ಏನಂತಾರೆ?”

“ಏನನ್ನೇಂದು! ಪೋಲೀಸ್ ಮುಖ ಕಂಡಕೂಡಲೇ ಅವನ ಬುದ್ಧಿ ಕೆಟ್ಟುಹೊಗಿಬಿಟ್ಟಿದೆ. ಹುಚ್ಚುಹುಚ್ಚಾಗಿ ಹರಟ್ಟಾ ಇದಾನೆ....ಅದರಲ್ಲಾ ಇನಾಸ್ಪಿಕ್ಟರು ಕಬ್ಬಿಣದ ವೆಟ್ಟಿಗೆ ತೆಗಸ ವಿಲ್ ಕಿತ್ತೊಂಡ್ಡೀಲೇ ಅವನು ಹುಚ್ಚನೇ ಆಗಿಬಿಟ್ಟಿದಾನೆ.”

“ಏನಂತಾರೋ!”

“ಟೀವನ್ ಎಳ್ಳ ಅವಂದೇ ಗಲಾಟಿ ಆಗಿಬಿಟ್ಟಿದೆ. ನಮ್ಮಪ್ಪನ ಆಸ್ತಿಗೆ ಸೀವೆಲ್ಲ ಯಾರಿ ಹಕ್ಕುದಾರರು?.....ಅದಜ್ಞಕ್ಕೆ ನನ್ನ ಅರೆಸ್ಟ್ ಮಾಡಿದ್ದು?....ನಮ್ಮಪ್ಪ ವಿಲ್ ಮಾಡಿದಾನೆ, ವಿಲ್ಲು.....ನೋಡ್ಲೊಂಳಿ ಬೇಕಾದರೆ....ಕೊಡ್ಡಿ, ನನ್ನ ವಿಲ್ ಕೊಡ್ಡಿ, ಅಂತ ಕೀರಿಚ್ಚು ಇದಾನೆ....ಬಹುರ್ಣಿ, ನಾಳಿ ಬಿಳಗ್ಗೇ ಹೊತ್ತಿಗೆ ಶಿವವೊಗ್ಗಾದಿಂದ ಅವರಕ್ಕೆ ಬರ ಬಹುದು. ಅಮ್ಮೆ ಹೊತ್ತಿಗೆ ಡೆಪ್ರ್ಯುಟ್ ಕೆಮಿಷಿನರೂ ಬರ್ತಾರೆ....”

“ಹಾಗಾದರೆ ಈ ಆಸ್ತಿಗೆಲ್ಲ ಯಾರಂತೆ ಹಕ್ಕುದಾರರು?”

“ಅದೆಲ್ಲ ತೀವರಾನ ಆಗಿ ಎಷ್ಟೋ ದಿನ ಆಗಿಬಿಟ್ಟಿದೆಯಂತೆ. ಆ ನುಡುಕ ಜೀವಿಸಿರೋವಾಗ್ಗೆ ಒಂದು ಪೆಲ್ಲ ಪೂಡಿ ಅವಕ್ಕೆಲ್ಲ ಸರಿಯಾದ ಪರ ರುಜು ಹಾಕಿಸಿ ಮುಗಿಸಿಬಿಟ್ಟಿತ್ತುಂತೆ. ಈ ಬೆಷ್ಟಿಗೆ ಅದು ತಿಳಿದೆ ಏನೇನೋ ಹುಚ್ಚುಹುಚ್ಚಾಗಿ ಮಾಡಿ ಸಿಕ್ಕಿಹಾಕೊಂಡಿಟ್ಟಿಟ್ಟಿದೆ.....ಸದ್ಯ, ನಾನು ಬಚಾವಾದೆ....ನನ್ನ ನ್ನಾ ಕರೆದಿದ್ದು. ನಾನು ಹೇಳಬಿಟ್ಟಿ. ನನ್ನ ಕ್ರೈಲಾಗೊಲ್ಲಿಪ್ಪ, ನಾನು ಬರೊಲ್ಲಾಂತೆ.”

“ಸದ್ಯ, ನಾವೂ ಬಚಾವಾದೆವ...ಸದ್ಯ ರಕ್ತ ಸೂಜನೆ ಕೊಡದೇ ಹೋಗಿದ್ದೆ, ನಾವೂ ಕೊರಿಫ್ ಗೆ ಹೋಗ್ಗೇಕಾಗತ್ತು.....” ಲಕ್ಷ್ಮೀ ಮಗಳ ಬುದ್ಧಿ ಪ್ರಶಂಸಿಯ ವಾತಾವಾದಿದಳು.

ರಕ್ತ “ಮಾವ, ನಾಗರಾಜಪ್ಪನೋರಿಗೆ ಬುದ್ಧಿ ಕೆಟ್ಟಿದೆಯಂತೆ?”
ಎಂದಳು.

“ಬುದ್ಧಿ ಕೆಟ್ಟಿರೋದೇನು....ಹುಜ್ಞ ಹಿಡಿದಿದೆ. ಸೋಧ್ಯೇಕು, ಅದೇನು ಹೇಳಿಕೆ ಕೊಡ್ದಾನೋ!” ಕರಿಯಪ್ಪ ಉತ್ತರ ಕೊಟ್ಟಿ.

“ಸರಿಯಪ್ಪ....ಹೋಗಲಿ ಒಂದು ಕತೆ ಮುಗಿಯಿತ್ತೊ!”

“ಏನು ಕತೆ?”

“ಪಾವ!”—ಸೈಷನ್ಸಿನಲ್ಲಿ ಹುಜ್ಞ ಹುಜ್ಞಗಿ ಹರಟ್ಟಿದ್ದವನನ್ನು ಸೋಡಿ ಬಾದಿದ್ದ ಕರಿಯಪ್ಪನ ಬಾಯಿ ಕನಿಕರದಿಂದ ಈ ಮಾತು ನುಡಿಯಿತು.

“ಸರಿ, ನಾನಿನ್ನು ಹೋಗ್ರೀಸಿ.....ಆಗಲೆ ಏಳಾವರೆ ಗಂಟೆ.....ಇನ್ನೂ ಹುಟ್ಟಿಟೆ ಮುಗಿದಿಲ್ಲ” ಎಂದು ಕರಿಯಪ್ಪ ರುಮಾಲನ್ನು ತಲೆಯ ಮೇಲಿಟ್ಟುಕೊಳ್ಳುತ್ತ ಎದ್ದನಿಂತ.

ರತ್ನ ಮನಸ್ಸಿನಲ್ಲಿಯೇ “ಟೋಸಿ ಹೋಯ್ತು, ಟೋಸಿ ಬಂತು ದುಂ ದುಂ” ಎಂದುಕೊಳ್ಳುತ್ತ ಮಾಹಡಿಯ ಮೆಟ್ಟಿಲು ಹತ್ತಿದಳು.

ಮಹೇಶ್ವರ ಎದ್ದನಿಂತು ಕನ್ನಡಿಯಲ್ಲಿ ಮುಖ ಸೋಡಿಕೊಳ್ಳುತ್ತಿದ್ದ. ರತ್ನ ಒಳಗೆ ಬಂದ ಕೂಡಲೆ “ಯಾರು, ಬಂಧಿದ್ದೀರು?” ಎಂದು ಕುತ್ತಾ ಹಲದಿಂದ ಕೇಳಿದ.

“ಯಾರೂ ಇಲ್ಲ ಕರಿಯಪ್ಪಣಿ....ನಿಮಗೋತ್ತಿಲ್ಲವೇ?”

“ಗೊತ್ತು. ಏನಂತೆ?”

“ಏನೂ ಇಲ್ಲ.”

“ರತ್ನ ಬಾಚನೆಗೆ ಕೊಡು. ಸ್ವಲ್ಪ ತಲೆ ಬಾಚೆಯ್ತುಂತ್ತೀನಿ.”

‘‘ರತ್ನ’’ ಎಂದು ಮೊದಲ ಬಾರಿ ಕರೆದ ಆ ತುಟಿಯನ್ನೇ,, ಕಣ್ಣನ್ನೇ ದಿಟ್ಟಿಸಿಸೋಡಿ ನಸುನಕ್ಕು ರತ್ನ “ಆ ಗೂಡಿನಲ್ಲಿದೆ. ಎನ್ನೇನೂ ಅಲ್ಲೇ ಇದೆ ಬೇಕಾದ್ದೆ” ಎಂದಳು.

ಮಹೇಶ್ವರ ಗೂಡಿನ ಬಾಗಿಲು ತೆರೆದು, ಎಣ್ಣೆ ಹಚ್ಚಿಕೊಂಡು, ಸೀಸೆಯನ್ನು ಅಲ್ಲಿಯೇ ಇಟ್ಟಿ ಬಾಚಣೆಗೆಯನ್ನು ಕೈಗೆ ತೆಗೆದುಕೊಂಡು.

ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತು ತಲೆ ಬಾಚಿಕೊಳ್ಳುತ್ತಿದ್ದ ಅವನನ್ನು, ಹಾಸಿದ ಹಾಸಿಗೆಯ ಮೇಲೆ ದಿಂಬಿಗೆ ಒರಗಿ ಕುಳಿತಿದ್ದ

ರತ್ನ, ಸೋಡುತ್ತಿದ್ದ ಳು. ಮಹೇಶ್ವರನ ಬೆನ್ನು ಅವಳ ಕಡೆ
ತಿರುಗಿದ್ದರೂ ಕನ್ನಡಿಯಲ್ಲಿ ಅವನ ಮುಖ ಕಾಣುತ್ತಿತ್ತು. ರತ್ನ ತನ್ನ
ಹಿಂದಿದ್ದರೂ, ಕನ್ನಡಿಯಲ್ಲಿ ಅವಳು ಅವನ ಮುಂದಿದ್ದ ಳು. ತಲೆ ಬಾಚಿ
ಕೊಳ್ಳುತ್ತಿದ್ದ ಮಹೇಶ್ವರ, ದಿಂಬಿಗೆ ವೋಳಕ್ಕೆ ಉಂಟಾಗಿ ಕುಳಿತ್ತಿದ್ದ ರತ್ನ ಳನ್ನು
ಕನ್ನಡಿಯಲ್ಲಿ ಸೋಡಿದ.

ರತ್ನ ಕೆಂಪು ಹರಳಿನ ತನ್ನ ಉಂಗುರವನ್ನು ಬೆರಳಿನ ಸುತ್ತು ಸುತ್ತುತ್ತ
ಎನೋ ಯೋಚಿಸುತ್ತಿದ್ದ ಳು.

ಎನೋ ನೆನಪು ಮಾಡಿಕೊಂಡು, ತಲೆಯೆತ್ತಿ ಕನ್ನಡಿಯ ಕಡೆ
ಸೋಡಿದ್ದಳು. ಕನ್ನಡಿಯಲ್ಲಿದ್ದ ಮಹೇಶ್ವರ ಈ ಮುಖವನ್ನೋ ಸೋಡ,
ತೀದ್ದ.

ರತ್ನ ನಸುನಕ್ಕು ಎದ್ದು ಬಂದಳು.

‘ನಾನು ಇಲ್ಲಿಗೆ ಬಂದು, ಹೀಗೆ ವರ್ತಿಸಿದ್ದ ತಪ್ಪು, ಅಸಹ್ಯ’ ಎಂದು
ಯಾವುದೋ ಒಂದು ವಿವೇಕ ಎರಡು ಬಾರಿ ಅವನನ್ನು ಎಚ್ಚುರಿಸಿತ್ತು.
ಆಗ ರತ್ನ ಕೋಣೆಯಲ್ಲಿರಲಿಲ್ಲ. ಆದರೆ, ಈ ಮಾಯಾಗಾತಿಯ ಕಣ್ಣಿನ
ನೋಟ, ತುಟಿಯ ನಗು ಅಲೆಯಲೆಯಾಗಿ ಬಂದು ಆ ವಿವೇಕವನ್ನು
ದೂರ ದೂರ ಒಯ್ಯುಬಿಟ್ಟಿತ್ತು.

ಅವಳ ದೇಹದ ಬಿಗಿತವನ್ನು ಅನುಭವಿಸಿ, ಅದೇ ಕನಸು ಕಾಣು
ತೀದ್ದ ಮಹೇಶ್ವರನ ತೋಳುಗಳು ಮತ್ತೆ ಅದೇ ಸುಖವನ್ನು ನುಭವಿಸಿದ್ದವು.

ಎಡಿಗೆ ಒತ್ತಿದ ಮುಖ ನಿಧಾನವಾಗಿ ಮೇಲಕ್ಕೆ ಸರಿಯಿತು. ಆರೀ
ಮುಚ್ಚಿದ ಅವಳ ಕಣ್ಣು ರೆಷ್ಪೆಗೂಡಲ ತೆರಿಯಿಂದ ಇವನ ಕಣ್ಣಿನ್ನೋ
ಸೋಡುತ್ತಿತ್ತು. ಅವಳ ಎಸಳಾದ ಆ ಕೆಂದುಟಿ ‘ಬಾ, ಇದೊ ನಿನ್ನ ಪೀಠ’
ಎಂದು ಈ ತುಟಿಯನ್ನು ಸ್ವಾಗತಿಸುತ್ತಿತ್ತು.

ಒಂದು, ಎರಡು, ಮೂರು—ಮೂರು ಬಾರಿ ಎರಡು ಮುಖಗಳೂ
ಒಂದಾದ್ದವು.

ಮಹೇಶ್ವರನ ತೋಳನಲ್ಲಿದ್ದ ರತ್ನ ಳ ಹೃದಯಕ್ಕೆ ರೆಕ್ಕೆ ಬಂದು
ಬಿಟ್ಟಿತ್ತು. ಅವೇಣಿಲ್ಲ ದೂರದಲ್ಲಿ ನಕ್ಕೆಗಳ ಮಧ್ಯ ವೈಮರಿತು ತಾಂತ್ರಿಕ

ದುತ್ತಿತ್ತು. ಆ ಸುಂದರ ದೇಹ, ಅಪ್ಪಿದ ಗಂಡಿನ ಭೋಗವಸ್ತುವಾಗಿ
ಬಿಟ್ಟಿತ್ತು.

ತನ್ನ ವ್ಯಾದಿವಾದ ಕೆನ್ನೆಯನ್ನು ಎದೆಗೊತ್ತಿ ನಿಂತಿದ್ದ ರತ್ನ ಇನ್ನು
ಕುರಿತು ಮಹೇಶ್ವರ ‘ರತ್ನ’ ಎಂದ.

ರತ್ನ ಎಚ್ಚಿತ್ತೆಳು.

“ನೀನು ನನಗೆ ತುಂಬ ಉಪಕಾರವಾಡಿದ್ದಿ.”

“ನೀವೂ ನನಗೆ ತುಂಬ ಉಪಕಾರಮಾಡಿದಿರು.”

“ನಿನಗಾಗಿ ನಾನು ಹಾತೋರಿಯುತ್ತಿದ್ದೇ.”

“ಈ ದೇಹವೂ ಅಪ್ಪೆ.”

“ಓ!” ಎಂದು ಮಹೇಶ್ವರ, ಉಕ್ಕಿಬಂದ ಶಾಮಾಂದಿನ ಆ ದೇಹವನ್ನು
ಬಿಗಿದಪ್ಪಿಕೊಂಡ.

“ರತ್ನಾ.....ನಿನ್ನನ್ನು ಮದುವೆ ಆಗುವ ಯೋಗ ನನಗೆ ದೊರೆ
ಯಲಿಲ್ಲ.”

“ಯಾಕೆ ಇಲ್ಲ!.....ಈಗ ?”

“ನನಗೆ ಮದುವೆ ಆಗಿದೆ ರತ್ನ.”

“ಆದರೇನು? ನಿಮ್ಮ ತಂಡೆಗೂ ಮದುವೆ ಆಗಿರಲಿಲ್ಲವೆ?”

“ಆಗಿತ್ತು. ಆದರೆ ನಿನ್ನನ್ನು ಹಂಡತಿ ಮಾಡಿಕೊಂಡಿದ್ದರೆ ಎನ್ನಿ
ಸಿತು.....ಆದಕ್ಕೆ ಹಾಗಂದೆ.”

“ಈಗೇನು.....ನಾನು ತಮ್ಮ ದಾಸಿ.....ಇದಕ್ಕಾಗಿ ಎಷ್ಟೋ
ದಿನಗಳಿಂದ ತಪಸ್ಸಿ ವಂಡುತ್ತಿದ್ದೇ. ನಾನು ಇಂದೇ ಈ ಸುಖ ಕಂಡಿದ್ದು”

‘ಓ, ರತ್ನ !’ ಎಂದು ಆ ದುರ್ಬಲಹೃದಯದ ಮಹೇಶ್ವರ ಮಾಟಗಾತಿ
ಯನ್ನು ಮೆಚ್ಚಿ ಮಂಡ.

ಅವಶ್ತ ತೋಳ ತೆಕ್ಕೆಯಲ್ಲಿದ್ದ ರತ್ನ “ನಾವಿಷ್ಟರೂ....ನನಗೆ ಇನ್ನೂ
ಮದುವೆ ಆಗಿಲ್ಲ....ನಾನು ಈ ಹೃದಯಕ್ಕೆ ಮಾತ್ರ ಮಿಸಲು....ಇದು
ಎಷ್ಟೋ ದಿನದ ಕಳಸು” ಎಂದಜ್ಞ.

ಆ ಮಾತಿಗೆ ಮರುಳಾದ ಮಹೇಶ್ವರನ ಹೃದಯ ಆನಂದದಿಂದ ಉಬ್ಬಿ
ಹೋಗಿತ್ತು,

ರತ್ನ ಅದೇಕೊ, ಮಹೇಶ್ವರನ ಎಡ ಹೋಳನ್ನು ಬಿಡಿಸಿಕೊಂಡು ಅವನ ಅಂಗೈಯನ್ನು ತನ್ನ ಕೈಯಲ್ಲಿಟ್ಟುಕೊಂಡಳು.

ಅವಕೇನು ಮಾಡಬಹುದೆಂಬುದು ಅವನ ಉಹೆಗೆ ಸಿಕ್ಕುಲಿಲ್ಲ.

ರತ್ನ ತನ್ನ ಬೆರಳನಲ್ಲಿದ್ದ ಕೆಂಪು ಹರಳಿನ ಉಂಗುರವನ್ನು ತೆಗೆದು ಮಹೇಶ್ವರನ ಕಿರುಬೆರಳಿಗೆ ಹಾಕಿದಳು.

ಮಹೇಶ್ವರನಲ್ಲಿ ಮಿಂಚು ಹರಿಯಿತು.

ತಕ್ಕಣವೆ “ರತ್ನ, ತಡಿ” ಎಂದು ತನ್ನ ಬಿಳ ಹರಳಿನ ಉಂಗುರವನ್ನು ಹೊರಗೆ ತೆಗೆಯುವನ್ನರಲ್ಲಿ, ರತ್ನ ಇ ಕೆಂಪು ಹರಳಿನ ಉಂಗುರ ಅವನ ಬೆರಳಿ ನಲ್ಲಿತ್ತು.

“ಇದೋ, ಇದು ಅದಕ್ಕೆ ಉತ್ತರ,” ಎಂದು ಮಹೇಶ್ವರ ತನ್ನ ಉಂಗುರವನ್ನು ರತ್ನ ಇ ಎಡಗೈ ಬೆರಳಿಗೆ ಹಾಕಿದ.

ಅವಳು, ಸ್ವಲ್ಪ ದೊಡ್ಡ ದಾಗಿದ್ದ ಆ ಉಂಗುರವನ್ನು ತೆಗೆದು ಮಧ್ಯದ ಬೆರಳಿಗೆ ಧರಿಸಿಕೊಂಡಳು.

ಇಬ್ಬರ ಇಜ್ಞೆಯೂ ಸೀರವೇರಿತು.

ಕೆಳಗೆ, ಪಡಸಾಲೆಯಲ್ಲಿದ್ದ ಗಡಿಯಾರ ಎಂಟು ಗಂಟೆ ಬಡಿಯಿತು.

“ರತ್ನ, ಇನ್ನು ನಾನು ಬರಲಾ?”—ಗಂಡ ಹೆಂಡತಿಗೆ ಹಾಕಿದ ಪ್ರಶ್ನೆಯಂತಿತ್ತು.

ಸರಿದು ನಿಂತು, ಸುಕ್ಕುಸುಕ್ಕಾದ ಜುಬ್ಬಿವನ್ನು ಸರಿಪಡಿಸಿಕೊಳ್ಳುತ್ತಿದ್ದ ಮಹೇಶ್ವರನನ್ನು ಕುರಿತು ರತ್ನ “ಮತ್ತೆ ಯಾವಾಗ ?” ಎಂದಳು.

“ನಿಂನು ಕರಸಿಕೊಂಡಾಗ—ಅಲ್ಲ, ಕರೆದಾಗ.”

“ಹಾಗೆಂದರೆ?”

“ನಿನ್ನನ್ನು ನೋಡಿದಾಗಲೇಲ್ಲ.”

“ಅದೂ ನನಗೆ ಅರ್ಥವಾಗೇಲ್ಲ.”

“ನನ್ನ ಕೈಯಲ್ಲೇ ಇದ್ದೀಯಲ್ಲ ! ಯಾವಾಗ ಬಾ ಅಂದರೆ ಆವಾಗ ಬರ್ತೀನಿ....”

గీత

హాసన కట్ట

“ఓ.... అధ్వరాయితు.... నానూ హాగెయే, నిమ్మన్న నోఇడి దాగలేల్ల నిమగాగి సిద్ధ.”

“సరి.... హోత్తాయ్య, నాను బర్త్తిని..”

“ఎందు బచోదు ?”

“.....”

యోఇచెనే వాడుత్తిద్దవనన్న హోడెబ్బిసిదంతే ‘ద్వితీయ విష్ణు మాడబేడి’ ఎంబ మాతు బంతు.

మహేశ్వర నక్క ఒప్పిద.

తన్న జీవనదల్లి మోట్టమోదలు అంధ విచిత్ర అనుభవ పడిద ఆ దేహ మనేయ కడి హోరటితు.

* * *

మహేశ్వర మనేయ పడసాలేయల్లి కాలిట్టాగ, మగు మంగళ జూపెయ మేలే కుళతు బొంబేయోదనే ఆటవాడుత్తిద్ద లు.

గంగమ్మ ఒళగిద్ద లు.

తండి బందుదన్న కండు మగు “ఆణ్ణ” ఎందు నశ్శితు.

మహేశ్వర కోణియోళక్కే హోగుత్త “ఏను మరీ” ఎందుదు ఖాటిద మనేయల్లి మక్కలిగి తట్టి హాకుత్తిద్ద గంగమ్మనన్న గండ బందనేందు ఎళ్ళరిసితు.

గంగమ్మ కోణిగి బందాగ మహేశ్వర జుబ్బవన్న బిళ్ళి స్వాధీన మేలే హాకుత్తిద్ద.

మధ్యార్థ అంగడి ఇల్లదిద్దరూ భానువారద దిన ఒందు గంటిగే మనెబిట్టు, రాత్రి ఒంబత్తు గంటిగి వాపసు బందుదు అపరూపవాదుదండ గంగమ్మ,

“తిదేను ఇష్టు హోత్తు ! సినిమాక్కే హోగిద్దిరా ?” ఎందు కేళిదళు.

“ఇల్ల.... ఇల్లే యాదో స్వేహితర జూతి..... మరి యాకే

ಮಲಕೊಳ್ಳಂಡಿಲ್ಲ, ಇಮೈಟ್ಟುತ್ತಾದೂ ಎದ್ದು ಕೂತಿದೆ?....ಅಮ್ಮೆ ಬಂದಳಾ ಹಳ್ಳಿಯಂದ?” ಎಂದು ವಾತು ಮರೆಸಿ, ಪಡಸಾಲೆಯಲ್ಲಿ ನಡೆದು ಬರುತ್ತಿದ್ದ ಮಂಗಳೆಯನ್ನು ಎತ್ತಿಕೊಂಡ.

“ಘದು ಗಂಟಿವರಿಗೂ ಮಲಗಿಬಿಟ್ಟಿದ್ದಳು.....ನಾನೂ ಮಲಗಿ ಬಿಟ್ಟಿದ್ದೆ.....ನಿದ್ದೆ ಬಂದಿಲ್ಲ.....ಇಷ್ಟ್ವಾ ಉಪಾನೂ ಮಾಡಿಲ್ಲ ಅದು; ಗೊತ್ತೀ ಇದೆ, ರಾತ್ರಿ ಹನ್ನೋಂದು ಗಂಟೆ ಆದರೂ ಬಿದ್ವಳಿಲ್ಲ.....ಇಲ್ಲಿ ಕೊಡಿ, ತಟ್ಟಿ ಹಾಕಿದಿನಿ, ತಿವಣ್ಣಿ ನೀಡ್ತಾನೆ....ಮಕ್ಕಳದೆಲ್ಲ ಮುಗಿದು ಬಿಡಲಿ. ನೀವೂ ಕೂತ್ತೊಳ್ಳುತ್ತೀರೀನು? ಬೆಳಗ್ಗೆ ಉಟಪಾಡ್ದೀರು!....”

“ಒಂದು....ಹುಡುಗರ್ದೆಲ್ಲ ಆಗಲಿ....ಆಮೇಲೆ ಕೂತ್ತೊಳ್ಳೋಣಾ....ಅಮ್ಮೆ ಬರಲಿಲ್ಲವಾ?”

“ಇಲ್ಲ.....ನೋಡಬೇಕು, ನಾಳಿ ಬೆಳಗ್ಗೆ ಏನಾದರೂ ಬರ್ತಾರೋ ಎನ್ನೋ!.....ಪಾಪ, ಅವರಿಗೆ ವ್ಯೇಯಲ್ಲಿ ಸರಿಯಾಗಿರಲಿಲ್ಲ; ಹ್ಯಾಗಿ ದ್ವರೂ ಭಾನುವಾರ ಆಗಿತ್ತು, ನೀವೇ ಹೋಗಿದ್ದರೆ?.....”

“ಸರಿ.....ನಾನೆಲ್ಲಿ ಹೋಗಲಿ!”

* * * *

ಗಂಗಮ್ಮೆ ಹುಡುಗರಿಗೆ ಉಟಪಾಡಿಸುತ್ತಿದ್ದಾಗ, ಮಹೇಶ್ವರ ಕೋಣೆಯಲ್ಲಿ ತನಗಾಗಿ ಮಂಚದ ಮೇಲೆ ಹಾಸಿದ್ದ ಹಾಸಿಗೆಯ ಮೇಲೆ ಮಲಗಿದ್ದ.....

ಮನಸ್ಸು ಯೋಚನೆ ಮಾಡುತ್ತಿತ್ತು.

ಅಂದಿನ ಅನುಭವ ಅವನಿಗೆ ತುಂಬ ವಿಚಿತ್ರವಾಗಿತ್ತು

“ಇಂಥ ಹೆಣ್ಣು ಉಂಟೆ!” ಎನ್ನಿಸಿತು.

ಅನೇಕ ದಿನಗಳಿಂದ ಒಂದು ಹೃದಯಶ್ವಾಗಿ ಹಾತೋರಿದ ಆ ಹೃದಯ ತನಗೆ ಬೇಕಾದುದು ಸಿಕ್ಕಿದ ಕೂಡಲೇ ಬಲವಾಗಿ ಅಷ್ಟಿಕೊಂಡಿತು.

ಇದರಲ್ಲಿ ವಿಚಿತ್ರವೇನಿದೆ?

ಮನಸ್ಸು ಒಂದನ್ನು ಕಾಮಿಸದಾಗಲೆಲ್ಲ ಆ ವಸ್ತುವಿನೊಡನೆ ವ್ಯವಹಾರಮಾಡಿದಂತೆ, ಸ್ನೇಹಮಾಡಿದಂತೆ.

ಆ ದೇಹ ಈ ದೇಹವನ್ನು ಇಂದು ಮಾತ್ರ ಮುಟ್ಟಿದ್ದರೂ ಈ ಹೃದಯವನ್ನು ಆ ಹೃದಯ ನೂರಾರು ಭಾರಿ ಅಪ್ಪಿದೆ.

ಇದೂ ಹಾಗೆಯೀ, ಆ ಹೃದಯಕ್ಕಾಗಿ ಹಾತೋರೆದು ಅದನ್ನು ನೂರಾರು ಭಾರಿ ಆಲಂಗಿಸಿದೆ.

ಅದರೆ, ಇಂದು ಆ ಕನಸು ಸ್ವಾಸಾಯಿತು; ತಪಸ್ಸು ಫಲ ಕೊಟ್ಟಿತು.

ರಕ್ತ ನಿಜವಾಗಿಯೂ ಅಶ್ವಂತ ಸುಂದರಿ.

ಹೆಣ್ಣನ ಸುಖಕ್ಕಾಗಿ ಕಾಡಿ ಬೇಡಿ ನಿರಾಸೆಗೊಂಡಿದ್ದ ಈ ಗಂಡು ದೇಹ ಅಶ್ವಂತ ಸುಂದರ ಹೆಣ್ಣನೆಡನೆ ಮನದಣಿಯ ಆನಂದಿಸಿತ್ತು.

ವಿಚಿತ್ರವೋ, ಗಿಚಿತ್ರವೋ! ಒಟ್ಟಿನ ಮೇಲೆ ಆನೆ ಈಡೇರಿತು.

ತುಟಿಯ ಹತ್ತಿರ ಹಾರಿಬಂದ ಕಣಜದ ಹುಳು ಯೋಚನೆಯಲ್ಲಿದ್ದ ಮಹೇಶ್ವರನನ್ನು ಹೊಡಿದೆಬ್ಬಿಸಿತು.

ಎಡಗ್ಗೆ ಬೀಸಿದಾಗ ಆ ಹುಳು, ಕೆಳಗೆ ಹಾಸಿದ್ದ ಗಂಗಮೃಷಿ ಹಾಸಿಗೆಯ ಮೇಲೆ ಬಿದ್ದ ಮತ್ತೆ ಎಲೆಲ್ಲೋ ಹಾರಿಹೊರಿಯಿತು.

ಈ ಯೋಚನೆ ಆ ಹಾಸಿಗೆಯ ಕಡೆ ಹರಿಯಿತು.

ಗಂಗೂ ಬಹಳ ಒಳ್ಳೆಯ ಹೆಡುಗಿ; ನೋಡುವುದಕ್ಕೂ ಚೆನ್ನಾಗಿ ದ್ವಾಳಿ. ನಿದಾರು ವರುವಗಳಿಂದ ತನ್ನ ಹೃದಯವನ್ನೂ, ದೇಹವನ್ನೂ ತನ್ನ ಗಂಡನಿಗೆ ಮೀಸಲಾಗಿಟ್ಟು ಅವನ ಸೇವೆಮಾಡುತ್ತಿದ್ದ್ವಾಳಿ.

ಇಂದು ನಡೆದ ಈ ಘಟನೆಯಿಂದ ಅವಳಿಗೆ ಅನ್ಯಾಯವಾಗಲಿಲ್ಲವೇ?

—ಒಂದು ವಿವೇಕ ಈ ಪ್ರಶ್ನೆ ಹಾಕಿತು.

ಅದರೆ, ಇನ್ನೊಂದು ವಿವೇಕ ಅದಕ್ಕೆ ಉತ್ತರ ಹೇಳಿತು.

—ಇದು ಯಾರ ತಪ್ಪು?

ನಿಜ. ಗಂಗೂ ಮದುವೆ ಮಾಡಿಕೊಂಡ ಹೆಂಡತಿ, ಸುಂದರಿ, ಗಂಡನ ಸೇವೆ ಮಾಡಿದ್ವಾಳಿ, ಮಕ್ಕಳ ತಾಯಿ ಆಗಿದ್ವಾಳಿ.

ಅದರೆ, ಅವಳು ಮಧ್ಯದಲ್ಲಿ ಸೋತುಬಿಟ್ಟಿದಾಳಿಲ್ಲ!

—ಮನೆ ಬಯಸಿದ ಗಂಡುಮಗನ ತಾಯಿಯಾಗಲಿಲ್ಲ.

ದೇಹಸುಖದ ದಾಹದಿಂದ ಬರುವ ಗಂಡನಿಗೆ ಹೆಂಡತಿಯಾಗಲಿಲ್ಲ.

ಹೀಗಾದರೆ, ಈ ದೇಹಕ್ಕೆ ಅನ್ಯಾಯವಾಗಲಿಲ್ಲವೇ ?

ಇಲ್ಲಿ ಯಾರು ತಪ್ಪಿತಸ್ಥರು ?

ಈ ಯೋಚನೆಯಲ್ಲಿ ಲೀನನಾಗಿ, ಮೇಲ್ಮೈವಣಿಯನ್ನೇ ನೋಡುತ್ತ ಮಲಗಿದ್ದ ಗಂಡನನ್ನು ಕುರಿತು ಗಂಗಮ್ಮು “ಇದೇನು ಸಿಫು ಈ ದಿನ ಆಕಾಶ ನೋಡಿದೀರಿ ?” ಎಂದಳು.

ಮಹೇಶ್ವರ ಎಚ್ಚೆತ್ತು ತಿರುಗಿ ನೋಡಿದ.

ಉಂಟಮಾಡಿಸಿ, ಆಗತಾನೆ ಕೈ ಬಾಯಿ ತೊಳಸಿದ ಮನುವನ್ನೇ ತೀಕೊಂಡು ಗಂಗಮ್ಮು ಬಾಗಿಲಲ್ಲಿ ನಿಂತಿದ್ದ ಳು.

“ಇದೇನು ಆಕಾಶ ನೋಡಿದ್ದುಲ್ಲಾಂದೆ !”

“ನಾನೂ ನಿನ್ನ ಹಾಗೇ ಹಲಗೆ ನೋಡಿದ್ದೆ, ಆಕಾಶ ಅಲ್ಲ” ಎಂದು ಮಹೇಶ್ವರ ಹೆಂಡತಿ ಕೊಟ್ಟಿದ್ದ ಹಳೆಯ ಉತ್ತರವನ್ನೇ ಹೇಳಿದ.

“ಏಲ್ಲೀರ, ಶಿವಣ್ಣಿ ನೀಡಿಬಿಡ್ತಾನೆ.....ಇಬ್ಬರೂ ಒಟ್ಟು ಗೆ ಕೂತ್ತೊಳ್ಳಿಕ್ಕೊಂಡಿ. ಗೌರ ಮರಿನ್ನು ಮಲಗಿಸ್ತಾಳಿ....ಲಲಿತೂ, ನೀನೂ ಮಲಕ್ಕೊಂಡು...ಬಾ, ಇಲ್ಲಿ. ಗೌರಾ, ಬಾಮ್ಮು; ಮರಿನ್ನುಲಗಿಸಿ ಹಾಡ್ದೀಲ್ಲ !” ಎಂದು ಮುಂದಿನ ಕೆಲಸವನ್ನು ಮಕ್ಕಳಿಗೊಷ್ಟಿಸಿ, ಗಂಗಮ್ಮು ಅವರೂಪಕ್ಕೆ ಗಂಡನೋಡನೆ ಕುಳಿತು ಉಂಟಮಾಡಲು ಹವಣಿಸಿಕೊಂಡಳು.

ಮಹೇಶ್ವರನಿಗೆ ಏಕೊ, ಇದೂ ಸ್ವಲ್ಪ ವಿಚಿತ್ರವಾಗಿಯೇ ಕಂಡಿತು.

ಗಂಗಮ್ಮು ಅವು ರಸರಸವಾಗಿ ಈಚಿಗೆ ಮಾತಾಡುತ್ತಿರಲಿಲ್ಲ, ನಡೆಯುತ್ತಿರಲಿಲ್ಲ. ಒಂದು ತಿಂಗಳಿಂದಂತೂ ಅವಳ ನಡತೆಯೇ ಬದಲಾಯಿಸಿ ಬಿಟ್ಟಿತ್ತು.

ಅದರೆ, ಈ ದಿನವೇಕೆ ಹಿಂದಿನ ಗಂಗಮ್ಮು ಆಗಿಬಿಟ್ಟಂತಿದೆ, ಎಂದು ಕೊಂಡ.

ಇಬ್ಬರೂ ಪಕ್ಕದಲ್ಲಿ ಕುಳಿತು ಉಂಟಮಾಡಿದರು.

ಗಂಗಮ್ಮು ಹಿಂದಿನ ಗಂಗೂ ಆಗಿದ್ದರೂ ಮಹೇಶ್ವರ ಹೊಸ ಮಹೇಶ್ವರನಾಗಿಬಿಟ್ಟಿದ್ದು.

ಅವನೇಕೊ ಹೆಚ್ಚು ಮಾತಾಡಲಿಲ್ಲ.

ಗಂಗಮ್ಮನೇ ಕೇಳಿದ ಹೇಳಿದ ಒಂದೆರಡು ಮಾತಿಗೆ ಹ್ಯಾ, ಉಂಟು, ಎಂಬ ಉತ್ತರ ಕೊಟ್ಟು.

ಉಂಟ ಮುಗಿಸಿ ಕೈತೊಳಿದುಕೊಂಡು ಮಹೇಶ್ವರ ಕೋಣಿಗೆ ಬಂದಾಗ, ಪಡಸಾಲೆಯ ಗಡಿಯಾರ ಹತ್ತುಗುಟ್ಟಿ ಹೊಡಿಯುತ್ತಿತ್ತು.

ಒಳಗಿನ ಕೆಲಸವನ್ನೆಲ್ಲ ಮಾಡಿಕೊಂಡು, ಸರಿಯಾಗಿ ಬಾಗಿಲು ಹಾಕಿಕೊಳ್ಳುವಂತೆ ಶಿವಣ್ಣಿಗೆ ಹೇಳಿ, ಗಂಗಮ್ಮ ಎರಡು ಬಟ್ಟುಲು ಹಾಲಿ ನೊಡನೆ ಕೋಣಿಯನ್ನು ಪ್ರವೇಶಿಸಿದಳು.

ಬಾಲ ತೆರೆಯನ್ನು ಓರೆಮಾಡಿ ನೋಡಿದಾಗ, ಮಹೇಶ್ವರ ಮಂಚದ ಮೇಲಿ ಮಲಗಿಕೊಂಡು ಏನೋಽಿ ಯೋಚಿಸುತ್ತಿದ್ದೀಂತೆ ಕಂಡಿತು.

ಕೆಳಗೆ ಹಾಸಿದ್ದ ತನ್ನ ಹಾಸಿಗೆಯ ಮೇಲೆ ಮೂವರು ಮಕ್ಕಳೂ ಮಲಗಿಬಿಟ್ಟಿದ್ದವು. ಮಧ್ಯ ಮಲಗಿದ್ದ ಪುಟ್ಟ ಮಂಗಳೀಯ ಮೇಲೆ ತಮ್ಮ ಎಳೆಯ ತೊಳುಗಳನ್ನು ಹಾಕಿಕೊಂಡು ಗಾರ, ಲಲಿತ ಆ ಕಡೆ ಈ ಕಡೆ ಮಲಗಿ ನಿದ್ರಿಸುತ್ತಿದ್ದರು.

ಗಂಗಮ್ಮ ಹಾಲಿನ ಬಟ್ಟುಲುಗಳನ್ನು ಮೂಲೆಯಲ್ಲಿದ್ದ ಮೇಚಿನ ಮೇಲಿಟ್ಟು, ಹೊರಗಿನ ದೀಪಗಳನ್ನೂ ರಿಸಿ, ಬಾಗಿಲು ಹಾಕಿಕೊಂಡು ಬರಲು ಹೊದಳು.

ಗಂಗಮ್ಮನ ಅಂದಿನ ನಡತೆಯನ್ನು ನೋಡಿದ ಮಹೇಶ್ವರನ ಮನಸ್ಸು ಎರಡು ಬಾರಿ ಪೇಚಾಡಿಕೊಂಡಿತು.

‘ನೀನು ಅವಳಿಗೆ ದ್ವೋಹಮಾಡಿದೀಯಿ.....ಅಸಹ್ಯದ ಕೆಲಸ ಮಾಡಿಬಿಟ್ಟಿದೀಯಿ.....ಇನ್ನು ಅಂಥ ಕೆಲಸಮಾಡಬೇಡ, ಇವತ್ತಿಗೆ ಆಯಿತು. ಬೀರೆ ಹೆಣ್ಣಿನ ಚಿಂತೆ ಬಿಟ್ಟುಬಿಡು....ನಿನ್ನ ರಕ್ತ ಇಲ್ಲಿದಾಳಿ’ ಎಂದು ಬುದ್ಧಿ ಹೇಳಿತು.

ಆದರೆ, ಕೈತೊಳಿದುಕೊಂಡು ಟವಲೆನಿಂದ ಮುಖ ಓರಸಿಕೊಳ್ಳುತ್ತಿದ್ದಾಗ, ದೀಪದ ಬೀಳಕಿನಲ್ಲಿ ಮಿಂಚಿದ ರಕ್ತದ ಉಂಗುರ “ನಾನೂ ಸಿನ ಗಾಗಿ ಇಡೀನೇ.....ನನಗೇಇ ದ್ವೋಹಮಾಡುತ್ತೀಯೆ? ನಿನ್ನ ನಾಜ್ಯಯ ಎರಡು ಕಡೆಗೂ ಇರಲಿ” ಎಂದು ಹೇಳಿತು.

ಮಹೇಶ್ವರ ಅದೇ ಯೋಚನೆಯಲ್ಲಿದ್ದ.

“ಭಿ! ಇದೇನು ಮಹಾ ಸಮಸ್ಯೆ. ಗಂಗೂ ಮನೆಯ ಹೆಂಡತಿ. ಈ ಮನೆಗಾಗಿ.....ರತ್ನ ಹೊರಗಿನ ಹೆಂಡತಿ—ಈ ದೇಹದ ಸುಖಕ್ಕಾಗಿ. ಇವರಙ್ಗೂ ಒಂದೇ ಹೆಚ್ಚಿನ ಎರಡು ರೂಪ ಎಂದು ಏಕೆ ಕಾಣಬಾರದು, ಗಂಗುವಿಗೂ ಸುಖ, ರತ್ನ ಲಿಗೂ ಸುಖ, ಈ ದೇಹಕ್ಕಾಗಿ ಸುಖ. ನಡೆಯಲಿ ನೋಡೋಣ, ಎಂದು ಸಮಾಧಾನ ತಂದುಕೊಂಡ.

ಗಂಗಮೃ ಕೋಣಗೆ ಬಂದು, ಹಾಲು ಸರಿಮಾಡುತ್ತಿದ್ದಳು.

“ತೊಗೊಳ್ಳಿ.....ಏನು, ಬಹಳ ಯೋಚನೆ ಮಾಡುದೀರಿ ಭಾನ್ಯಾ ರಾನೂ”

ಹಾಲಿನ ಬಟ್ಟಲನ್ನು ಹಿಡಿದು ಹತ್ತಿರ ನಿಂತಿದ್ದ ಗಂಗಮೃನನ್ನು ನೋಡಿ ಮಹೇಶ್ವರ “ವಸಿಲ್ಲ.....ಯೋಚನೆ ಇಲ್ಲ, ಗೀಚನೆ ಇಲ್ಲ.....ಸುಮ್ಮೆ” ಎಂದ.

ಗಂಡ ಹಾಲು ಕುಡಿಯುವಷ್ಟರಲ್ಲಿ ಆಕೆ ತಾನು ಮುಗಿಸಿ, ವೀಳೆಯ ದೆಲೆಯ ತಟ್ಟಿಯನ್ನು ತಂದು, ಎಲೆಗೆ ಸುಣ್ಣ ಹಚ್ಚಿ ಸಿಧ್ಧಪಡಿಸಿಟ್ಟುಕೊಂಡಿದ್ದಳು.

ಗಂಡನಿಗೆ ಅಡಕೆ ಕೊಡಬೇಕೆಂದು ಅವನ ಕಡೆ ನೋಡಿದಾಗ, ಹಾಲಿನ ಬಟ್ಟಲು ಹಿಡಿದಿದ್ದ ಅವನ ಎಡಗ್ಗೆ ಕಿರುಬೆರಳಿನಲ್ಲಿ ಕೆಂಪು ಹರಳನ ಉಂಗುರ ಕಾಣಿಸಿತು!

“ಇದೇನೂಂದೇ! ಸಿಮ್ಮಂಗುರ ಏನಾಯ್ತು? ಇದ್ದಾವುದೋ ಬೇರೆ ಉಂಗುರ ಬಂದಿಟ್ಟದೆ!” ಎಂದು ಆಶ್ಚರ್ಯದಿಂದ, ಕುತೂಹಲದಿಂದ ಕೇಳಿದಳು.

ರತ್ನ ಲ ಮನೆಯಿಂದ ಬರುವಾಗ ದಾರಿಯಲ್ಲಿ, ‘ಹೆಂಡತಿ ಈ ಪ್ರತ್ಯೇ ಹಾಕುತ್ತಾಳೆ. ಅದಕ್ಕೆ ಈ ಉತ್ತರ’ ಎಂದು ಎಣಿಕೆ ಹಾಕಿಕೊಂಡಿದ್ದ ಮಹೇಶ್ವರ “ಇದು ನನ್ನ ಸ್ನೇಹಿತಂದು....ಅದೇ ಯೋಚ್ಚಿ ಮಾಡಿದ್ದೀ....ಏನೋ ಒಂದು ಪಂಥ ಕಟ್ಟಬಿಟ್ಟದೆ....ಸೋತ್ತಿಟ್ಟಿ. ನನ್ನ ಉಂಗುರ ಅವನಿಗೆ ಹೋಯ್ತು, ಅವಳಿಂಗುರ—ಧೂ, ಅವನುಂಗುರ ನನಗೆ ಬಂತು.”

“ಇದೇನನ್ನಾಯಾಂದ್ರೆ....ಅದು ಇದಕ್ಕಿಂತ ಎರಡರಷ್ಟುತ್ತು. ಕಿರು ಬೆರಳಿಗೆ ಕೂಡ ಬಿಗಿಯಾಗಿರೋ ಹಾಗಿದೆ ಇದು! ಅದೂ ಅಲ್ಲೇ ಅದು ವಜ್ರದ್ವಾ!”

“—ಏನ್ನಾಡೊಂದು ಏನೋಂ ವಾತು ನಡಿತು....ಪಂಥ ಕಟ್ಟಿ ಬಿಟ್ಟಿವು. ಮಾತಿಗೆ ತಪ್ಪದೆ ಒಷ್ಟಿಕೊಳ್ಳಬೇಕಾಯ್ದು....ಇದೂ ಕೆಂಪಿಂದು....ಚೆನ್ನಾಗಿದೆ.”

“ಹೌದು ರತ್ನ, ಚೆನ್ನಾಗಿದೆ....ತೋಗೊಳ್ಳಿ ಅಡಕೆ.”

ಎಲೆಂಡಕೆ ಹಾಕಿಕೊಂಡ ಮೇಲೆ ಗಂಗಮೃತಟ್ಟಿಯನ್ನು ಮೇಜಿನ ಮೇಲಿಟ್ಟು, ಬೆಡ್‌ಲ್ಯಾಂಪ್ ಹೊತ್ತಿಸಿ, ದೊಡ್ಡ ದೀಪ ಆರಿಸಲು ಹೊರಟಿಳು.

ಬಾಯಿಯಲ್ಲಿದ್ದ ಎಲೆಂಡಕೆಯನ್ನು ಅಗಿಯುತ್ತ, ಅವಳನ್ನೇ ಸೋಡುತ್ತಿದ್ದ ಮಹೇಶ್ವರ, “ಕೆಳಗೆ ಜಾಗ ಇಲ್ಲಿದ್ದೆ ಲಲಿತೊನ್ನು ಇಲ್ಲಿ ಮಲಗಿಸು ಬೇಕಾದ್ದೆ” ಎಂದ.

“ಏನ್ನೇಡ, ಅವು ಅಲ್ಲೇ ಮಲಕೊಳ್ಳಿ ಪಾಪ, ವಿಶಾಲವಾಗಿದೆ.... ಮಂಜದ ಮೇಲೆ ಇಕ್ಕೆಟ್ಟು.”

“ಹಾಗಾದ್ದೆ ನಿನೆಲ್ಲಿ ಮಲಕೊಷ್ಟು ಯೆ ?”

“.....”

“ಯಾಕೆ ಗಂಗೂ ?”

“ಯಾಕೂ ಇಲ್ಲ....ಇವತ್ಯಾಕೊ ತುಂಬ ಬೇಜಾರಾಗುತ್ತೀಂದ್ರೆ....”

—ದೀಪ ಆರಿಸಿ ಮಂಜದ ಮೇಲೆ ಬಂದು ಕುಳಿತಳು.

ದೀಪ ಆರಿಸಿ, ಮಂಜದ ಮೇಲೆ ಬಂದ ಹೆಂಡತಿಯನ್ನು ನೋಡಿ ಮಹೇಶ್ವರನ ಮನಸ್ಸು ಏಕೊ ಕಲ್ಪಿಯಿತು. ಆ ವಿಚಿತ್ರ ಅನುಭವ ಈಚೆಗೆ ಅವನಿಗುಂಟಾಗಿರಲಿಲ್ಲ.

“ದೀಪ ಯಾಕೆ ಆರಿಸಬಿಟ್ಟಿ, ಮಲಕೊಷ್ಟೇ ಹೊಂಗು ಹಾಗಾದರೆ”— ತನ್ನ ಗಂಡನ ಬಾಯಿಂದ ಅವರೂಪವಾಗಿ ಬಂದ ಮಾತನ್ನು ಕೇಳಿ ಗಂಗಮೃನಿಗೆ ಹೃದಯ ಕಿವುಚಿದಂತಾಯಿತು.

“ಯಾಕೇಂದ್ರಿ!” ಎಂದು ದೈನ್ಯದಿಂದ, ಮಲಗಿದ್ದ ಗಂಡನ ಬೀಣುನ ಮೇಲೆ ಕೈಯಿಟ್ಟು, ಮುಖಕ್ಕೆ ಮುಖ ಇಟ್ಟು ಕೇಳಿದಳು.

“ಯಾಕೂ ಇಲ್ಲ....ಸುಮೃನೆ ಮಲಕೊ೦೧ ಹೋಗು”—ಹೂವಿನ ಹಾರದಂತೆ ಮೈಮೇಲಿದ್ದ ಆ ಕೈಯನ್ನು ಮಹೇಶ್ವರನ ಮರದ ಕ್ಕೆ ಎತ್ತಿ ಬಿಸುಡಿತು.

ಗಂಗಮೃನಿಗೆ ತಡೆಯಲಾರದಷ್ಟು ದುಃಖ ಬಂದುಬಿಟ್ಟತು.

“ನಾನು ಎಲ್ಲಿ ಮಲಗಿಕೊಳ್ಳಲಿ?”

“ಎಲ್ಲಿಯಾದರೂ ಮಲಗಿಕೊ. ಮನೆ ವಿಶಾಲವಾಗಿದೆ....ದೊಡ್ಡ ಪಡಸಾಲೆ ಇದೆ....ಮೊಡೆ ಜನುಖಾನೆ ಹಾಸಿದೆ.”

ಹೂವಿನ ಮೇಲೆ ಪಟಪಟಿ ಬಿದ್ದ ಆ ಕಲ್ಲಿನೇಟಿನ್ನು ಸಹಿಸಲಾಗಲಿಲ್ಲ.

ದಿಗ್ನೆದ್ದು, ಕೆಳಗೆ ಹಾಸಿಗೆಯ ಮೇಲಿದ್ದ ಕಂಬಳಿಯನ್ನೆತ್ತಿಕೊಂಡು, ಕೊಣಕೆಯ ಬಾಗಿಲನ್ನು ಧಡಾರನೆ ಮುಚ್ಚಿ ಪಡಸಾಲೆಗೆ ಹೊರಟು ಹೋದಳು, ಹುಡತಿ ಗುಗಮ್ಮ.

ಹ್ಯಾದಯ ಎರಡಾಗಿ ಹಂಚಿ ಹೋಗಿದ್ದ ಈ ಗಂಡನಲ್ಲಿ ಹೆಂಡತಿಯ ಮೇಲಿನ ಪ್ರೇಮವೂ ಹಂಚಿಹೋಗಿತ್ತು. ದುರ್ಭಲಗೊಂಡ ಆ ಹ್ಯಾದಯ ಹೆಂಡತಿಯ ಕಂಬನಿಗೆ ಕರಗಲಿಲ್ಲ; ಕಲ್ಲಾಗಿ ಮಲಗಿತ್ತು.

‘ಸೇಡು, ಸೇಡು; ಇದು ಸೇಡು!’ ಎಂದಿತು.

ಆದರೆ, ಏನೇನೋ ಎಣಿಕೆ ಹಾಕಿಕೊಂಡು ಬಂದ ಆ ಹೆಣ್ಣಿನ ಹ್ಯಾದಯ ಕಂಬನಿಯಲ್ಲಿ ಬೀಳಬೇಕಾಯಿತು,

ಅವಳಿಗೆ ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ.

ಇವೇಕೆ ಹೀಗಾಯಿತು?—ನನ್ನದೇ ತಪ್ಪು. ನಿನ್ನ ಗಂಡನಿಗೆ ನಿನ್ನಿಂದ ಹೆಲವು ಬಾರಿ ಈ ಅನುಭವ ಉಂಟಾಗಿದೆ.

ಇದು ಸೇಡು....ನಿನಗೆ ಆಗಬೇಕಾದದ್ದೆ.

ನೀನೇಕೆ ಅಂದು ಹಾಗೆ ಮಾಡಿದೆ?

ಗಂಡನನ್ನು ವಂಚಿಸುವ ಹೆಂಡತಿಯ ಪಾಡು ಇದೆ!

ನಿಜ. ನೀನು ಏನೇನೋ ಯೋಚನೆ ಮಾಡಿದಿ, ನಿಮ್ಮ ಫಲ

ಪಾಪದ ಫಲ.....ಅದರಿಂದ ಈ ಮನೆ ಉಳಿಯುವುದಿಲ್ಲ. ಅಳಿಸಿ ಹೋಗುತ್ತದೆ. ಈ ಮನೆ ಬೀಳಿಸುವಂಥದಂತೂ ಜನಿಸುವಂತಿಲ್ಲ..... ಇರುವುದನ್ನು ಹಾಳಿಮಾಡುವುದಕ್ಕಿಂತ ಉಳಿಸುವ ಪ್ರಯತ್ನ ಮಾಡುವುದು ಸರಿ—ಸರಿ ನಿನ್ನ ಈ ಯೋಚನೆ.

ಅದರೆ, ನಿನ್ನ ಇನ್ನೊಂದು ಹೃದಯವೂ ಈ ಯೋಚನೆಯನ್ನೇ ಮಾಡುವುದೆಂದು ತಿಳಿದೆಯೋ? ನಿನ್ನ ಆಸೆ, ಅದರ ಆಸೆ ಎರಡೂ ಒಂದೆಯೇ? ಆ ದೇಹ, ಈ ದೇಹ ಎರಡೂ ಒಂದೆಯೇ?

ಅದಕ್ಕೇನು ಸಮಾಧಾನ ಹೇಳುತ್ತೀಯೇ?

ನಿನ್ನ ಈ ಶಿಸೆಗಿಂತ ಅದರ ಆಸೆ ಅದಕ್ಕೆ ಹಿರಿದಾದರೆ?

ಆಗ ಅದರ ಗತಿಯೇನು?

ಭೀ! ಸೀನು ಮಾಡಿದ್ದು ತಪ್ಪು. ಹೆಂಡತಿ ಗಂಡನ ಗುಲಾಮಳು. ಗಂಡ ಹೇಳಿದಂತೆ ಕೇಳುವುದು ಅವಳ ಕರ್ತವ್ಯ, ಧರ್ಮ. ಹೋಗು.... ಎದ್ದು ಹೋಗಿ ನಿನ್ನ ಪತಿಯ ಕಾಲು ಕಟ್ಟಿಕೊ!

ಭೀ, ನಾನು ಅದನ್ನು ಮಾಡಲಾರೆ. ಈ ದೇಹಕ್ಕೂ ಒಂದು ಹೃದಯ ಇದೆ, ಮನಸ್ಸಿದೆ, ಬುದ್ಧಿ ಇದೆ. ಇವಕ್ಕೆ ತಕ್ಕು ಆಸಿಗಳಿವೆ. ಇವುಗಳೇಗೆಲ್ಲ ದೈತ್ಯರನಾಡಿ ಇನ್ನೊಂದು ದೇಹದ ಆಸೆ ತೀರಿಸಲು ಹೋಗುವುದು ನಾಣ್ಯಯವೇ?

ಸರಿಯಲ್ಲ. ಎಲ್ಲ ದೇವರಿಗೆ ಬಿಡು....ಆದದ್ದಾಗಲಿ!

ಇನ್ನು ಮೇಲೆ ದೇಹದ ದಾಹಕ್ಕೆ ಹಾಗೆ ಸೋಲಬೇಡ. ಸೀನು ಹೀಗೆ ಸೋತುಬಿಟ್ಟರಿ, ಒಮ್ಮೆ ಮಾಡಿದ ನಿಧಾರ ಮಣ್ಣಗೂಡುತ್ತದೆ.

ಒಂದು ದೃಷ್ಟಿಯಿಂದ ನೋಡಿದರೆ, ನೀನು ಒಮ್ಮೆ ನಿರಾಸೆಗೊಳಿಸಿದ ಗಂಡನಿಗೆ ದೈತ್ಯರನಾಡಿದಂತಾಗುತ್ತದೆ.

ನಿರಾಸೆಗೊಂಡ ಆ ದೇಹ ತನ್ನ ಆಸೆ ತೀರಿಸಿಕೊಳ್ಳಲು ಬೇರೆ ಹೂವನ್ನು ಮುದುಕಿಕೊಂಡು ಹಾರಿಹೋದರೆ?

ರತ್ನದ ಉಂಗರ ನೋಡಿದ ಅವಳಿಗೆ ಈ ಯೋಚನೆ ಮೂಡಿದರೂ ಗಂಡನ ಹೃದಯವನ್ನು ಚೆನ್ನಾಗಿ ಅರಿತ ಹೆಂಡತಿ ಅದಕ್ಕೆ ಗಮನ ಕೊಡಲಿಲ್ಲ.

ಭೀ! ನಿನ್ನದೇ ತಪ್ಪಿ.....ಮನಸ್ಸು ಕಲ್ಪಮಾಡಿಕೊ; ನಿನ್ನ
ತನಿನ್ನ ಹೇಳಿಕೊಟ್ಟಿ ಪಾಠ ಕಲಿತಿದ್ದಾನೆ, ಸೋಡು.

ಪಾಠ ಕಲಿಸಿದ ನಿನ್ನನೇ ಸೋತರೆ ಇದೇ ಶಿಕ್ಷೆ.....ತಿದ್ದಿಕೊ.

—ಹೀಗೆ ಮನಸ್ಸು ಏನೇನೋ ಯೋಚನೆ ಮಾಡುತ್ತಿರುವಾಗ
ನ್ಯೂನಿಗೆ ಯಾವಾಗ ನಿಂದೆ ಬಂತೋ ತಿಳಿಯುದು.

೧೫

ಮಾರನೆಯ ದಿನ, ಮಹೇಶ್ವರ ಅಂಗಡಿಗೆ ಬಂದ ಒಂದು ಗಂಟೆಯೊ
ಗಿ ಐದಾರು ಜನರ ಬಾಯಿಯಲ್ಲಿ ನಂಜಪುಶೆಟ್ಟಿರ ಮನೆಯೆ ಕತೆ
ದ್ದ. ಹೊಟಿಲಲ್ಲಿ, ಪಕ್ಕದ ದಜ್ರೆ ಅಂಗಡಿಯಲ್ಲಿ, ಹತ್ತಿರದ ಚೌಕ
ಎನ್ನೀಲ್ಲಾ ಅದೇ ವಾತು. ನಿನ್ನೆಯಿಂದ ಉರಿನಲ್ಲಿ ಎಲ್ಲರ
ರುಲ್ಲಾ ಅದೇ ಕತೆ.

ಪದ್ಧತಿಯಂತೆ ಪತ್ರಿಕೆ ಓದಲು ಹತ್ತು ಗಂಟೆಯ ಹೊತ್ತಿಗೆ ಬರು
ನಂಜುಂಡಪ್ಪನವರು ಹನ್ನೊಂದು ಗಂಟಿಗೆ ಬಂದುದನ್ನು ಕಂಡು
ಎತ್ತರ,

“ಇದೇನು ಇನತ್ತು ಇಷ್ಟು ಲೇಬು, ನಿನ್ನೆ ಭಾನುವಾರಾಂತ್ತೀ ಏ?”
ಎ ಕೇಳಿದ.

“ಅಲ್ಲ—ಗೊತ್ತೀ ಇದೆಯಲ್ಲ.....ನಂಜಪುಶೆಟ್ಟಿರ ಕತೆ.”

“ಅವರ ಕತೆಯೋ, ಅವರ ಮಗನ ಕತೆಯೋ?”

“ಅವರ ಕತೆ ಮುಗಿತು, ಅವರ ಮಗನ ಕತೆ ಮರುವಾಗಿ
ನು.”

“ಅವನನ್ನು ಅರೆಸ್ಟಿಮಾಡಿದಾರಂತೆ?”

“ಹೊದು. ಅವನ್ನು, ಅಮೇಲೇ.....ಆ ಅಗ್ರಹಾರದ ಶಾಸ್ತ್ರ
ನಲ್ಲ ಇನನ ಮಗನ್ನು, ಸಬ್ರಿಜಿಸ್ಟ್ರಾರ್ನ್‌ ಮಾಡಿತ್ತು. ಜಾವಿನಿಸ
ವಿ ಬಿಟ್ಟಿದಾರಂತೆ!”

“ಘಾಗಾದರೆ, ಅವರ ಕೆಲಸ ಹೋಯ್ತು?”

“ಹೋದ್ದಾಗಿ.....ತಲೆಯೇ ಹೋಗೋ ಹಾಗೆ ಮಾಡಿರೋವಾಗ ಕೆಲಸ ಉಳಿಯುತ್ತೀರ್ಣಿ?”

“ಅಂಥಾದ್ದೇನು—ಲಂಚ ತೊಗೋಂಡ್ವಾಂತ್ವಿಲ್ಲ? ಎಷ್ಟು ತೊಗೋಂಡಿದಾರಂತೋ?”

“ಮೂರು ಸಾವಿರ ರೂಪಾಯಂತೆ!.....ಇಲ್ಲಿ ಲಂಚದ್ವಾಂಡೇ ಅಲ್ಲ.....ಲಂಚದ್ವು, ವೋಸದ ವಿಲ್ಲ ರಿಜಿಸ್ಟ್ರ್ರ ಮಾಡಿಸಿದ್ವು, ಅದೆಲ್ಲ ಮುಖ್ಯವಾಗಿಲ್ಲ, ಖೂನಿ ಅಂತ ಆಗಿರೋದು.....ನಿನಗ್ಗೋತ್ತೀರ್ಣಿ? ಮತ್ತೆ ಯಾಕೆ ಅವರೈಲ್ಲ ಕೂಡಲೇ ಅರೆಸ್ಟ್ ಮಾಡಿ, ಆ ಹೇಳ ಹೊಳದ್ದು ಜಾಗದಲ್ಲಿ ಹೋಲೀಸ್ ಕಾವಲು ಹಾಕಿದ್ವು? ನಿನ್ನೆ ರಾತ್ರಿನೇ ಉರಂಚೋ ಉರಿಗೆಲ್ಲ ಪಟ್ಟಿಕ್ ಆಗ್ನೋಗಿದೆ?”

“ನಾಗೂ ಗೊತ್ತಾಯ್ತು. ಬೀದಿಲೀ ಯಾರ್ಜುರೋ ಮಾತಾ ಡೊಕ್ಕುತ್ತಿದ್ವು.....ಆದರೆ, ನಿನ್ನೆ ಭಾನುವಾರ ನೋಡಿ, ಅಂಗಡೀ ಕಡೆ ಬರ್ಲಿಲ್ಲ.....ಸಾಯಂಕಾಲ ಎಲ್ಲಾ ಹೋಗಲಿಲ್ಲ, ವೇಪರುಗಳೂ ಇಲ್ಲ; ಆದ್ವಿಂದ ಡೀಟೀಲ್ಸ್ ಗೊತ್ತಾಗಲಿಲ್ಲ.

“ನಿನ್ನೆ ಸಾಯಂಕಾಲನೇ ಎಲ್ಲ ಗೊತ್ತಾಗ್ನೋಯ್ತು!.....ಬಹೆಳ ದೊಡ್ಡ ಪಾಲ್ಪಟಂತೆ ಅದು.....ಆ ನಾಗರಾಜನ ಸೂಕ್ತಿ ರತ್ನ ಇದಾಳೆಲ್ಲ—ಲಾಕ್ಷಮ್ಯನ ಮಂಗಳು, ಅವಳ ಕೈಯೂ ಇವರಲ್ಲಿದೇಂತ ಅವಳನ್ನೂ ಅರೆಸ್ಟ್ ಮಾಡಿದಾರೇಂತ ಸುದ್ದಿ ಹರಡಿಬಿಟ್ಟು.....ಆವೇಲೆ ಗೊತ್ತಾಯ್ತು ಅದು ಸುಳ್ಳಾಂತ.....ಆವರೂ ಅವಳೂ ಸೇರಿಕೊಂಡಿದಾಕೇಂತ ಜನ ಹೇಳಿರೋದು.”

“ಡಿ.....ಈಗೇನು, ಯಾರಂತೆ ಕಂಫ್ಲೇಂಟ್ ಕೊಟ್ಟಿದ್ವು?”

“ಇನ್ನಾರು ಕೊಡ್ಡಾರೆ, ನಂಜಪ್ಪುಕಿಟ್ಟಿರ ಮಂಗಳ!....ಆದರೆ, ಇಲ್ಲಿಂದ ಅವಳಿಗೆ ಯಾರು ತಂತಿ ಕೊಟ್ಟುನ್ನೋದು ಪಟ್ಟಿಕ್ ಆಗಿಲ್ಲ. ಹೋಸ್ಟ್ ಫೀಸಿನಲ್ಲಿ ಅದನ್ನು ಗುಟ್ಟಿನಾಡಿಬಿಟ್ಟಿದಾರಂತೆ!.....ಜನ ಆಡೊಕ್ಕುತ್ತಿರೋದು ಅವರಂಗಡಿ ಗುಮಾಸ್ತ ನಾರಾಯಣರಾಯನೇ ಕೊಟ್ಟಿದಾ ಸೇಂತ....”

“ಡೆಪ್ಯುಟಿ ಕಮಿಷನರು ಬಂದ್ರಂತೋ ?

“ಓಹೊ ! ನಿನ್ನೆ ರಾತ್ರಿನೇ ಬಂದರಂತೆ.....ಬೆಳಗೆ, ಶ್ವಾಸಕ್ಕೆ ಹೋಗಿ, ಹೆಣಾನ್ನು ಹೊರಗೆ ತೆಗಸಿ, ಡಾಕ್ಟರಿಂದ ಹೋಸ್ಟ್ ಮಾಟ್‌ಎಂ ವಾಡಿಸಿ, ಎಡಗ್ನೆ ಹೆಚ್ಚಿಟ್ಟನ ಗುರುತು ತೊಗೋಂಡು ಉಳಿದ ಬೆಟ್ಟಿನ ಗುರುತುಗಳಿಲ್ಲ ತೊಗೋಂಡು, ಮಹಜರ್ ನಡಸಿ, ಅನೇಲೆ ಆ ಹೆಣಾನ್ನು ಅವರ ಮಗಳ ವಶಕ್ಕೆ ಒಪ್ಪಿಸಿದರಂತೆ.”

“ಅವರ ಮಗಳು ಬಂದಿದಾಳೊ ?”

“ಓಹೊ, ನಿನ್ನೆ ಸಂಜೇನೇ ಟ್ರಾನ್ಸ್ ವಾಡೆಂಬುಂಡು ಮಗಳು ಅಳಿಯ ಬಂದುಬಿಟ್ಟಿರಂತೆ.”

“ಇಷ್ಟೆಲ್ಲ ನಡೆದುಬಿಟ್ಟಿದೆಯೋ !”

“ಇದು ಬಹುಳ ದೊಡ್ಡ ಕೇಸಾಗುತ್ತೇ ಮಹೇಶ್ವರ,... ಖಾನಿ೧೦ತ ಒಂದು. ಅದಲ್ಲ, ಖಾಯಿಲೆ ಇತ್ತು, ಅವನಾಗವನೆ ಸತ್ತ ಅನೆನ್ನೀರು ರುಚುವಾತಾದ್ದೆ ಮೋಸದ ವಿಲ್ ಮಾಡಿಹೋ ಕೇಸು ಮುಂದುವರಿಯುತ್ತೇ. ಆ ಮುದುಕ ಮೊದಲೇ ಸರಿಯಾಗಿ ವಿಲ್ ಬರೆದುಬಿಟ್ಟಿದೆಯಂತೆ. ಈಗಾಗಲೆ ಅದು ಆಗಿ ಎರಡು ತಿಂಗಳಾಗಿದೆಯಂತೆ. ರಿಜಿಸ್ಟ್ರ್ರ್ ಆಗಿರ ಲಿಲ್ವಂತೆ, ಅಷ್ಟೇ.”

“ಓ, ಹಾಗಾದರೆ ಇದು ದೊಡ್ಡ ರಾಮಾಯಣಾನ್ನಿ.”

“ರಾಮಾಯಣ ಅಲ್ಲಿ, ಇದರಲ್ಲಿ ಇನ್ನೂ ಯಾರಾವುರ ಕೈನಾಡ ಇದೆಯೋ ! ನಂಜಪ್ಪಣಿಟ್ಟಿರ ಮನೆ ಸೀಲುಮಾಡಿಬಿಟ್ಟಿದಾರೆ, ಅಂಗಡಿನೂ ಸೀಲುಮಾಡಿಬಿಟ್ಟಿದಾರಂತೆ !....ನೋಡ್ಡೀಕೇನೇನಾಗುತ್ತೊ !”

“ಈವಾಗ ಕೇಸಾಗ್ರಾಂಡಿದ್ದೆ, ಈ ನಾಗರಾಜ ಹಾಣಿಗೆ ಲಾಯರಿಡ್‌ನೇ ?”

“ನೋಡ್ಡೀಕು, ಅದೇನಾಂಡ್‌ನೋ ! ನಾಗರಾಜ ಒಟ್ಟೀ೧೦ತ ಹಾಣಿಗೆ ಹೇಳೀಯ ! ಆ ಆನಂದಿನ್ನೊಂದು ಸಿಕ್ಕೆ ಹಾಕೊಂಡಿದಾನೆ. ಇವರಿಬ್ಬ ಯೂ ಸೇರಿ ಯಾರಾವುರ ಹೆಸರು ಹೇಳಿತ್ತುರೋ ! ಇನ್ನೊಂದಿರಡು ಮೂರು ದಿನ ಹೋಗಬೇಕು, ಆಗ ಎಲ್ಲ ಹೊರಗೆ ಬರುತ್ತೇ.... ಇವತ್ತೀನು ಯಾವುದೂ ಪೇರರಿಲ್ಲ ?”

“ಇಲ್ಲ.... ಇನ್ನೂ ಬೆಂಗಳೂರು ಬಸ್ಸು ಬಂದಿಲ್ಲವೆಲ್ಲ ?”

“ಸರಿ” ಎಂದು ರಸ್ತೆಯ ಕಡೆ ನೋಡುತ್ತ, ತೊಡಿ ತುರಿಸಿಕೊಳ್ಳುತ್ತಿದ್ದ ನಂಜುಂಡಪ್ಪನವರು “ಅರೆ !.... ಲೋ ಕೇಶವಮೂತ್ರೀ ! ಒಂದ್ದು ಮಿನ ಭಾರಪೈಲ್ಲೇ !” ಎಂದು ಕೂಗುತ್ತ ಎದ್ದು ಚಪ್ಪಾಗಿ ಬಡಿದು ಅಂಗಡಿಯ ಏರಡು ಮೆಟ್ಟಿಲಿಳಿದರು.

ಬಿಳಿಯ ಜುಬ್ಬಿ, ಪಾಯಿಜಾಮು, ಖಾದಿ ಪೊನೀ ಹಾಕಿಕೊಂಡ ಕೇಶವಮೂತ್ರೀ ಇವರ ಕೂಗು ಕೇಳಿ, ನಾದಪ್ಪನವರ ಅಂಗಡಿಯ ಕಡೆಗೆ ತಿರುಗಿದ.

ಆತ ಹತ್ತಿರ ಬಂದಾಗ ನಂಜುಂಡಪ್ಪನವರು, “ಇವತ್ತ್ವನುದೂ ಪೇಪರಿಲ್ಲಾಂತಂದೆ ಈವಾಗ, ನೂಸ್ ಪೇಪರ್ ಪ್ಪ್ರಾನೇ ಎದುರಿಗೆ ಸಿಕ್ಕಿದ ಹಾಗಾಯ್ತು !” ಎಂದು ನಕ್ಕರು.

ಕೇಶವಮೂತ್ರೀ “ಏನು ಸಮಾಚಾರ ?” ಎಂದ.

“ಇದೊಳ್ಳಿ ತಮಾಷೆ ! ನಾವು ನಿಸ್ಸಿಂದ ಸಮಾಚಾರ ತಿಳೊಳೊಳ್ಳೋ ಹಾಂತ ಕರೆದರೆ ನಮ್ಮನ್ನೇ ಏನು ಸಮಾಚಾರ ಅಂತ ಕೇಳಿಯಲ್ಲಪೈಲ್ಲೇ !”

“ಏನು ಸಮಾಚಾರ ಇಂತ ಕೇಳಿಂದು ನಮ್ಮ ಕೆಸಬು ಸಾಮಾನ್ಯ.”

“ಇ.... ಸರಿಕಣಪ್ಪ.... ಒಂದು ನಿಮಿನ ಕುಂತೊಳ್ಳ, ನಂಜಪ್ಪೆಟ್ಟರ ಕತೆ ಒಸಿ ಹೇಳಿಟ್ಟು ಹೋಗ್ಗಿಯಂತೆ.”

“ಇಲ್ಲ ಇಲ್ಲ.... ನಂಗೆ ಪುರಸೊತ್ತೇ ಇಲ್ಲ. ಡೆಪ್ರ್ಯುಟೆ ಕರ್ಮಿವನರು ಬೇರೆ ಬಂದ್ದಿಟ್ಟಿದಾರೆ.... ನಾನಿನ್ನೂ ನ್ನೊಸೇ ಕಳಿಸಿಲ್ಲ ನಮ್ಮಾಗ್ನಿಸಿಗೆ.... ಈಗೊಂದು ಬಸ್ ಹೋಗುತ್ತೇ.... ಅದರಲ್ಲಿ ಕಳಿಸೋಣಾಂತ.”

“ಬಾ ಪರವಾಯಿಲ್ಲ, ಒಂದು ನಿಮಿನ, ಹೋಗ್ಗಿಯಂತೆ !”

ಕರೆಸ್ವಾಂಡೆಂಟ್ ಕೇಶವಮೂತ್ರೀಗೂ ಮಹೇಶ್ವರನಿಗೂ ಅವು ಸ್ನೇಹವಿಲ್ಲದಿದ್ದರೂ ಸಾಕಷ್ಟು ಪರಿಚಯ ಇತ್ತು. ಮಹೇಶ್ವರನೂ “ಬನ್ನಿ ಸಾರ್ ಪರವಾಯಿಲ್ಲ” ಎಂದ ಮೇಲೆ ಕೇಶವಮೂತ್ರೀ ಒಳಗೆ ಬಂದು, ಖಾಲಿ ಇದ್ದ ಸುಂದರ್ ಕುಚೆಯನ್ನು ಆಕ್ರಮಿಸಿದ.

ಸುಧಿಯ ಹುಚ್ಚು ಹಿಡಿದ ನಂಜುಂಡಪ್ಪನವರು, ತಮ್ಮ ಕಣಕ

ಮುಂದೆ ಆಡಿ ಬೆಳೆದ ಕೇರಳವರೂತಿಯನ್ನು ಕುರಿತು “ಏನ್ ಮೂತ್ತಿ, ನಂಜಪ್ಪಶೈಟ್ಟರ ಮನೆ ಸಮಾಜಾರ?—ನಿಂಗೆಲ್ಲ ತಿಳಿದಿರುತ್ತೀ,” ಎಂದು ಆಸಕ್ತಿಯಿಂದ ಕೇಳಿದರು.

ಹೆಚ್ಚಿಗೆ ತಿಳಿಯದಿದ್ದರೂ ತಿಳಿದಿದೆ, ತನಗೆ ತಿಳಿದಿರುವದೆಲ್ಲ ಸರಿ ಎಂಬ ಧಾಟಿಯಲ್ಲಿ ಅದುವರೆಗೆ ಷ್ವಾವಹರಿಸಿ, ಪತ್ರಿಕಾ ಷ್ವಾವಸಾಯದಲ್ಲಿ ಒಳ್ಳೆಯ ಕಸಬುದಾರ ಎನಿಸಿಕೊಂಡಿದ್ದ ಕೇರಳವರೂತಿ,

“ಗೊತ್ತೀ ಇದೆಯಲ್ಲ ಸಮಾಜಾರ.....ಉರಂಚೊ ಉರಿಗೆಲ್ಲ ಗೊತ್ತುಗಿದೆ?” ಎಂದ.

ನಂಜುಂಡಪ್ಪನವರು “ಅದು ಸರಿ....ಆದರೆ ಸರಿಯಾದ ಸಮಾಜಾರ ನಿಂಗೆ ತಿಳಿದಿರುತ್ತೀಂತೆ” ಎಂದು ಬೆನ್ನು ಚಪ್ಪಿರಿಸುವ ಮಾತಾಡಿದರು.

“ಎನಿಲ್ಲ....ಮೋದಲೇ ಈಗ ಎರಡು ಮೂರು ತಿಂಗಳ ಹಿಂದೇನೇ ನಂಜಪ್ಪಶೈಟ್ಟರು ಒಂದು ವಿಲ್ರ ಒರಿದು, ಮಗಳನ್ನು ಗುಟ್ಟಾಗಿ ಕರನೆನ್ನೊಂದು ಅವಳಿಗೆಲ್ಲ ಹೇಳಿ ಆ ವಿಲ್ಲನ್ನು ಕೊಟ್ಟು ಕಳಿಸಿಬಿಟ್ಟಿದ್ದರಂತೆ.”

“ಅದ್ವಾಕೆ!....ಮಗ ಇದ್ದರೂ ಅವನ ಮೇಲೆ ಇಪ್ಪು ಅಭಿಮಾನ?”

“ಒಳ್ಳೆ ಚೆನ್ನಾಯ್ಯ ನಂಜುಂಡಪ್ಪೇನ್ನೀರಿ! ನಾಗರಾಜಪ್ಪ ಏನು ಅನೇನ್ನೀರು ನಾಲ್ಕು ದಿಕ್ಕಿಗೂ ಗೊತ್ತು....ಅವನಿಗೆ ಮೂರು ಕಾಸ್ತ್ರೂ ಸಿಕ್ಕಿಸ್ತ್ರೊಡ್ಡು ಅಂತ ಹಟ ಅಂತೆ ಅವರಿಗೆ....ಕೆಲವರು ಹೇಳ್ತಾರೆ....ಮೋದಲು ಅವರು ಬರೆದ ವಿಲ್ರನಲ್ಲಿ ಇವನಿಗೂ ಅದ್ವಾವುದೋ ಆಸ್ತಿ ಕಾಣಿಸಿದಾರಂತೆ. ಅದು ಅವಳ ಮಗಳಿಗೆ ಮಾತ್ರ ಗೊತ್ತು....ಸರಿ, ಇವನು—ನಾಗರಾಜ, ಯಾರಾಜೋ ಪೋಲಿಗಳನ್ನು ಸೇರಿಸ್ತ್ಯಾಂಡು, ಸ್ವಂತ ಬುದ್ಧಿ ಇಲ್ಲಿ, ಅಪ್ಪನ್ನು ಸಾಯಿಸಿಟ್ಟು, ಹೆಣದ ಕೈಲಿ ಹೆಚ್ಚಿಟ್ಟಿತ್ತಿಸಿ ಕಳ್ಳು ವಿಲ್ಲು ಹೆಚ್ಚಿಟ್ಟಿಟ್ಟು. ಅಳಿಯನ ಕುರುಡು ಬೆಳಗಾದರಿ ಗೊತ್ತಾಗು ತೀಂತೆ. ಅದನ್ನೇಲ್ಲಿ ಮುಚ್ಚಿಡೋಕಾಗುತ್ತೀ? ಸರಿ, ಗೊತ್ತಾಗೆನ್ನೀಯ್ಯ. ಪಾಪ, ರಿಷ್ಯಾರಾಗೋ ಆ ಸಬಾರಿಜಿಸ್ತ್ರೋನೂ ಸಿಕ್ಕಿ ಹಾಕಿಸಿ, ತಾನೂ ಸಿಕಾಹಾಕ್ಕೊಂಡ್ಡಿಟ್ಟಿದಾನೆ....ಡೆಪ್ಪುಟಿ ಕೆಮಿಷಿನರು ಬಂದಿದಾರೆ. ಇವತ್ತು ಬೆಳಗ್ಗೆ ಹೆಣ ಹೊರಗೆ ತೆಗಸಿ ಪೋಸ್ಟ್‌ಮಾರ್ಟ್‌ ಮಾಡಿಸಿದರು,

ಹೆಚ್ಚಿಟ್ಟನ ಗುರುತು, ಕಾಲು ಬೆರಳುಗಳ ಗುರುತು ಎಲ್ಲ ತೊಗೋಂಡಿದಾರೆ....ಇವತ್ತು ಅದ್ಯಾರಾರನೇನ್ನು ಕರಸಿ, ಅವರ ಹೇಳಿಕೆಗಳ್ಲಿಲ್ಲ ತೊಗೋ ಇತ್ತಾರಂತೆ....ನೋಡ್ದೀಕು ಮುಂದೇನಾಗುತ್ತೊ ! ಅಂತೂ ಇದು ದೊಡ್ಡ ಕೇಸಾಗುತ್ತೇ....ಹೆಚ್ಚಿಟ್ಟನ ಗುರುತ್ತೇನಾದರೂ ಹೇಣದೀ ಅಂತ ಆಗಬಿಟ್ಟರೇ ಪಾಪ, ಆ ಸಬ್ರಾರಿಜಿಸ್ಟ್ರಾರ್ ಮುಗಿದುಹೋಗ್ತಾನೆ....ನೋಡ್ದೀಕು....ನೋಡೋಣ, ಏನೇನಾಗುತ್ತೊ !....ನಾನ್ಭರ್ತಿಇನಿ ನಂಜುಂಡಪ್ಪೇನ್ನೀರೆ” ಎನ್ನುತ್ತ ಹೊರಡಲು ಎದ್ದುಸಿಂತ.

“ಕೂತ್ತೋಳ್ಳಿ ಇವರೆ, ಸ್ವಲ್ಪ ಕಾಫಿ ತರಿಸೋಣ” ಎಂದು ಮಧ್ಯ ಮಹೇಶ್ವರ ಬಾಯಿಹಾಕಿ ಕೇಶವಮೂರ್ತಿಯನ್ನು ಕೂಡಿಸಿದ.

ಹೊರಗೆ ಸ್ವಲ್ಪಿನ ಮೇಲೆ ಕುಳಿತಿದ್ದ ಪುಟ್ಟವಾದ ಎದುರು ಹೋಟಲಿಗೆ ಓಡಿಹೋಗಿ ಮಾರು ಕಾಫಿಗೆ ಹೇಳಿಬಂದ.

ಕಾಫಿ ಬಂತು.

ಬೆಳಗಿನಿಂದ ಆಗಲೆ ಎರಡು ಬಾರಿ ಶಾಫಿ ಕುಡಿದ್ದ ಮಹೇಶ್ವರ “ನನಗೆ ಬಹಳ ಜಾಸ್ತಿ. ಇದರಲ್ಲಿ ಸ್ವಲ್ಪ ತೊಗೋಳ್ಳಿ ಕೇಶವಮೂರ್ತಿಗಳೀರೆ” ಎಂದು, ಅವನ ಅನುಮತಿ ಪಡೆಯುವುದಕ್ಕೆ ಮುಂಚೆಯೀರೆ ತನ್ನ ಬಟ್ಟಲಿನ ಅಥರ್ವ ಕಾಫಿಯನ್ನು ಆತನ ಬಟ್ಟಲಿಗೆ ಸುರಿದ.

ಮಹೇಶ್ವರನ ಎಡಗೈ ಕಿರುಬೆರಳಿನ ಉಂಗುರ ನೋಡಿ ಕೇಶವ ಮೂರ್ತಿಗೆ ಆಶ್ಚರ್ಯವಾಯಿತು. ಅವನು ಅದನ್ನೆ ಲೇಳ್ಣೀ ನೋಡಿದ್ದ. ಆ ದೊಡ್ಡ ಕೆಂಪು ಹರಳಿನ ಉಂಗುರವನ್ನು ಅವನ ಕಣ್ಣ ಹಿಂದೊಮ್ಮೆ ಖಂಡಿತವಾಗಿಯೂ ಎಲ್ಲೊಂದು ಕಂಡಿತ್ತು.

ಮನಸ್ಸಿಗೆ ಭಕ್ತನೇ ಹೋಕೆಯಿತು.

ಉಂಗುರ ನೋಡಿದ ಕೂಡಲೆ, ಬೆಳಗ್ಗೆ ನಡೆದ ಉಂಗುರವ ಫಟನೆ ನೆನಪಾಯಿತು. ಅದನ್ನು ನೆನಸಿಕೊಂಡಾಗ ಇದಕ್ಕೆ ಉತ್ತರ ಸಿಕ್ಕಿ ಬಿಟ್ಟಿತು.

ಕೇಶವಮೂರ್ತಿ ಬೆಳಗ್ಗೆ ಬಂಬತ್ತು ಗಂಟಿಗೆ ಮನೆ ಬಿಟ್ಟು ಹೊರ ಓಗ, ಅಕ್ಕಾಸಾಲಿ ಪುಟ್ಟಾಚಾರಿಯ ಅಂಗಡಿಯಲ್ಲಿ ನಂಜುಂಡಿ ಕುಳಿತಿದ್ದ.

“ఇదేను నంజుండి ఇల్లి కూతిదియే?” ఎందు కేళవ మూత్రి కేళిద.

“ఒందు సణ్ణ కెలన ఇత్తు.....మాడిసొంబాంతంద్రు. అదక్కే బందిద్దే..... అంద్దాగే ఆచార్యే.... కాగజదల్లి సుత్వ్యది. నమ్మ మూత్రిగళగే తోరిస్తేని, ఆక్సర సరియాగ్యేతో, ఇల్లవే” ఎందు బిళియ హరళిన దొడ్డ ఉంగురవన్న నంజుండి కేళవ మూత్రియ కైయల్లట్ట.

కేళవమూత్రి సుమ్మనే పరిశ్చిసి “ఎల్లయేంత ఆక్సర?” ఎందు కేళిద.

“ఒళగే కేత్తిదరల్ల స్వాను ఆచార్య ఈగ?— హరళిన కేళగే?”
“హరళిన ఒళగ?”

“అల్ల స్వాను, ఇల్లి” ఎందు నంజుండి ఉంగురద ఒళసుత్తి నల్లి హరళిన కేళభాగదల్లి కేత్తిద ‘ఎ’ ఎంబ ఇంగ్లీష్ ఆక్సరవన్న బెరళిట్టు తోరిసిద.

“యారద్దొన్న నంజుండి ఈ ఉంగుర?” కుతూహలదింద కేళవమూత్రి కేళిద.

నంజుండి “అమ్మణ్ణ కోట్టరు, అద్భుద్ధోప్పా. తూక మాద్ది, అదెష్టే తో ఈ కాగజద్యేలే గురుతు హచ్చిసొండు, ఈ ఆక్సరాన కేత్తిసొండు జల్లి బాంతంద్రు. అదక్కే బందే.”

“అదు సరి కణోలి..... ఇదన్న యాదు కోట్టోంత.”

“నంగొత్తిల్లప్ప..... అద్భురు కోట్టో!..... సరియాగ్యేత్త ఆక్సర?..... తూక ఎష్టోంతే?”

“ఒందువరె తోల ఎరడు గుంజి.”

“సరియాగ్యేత్త?”

“హ్యా” ఎందు అవనన్న మనెయు కడి కేళిసి, తాను ట్రూష్వలశ్శ బంగలేయు కడి మోద చిత్ర నేనపిగే బంతు.

ಮಾದಪ್ಪನವರ ಮನೆಯಲ್ಲಿಯೇ ಬಾಡಿಗೆಗೆ ಇರುವ, ದುಡ್ಡಿರುವ ಸಾಹುಕಾರ ಯುವಕನಿಗೆ, ನಿಂನೇ ನನ್ನ ಸರ್ವಸ್ವ, ಹೃದಯೀಶ್ವರ ಎಂದು ಮರುಳು ಮಾಡುವ ರತ್ನ ಇ ಹೃದಯವನನ್ನು ಚೆನ್ನಾಗಿ ಬಲ್ಲ ಕೇಶವಮೂರ್ತಿ ಈ ಉಂಗುರಕ್ಕೂ ಆ ಉಂಗುರಕ್ಕೂ ಏನೋ ಸಂಬಂಧ ಇದೆ ಎಂದು ಕೊಂಡು.

ಅವನ ಎಣಿಕೆ ನಿಜವಾಯಿತು.

ಕೇಶವಮೂರ್ತಿ ಬೇಗಬೇಗ ಕಾಫಿ ಕುಡಿದು “ಬರ್ತೀನ್ ಸಾರ, ಬರ್ತೀನಿ ನಂಜುಂಡಪ್ಪನೋರೆ....ನಾನಿನ್ನೂ ನಷ್ಟಿಸ ಕಳಿಸಿಲ್ಲ” ಎಂದು ಕೊಂಡು ಗಡಿಬಿಡಿಯಲ್ಲಿ ಅಂಗಡಿಯ ಮೆಟ್ಟಿಲೀಳಿದ.

ಅಷ್ಟು ಗಡಿಬಿಡಿಯಲ್ಲಿದ್ದರೂ ಅವನ ಕರ್ಣಾ ಮತ್ತೊಮ್ಮೆ ಮಹೀಶ್ವರನ ಎಡಗ್ಗೆ ಕಿರುಬೆರಳನ್ನು ನೋಡಿತು.

ನಂಜುಂಡಪ್ಪನವರು “ರೀಡಿಂಗ್ ರೂಮಿನಲ್ಲಿ ನಿನ್ನೆಯ ‘ಜನವಾಣಿ’ ಇದ್ದರೆ ಸ್ಪೂಲ್ ನೋಡಿಕೊಂಡು ಬರ್ತೀನಿ, ಅದೇನೋ ಬಂದಿದೆಯಂತೆ” ಎಂದು ಎದ್ದು, ಪಂಚಿಯ ನೆರಿಗೆಯನ್ನು ಸರಿಪಡಿಸಿಕೊಳ್ಳುತ್ತ ಅಂಗಡಿಯನ್ನು ಬಿಟ್ಟಿಲಿದರು.

ಅವರು ಅಂಗಡಿ ಬಿಡುವ ವರಿಗೂ ಮೂರು ಕಾಸಿನ ವ್ಯಾಪಾರವೂ ಆಗಿರಲಿಲ್ಲ.

ಅವರ ಕಾಲು ರಸ್ತೆ ಮುಟ್ಟಿದ ಕೂಡಲೆ ಹತ್ತೊಂದರೆ ಗಂಟೆಯ ಶಾಲೆಗೆ ಹೊರಟಿದ್ದ ಹುಡುಗರ ಗುಂಪೊಂದು “ಸ್ನೇಲಿದೆಯೇನ್ನೀ?” ಎಂದು ಒಟ್ಟಿಗೆ ಕೂಗಿಕೊಳ್ಳುತ್ತ ಅಂಗಡಿಯನ್ನು ಹೊಕ್ಕಿತು.

* * * *

ರಾತ್ರಿ ಎಂಟು ಗಂಟೆಗೇ ಅಂಗಡಿಯ ಬಾಗಿಲನ್ನು ಹಾಕಿಕೊಂಡು, ‘ಬರ್ದೋದು ಸ್ಪೂಲ್ ಹೊತ್ತಾಗಬಹುದು ಅಂತ ಮನೇಲ ತಿಳಿಸು’ ಎಂದು ವುಟ್ಟಮಾದನಿಗೆಹೇಳಿ, ಮಹೀಶ್ವರ ಮಾರಮ್ಮನ ಚೌಕದ ಕಡೆಗೆ ಹೊರಟಿ.

ಲಕ್ಷ್ಮಮ್ಮನ ಮನೆಯು ಮಂಡಿಸಾಲೆಯನ್ನು ಪ್ರವೇಶಿಸಿದಾಗ ನಡು

మనేయ బాగిలల్లిద్ద లక్ష్ము “కూత్సోళ్లి.... ఇల్లే ఎల్లో హోగి దాళి రత్న, బర్త్రాళీ” ఎందు హేళి ఒళగి హోదళు.

మహేశ్వర, అల్లియే మూలేయల్లిద్ద మేజిన ముందిన కుచియ మేలి కుళితు ముక్కాలు గంటి తపస్స మాడిద.

ఆదరే, రత్న ఇ సుళివే కాణలిల్లి.

హోరగి ఎల్లో హోగిద్ద నంజుండి మనేయోళగి, ఒంంబత్తు గంటియ హోత్తిగి బరుత్త, ఒళగి యారిద్దారెందు సోఇదడి, లక్ష్మున కణ్ణన సూజనేయన్న ఆధ్యమాడికోళ్లది “అమృత్సి బరోదు ఇన్నొ ఆధ్య గంటి ఆయ్యదంతె..... డష్టికమిషన్సు ఇన్నొ బిట్టుల్లి....” ఎందు ఖద్దవాగి ఇన్నొ ఏనేనో హేళువుద రల్లిద్ద ఆవనిగి, పడసాలేయ మూలేయల్లి మహేశ్వర కాణసిద.

ఆధ్యమాడికోడ అవన కణ్ణ, బాయిగి బ్రేచు హాకితు.

స్ఫ్రెల్మోత్త సుమ్మనే కుళితిద్దు, తడెయలారడి మహేశ్వర “నిమ్మ మగళు ఎల్లిగి హోగిద్దారి? డెప్యుటీ కమిషన్సు కరసి దార్టీ?” ఎందు కేళిద.

నడుమనేయ బాగిల హత్తిర నింతిద్ద లక్ష్ము “కౌదు” ఎందళు.

“యాచే, కారణ ?”

“అదే ఆ నంజప్ప శీట్టుర మగ నాగరాజప్ప— శాథ శోలి అవను— ఇవళ్లన్న కేణక్కు ఇద్ద..... నమ్మ ముడుగీగడ్ల కండ రాగ్గు; శోలిసిగి కంప్లీంటు కోట్టుద్దు..... ఆ సిట్టున మేలి అవను, ఈగ నడెదిరో కేసినల్లి ఇవళన్న సిక్కుఱ కోణాంత, ఎల్ల ఇవళే మాడ్రిద్యుంత డెప్యుటీ కమిషనర ముంది జేళకి కోట్టునంతె..... అదక్కే అవరు హేళికళిస్తు..... హోగిదాళి..... ఎల్ల సరియాగి వివరిసి బర్త్రాళీ..... ఆదక్కే స్ఫ్రెల్ తడ ఆయ్య..... ఇన్నే ఇను బదో హోత్త, ఒంధ్రిక్కులీ” ఎందు హేళ లక్ష్ము ఒళగి హోదళు.

ನಾಗರಾಜ ಇಲ್ಲಿಗೆ ಬಂದು ಹೋಗುತ್ತಿದ್ದ, ಸಾವಿರಾರು ರೂಪಾಯ್ ಸುರಿದಿದ್ದ, ಎಂಬ ಕತೆಯನ್ನೆಲ್ಲ ಕೇಳಿದ್ದ ಮಹೇಶ್ವರನಿಗೆ ಲಕ್ಷ್ಮೇಶ್ವರನ ವಾತು ಕೇಳಿ ಆಶ್ಚರ್ಯವಾಯಿತು. ನಾಗರಾಜನ ವಿಷಯವಾಗಿ ಜನ ಆಡುತ್ತಿದ್ದುದು ಸುಳ್ಳಿ? ರತ್ನ ನಿಜವಾಗಿಯೂ ಪವಿತ್ರಳಿ? ಅವಳನ್ನು ಕಾಡಿಸುತ್ತಿದ್ದ ಇನ್‌ಫ್ಲೂರೆನ್ಸ್ ಕಂಪನಿ ನರಸಿಂಹಮೂರ್ತಿ, ಕಂಬ್ಲೂರ್‌ರ ರಾಜಪುತ್ರಿಬ್ಬಿ, ಸಭಾಜಿಸ್‌ಪ್ರೈಸ್‌ಕ್ರೆರ್ ನಾರಾಯಣಸ್ವಾಮಿ, ಟಾಡಿ ಕಂಬ್ಲೂರ್‌ರ ಮಗ ವಿಷಕಂತು ಇವರೆಲ್ಲರ ಕಾಟದಿಂದ ರತ್ನ ಜನರ ಕಣ್ಣಿಗೆ ಕೆಟ್ಟ ಹೆಣ್ಣಾಗದ್ದು ಲೇಯಿ?—ನಿಜ. ನಿನ್ನೆ ತಾನೆ ಅವಕೊಡನೆ ಅನುಭವಿಸಿದ ಆ ಸುಖ, ರತ್ನ ಬಹು ಒಳ್ಳೆಯ ಹುಡುಗಿ, ಅವಳು ‘ಬೀದಿಯ ಹೆಣ್ಣಾಲ್’ ಎಂದು ಹೇಳುತ್ತಿತ್ತು.

ಅವಳು ಬರಲಿ, ಸಮಯ ಬಂದಾಗ ಎಲ್ಲ ಅವಳನ್ನೇ ಕೇಳಿ ಬಿಡೋಣ, ಎಂದುಕೊಂಡು ಮಹೇಶ್ವರ ಮಹಾದೇವಿಯ ಬರುವನ್ನೇ ಕಾಯುತ್ತ ಕುಳಿತಿದ್ದು.

ಒಂಬತ್ತೂ ಮುಕ್ಕಾಲು ಗಂಟಿಗೆ ಮನೆಯ ಮುಂದೆ ಜಟಿಕಾ ಗಾಡಿ ಬಂದು ನಿಂತಿತು. ರತ್ನ ಒಬ್ಬ ಲೇ ಒಳಗೆ ಬಂದಳು.

ಮಹೇಶ್ವರನನ್ನು ನೋಡಿ ಹುಸಿನಗೆ ನಗುತ್ತ “ಕ್ವಮಿಸಬೇಕು, ಮೇಲಕ್ಕೊಂಡಿಗಿ, ಬಂದೆ” ಎಂದಳು.

ಮಹೇಶ್ವರ ಮಹಡಿಯನ್ನೇ ರಿ ಮಹಾಮಂದಿರವನ್ನು ಪ್ರವೇಶಿಸಿ, ಹಾಸಿಗೆಯ ಹತ್ತಿರ ಇದ್ದ ಕುಚೆಯ ಮೇಲೆ ಕುಳಿತುಕೊಂಡ.

ಸುಮಾರು ಹತ್ತೂಕಾಲು ಗಂಟಿಯ ಹೊತ್ತಿಗೆ ಕೋಣಿಗೆ ಬಂದ ರತ್ನ, ಬರುತ್ತಲೇ ಹಾಸಿಗೆಯ ಮೇಲೆ ದೊಪ್ಪನೆ ಬಿದ್ದು ಬಿಕ್ಕಿಬಿಕ್ಕಿ ಅಳ ತೊಡಗಿದಳು.

ಹುಸಿನಗು ನಗುತ್ತ ಬಂದವಳು ಹೀಗಾದುದನ್ನು ನೋಡಿ, ಗಾಬರಿ ಗೊಂಡ ಮಹೇಶ್ವರ “ಇದೇನು ರತ್ನ! ಯಾಕೆ, ಏನಾಯ್ತು?” ಎಂದು ಹತ್ತಿರ ಬಂದು ಮೈ ಕೈ ಮುಟ್ಟಿ, ಮುಂಗುರುಳು ನೇವರಿಸಿ ಸಂತ್ತೀಸಿದ.

ಮಂಚದ ಮೇಲೆ ಕುಳಿತುಕೊಂಡ ಮಹೇಶ್ವರನ ಎಡಿಗೆ ಒರಿಗ

ಕೊಂಡು ಸಮಾಧಾನ ತಂದುಕೊಂಡ ರತ್ನ, ಸ್ವಲ್ಪ ಹೊತ್ತಿನನಂತರ ಬಾಯಿಬಿಟ್ಟಿಳು—ಅದೂ ಬಿಕ್ಕು ಉಕೆಯ ನಡುವೆ ಸಿಕ್ಕಿ ಕತ್ತರಿಸಿದ ಮಾತು.

“ನೀವು ನನ್ನ ಮಾನ ಉಳಿಸಬೇಕು!”

“ಯಾಕೆ ರತ್ನ! ಏನಾಯ್ದು?”

“ಏನೂ ಇಲ್ಲ....ಆ ಪೋಲಿ—ನಾಗರಾಜನ ಹತ್ತಿರ...ನಾಲ್ಕು ಸಾವಿರ ರೂಪಾಯಿ....ಸಾಲಾಂತ....ಇಸೆಷ್ಟುಂದಿದ್ದೆ. ಈಗ....ಅವನು....ಈ ಕೇಸಿನಲ್ಲಿ ಸಿಕ್ಕಿಹಾಕೆಷ್ಟಿಂಡು....ನನ್ನೇಲೂ ಏನೇನೋ ಜಾಡಿ ಹೇಳಿ ಬಿಟ್ಟಿದಾನೆ....ಇಷ್ಟು ಹೊತ್ತಿನ ತನಕ ಡೆಪ್ಪುಟಿ ಕಮಿಷನರಿಗೆ ಎಲ್ಲ ವಿವರಿ, ಬಂದೆ....ಆ ಶ್ರೀ ಸಾಲ ತೀರಿಸಿಬಿಡೋಣಾಂದ್ರೆ ನನ್ನ ಹತ್ತಿರ ದುಡ್ಡಿಲ್ಲ. ನನಗೆ ಆವಾಗ ಗೊತ್ತುಗಲಿಲ್ಲ.....ಎಲ್ಲ ಬಿಸಿನೇಸ್ ಮೇಲೆ.....ಹಾಕಿ ಕಳಕೊಂಡಿಟ್ಟೇ....ನೀವು ಹ್ಯಾಗಾದರೂ ಮಾಡಿ ನಾಲ್ಕು ಸಾವಿರ ಕೊಟ್ಟಿಟ್ಟಿ, ಅವನಿಗೆ ತಿತ್ತುಬಿಟ್ಟು ಆ ಸಂಬಂಧ ತಪ್ಪಿಸೆಷ್ಟುಂಡಿದ್ದಿಲ್ಲಿ.”

“ನನ್ನ ಹತ್ತಿರ ಅಮ್ಮೆಯಂದು ರಾಜುಷ್ಠ ಇಲ್ಲವಲ್ಲಿ ರತ್ನ....ಎಲ್ಲೋ ಎರಡುಮೂರು ಸಾವಿರ ಇದೆ....ಟ್ರಿಜರಿಲರೋಮು ಫಿಕ್ಸೆಡ್ ಡಿಪಾಜಿಟ್ಟು, ಅದನ್ನು ಮುಟ್ಟೊಣಾಗಿಲ್ಲ....ಇನ್ನು ಎರಡು ತಿಂಗಳು ಕಾಯೋದಾದರೆ ಕೊಡಬಹುದು. ಅಷ್ಟು ಹೊತ್ತಿಗೆ ಆ ಅಗ್ರಹಾರದ ಮನೇ ಭೋಗ್ಯದ್ದು ವಾಪಸುಬರುತ್ತೇ....”

“ಅವನು ಎರಡು ತಿಂಗಳು ಕಾಯೋಲ್ಲಿಂದ್ರೆ. ಈಗ ಜಾವಿನಿನ ಮೇಲೆ ಹೊರಗೆ ಬಂದ್ದಿಢ್ಣನಂತಹಿ....ಕೇಸು ಬೇರೆ ನಡಿತಿರುತ್ತೇ....ಅವನು ನನ್ನನ್ನು ಸುವ್ಯೂ ಬಿಡೊಲ್ಲ....ನಾನು ಈ ಮನೇಲರೋದೇ ಕಷ್ಟ ವಾಗುತ್ತೇ....ಇವರೆಲ್ಲ ಒಂದು ಸೆಟ್ಟು....ನನ್ನನ್ನು ತುಂಬ ಕಾಡಿಸ್ತಾರೆ....ಇವರ ಕಾಟದಲ್ಲಿ ನಾನು ಮಾನ ಉಳಿಸಿಕೊಂಡಿರೋದೇ ಕಷ್ಟವಾಗಿ ಬಿಟ್ಟಿದೆ. ಈಗೇನ್ನಾಡಬೇಕೂನ್ನೇಂದೇ ತೋರಲ್ಲ....ಅಂದ್ದ್ವಾಗೇ, ನೀನು ಭೋಗ್ಯ ಅಂದಕೊಡಲೆ ನನಗೆ ಇಸ್ತ್ವಾಯಂದು ಉಪಾಯ ಹೋಳಿತ್ತು....ಆವಾಗ ಎಷ್ಟಾಗುತ್ತೋ ಅಷ್ಟು ರಾಜುಷ್ಠ ಕೊಡಿ, ಈ ಮನೇನ ನಂಗೆ ನಾಲ್ಕುಕೊಣೇ, ಏದಕೊಣೇ ಭೋಗ್ಯ ಹಾಕಿದ್ದ್ವಾಗಿ ಮಾಡಿ ಒಂದು ಪತ್ತ

ಹುಟ್ಟಿಸಿಟ್ಟರೆ ನಾನು, ಈಗ ಸದ್ಯಕ್ಕೆ ನನ್ನ ಹಣ ಬರೋಹಾಗಿಂತ ನೋಡಿಪ್ಪ, ಮುಂದಿನವರ್ವ ಇಷ್ಟಾಂತಿಗೆ ಸರಿಯಾಗಿ ಅದು ಕ್ಷೇತ್ರ ಬರುತ್ತೀ ಬಡ್ಡಿ ಸಮೀತ ವಾಪಸು ಕೊಡ್ಡಿನೀರೀತ ಹೇಳಿಡ್ಡಿನಿ....ನೀವು ನಿಮ್ಮ ಆ ನಾನೆ ಭೋಗ್ಯದ ಹಣ ಬಂದ ಕೂಡೆ ಈ ಪತ್ರಾನ ದಿಸಾಭಾಜ್ರ್ಯ ಮಾಡ್ಡಿ ಹಣ ವಾಪಸ್ ಬಂದ್ವಾಗೆ ಮಾಡಿಬಿಡ್ಬ ಹುದು....ಅದೇನು ಹೆಸರಿಗೆ ಪತ್ರಾ ತಾನೆ....ಸ್ವಲ್ಪ ಸ್ವರ್ಯಿಂಫ್ ಖಚು ಆಗುತ್ತೀ....ಅದರೂ ಚಿಂತೆ ಯಿಲ್ಲ....ನೀವು ನನಗೆ ಈ ಉಪಕಾರ ಮಾಡಲೇಬೇಕು” ಎಂದು ಮಹೇಶ್ವರನ ಕೊರಳಿಗೆ ತನ್ನ ಎರಡು ತೋಳಿನ ಹಾರ ಹಾಕಿ, ಹೂನಿನಂಥ ತನ್ನ ಮುಖವನ್ನು ನೇರಿಸಿ ಬೇಡಿಕೊಂಡಳು.

ಅವಳ ದುಃಖವನ್ನು ತಡೆಯಲಾರದ ಮಹೇಶ್ವರ ‘ಆಗಲಿ,’ ‘ಆಗಲಿ,’ ‘ಅದಕ್ಕೇನು’ ಎಂದು ಮಧ್ಯಮಧ್ಯದಲ್ಲಿಯೇ ಮನಸೋತು ನುಡಿದಿದ್ದು. ಮೃದುವಾದ ಎರಡು ತೋಳಿನ ಹಾರಕ್ಕೆ, ತುಟಿಯ ಹತ್ತಿರ ಸಿಂತ ಆ ಕಣ್ಣಿಗೆ ಬಲಿಯಾಗಿದ್ದ ಅವನ ಹೃದಯ, ಕ್ರೇಯಿಂದ ಅವಳ ತಲೆಗೂದಲನ್ನು ನೇರಿಸಿ ಅಪ್ಪಿಕೊಂಡಿತು.

“ಆಗಲಿ ರತ್ನಾ, ಅಳಬೇಡ”

ಆ ಮಾತು ರತ್ನಾ ಮುಖವನ್ನು ನೇರಿಲಕ್ಷ್ಯಿತು.

ಅಳುತ್ತಿದ್ದ ತುಟಿ ಕಿರುನಗೆ ನಕ್ಷೆತು.

ಆ ರತ್ನಾದ ತುಟಿಯಲ್ಲಿ ಮೂರು ಮುತ್ತಾಯಿತು.

“ರತ್ನಾ ನಾಕಿ ಒಂದು ಸಾವಿರ ತಂದುಕೊಡ್ಡಿನಿ.....ನಾಡಿದ್ದ ಭೋಗ್ಯಪತ್ರ ಮಾಡೋಣ ?”

“ನಾಡಿದ್ದ ಬೇಡಾಂದ್ರೆ, ಅದನ್ನು ನಾಕೇನೇ ಮಾಡೋಣ..... ಅವನು ನಾಕೇನೇ ಜಾಮಿನಿನ ಮೇಲೆ ಬಂದಿದ್ದಾನೆ. ಅವನು ಬರೋದ ರೀಳಿಗೆ ಹಣ ಹೇಗಾಯಿತ್ತಿಂತ ಆದರೆ, ಅವನಿಗೆ ಹೇಳೋಣಕೆ ಸಂಹೋಗತ್ತಿ....ನಾಕೇನೇ ಮಧ್ಯಾಂತ ಸ್ವಲ್ಪ ಪುರಸ್ಕಾರ ಮಾಡಿಕೊಂಡು ಬಂದಿದಿ.....ಯಾರನ್ನಾದರೂ ಕರಸಿ ಪತ್ರ ಬರಸಿಬಿಡೋಣ.....”

“ಸರ.....ಆಗಲಿ.”

పోలీహాలంగళ కాటవన్ను తప్పిసికొళ్ళు అష్టందు
హాతొరియత్తిద్దంతె కండ రక్క మహేశ్వరన మనస్సన్న ఆకషిసి,
అవన ప్రత్యేగి ఉత్తరవాగిబిట్టిద్ద లు.

మహేశ్వర గండహెండిర వ్యవహారదంతె ఆవళ సలకే ఒప్పిద.

* * * *

అందు రాత్రి ఆవను మని సేరిద్దు ఒందు గంటి.

సినిమాక్షే హోగిద్దే ఎందు హేళిదరూ గండన మాతినల్లి
నంబికి మూడద గంగన్న “ఉటపిల్లది ఏను సినిమ ! మనిగే
బరదే ఏను సినిమ ! ఉటపిమాడికొందు హోగిద్దరి చేన్నా గిత్తు”
ఎందళు.

హిందిన దినద అనుభవ, ఇందిన దినద అనుభవదొడనే
బెరిదు గండనల్లాద బదలావణిగే భూతకన్న డి హిదిదిత్తు.

ఇదు దిన కళేదంతె దొడ్డ దొడ్డ దాయితు.

ఆదరీ, అదచ్చూ ఒందు మితి ఇత్తు.

०४

ఒందు, ఎరడు, మూరు, నాల్చు, ఐదు, ఆరు, ఏళు, ఎంటు,
ఒంబత్తు, హత్తు!—హత్తు తింగళు కళేదును; రక్క ఉగే ఎంటు
తింగళాయితు.

ఈ హత్తు తింగళోళగే ఆవళ దేహదల్లయూ, జీవనదల్లయూ
అజగజాంతర బదలావణిగళుంటాగిద్దుపు.

మహేశ్వర ఆ మనేయ మేట్టిలు తుళిదు ఐదు తింగళాగిత్తు.

భోగ్యపత్ర హరియద్దరి అష్ట విరసవాగుత్తదెందు మోదలు
ఆవళు తిళదిరలిల్ల.

మోదమోదలు తమాషేగి ‘హోగిద్దరూ ఒందు వరువ ఆవధి
ఇదెయల్ల. ఒందు వరువ ఆగలి....ఆమేలి హరిదుకాకుతైనే....

ಇಲ್ಲ ಇಲ್ಲ, ನಾನುದನ್ನು ಹರಿಯೊಲ್ಲ....ನನ್ನ ಐದು ಸಾವಿರ ರೂಪಾಯಿ ಗಳನ್ನು ಇಲ್ಲಿ ಬಿಸಾಡಿ !....ಪತ್ರ ವರಾ ಮಾಡಿ ವಾಪಸು ಕೊಡುತ್ತೇನೆ ಎಂದು ಹೇಳಿ ಮಹೇಶ್ವರನನ್ನು ಕುಚೋಡ್ಡು ಮಾಡುತ್ತಿದ್ದ ರತ್ನ ಈಗ ಆ ತಮಾಪೆಯ ಮಾತನ್ನು ಅಕ್ಕೆರಶಃ ನಡೆಸಲು ಮನಸ್ಸುಮಾಡಿದ್ದು ಇಂ.

ಆ ಭೋಗ್ಯಪತ್ರ, ಇನ್ನು ಕೆಲವು ಸಣ್ಣ ಸಣ್ಣ ಕಾಗದ, ಬಾಡಿಗೆ ರಸೀದಿ ಮುಂತಾದುವುಗಳೊಂದಿಗೆ ‘ಧೀರವಾಣಿ’ಯ ಏದಾರು ಸಂಚಿಕೆ ಗಳನ್ನು ಸೇರಿಸುತ್ತ ಕೋಣೆಯಲ್ಲಿ ಕುಳಿತ್ತಿದ್ದ ರತ್ನ ಯೋಚನೆಯಲ್ಲಿ ಲೀನಣಾಗಿದ್ದು ಇಂ.

ಹತ್ತು ತಿಂಗಳ ಹಿಂದೆ ಒಂದು ಸಂಜೆ, ಟೆ.ಬಿ.ಯಲ್ಲಿ ಜಿಲ್ಲಾ ಧಿ ಕಾರಿಗಳು ಕರಸಿ ವಿಚಾರನೆ ನಡೆಸುತ್ತಿದ್ದಾಗ, ಅಲ್ಲಿಯೇ ಓದಾಡುತ್ತಿದ್ದ ಕರೆಸ್ವಾಂದೆಂಟ್ ಕೇಶವಮೂರ್ತಿ ಅಂದು ರಾತ್ರಿ ಎಡು ಗಂಟೆಯಲ್ಲಿ ಲಕ್ಷ್ಮುನಮನೆಗೆ ಬಂದು, ತಾನು ಅವಳನ್ನು ಖೂನಿ ಕೇಸಿನಿಂದ ಬಚಾವು ಮಾಡಿದ್ದೆಂದು ಕೊಚ್ಚಿಕೊಂಡಾಗ ರತ್ನ ಇ ಬಾಯಿಂದ ಸಹಸ್ರನಾಮ ಹಾಕಿಸಿಕೊಂಡು ಹೋಗಿದ್ದು.

ಮಾರನೆಯ ದಿನವೇ ‘ಧೀರವಾಣಿ’ಯಲ್ಲಿ ‘ಉಂಗುರದ ಮದುವೆ’ ಎಂಬ ಶಿರೋನಾಮೆಯ ಕೆಳಗೆ ‘ಹೊಸೂರಿನ ಶ್ರೀಮತಿ ಲಕ್ಷ್ಮುನವರ ಮಗಳು ಸ್ಥಾ॥ ರತ್ನ ಮೃಸಿಗೂ, ಅದೇ ಉರಿನ ಮಾದವ್ಯ ಅಂಡ್ ಸನ್ ಸಂಸ್ಥೆಯ ಮಾಲೀಕರಾದ ಶ್ರೀ ಮಹೇಶ್ವರಪುನವರಿಗೂ ಉಂಗುರದ ಬದಲಾವಣೆಯ ಮೂಲಕ ವಿವಾಹ ನಡೆಯಿತು’ ಎಂಬ ಸುದ್ದಿ ಪ್ರಕಟಿಸಾಯಿತು. ಆ ಸುದ್ದಿಯನ್ನು ಮಾತ್ರ ಕೆಂಪು ಬಣ್ಣದಲ್ಲಿ ಗುರುತು ಮಾಡಿದ ಒಂದು ಪ್ರತಿಯನ್ನು ಮಹೇಶ್ವರಪುನವರ ಮನೆಯ ಕಿಟಕಿಯಲ್ಲಿ ಯಾರೋ ಬಿಸುಟ್ಟು ಹೊರಟುಹೋಗಿದ್ದರು. ಅಂದು ಆ ಮನೆಯಲ್ಲಿ ದೊಡ್ಡ ರಾಮಾಯಣ ನಡೆದು ಹೋಯಿತು. ಗಂಗಮ್ಮೆ ಮೂರು ದಿನ ಅನ್ನ ನೀರಿ ಬಿಟ್ಟುಬಿಟ್ಟು ಇಂ. ಹಾವಾತಮ್ಮನವರಂತೂ ನೆಲಕ್ಕೆ ತಲೆತಲೆ ಚಚ್ಚಿಕೊಂಡು ಅತ್ತುರು. ಮಹೇಶ್ವರನ ಕೈಯಲ್ಲಿದ್ದ ಉಂಗುರ ಆ ಸುದ್ದಿಗೆ ಸಾಕ್ಷಿ ಹೇಳುತ್ತಿತ್ತು.

ಉಂಗುರವನ್ನು ತೆಗೆದು ಅಂಗಡಿಯಲ್ಲಿಟ್ಟು, ರತ್ನ ಇ ಮನೆಗೆ ಹೋಗುವಾಗ ಮಾತ್ರ ಅದನ್ನು ಧರಿಸಿ ಹೋಗಬೇಕಾಯಿತು.

ಮಹೇಶ್ವರ, ರತ್ನ ಒಂದಾದುದನ್ನು ಕೇಳಿ, ನೋಡಿ ಹೊಟ್ಟಿಕೆಚಿ ನಿಂದ ಕರೆಸ್ವಾಂಡೆಂಟ್ ಕೇಶವನೂತ್ತಿರು ಆಗಾಗ ಏನೇನೋ ಸುದ್ದಿಗಳನ್ನು ಸಂಗೃಹಿಸಿ “ಧೀರವಾಣೆ”ಯ ಮೂಲಕ ಕನ್ನಡ ನಾಡಿನಲ್ಲಿ, ಮುಖ್ಯವಾಗಿ ಹೋಸೂರಿನಲ್ಲಿ, ಅದಕ್ಕಿಂತ ಮುಖ್ಯವಾಗಿ ಮಹೇಶ್ವರಪ್ರನವರ ಮನೆಯಲ್ಲಿ ಜೆನ್ನಾಗಿ ಪ್ರಚಾರ ಮಾಡಿದ್ದು.

ಮೌದಲನೆಯ ಸುದ್ದಿ ಬಂದಕೂಡಲೆ ಕೇಶವನೂತ್ತಿರು “ಅವಸಿಗೆ ಏನು ಮಾಡೋಣ ?” ಎಂದು ರತ್ನ ಇನ್ನು ಕೇಳಿದಾಗ, ರತ್ನ ನಗುತ್ತ “ಮದುವೆ ಆದುದು ಸುಳ್ಳಿ ?” ಎಂದು ಕೇಳಿದ್ದಳು. “ಈ ಹೃದಯಕ್ಕೆ ಆಸೆಪಟ್ಟು ನಿರಾಸಿಗೊಂಡ ಆ ದೇಹ ಹೀಗೆ ತೀರಿಸಿಕೊಳ್ಳುತ್ತಿದೆ....ಮಾಡಲಿ, ಪರವಾಯಿಲ್ಲ. ನಾವೇಕೆ ಕೆಣಕಬೇಕು ? ತೈಸ್ತಿಪಡಲಿ,” ಎಂದುಬಿಟ್ಟಿದ್ದಳು.

ಮಹೇಶ್ವರ ಅವಳ ಸಲಹೆಗೆ ಒಪ್ಪಿ, ಆ ವಿಷಯವನ್ನು ಕೆದಕ ಹೊಡ್ಡಿದುಮಾಡಲು ಹೋಗಲಿಲ್ಲ.

ಎರಡು ಕಡೆಯ ಜಗಾಗ್ಗಿಟ್ಟದಲ್ಲಿ ಒಮ್ಮೆ ಹೀಗೆ ಒಮ್ಮೆಹಾಗೆ ಒಲೆಯು ತ್ರಿದ್ದ ಅವನ ಮನಸ್ಸು ರತ್ನ ಇಲ್ಲಿದ್ದ ಆಸಕ್ತಿಯನ್ನು ಕಡನೆನಾಡುತ್ತಿತ್ತು. ಆದರೆ, ಅವಳು ನೀಡಿದ ಏದು ತಿಂಗಳ ಹೃತ್ವವರ್ವಕ ಸ್ವಾಗತವನ್ನು ಜೆನ್ನಾಗಿ ಅನುಭವಿಸಿ ಆನಂದಿಸಿತ್ತು. ಆ ಆನಂದದ ಫಲ ತುಂಬಿ ಬರುವಾಗ, ವಿರಸವುಂಟಾಗಿ ವಿವನೆತೆಗಿಳಿದಿತ್ತು.

ರತ್ನ ಹೇಳಿದಂತೆ, ಮಾರನೆಯ ದಿನವೇ ಮಹೇಶ್ವರ ಒಂದು ಸಾವಿರ ರೂಪಾಯಿ, ಸ್ವಾಂಪ್ಯವಚಿಗೆ ಹೊ, ಒಂದೆರಡು ಗಂಟೆ ಬಿಡುವು, ಎಲ್ಲ ಅಣಿ ನಾಡಿಕೊಂಡು ಬಂದ. ಒಂದು ಸಾವಿರ ರೂಪಾಯಿಯನ್ನು ರಸೀತಿ ಪಡೆಯಿದೆ—ಹೆಂಡತಿಯ ಕೈಗೆ ಕೊಡುವಂತೆ—ರತ್ನ ಇ ಕೈಯಲ್ಲಿ ಹಾಕಿದ. ಆದರೆ, ರತ್ನ ಹೋರಿನ ವ್ಯಕ್ತಿಯೊಡನೆ ವ್ಯವಹಾರ ನಡೆಸುವಂತೆ ಒಂದು ಭೋಗ್ಯಪತ್ರವನ್ನು ಬರಸಿದಳು; ಒಂದು ವರುಷ ಆವಧಿ ಕಾಣಿಸಿದ ಈ

ಭೋಗ್ಗಪತ್ರದಲ್ಲಿ, ನನ್ನ ಬಾಬು ಮೇಲ್ಮೈಂಡ ಮನೆಯನ್ನು ಇಂಥ ಶ್ರೀಮತಿ ರತ್ನಮೃನವರಿಗೆ ಶುದ್ಧಭೋಗ್ಗ ಮಾಡಿ ಈ ದಿನ ಗವರ್ನರ್‌ಮೇಂಟ್ ಏಂದು ಸಾವಿರ ರೂಪಾಯಿಗಳನ್ನು ಈ ಪತ್ರ ರುಚು ಮಾಡುವಾಗ ಪಡೆದಿರುತ್ತೇನೆ, ಎಂದು ಮಹೇಶ್ವರ ರುಚು ಹಾಕಿದ ಭೋಗ್ಗಪತ್ರಕ್ಕೆ ನಂಜುಂಡಿ ಮತ್ತು ಲಕ್ಷ್ಮಿನ ಸಹಿಗಳೂ ಸಾಕ್ಷಿಯಾದುವು. ಕೊನೆಗೆ, ಅದು ರಿಜಿಸ್ಟರ್ ಆಯಿತು. ಮಹೇಶ್ವರ ನಾಲ್ಕು ಸಾವಿರ ಎಂದು ಬರೆದರೆ ಸಾಕೆಂದು ಹೇಳಿದಾಗ “ಅಯ್ಯೋ, ಬಾಂಡಿಂದೆ ಮನೆಯ ಬೆಲೆ ಇಂದು ಹೋಗುತ್ತಿ.... ಭೋಗ್ಗ ಅಂದಮೇಲೆ ಅದರ ಬೆಲೆಯ ಅರ್ಥದಷ್ಟಾದರೂ ಬೇಡನೆ ಹಣ ? ಐದಿಲ್ಲಿ ಬಿಡಿ.... ಬರೀ ಕಾಗದದ ಮೇಲೆ ತಾನೆ.... ಐದಲ್ಲಿ ಇದ್ದರೆ ಸವತ್ತಾದರೂ ಆಗಬಹುದು. ಆದರೆ ನೋಡೋರ ಕಣ್ಣಿಗೂ ಸ್ವಾಯವಾಗಿ ಕಾಣಲೀ” ಎಂದು ಮನವೊಪ್ಪಂತೆ ಮಾತಾಡಿ ಮಹೇಶ್ವರ ನಿಗೆ ಮಕುಲ್ ಟೋಂಸಿ ಹಾಕಿದ್ದಳು.

ಇನ್ನು ತರರ ಕಾಟವಿಲ್ಲದೆ, ಮಹೇಶ್ವರನ ಇನ್ನೊಬ್ಬ ಮುಡಿಯಾಗಿ, ಅದ್ವಷ್ಟವಿದ್ದರಿಗಂಡುಮನ ತಾಯಿಯಾಗಿ, ಆತನ ಖಚಿತವಿಲ್ಲಿ ಸಂಸಾರ ಕಳಿಯುತ್ತ, ಧರ್ಮಪತ್ರಿಯಂತೆ ಆಪ್ತಿಗೂ ಹಕ್ಕುದಾರಳಾಗಿ ಬಾಳ ಬೇಕೆಂಬುದು ರತ್ನ ಇ ಮಹಡಾಶಯವಾಗಿತ್ತು. ಆ ಆಸೆಯನ್ನು ತೀರಿಸಿ ಕೊಳ್ಳಲು ಏನೇನು ಮಾಡಬೇಕೇನು, ಎಲ್ಲ ಹುಣಾರಾಗಿಯೆ ಮಾಡಿದ್ದಳು. ಆದರೆ, ಕಸಬಿನ ದುರುದಿಧಿ ದುರಾಸೆ ಹೆಟ್ಟಿಸಿ ಮಧ್ಯದಲ್ಲಿಯೆ ಎಡವಿಸಿ ಬಿಟ್ಟಿತು. ಅವಳು ತನ್ನ ಮಾತಿನಂತೆ ನಡೆಯಲಿಲ್ಲ. ಮಹೇಶ್ವರ, ಭೋಗ್ಗಪತ್ರ ರಿಜಿಸ್ಟರ್ ಆದ ಎರಡು ತಿಂಗಳನಂತರ ತನ್ನ ಕೈಗೆ ಬಂದ ಮೂರು ಸಾವಿರ ರೂಪಾಯಿಯನ್ನು ತೆಗೆದುಕೊಂಡು ಹೋಗಿ ರಸಿದಿ ಪಡೆಯದೆ ರತ್ನ ಇ ಸೈಯಲ್ಲಿಬ್ಬಾಗ, ರತ್ನ ಭೋಗ್ಗಪತ್ರದ ಸುದ್ದಿಯನ್ನೇ ಪ್ರಸ್ತಾಪಿಸಲಿಲ್ಲ. ಆಗ ಮಹೇಶ್ವರ ತಾನಾಗಿ ಅದರ ಬಗ್ಗೆ ಹೇಳಿದಾಗ “ಹಂಡರಾಯಿತು, ಏನು ಅವಸರ.....ಹೇಗಿದ್ದರೂ ಒಂದು ವರುಷ ಅವಧಿ ಇದೆಯಲ್ಲ !” ಎಂದು ಉಘುವಾಗಿ ಮಾತಾಡಿ ನಕ್ಕಬಿಟ್ಟಿಳು..... ಕಸಬಿನ ದೂರಾಲೋಚನೆ ಕೆಲಸಮಾಡಿ, ಮೋಗ್ಗ ಅರಳುವ ವರೀಗಾದರೂ ಹೇಗೆಯೇ ತಕ್ಕೊಂಡೂ, ಎಂದು ಹಿಂದೆಯು ಹೊಡಿದಳು.

మహేశ్వర మోదమోదలు ఇదన్ను మహత్తుగి గణిసలిల్ల. ఆదరీ, బదలాయిసిద హిండతియ మత్తు తాయియ నూతు కేఇద మేలే, పితచింతకరావ నంజుండప్పనవర బుద్ధివాద ఆద మేలే, కేశవమూత్తియ భేటిమాడిద మేలే రత్న జ ఏపాటన్ను చెన్నాగి గృహిసిద.

రత్న యారు, అవళ హైదరు ఎంధదు, ఎటుషహత్తు తింగళ ఈ_ఏపాటడైను ఎంబుదెల్ల హులి ఉప్పు ఖార సేరిద రూపదల్లి కేశవమూత్తియ బాయింద మహేశ్వరన కివి కేళిత్తు. ఆ నూతు, హిందే జన అవళ ఒగ్గే ఆడుత్తిద్దంతే గాలియ వింఫమానవాగిర లిల్ల; కండ ఖండిత సమాచారవాగిత్తు; సాకష్టు నిదర్శనగళింద పుష్టిగొండిత్తు.

ఆదుదరింద మహేశ్వర ఆ మనేయ నేట్టిలు తుళియువుదన్ను బిట్టుబిట్టిద్ద.

‘ధీరవాణి’ రత్న, మహేశ్వర ఉంగురద ముదువే మాడి కొండరు.... ఆవరు ఈ దిన వికారాఫవాగి చింగళలిగి చోఇగి ద్వాగ, అవర క్షేచిల కశేమమోయితంతే.... శ్రీ మహేశ్వరప్పనవర ఎరడనేయ ధమంపత్తి శ్రీమతి రత్నమృనువరు తమ్మ స్పృగుహదల్లి శ్రీ సత్యనారాయణ ప్రాజెయన్న అత్యంత విజ్ఞంభణేయింద ఆచరి సిదరు.... ఈ దిన యోసూరిన మారమృనువర దేవస్థానదల్లి శ్రీ మహేశ్వరప్పనవర ధమంపత్తి శ్రీమతి రత్నమృనువర సేవాఫ రడెయితు— ఎందు ముంతాగి ప్రచార మాడిబిట్టిద్దరింద రత్న జ మనేయ హత్తిర రాజప్పు కేట్టియాగలి, విషకంటువాగలి, ఇన్నా రాదరూ దూసబరాగలి సుకోయువంతిరల్ల.

సాలద్దక్కే, మహేశ్వరన ప్రసాద ఈ మోహినియ మనస్సున్నూ కీకపన్నా బదలాయిసిబిట్టిత్తు.

మనువే ఆద సుమారు ఇరడు వరువగళల్లి కమలమ్మ ఎరడు

ಬಾರಿ ಮಾತ್ರ ತವರು ಮನೆಗೆ ಬಂದಳು. ಮೊದಲನೆಯ ಬಾರಿ, ಕಂಪನಿ ಮೈಸೂರಿಗೆ ಬಂದಿದ್ದಾಗ ಅಲ್ಲಿ ಕೇವಲ ಒಂದು ತಿಂಗಳು ಕ್ಷಾಂಪ್ ಇದ್ದು ದರಿಂದ ಪುಟ್ಟಪ್ಪ ಹೆಂಡತಿಯನ್ನು ಹೊಸೂರಿನಲ್ಲಿ ಬಿಟ್ಟು ತಾನೊಬ್ಬನೇ ಮೈಸೂರಿಗೆ ಹೋಗಿದ್ದ. ಕಂಪನಿ ಮೈಸೂರಿನಿಂದ ಧಾರವಾಡಕ್ಕೆ ಪ್ರಯಾಣ ಮಾಡುವಾಗ ಆತ ಹೊಸೂರಿಗೆ ಬಂದು ಹೆಂಡತಿಯನ್ನು ಕರೆದು ಕೊಂಡು ಹೋಗಿದ್ದ. ಅಮೇರಿ ಸುಮಾರು ಹತ್ತು ತಿಂಗಳನಂತರ, ಏಳು ತಿಂಗಳು ತುಂಬಿದ ಕಮಲ ತಾಯಿಯಾಗಲು ಹೊಸೂರಿಗೆ ಬರಬೇಕಾಯಿತು. ಅವಳು ಉಂಗಿ ಬಂದು ಎರಡು ತಿಂಗಳಾಗಿತ್ತು.

ಒಂದು ವರುಷದಲ್ಲಿ ಎರಡು ಬಾಳಂತನ, ಇತರ ಖಚುಗೆ ಎಲ್ಲ ನಡೆಯಬೇಕು. ಸಂಸಾರ ನಡೆಯುವುದೇ ಕಷ್ಟವಾಗಿತ್ತು.

ಕೆಲವು ದಿನಗಳ ಹಿಂದೆ, ತಾನು ಮಂಜದ ಮೇಲೆ ಮಲಗಿಕೊಂಡು ಆಮೋಚನೆ ಮಾಡುತ್ತಿದ್ದಾಗ, ಆದಿ ಮನಸೆಳಿದ ಒಳಗಿನ ಮೊಗ್ಗು ಅವಳ ಯೋಚನೆಯನ್ನು ಮುಂದುವರಿಸಿತ್ತು.

ತಾನು ದೇವರ ದರ್ಯೆಯಾಂದ ಗಂಡುಮಗುವಿನ ತಾಯಿಯಾದರೆ, ತನ್ನ ಪ್ರಯತ್ನ ಸಫಲವಾದರೆ, ಆ ಹೊವು ಚೆನ್ನಾಗಿ ಬಾಳೀತು, ಎಂದು ಕೊಂಡಾಗ—‘ಸರಿ, ಹೇಣ್ಣು ಮಗುವಾದರೆ?’ ಎಂಬ ಪ್ರಶ್ನೆ ಮುಂದೆ ನಿಂತು ಕೊಂಡಿತು.....

ಒಹಳ ಯೋಚನೆ ಮಾಡಿದ ಮೇಲೆ ಹೊಳೆದ ಬಂದು ಉಪಾಯ ಕಾರ್ಯತಃ ನಡೆಯುತ್ತಿದೆಂಬ ನಾಬಿಕೆ ಅವಳಿಗೆ ಮೂಡಲಿಲ್ಲ. ಕಮಲಳಿಗೂ ತನಗೂ ಅಷ್ಟಕ್ಕಷ್ಟೇ ಇರುವಾಗ, ಅವಳು ಈ ಏರಾಫಿಗೆ ಒಪ್ಪಿಯಾಳಿ ಎನ್ನಿಸಿತು.

ಅವಳಿಗೂ ಹೇಣ್ಣು ಮಗುವೇ ಆದರೆ?

? ? ? ?

ತುಂಬ ಬೇಸರಗೊಂಡಿದ್ದ ರತ್ನ ‘ಧಿರವಾಣಿ’ಯ ಹಾಳಿಯನ್ನು ಮಗುಚಿಹಾಕುತ್ತ, ನನ್ನನ್ನು ಅವಮಾನಮಾಡಲು ಹೊರಟ ‘ಧಿರವಾಣಿ’ ಘಿಂದಲೇ ಅವಮಾನಮಾಡಿಸಿ ಗೆಲ್ಲಿತ್ತೇನೇ, ಎಂದುಕೊಂಡಳು,

ಅವಳ ಎಡಗೈ, ಹೈಲಿನ ರಟ್ಟಿನ್ನು ಟಿಪ್ಪನೆ ಮುಚ್ಚತ್ತ ಮನಸ್ಸಿನ
ಸಿಧಾರ್ಥಕ್ಕೆ ಮುಕ್ತಾಯ ಹಾಕಿತು.

* * * *

ಮೊಟ್ಟಮೊದಲು ಆ ಮನೆ ಎಳಿಯ ಮಗುವನ್ನು ಕಂಡಿತ್ತು.
ಕಮಲು ಒಂದು ದಿನದ ಮಗನನ್ನು ಮೋರದಲ್ಲಿಟ್ಟುಕೊಂಡು ಒಳಗಿನ
ಕೊಣಕೆಯಲ್ಲಿ ಮಲಗಿ ಏನೋ ಯೋಚನೆ ಮಾಡುತ್ತಿದ್ದಳು.

ಪಡಸಾಲೆಯಲ್ಲಿ ಕುಳಿತು ಶಾಗದ ಬರೆಯುತ್ತಿದ್ದ ರತ್ನ, ಬಾಗಿಲ
ಹತ್ತಿರ ನಿಂತಿದ್ದ ನಂಜುಂಡಿಯನ್ನು ಸಿಕ್ಕಾಬಟ್ಟಿ ಬಿಯ್ದಳು.

“ನಿನ್ನ ತಲೆಯಲ್ಲಿ ಏನು ತುಂಬಿದೆಯೋಪ್... ಶಾಗದ ಹಾಕು,
ಎಂದಕೂಡಲೇ ಎತ್ತು ಈತು ಕೊಟ್ಟಿಗೇಲ್ ಕಟ್ಟಿಷ್ಟನ್ನೋ ಸಮಾಜಾರ
ಮಾಡಿದಿ. ಹೋಗುವಾಗ ನನ್ನನ್ನು ಕೇಳಬಾರದಾಗಿತ್ತೇ? ಎಂಥ ಕೆಲಸ
ಮಾಡಿಬಿಟ್ಟೀ....ಹೋಗು, ಬೇಗ ಹೋಗಿ ಇದನ್ನು ಪೋಸ್ಟ್ ಮಾಡಿಬಿಟ್ಟು
ಬಾ” ಎಂದು, ಬರೆದು ಮುಗಿಸಿದ ಬೇರೊಂದು ಶಾಗದವನ್ನು ನಂಜುಂಡಿಯ
ಕೈಯಲ್ಲಿಟ್ಟು ಅವನನ್ನು ಪೋಸ್ಟ್ ಫೀಸಿಗೆ ಕಳಿಸಿದಳು.

ರತ್ನ ಇ ಏಪಾಡಿಗೆ ಕಮಲ ಮೊದಲು ಒಪ್ಪಲಿಲ್ಲ. ತಾಯಿಯಾದ
ಆ ಹೃದಯ, ಅದರಲ್ಲೂ ಗಂಡುಮಗನ ತಾಯಿಯಾದ ಆ ಹೆಂಗರುಳು
ತನಗೆ ಆಗದ ರತ್ನ ಇ ಸಲಹೆಯನ್ನು ಹೇಗೆ ಒಪ್ಪಿತು! ಖಡಾಖಿಂಡಿತ
ವಾಗಿ ‘ಅಗೋಲ್’ ಎಂದುಬಿಟ್ಟುಳು. ರತ್ನ ಕೊಪಗೊಂಡು, ಇರುವ
ಸುದ್ದಿ ತಿಳಿಸುವ ಒಂದು ಶಾಗದವನ್ನು ಪುಟ್ಟಪ್ಪನಿಗೆ ಬರೆದು “ನಂಜುಂಡಿ,
ಇದನ್ನು ಪೋಸ್ಟ್ ಮಾಡೋ” ಎಂದಳು. ನಂಜುಂಡಿ ಮಿಂಚಿನಂತೆ
ಕೆಲಸಮಾಡಿಬಿಟ್ಟು.

ಆದರೆ, ತಾಯಿ ಲಕ್ಷ್ಮೀನ್ನು ಕಣ್ಣೀರು ಹಾಕಿ, “ಇದು ಬರೀ ಹೊರ
ಗಿನ ಏಪಾಟೆ ಕಮಲೂ, ಇದರ ಉದ್ದೇಶ ನಿನಗೆ ಗೊತ್ತಾಗೊಲ್ಲಿಷ್ಟು...
ರತ್ನಾ ನೂ ನಿನ್ನ ಹಾಗೇ ಸಂಸಾರಂದಿಗಳಾಗಿ, ಬೀದಿಯುಷಾ ರಿಳ್ಲ ಕೆಂಳ
ಬೀಕೊಂತ ಮನಸ್ಸು ಮಾಡಿಯೋವಾಗ ನೀನು ಇವ್ವು ಸಹಾಯ ಮಾಡಿ
ಇದ್ದರೆ ಹ್ಯಾಗೆ ಹೇಳು... ನೀನು ಯಾವಾಗಬೇಕಾದರೂ ಬರ್ತಿರಬಹುದು,

ಹೋಗ್ಗಿರಬಹುದು.....ಅದೂ ಅಲ್ಲದೆ ರತ್ನಾನೂ ನಿನ್ನ ಹಾಗೇ ಅವಳ ಮಂಗಳನ್ನು ನಿನ್ನ ಹತ್ತಿರ ಬಿಡಲು ಒಸ್ಪಿರ್ತುಳ್ಳ—ಅವಳೂ ತಾಯಿ ಆಗೊಲ್ಲವೆ? ಅವಳ ಮನಸ್ಸು ಸಿನ್ನ ಹಾಗೆಯೇ ಯೋಚನೆವಾಡೊಲ್ಲವೆ? ಮನಸ್ತಾಪ ಬಿಟ್ಟು, ಇಬ್ಬರೂ ಸವರಿಸ್ತೋಂದು ಹೋಗಬೇಕು ..”ಎಂದಾಗ ಕಮಲ “ಅವಳೂ ಗಂಡು ಮಗು ಹೆತ್ತರೆ?” ಎಂದಳು. ಲಕ್ಷ್ಮೇಶ್ “ಅದಾದರೆ, ಈ ತಂಟಿಯೇ ಇಲ್ಲವಲ್ಲ ತಾಯಿ! ಅದಕ್ಕೇನಾ ಹೇಳೋದು, ಇದು ಒಂದು ತಿಂಗಳ ಏಪಾರಿಂತ. ಒಂದು ತಿಂಗಳಲ್ಲಿ ಎಲ್ಲ ಗೊತ್ತಾಗುತ್ತೆ. ಅವಳು ಗಂಡು ಮಗು ಹೆತ್ತರೆ ಯೋಚನೆಯೇ ಇಲ್ಲ. ಪುಟ್ಟಪ್ಪಸಿಗೆ ಇನ್ನೋಂದು ಕಾಗದ ಬರೆಯೋದು....‘ರತ್ನ ಕಾಗದ ಬರಿತಾ ಬೀಗೆ ತಪ್ಪ ಬರೆದುಬಿಟ್ಟಿದಾಳಂತೆ. ಅವಳಿಗೆ ಗೊತ್ತಾಗಲಿಲ್ಲ....ಆಮೇಲೆ ಸರಿಯಾದ ಸವಾಚಾರಾನ ಕಮಲು ತಿಳಿಸಿರಬಹುದೂಂತ ಅವಳು ಸುನ್ನ ನಾದಳು. ರತ್ನ ಕಮಲು ಒಬ್ಬಿರ್ಗೊಬ್ಬರು ಮಾತಾಡದೇ ಇಮೋದರಿಂದ ಈ ವಿಷಯ ಹೀಗಾಯ್ತು, ಎಂದುಬಿಟ್ಟರೆ ಆಗ್ನೇಯ್ಯೇಯ್ಯು. ಗಂಡು ಹೆಣ್ಣಾದರೆ ಅದು ವಿರಸಕ್ಕಿಟ್ಟುಕೊಳ್ಳುತ್ತೆ. ಆದರೆ, ಹೆಣ್ಣು ಗಂಡಾದರೆ ಎಲ್ಲ ಸುಲಭ ವಾಗಿ ಸರಿಹೋಗುತ್ತೆ, ಅಲ್ಲಿ ತಾಯಿ?....ಈಗ ಆ ಮಹೇಶ್ವರಪ್ಪನೋರು ಮೋಸ ಮಾಡಿರೋದರಿಂದ ಇಷ್ಟೇಲ್ಲ ಮುಳ್ಳಿಗೆ ಮುಳ್ಳಿ ಮಾಡಬೇಕಾಯ್ತು....ನಾಳಿ ಕೇಸು ನಡೆಯುತ್ತೆ....ಅದಕ್ಕೆ ಇದೊಂದು ಬಲ ಇದ್ದರೆ ಕೊನೇ ಪಕ್ಕ ಒಂದಿವ್ಯ ಜೀವನಾಂಶವಾದರೂ ಸಿಕ್ಕಿತಲ್ಲಾಂತ. ಆ ಮಗೂಗೆ ಮುಂದಿನ ಏಪಾರಿ ಮಾಡಿದಹಾಗಾಗುತ್ತೆ. ಆಗ ನಿನ್ನ ಮಗನೇ ಚೆನ್ನಾಗಿ ಬಾಳ್ತಾನೆ. ಅದಕ್ಕೂಸ್ತರ ತಾಯಿ ನಾನ್ನೇಇತ್ತು ಇರೋದು.... ಇಲ್ಲೇ ಇದ್ದೆ ಇಷ್ಟೇಲ್ಲ ಗೋಗರಿಬೇಕೆ, ಹೇಳು. ನೀ ಕಂಡ ಹಾಗೆ ರತ್ನ ಏನ್ ಕ್ಕೆಲ್ಲಿರೀದಿದ್ದೋಳಿ. ಮನಸ್ಸು ಮಾಡಿದರೆ ಸಾವಿರಾರು ರೂಪಾಯಿ ಸೂಪ್ರಾಣಿಸ್ತಾಳಿ. ಏನೋ ಆವದ್ದಾಯ್ಯು, ಮುಂದಾದರೂ ಮಾನವಾಗಿ ಬಾ! ತುಂಬ—ಇದ್ದರಿಸಿಕೊಂಡಳು. ಆದರೆ, ದೀವರ ಮನಸ್ಸಿಗೆ ಬರಲಿಲ್ಲ; ಎಲ್ಲ ಹೀಗಾಗ್ನೇಯ್ಯು....ಅದರೂ ನಮ್ಮ ಕೈಲಾದ ಪುಯತ್ತು ನಾವು ಮಾಡಬೇಕು....ನೋಡೋಣ....ಹಾಗೆ ಬೇಕಾದರೆ ನಿನಗೆ ನನ್ನ

ಮನೇನ ಬರೆದುಕೊಡ್ಡೀನಿ....ಅದ್ವಷ್ಟವಿದ್ದರೆ ರತ್ನಂಗೂ ನಾಲಕ್ಕೂಸು ಬರುತ್ತೆ. ಇಬ್ಬರೂ ಸುಖವಾಗಿರಬಹುದು. ನೀನೂ ಯಾವಾಗ ಬೇಕೋಽ ಆವಾಗ ಬರ್ತ್ತು ಇರು. ಅವಳು ಮಗಳ್ವೂ ನೋಡಿದಹಾಗಾಗುತ್ತೆ, ನೀನು ಮಗನ್ವೂ ನೋಡಿದಹಾಗಾಗುತ್ತೆ....”

ಎಂದು ಎಲ್ಲ ವಿವರಿಸಿ ಹೇಳಿದ ಮೇಲೆ ಕಮಲ ಏನೇನೋ ಯೋಚನೆ ವಾಡಿ ‘ಹ್ಯಾ’ ಎಂದು ಒಪ್ಪಿದ್ದಳು. ‘ಇದು ಒಂದು ತಿಂಗಳ ಪರಾಟು. ಆಮೇಲೆ ಮುಂದುವರಿದರೂ ತನ್ನ ಮಗನ ಹಿತಕ್ಕೆ, ತನ್ನ ಹಿತಕ್ಕೆ, ತನ್ನ ಗಂಡನ ಹಿತಕ್ಕೆ; ಏತಕ್ಕೂಗಬಾರದು....ತಾನೂ ತವರಿನ ಸಂಬಂಧವನ್ನು ಬೆಳಸಿ, ಉಳಿಸಿಕೊಂಡಂತಾಗುತ್ತದೆ, ನಡೆಯಲ್ಲ’ ಎಂದು ಕೊಂಡಳು.

ಅವಳ ಒಪ್ಪಿಗೆ ಲಕ್ಷ್ಮೀನಿಗೆ ರತ್ನ ಲಿಗೆ, ತುಂಬ ಆನಂದವನ್ನು ಒಟ್ಟು ವಾಡಿತು....ಆದರೆ, ಅಷ್ಟ ಇಷ್ಟು ಉಳಿದಿದ್ದ ಕೋಪ, ಮೊದಲು ಬರೆದಿದ್ದ ಕಾಗದವನ್ನು ಆಗಲೆ ಪೋಸ್ಟ್ ವಾಡಿ ಬಂದಿದ್ದ ನಂಜುಂಡಿಯ ಮೇಲೆ ಹಾರಿ ದಂಡಿಸಿತು.

‘ಈಗ ಸ್ವಲ್ಪಹೊತ್ತಿಗೆ ಮುಂಚೆ ಬರೆದ ಕಾಗದದಲ್ಲಿ ಸೋ| ಕಮಲ ಗಂಡುಮಾನವನ್ನು ಹೆತ್ತುಳು, ಎಂದಿದೆ. ಅದು ಲೇಖನಿಯ ತಪ್ಪಿ. ಸೋ| ಕಮಲು ಹೆತ್ತುದು ಹೆಣ್ಣುಮಾನು, ಮಾನು, ಬಾಣಂತಿ ಆರೋಗ್ಯವಾಗಿದ್ದಾರೆ’ ಎಂದು ಬರೆದು ಮುಗಿಸಿದ ಇನ್ನೊಂದು ಕಾಗದವನ್ನು ನಂಜುಂಡಿ ತೆಗೆದುಕೊಂಡು ಅಪ್ಪಣಿಯಂತೆ ಓಡಿಹೊಗಿ ಅದೇ ಅಂಚೆಯ ಹೆಟ್ಟಿಗಿಗೆ ಹಾಕಿ ಬಂದ.

ಅದ್ವಷ್ಟವಶಾತ್, ಮೊದಲನೆಯ ಕಾಗದ ಪುಟ್ಟಪ್ಪನನ್ನು ತಲಪಲೇ ಇಲ್ಲ!

ರತ್ನ ಎಲ್ಲ ಸಿದ್ಧತೀಗಳನ್ವೂ ಮಾಡಿ ಕೊಂಡು ಅಂತಿಮ ಚಂದ್ರಶೇಖರಪ್ಪನವರ ಮನೆಗೆ ಹೋದಾಗ, ಅವರು ಯಾವ ರಿಜ್ ಕೇಸು ಮಾಡಬಹುದು ಎಂಬ ಬಗ್ಗೆ ಮಾತಾಡಿದರು.

ರತ್ನಳ ಹತ್ತಿರ ಇದ್ದ ಫೈಲನ್ನೆಲ್ಲ ಅಭಿಷ್ಠಸಮಾಡಿದ್ದ ಅವರು,

ಅವಳು ಬಾಯಿಬಿಟ್ಟು ಹೇಳಿದ ಫೀಜಿನ ಅಂಕೆಗೂ ಮರುಳಾಗಿ “ಕೇಮು ಗೆಲ್ಲಬಹುದು; ರಿಕಾಡೆಲ್ಲ ಸರಿಯಾಗಿದೆ; ಇಷ್ಟಿದ್ದರೆ ಬೇಕಾದವ್ಯವ್ಹ ಮಾಡಬಹುದು....ಆದರೆ ಲಾಯರ್ ನೋಟೀಸ್ ಕೊಡೋಕೆ ಮುಂಚಿ ಎರಡು ಕೆಲಸ ಮಾಡಿ....ಒಂದು, ನಿಮ್ಮ ಮನ್ನೇ ಮುಂದೆ “ನಿಸೆಸ್ ಎಂಜಾ. ‘ಎಂ. ಮಹೇಶ್ವರಪ್ಪ’ ಅಂತ ದೊಡ್ಡ ಚೋಡು ಹಾಕಿಸೋದು. ಎರಡ ನೇಡು, ಇವ್ಯಾ ದಿನ ಮುಖ ನೋಡದೆ ಹೊರಟುಹೊಗಿರುವ ಗಂಡನಿಗೆ ಹೆಂಡತಿ ಬರಯೋಹಾಗೆ ಒಂದು ಕಾಗದ ಬರಯೋದು....ನೀವು ಇವ್ಯಾ ಮಾಡಿದವೇಲೇ—ಹ್ಯಾಗಿದ್ದರೂ ನೀವು ಹೇಳಿದ ಹಾಗೆ ಇನ್ನೂ ಎರಡುಮಾರು ತಿಂಗಳಾದನೇಲೇ ತಾನೆ ನೋಟೀಸ್ ಕೊಡೋದು; ಅವ್ಯಾ ಹೊತ್ತಿಗೆ ಈ ಏನಾರ್ಟಿನ ಪ್ರತಿಕ್ರಿಯೆ ಏನೇನಾಗುತ್ತೆ ಅನ್ನೋದೂ ಗೊತ್ತಾಗುತ್ತೆ; ಆನೇಲೇ ಹ್ಯಾಗೆ ನೋಟೀಸು ಬರಯೋದು, ಮುಂದಿನ ಕೆಲಸ ಮಾಡೋದು ಅನ್ನೋದನ್ನು ನೋಡೋಣ” ಎಂದು ಸಲಹೆ ಮಾಡಿ, ಹುರಿದುಂಬಿಸಿ ಕಳಿಸಿದರು.

ಅವರ ಮನೆಗೆ ಹೋಗಿ ಬಂದ ಮಾರನೆಯ ದಿನನೇ ಅವರ ಸಲಹೆಯಂತೆ ಆ ಎರಡು ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿದಳು.

ಅದಾದ ಒಂದು ವಾರದೊಳಗಾಗಿ ಆ ಮನೆ ಹೆಣ್ಣುಮಂಗಳನ್ನು ತೂಗಿತು.

ಆದರೆ, ಸಾ|| ರತ್ನಮೃತ ಈ ದಿನ ಗಂಡು ಮಂಗ ಹೆತ್ತು ಲೆಂದು ತಿಳಿಸುವ ಎರಡು ಕಾಗದ ಮಹೇಶ್ವರಪ್ಪನವರ ಅಂಗಡಿಗೂ, ಮನೆಗೂ ಕಲ್ಲುಸಕ್ಕರೆಯೋದನೆ ಹೋದುವು.

೧೬

ಕಲ್ಲುಸಕ್ಕರೆಯ ಸಿಹಿ ಮಹೇಶ್ವರನ ಮನೆಯಲ್ಲಿ, ಮನಸ್ಸಿನಲ್ಲಿ ಕಹಿ ಹಿಂಡಿ ಎರಡನ್ನೂ ಕೆಣಕಿಬಿಟ್ಟು.

ಯಾವುದೋ ಒಂದು ವಿಷಗಳಿಗೆಯಲ್ಲಿ, ಏನೋ ಮಂಬುಂದಿ ಹುಟ್ಟ ಮಾಡಬಾರದ್ದು ಮಾಡಿ ಎಡನಿಧ್ದ ಮಹೇಶ್ವರನ ಮನಸ್ಸು ಸಾಕಷ್ಟು ಪರಾಷ್ಟ

ತ್ವಾಪಗೊಂಡಿದ್ದರೂ, ಮುಳ್ಳಿನ ಮೇಲೆ ಹಾಕಿದ್ದ ಒಟ್ಟೀಯನ್ನು ಮೆಲ್ಲಿಗೆ ಹೇಗೆ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿರುವಾಗ ಇಂಥ ಹತ್ತಾರು ಪ್ರಸಂಗಗಳು ಒಂದರ ಮೇಲೊಂದರಿಗಿ ಅವನ ಸಹನೆಯನ್ನು ಸಡಿಲಿಸಿದ್ದವು, ಕೊಂಡವನ್ನು ಕೆರಳಿಸಿದ್ದವು.

ರತ್ನ, ಅವನಿಗೆ ಮೊದಮೊದಲು ಮುಡದಿಯಂತೆ ಕಂಡರೂ ಆಮೇಲೆ ವಾಯಾವಿಯಂತೆ ಕಂಡಳು.

ತಮ್ಮಿಬ್ಬಿರಿಗೂ ಮುದುವೆ ಆಯಿತೆಂದು ಮೊದಲ ದಿನ ಆನಂದಪಟ್ಟರೂ, ಆಮೇಲೆ ನಿಷಕಂಠವಿನ ‘ಪ್ಲಿಮತ್ತ’ ಎರಡು ದಿನ ರಾತ್ರಿ ಲಕ್ಷ್ಮೀನ್ನನ ಮನೆಯ ಮುಂದೆ ಸೀಂತಿದ್ದುದನ್ನು ಮಹೇಶ್ವರ ಕಣ್ಣಾರ ಕಂಡು, ರತ್ನ ಇನ್ನೇ ಇದೇನು? ” ಎಂದು ಕೇಳಿದ್ದ. ಅದಕ್ಕೆ ಅವಳು ನಗುತ್ತ “ಅದೇ ಸ್ವಿಟ್ಟಿನ ವಿಷಯ! ” ಎಂದು, ಎಲ್ಲಿರಿಗೂ ಗೊತ್ತಿರುವ ವಿಷಯವನ್ನೇ ಒತ್ತಿಹೇಳಿದ್ದಳು. ಬಾದು ದಿನ ಸಿಕ್ಕಾಬಟ್ಟೆ ವಾತಾಡಿದ ಮೇಲೆ, ಅವಳ ಮನೆಯ ಮುಂದೆ ಆ ಹಳೆಯ ಪರುಗಳಾವುವೂ ಈಗ ಸುಳಿಯುತ್ತಿಲ್ಲ, ಎಂಬ ನಂಬಿಕೆ ಅವನಲ್ಲಿ ಮೂಡಿತು.

ಆದರೆ, ಆ ‘ಧೀರವಾಣಿ’ ಎಲ್ಲ ಹದಗೆಡಿಸಿಬಿಟ್ಟಿತು. ಕರೀಸ್ವಾಂಡೆಂಟ್ ಕೇಶವಮೂರ್ತಿಯೂ ರತ್ನ ಇಗಾಗಿ ಹಾತೊರೆಯುತ್ತಿದ್ದ ಎಂಬುದು ‘ಧೀರವಾಣಿ’ಯಲ್ಲಿ ಬಾದ ಸುದ್ದಿಯನ್ನು ಓದಿದ ಮೇಲೆ ರತ್ನ ಇಂದಲೇ ತಿಳಿದಿತ್ತು. ‘ಆ ಸುದ್ದಿ ಬಂದರೇನು, ಇರುವ ವಿಷಯ ಬರೆದಿದ್ದಾನೆ’ ಎಂದು ರತ್ನ ಅಂದುಕೊಂಡರೂ, ಆಗಬಾರದ್ದನ್ನು ಮಹೇಶ್ವರನ ಹೆಂಡತಿ, ತಾಯಿ ಓದಿ, ಕೇಳಿ ಗೋಳಾಡತೊಡಗಿದರು.

ಹೊತ್ತಾಗಿ ಮನೆಗೆ ಬರುತ್ತಿದ್ದ, ಸಿಕ್ಕಾಬಟ್ಟೆ ರೇಗಾಡುತ್ತಿದ್ದ ಗಂಡನ ನಡತೆಯನ್ನು ನೋಡಿ ಆಶ್ಚರ್ಯಪಡುತ್ತಿದ್ದ ಗಂಗಮ್ಮನಿಗೆ ‘ಧೀರವಾಣಿ’ ದಿಕ್ಕು ತೋರಿದಂತೆ ಮಾಡಿತ್ತು. ಕೆಂಪು ಚೌಕಟ್ಟೆ ಹಾಕಿಕೊಂಡು ಮನೆಯೊಳಗೆ ಧುಮುಕಿದ್ದ ಆ ವರ್ತಮಾನ ಅವಳ ಮನಸ್ಸನ್ನು ನಾನಾ ಯೋಚನೆಗಳಿಗೆಡುಮಾಡಿತ್ತು.

ರತ್ನ ಇ ಮಾತನ್ನು ನಂಬಿದ್ದ ಮಹೇಶ್ವರ ಕೇಶವಮೂರ್ತಿಯ ಕಡೆ

ಹೇಳಿ, ಹೆಂಡತಿಯನ್ನು ತಾಯಿಯನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದು. ಆದರೆ, ತಾಯಿ ಹಾವರ್ಟಮ್‌ “ನಿನಗೂ ಅವಳಿಗೂ ಯಾಕೆ ಅವನು ಗಂಟುಹಾಕ್ತಾನೆ ಹೇಳಿ?....ಹೋಗಲಿ, ನಿನ್ನ ಉಂಗುರ ಯಾಕೆ ಅವಳ ಹತ್ತಿರ ಹೋಯ್ತು, ಅವಳ ಉಂಗುರ ಯಾಕೆ ನಿನ್ನ ಹತ್ತಿರ ಬಂತು?” ಎಂದು ಕೋಪಗೊಂಡು ಕೇಳಿದ್ದ್ಲು.

ವ್ಯಾಪಾರವನ್ನು ಹಾಳುಮಾಡಿಕೊಂಡು ದಿಕ್ಕು ತೋರದೆ ಒದ್ದಾಡುತ್ತಿದ್ದ ಮಹೇಶ್ವರನನ್ನು, ಸೂಜಿಗಲ್ಲಿನಂತಿದ್ದ ರತ್ನ ಆಗಾಗ ಸೇಳಿದು ಸಂತೋಷಗೊಳಿಸುತ್ತಿದ್ದ್ಲು. ಆದರೆ ಈ ಭೋಗ್ಯಪತ್ರದ ಕತೆ ವಿರಾಸನನ್ನು ತಂದುಹಾಕುವುದಕ್ಕೂ, ವಿಷಯ ತಿಳಿದ ಹಿತಚಿಂತಕ ನಂಜುಂಡಪ್ಪನವರು ಬುದ್ಧಿಹೇಳುವುದಕ್ಕೂ, ‘ಧೀರವಾಣಿ’ಯಿಂದ ಬುದ್ಧಿ ಕಲಿತ ಗಂಗಮ್ಮ ಮನಸ್ಸು ಬದಲಾಯಿಸುವುದಕ್ಕೂ ಸರಿಹೋಯಿತು.

ರತ್ನ ಹೇಳಿದಂತೆ ಮಹೇಶ್ವರ ರಸಿದಿ ಪಡೆಯದೆಯೆ, ಮೊದಲು ಒಂದು ಸಾವಿರ ರೂಪಾಯಿ ತಂದುಕೊಟ್ಟು. ಆಕೆ ಹೇಳಿದಂತೆಯೇ ಅವಳು ವಾಸವಾಗಿದ್ದ ಮನೆಯನ್ನು ಏದು ಸಾವಿರ ರೂಪಾಯಿಗೆ ಭೋಗ್ಯ ಮಾಡಿದಂತೆ ಪತ್ರ ಬರಸಿ ರಿಜಿಸ್ಟ್ರ್ರ ಮಾಡಿಸಿದ. ತನ್ನ ಮಾತಿನಂತೆಯೆ ಎರಡು ತಿಂಗಳನಂತರ, ಮೂರು ಸಾವಿರ ರೂಪಾಯಿ ಒಯ್ದು ರಸಿದಿ ಪಡೆಯದೆ ಅವಳ ಕೈಯಲ್ಲಿ ಹಾಕಿದ. ಆದರೆ, ಅವಳು ತನ್ನ ಮಾತಿನಂತೆ ನಡೆಯಲಿಲ್ಲ. ‘ಭೋಗ್ಯಪತ್ರ ಕೊಡು, ಹರಿದು ಹಾಕೋಣ,’ ಎಂದರೆ ‘ಇರಲಿ ಪರವಾಯಿಲ್ಲ’ ಎಂದು ಹಿಂದೇಟು ಹೊಡಿದಳು.

‘ಅವಳು ಮಾಯಾವಿ, ಮನೆ ಹಾಳು ಮುಂಡೆ’ ಎಂಬ ಮಾತುಗಳನ್ನು ತಾಯಿಯ ಬಾಯಿಂದ, ನಂಜುಂಡಪ್ಪನವರ ಬಾಯಿಂದ ಕೇಳಿದ್ದ ಮಹೇಶ್ವರ ಅಂದು ಕೆಟ್ಟಿ ಯೋಚನೆ ಮಾಡಿದ. ರತ್ನ ಒಂದು ವರುವದ ನಂತರ, ‘ಭೋಗ್ಯದ ಹಣ ವಾಪಸು ಕೊಡು’ ಎಂದು ನೋಟೀಸು ಕೊಟ್ಟರಿ? ರಸಿದಿ ತೆಗೆದುಕೊಳ್ಳಬೇಕಿದೆ ಕೊಟ್ಟರುವ ನಾಲ್ಕು ಸಾವಿರ ರೂಪಾಯಿಯನ್ನು ‘ಸೀವೆಲ್ಲಿ ಕೊಟ್ಟರಿ?’ ಎಂದು ಕೇಳಿದರೆ?

‘ಆ ಕಣ್ಣಿಗೆ ಬಲಿಯಾಗಿ ಬೈಷ್ಣಿ ಬಿದ್ದು ಭೀಟ್ಟಿದೀಯಲ್ಲ!’ ಎಂದಿತು,

ಯಾವುದೋ ಒಂದು ಮೂಲೀಯಲ್ಲಿದ್ದ ವಿವೇಕ.

ಅದರೂ ಆ ಕಣ್ಣೀ ಈ ವಿವೇಕವನ್ನು ಹೊಡೆದೋಡಿಸಿ, ಹೃದಯ ವನ್ನು ಸೆಳೆದು ಅಪ್ಪಿಕೊಂಡಿತ್ತು.

ರತ್ನ ತಾಯಿಯಾಗುತ್ತಾಳೆ, ಎಂಬುದು ತಿಳಿದಾಗ ಮಹೇಶ್ವರನ ಎದೆ ಧರಕ್ಕೆಂದಿತ್ತು. ‘ಧೀರವಾಣಿ’ ಪತ್ರಿಕೆ ಆಗಲೆ ಉರ್ಬಿಲ್ಲ ಸಾಕಷ್ಟು ಪ್ರಚಾರಮಾಡಿತ್ತು. “ಎಲ್ಲ ಬಿಟ್ಟು ಮಹೇಶ್ವರ ಈ ಗುಂಡಿಗೆ ಬಿದ್ದನೆಲ್ಲ!” ಎಂದು ಹೇಳಿಯ ಬೀದಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಆತ ಹೊರಗೆ ತಲೆಯೆತ್ತಿ ನಡೆಯುವುದೇ ಕಷ್ಟವಾಯಿತು. ಅಂಗಡಿಯ ವಾಪಾರದಲ್ಲಿ ಆಸಕ್ತಿಯೇ ಇಲ್ಲದೆ, ಆಸಕ್ತಿ ಇವ್ವರೂ ಬೀದಿಯಲ್ಲಿ ಜನರ ಮುಂದೆ ಎಂಟು ಗಂಟೆ ಕೂಡುವ ಮುಖವಿಲ್ಲದೆ, ನಿತ್ಯಿಂತೆಯಾದ ಮನಸ್ಸಿಲ್ಲದೆ, ಮನೆಯಲ್ಲಿ ಮೂರು ನಿಮಿಷದ ಶಾಂತಿ ಇಲ್ಲದೆ ‘ಇದು ಹೇಗೆ ಬಗೆಹರಿದಿತವ್ವಾ?’ ಎಂದು ಒಳಗೊಳಗೇ ಕೊರಗುತ್ತಿದ್ದು.

ಒಂದು ಭಾನುವಾರ ಮಟಮಟ ಮಧ್ಯಾಹ್ನ, ಮನೆಯಲ್ಲಿ ಜಗಳ ಆಡಿಕೊಂಡು ಮಹೇಶ್ವರ ಮಾರಮ್ಮನ ಚೌಕದ ಕಡೆಗೆ ಬೇಗಬೇಗ ಹೋಗುತ್ತಿದ್ದಾಗ ಅವನ ಮನಸ್ಸಿನಲ್ಲಿ ಏನೇನೋ ಯೋಜನೆಗಳುಂಟಾಗಿದ್ದವು. ಮನುವೆಯಾದ ಒಂದು ಹೃದಯದೊಡನೆ ಜಗಳ ಆಡಿ “ಕಣ್ಣಿಗೆ ಮತ್ತಿರಚುವ ಕಾಮನಿಯರ ಸಹವಾಸವೇ ನಿಮಗೆ ಬೇಕು; ಹೋಗಿ, ಹಾಳಾಗಿ” ಎನ್ನಿಸಿಕೊಂಡು, ಮದುವೆಯಾದಂತೆ ಆದ ಇನ್ನೊಂದು ಹೃದಯದ ಹತ್ತಿರಕ್ಕೆ ಶಾಂತಿಯ ಸುಖಕ್ಕಾಗಿ ಹೊರಟಿದ್ದ ಆ ಮನಸ್ಸು ಹತ್ತಿರದ ಸೂಜಿಗಲ್ಲಿಗೆ ಸಿಕ್ಕಿ ‘ನಾನೇಕೆ ಗಂಗೂಷ್ಟ ಬಿಟ್ಟು ಬಿಡಬಾರದು?’ ಎಂದೂ ಅಂದುಕೊಂಡಿತ್ತು.

ಅದರೆ, ಬಿಳಿಯ ಜುಬ್ಬಿ ಮತ್ತು ಪಾಯಿಜಾಮ ಹಾಕಿಕೊಂಡ ಕೇಶವನುಂಟ್ರೆ ಲಕ್ಷ್ಮಮ್ಮನ ಮನೆಯಿಂದ ಹೊರಬಿದ್ದು, ಹಾಗೆ ಹೋದು ವನ್ನು ಕಂಡಕೂಡಿ ಆ ಮನಸ್ಸು ಬದಲಾಯಿಸಿತು. ಯೋಜನೆಯ ಹೊಳೆ ಬೇರೆಯ ಕಡೆಗೆ ಹೊರಳಿತು.

ಅವನ ದೇಹ ನೇರವಾಗಿ ನಂಜುಂಡಪುನರ್ಕ ಮನೆಯ ಮುಂದೆ

ಬಂದು ನಿಂತಿತು. ನಂಜುಂಡಪ್ಪನವರು ಆಗತಾನೇ ಉಟ್ಟಮಾಡಿ ಮಲಗಿ ಕೊಂಡಿದ್ದರು. ಅಪರೂಪಕ್ಕೆ ಬಂದ ಮಹೇಶ್ವರನನ್ನು ಕಂಡು ಆಶ್ಚರ್ಯದಿಂದ “ಇದೇನು ಮಹೇಶ್ವರ! ಯಾಕೆ ಬಂದಿ?” ಎಂದು ಕೇಳಿದರು.

“ಯಾಕೂ ಇಲ್ಲ, ದಯವಿಟ್ಟು ಸ್ವಲ್ಪ ಬರ್ತೀರಾ?”

“ಎಲ್ಲಿಗೆ?”

“ಎಲ್ಲಿಗೂ ಇಲ್ಲ. ಹೀಗೇ—ಸ್ವಲ್ಪ ಮಾತಾಡಬೇಕು.....ನಮ್ಮಂಗ ಡಿಗೇ ಹೋಗೋಣ; ಬಾಗಿಲು ತೆಗೆದುಕೊಂಡು ಅಲ್ಲಿ ಇಕ್ಕಳಿತು ಕೊಳ್ಳಬೋಣ.”

“ಏನು ವಿಷಯ?”

“ಗೊತ್ತೇ ಇದೆಯಲ್ಲ—ನೀವು ಹೇಳ್ತಾ ಇರೋದು.”

“ಸರಿ.....ಬರ್ತೀನಿ ತಾಳು” ಎಂದು ನಂಜುಂಡಪ್ಪನವರು, ಅಂಗಿ ಹಾಕಿಕೊಂಡು ರೇತಿಮೆಯ ಶಯ್ಯ ಹೊದ್ದು ಕೊಂಡು ಹೊರಗೆ ಬಂದರು....

ಅಂಗಡಿಯಲ್ಲಿ ಕುಳಿತು ಮಾತಾಡಿದಾಗ ಮಹೇಶ್ವರಪ್ಪ “ನಂಜುಂಡ ಪ್ಪನವರೆ, ಇವತ್ತು ಕೇಶವಮೂರ್ತಿಯನ್ನು ನೋಡಿದ ವೇಗೆ ನಿಮ್ಮ ಮಾತಿನಲ್ಲಿ ನಂಬಿಕೆ ಬಂತು. ನೀವು ಹೇಳಿದ್ದು ನಿಜ ಇರಬಹುದು. ಅವಳೇ ‘ಧೀರವಾಣಿ’ಯಲ್ಲಿ ಇವನ ಮೂಲಕ ಎಲ್ಲ ಪಟ್ಟಿಷ್ಠ ಮಾಡಿಸಿದಾಳೀಂತ ಕಾಣುತ್ತೆ. ಇದನ್ನು ಹ್ಯಾಗಾದರೂ ಮಾಡಿ ಪತ್ತೆಮಾಡಬೇಕಳ್ಳ ಇವರೆ?” ಎಂದು ಕೇಳಿದ.

ಸಾವಧಾನವಾಗಿ ಕೇಳಿದ ನಂಜುಂಡಪ್ಪನವರು “ಹೌದು ಮಹೇಶ್ವರ, ಎಲ್ಲ ಅಷ್ಟೆ. ಇಲ್ಲಿದ್ದೈ ಈ ಮುಂಡೆದಕ್ಕೇನು ಬೇಕು. ಅವಳು ಇವನನನ್ನು ಪ್ರೀತಿಸಲಿಲ್ಲಾಂದವಾತ್ರಕ್ಕೆ ಹೀಗಲ್ಲ ಯಾಕಾ ಪಟ್ಟಿಷ್ಠ ಮಾಡೋಕೆ ಹೋಗ್ಗಾನೆ!....ಹಿಂದೆ ಅವಳಿನ್ನು ಆಟ ಆಡಿದ್ದ ಹೋ ಅದೆಲ್ಲ ಬಿಟ್ಟು ನಿವ್ವಿಷ್ಟರದೇ ವಿಷಯ ಪಟ್ಟಿಷ್ಠ ಮಾಡೋಕೆ ಅವನ್ನೇನಾ ದರದು? ಅದೂ ಅಶ್ವೆ, ನೀನೇ ಇವತ್ತು ಅವನನನ್ನು ಕಣ್ಣಿರ ನೋಡಿದೆ ಅಂತೀಯಾ?....ಆಗದೇ ಇದ್ದೀನ್ನು ಭಾನುವಾರ ಮಧ್ಯಾಹ್ನ ಮನೆಗೆ ಕರಸೊಂಡು, ನೀನು ಬರೊದರೊಳಗೆ ಅವನನನ್ನು ಹೊರಗೆ ಕಳಸೋ ಏರಾಟೊಂದ್ರೀನು,

ಮನದರಫ ?....ನಾನೆಲ್ಲ ಹೇಳಬಿಡ್ಡಿ ಎನಿ ಮಹೇಶ್ವರ, ಏನ್ನೇ ಸಂಜೆ ನಿಮ್ಮಮ್ಮೆ ನಮ್ಮನೆಗೆ ಬಂದಿದ್ದು. ಅವರ ಗೋಖಾಟಾನ ತಡೆಯೋ ಕಾಗಲಿಲ್ಲ. ನನಗೆ ನಿನ್ನ ಮೇಲೆ ತುಂಬ ಕೋಪ ಬಂತು. ಈಗ ಸೋದು, ನಾನೆನೂ ಹೇಳಬೇಕಾದ್ದಿಲ್ಲ—ನಿಂಗೇ ಎಲ್ಲ ಗೊತ್ತುಗಿದೆ” ಎಂದರು.

ಮಹೇಶ್ವರ “ನಂಜುಂಡಪ್ಪನವರೆ, ಹಾಗಾದರೆ ಈಗೊಂದು ಕೆಲಸ ಮಾಡಬೇಕಲ್ಲ, ದಯವಿಟ್ಟು. ಆ ಕೇರವನುರ್ತೀನ ಹಣ್ಣಾಗಾದರೂ ಮಾಡಿ ಕರಸಬೇಕಲ್ಲ ?” ಎಂದು ಆಸಕ್ತಿಯಿಂದ ಕೇಳಿದ.

“ಅದಕ್ಕೇನು, ಆ ಮಿಕ. ಎಲ್ಲಿ ಕಾಸು ಬಿಡ್ಡರೆ ಅಲ್ಲಿ ಕುಣಿಯುತ್ತೇ. ಅದರೆ, ಅವನಿಗೂ ಅವಳಿಗೂ ಈಗಿರೋ ಸಂಬಂಧಾನ ಮೌದಲು ತಿಳಿದು ಕೊಳ್ಳುತ್ತೇನಿ ತಡಿ, ಆಮೇಲೆ ಮುಂದಿನ ಮಾತು. ಎಲ್ಲ ನನಗೆ ಬಿಡು.... ನಾನು ಅವನನ್ನು ನೋಡೊಂಬ್ಬುತ್ತೇನಿ, ಸೀನು ಮಾತ್ರ ಆ ಕಡೆ ಸುಳಿಬ್ಬಾಡ” ಎಂದು ಸಮಾಧಾನ ಹೇಳಿದರು.

“ ಬದಲಾಯಿಸಿದ ಮನಸ್ಸಿನ ಮಹೇಶ್ವರ, ಸುಮಾರು ಎತಡು ಗಂಟೆ ಹೊತ್ತು ನಂಜುಂಡಪ್ಪನವರೊಡನೆ ಮಾತಾಡುತ್ತಿದ್ದು, ವಾಪಸು ನೇರವಾಗಿ ಮನೆಗೆ ಬಂದ.

ಬೆಳಗ್ಗೆ ಆದ ಜಗಳದಿಂದ ಬದಲಾಯಿಸಿದ ಮನಸ್ಸಿನ ಗಂಗಮ್ಮ, ಮಧ್ಯಾಹ್ನ ಆದ ಮಾತುಕತೆಯಿಂದ ಬದಲಾಯಿಸಿದ ಮನಸ್ಸಿನ ಮಹೇಶ್ವರ ಅಂದಿನ ರಾತ್ರಿಯನ್ನು ವಿಚಿತ್ರವಾಗಿ ಕಳೆದರು.

ಕೆಳಗಿದ್ದ ಹಾಸಿಯ ಮೇಲೆ, ಅಂದು ರಾತ್ರಿ ಹನ್ನೊಂದು ಗಂಟಿಗೆ ಬಂದು ಮಲಗಿಕೊಂಡ ಗಂಗೂ ಕಂಬಿಯ ಗಂಗೆಯಲ್ಲಿ ಮಿಂದು ಮುಳುಗಿದ್ದಳು. ಮಂಜದ ಮೇಲೆ ಮಲಗಿ ಚಿಂತಿಸುತ್ತಿದ್ದ ಮಹೇಶ್ವರ ಮಡದಿಯ ಬಿಸಿಯಸಿರನ್ನೇ ಆಲಿಸುತ್ತ, ಕೊನೆಗೆ ತಡೆಯಲಾರದೆ ಎದ್ದು, ಆ ಮಂಕು ದೀಪದ ಬೆಳಕಿನಲ್ಲಿ ಗಂಗಮ್ಮನ ಪಕ್ಕದಲ್ಲಿ ಕುಳಿತು, ‘ಗಂಗೂ’ ಎಂದು ಮೆಲ್ಲಿಗೆ ಮೈಮುಟ್ಟೆ ಎಬ್ಬಿಸಿದ. ಸದಾ ಎದ್ದೇ ಇರುತ್ತಿದ್ದ ಗಂಗೂ ಈ ಅನಿರೀಕ್ಷಿತ ಅನುಭವಹಣ್ಣಿಗಿ ಬಿಕ್ಕಬಿಕ್ಕ ಅಳತೊಡಗಿದಳು. ಆ ಅಳು ಈ ಗಂಡುಗಣ್ಣಿನಲ್ಲಿ ಕಂಬಿ ತಂದಿತು.

ಎಮೈಲ್ ದಿನ ದೂರವಾಗಿದ್ದ ಆ ಎರಡು ತುಟಿಗಳು ಒಂದಾದುವು ;
ಆ ಎರಡು ದೇಹಗಳು ಒಂದುಗೂಡಿದುವು.

* * * *

ಮಾರನೆಯ ದಿನ, ನಂಜುಂಡಪ್ಪನವರು ಕೇಶವಮೂತ್ರಿಯನ್ನು
ಮಹೇಶ್ವರಪ್ಪನವರ ಮನೆಗೇ ಕರೆದುಕೊಂಡು ಬಂದುಬಿಟ್ಟರು.

ಭಾನುವಾರ ಮಧ್ಯಾಹ್ನ, ರತ್ನ ಇನ್ನು ಕೆಣಕಲು ಹೋಗಿ, ಸಿಕ್ಕಾಬಟ್ಟಿ
ಬಯ್ದಿಸಿಕೊಂಡು ಹೊರಗೆ ಬಂದ ಕೇಶವಮೂತ್ರಿಯನ್ನು ನಂಜುಂಡಪ್ಪ
ನವರು ಕಂಡು ಗುಟ್ಟಾಗಿ ಮಾತಾಡಿದಾಗ ಎಲ್ಲ ತಿಳಿಯಿತು.

ರತ್ನ ಇನ್ನು ಒಟ್ಟಿಸಿಕೊಳ್ಳಲು ಏನೇನೋ ಮಾಡಿ, ‘ಧೀರವಾಣಿ’ಯ
ಮೂಲಕವೂ ಬಂದು ಲಾಗ ಹಾಕಿ ವಿಫಲನಾಗಿದ್ದ ಕೇಶವಮೂತ್ರಿ
ನಂಜುಂಡಪ್ಪನವರ ಮಾತಿನ ಅರ್ಥವನ್ನು ಬೇಗ ಗ್ರಹಿಸಿಕೊಂಡು, ರತ್ನ ಇ
ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದ.

“ನಂಜುಂಡಪ್ಪನೋರೆ, ಏನು ಹೇಳ್ತೀರ ಸಮಾಚಾರ !....ಎಲ್ಲ
ನನಗ್ಗೊತ್ತು. ಉಂಗುರದ ಕತೆ....ಅದನ್ನ ಹ್ಯಾಗೆ ಕಟ್ಟಿದಳು, ಅದಕ್ಕೆ
ಯಾರಾಜುರು ಕಾರಣ, ಎಲ್ಲ ವಿವರವಾಗಿ ಹೇಳ್ತೀನಿ ಕೇಳಿ ಬೇಕಾದ್ದೇ....
ಅವಳು ಗುಟ್ಟಾಗಿ ನನ್ನನ್ನು ಕರಸಿ ‘ಧೀರವಾಣಿ’ಲಿ ಹೀಗೆಲ್ಲ ಪಬ್ಬಿಷ್ಟ
ಮಾಡು, ನಿಂಗನ್ನು ಕೊಡ್ಡಿನ್ನಿ, ಇನ್ನು ಕೊಡ್ಡಿನ್ನಿಂತ ಪುಸಲಾಯಿಸಿದಳು
....ಇದೆಲ್ಲ ನಿಜಾಂತ ನಂಬಿಸಿಬಿಟ್ಟಿಳು....ನಾನು ಮಹೇಶ್ವರಪ್ಪನೋರ
ಕೃಯಲ್ಲಿರೋ ಉಂಗುರಾನ, ಅವಳ ಕೃಯಲ್ಲಿರೋ ಉಂಗುರಾನ ನೋಡಿ,
ಎಲ್ಲ ನಿಜ ಇರಬಹುದು ಅಂದೊಂದು ಪಬ್ಬಿಷ್ಟ ಮಾಡ್ದೆ. ಇಲ್ಲಿದ್ದೆ
ನಾನ್ನಾಕೆ ಮಾಡೋಕೆ ಹೋಗ್ಗಿ?....ಇನ್ನೊಂದು ವಿವಯ : ಇವಳು ಅವರ
ವಜ್ರದುಂಗುರ ಕಿತ್ತೊಂಡಿದ್ದೀ ಅಲ್ಲಿ ಮಾರನೇ ದಿನವೆ ಅದರ ಮೇಲೆ ‘ಎ’
ಅಂತ ಆಕ್ಷಸಾಲಿ ಪುಟ್ಟಾಚಾರಿ ಕೈಲಿ ಕೆತ್ತಿಸೊಂಡಳು ! ನಾನೇ ಕಣ್ಣಾರ
ನೋಡ್ದೇ....ಏದು ಸಾವಿರ ದೂಪಾಯಿಗೆ ಒಂದು ಭೋಗ್ಯಪತ್ರ ಬೇರೆ
ಮಾಡಿದಾಳಂತೆ. ಅವಳು ನನಗೆ ಹೇಳ್ತೀ ಇದ್ದರೂ ಸಭಾರಿಜಿಸ್ತೂರು
ಅಷ್ಟೇನಲ್ಲಿ ಪತ್ತೆಮಾಡ್ದೆ....ಇನ್ನು ಕ್ಷಮಾ ಎಪ್ಪೆನ್ನು ಕಿತ್ತೊಂಡಿದಾಳೋ!

ಇದೆಲ್ಲ ಮನೆಹಾಳ್ ವಾಸುಪಾರ ಅಶ್ವೀ ನಂಜುಂಡಪ್ಪನೋರೀ?....ಅವಕು
ಬಹೆಳ ಘಾಟಿ; ನಿಮ್ಮನುಹೇಷ್ಟರಪ್ಪನೋರು ಏನ್ನುಂಡಿದುರೆ ಅವಳನ್ನು!
....ಪಾಪ, ಅವರಿಗೆ ಗೊತ್ತಾಗಲಿಲ್ಲ. ಸದ್ಯ, ಈಗಲಾದರೂ ಬುದ್ಧಿ
ಬಂತಲ್ಲ!....ಈಗೆನು ನಾಡ್ತಾರಂತಿ? ಅವಳಿಗೂ ಇವರಿಗೂ ಆಗೋಡೇ
ಇಶ್ವರಿ?”

“ಇಲ್ಲ....ಇವನು ಅವಳ ಮನೆಗೆ ಹೋಗಿ ಆಗಲೆ ಏಕೆಂಟು ದಿನವ
ಮೇಲಾಗಿದೆ....ಈಗ ಇಬ್ಬಿರಿಗೂ ಆಗೋಲ್ಲ.”

“ಹಾಗಾದರೆ ಈಗೇನ್ನಾಡ್ತಾರಿ?”

“ಇನ್ನೂ ಏನೂ ಗೊತ್ತಾಗಿಲ್ಲ...ಇವನೇಇಂತಾಡ್ತಾನೆ!—ಅವಳೇ
ನ್ನಾಡ್ತಾಳೆ, ಅನ್ನೊಂದು ತಾನೆ ಮುಖ್ಯಿ!”

“ಅವಳು ಘಾಟಿ ಹಂಗಸು. ಇವನೇನಾದರೂ ಹೋಗೋಂದು
ಬಿಟ್ಟರೆ, ಎಲ್ಲ ವಿರಸಕ್ಕಿಟ್ಟಿಕೊಂಡುಬಿಟ್ಟರೆ ಅವಳು ಕೇಳು ಮಾಡಿ
ಬಿಡ್ಡಾಳೆ....ಈಗ ಅವಳು ಗಭೀರಣೆ ಬೇರೆಂತಿ!....ದೊಡ್ಡ ರಾಮಾಯಣಾನೆ
ಮಾಡಿಬಿಡ್ಡಾಳೆ!....”

“ಏನ್ನಾಡ್ಯೋಂದು ನೋಡು, ಪಾಪ! ತಿಳಿಂದಿ ಈ ಮಹೇಷ್ವರ ಸಿಕ್ಕಿ
ಹಾಕೊಂಡಿಟ್ಟಿದ್ದಾನೆ!”

“ಅವಳೇನಾದರೂ ಕೇಸಾ ಮಾಡೋ ಹಾಗಿದ್ದೆ ನನ್ನ ಕರೀರಿ
ನಂಜುಂಡಪ್ಪನೋರೀ, ಆವಾಗ ನೋಡ್ತಿಂನಿ ಅವಳಾಟಾನ!....ನೀವು
ಸುಮಿಂದಿ, ನಾನ್ನಾಡ್ತಿಂನಿ..ನನಗೆ ಇನ್ನೊಂದೆಂಟು ದಿನ ಟ್ಯಿಂ ಕೊಡಿ,
ನಾನೆಲ್ಲ ತಿಳಿದ್ದೊಂದ್ದೃತಿಂನಿ....ಮಹೇಷ್ವರಪ್ಪನೋರು ಮನಸ್ಸು ಮಾಡದರೆ
ಆ ಮಾರ್ಯಾವಿನ್ನ ಆಟ ಆಡಿಸಿಬಿಡೆಬಹುದು....ಬೀಗದಕ್ಕೆ ನನ್ನ ಹತ್ತಿರ
ಇದೆ” ಎಂದು ಕೇಶವಮೂರ್ತಿ ಉತ್ತಾಹದಿಂದ ನುಡಿದ.

ಲಾಯರ್ ಚೆಂದ್ರಶೇಖರಪ್ಪ ಹಾಕಿದ ಅನೇಕ ಪ್ರಶ್ನೆಗಳಿಗೆ ಉತ್ತರ
ಕೊಡುವಂಥ ಬೀಗದಕ್ಕೆ ನಿಜವಾಗಿಯೂ ಅವನ ಹತ್ತಿರ ಇತ್ತು.

ರತ್ನ ಮನೆಯ ಮುಂದೆ ‘ಮಿಸೆಸ್ ಎಚ್. ಎಂ. ಮಹೇಷ್ವರಪ್ಪ’ ಎಂಬ
ನೋರ್ಕ್ ಹಾಕಿಕೊಂಡು, ಹೆಂಡತಿ ಗಂಡನಿಗೆ ಬರೆದಂಥ ಕಾಗದವನ್ನು ತನಗೆ

ಬರೆದುದನ್ನು ನೋಡಿ ಮಹೇಶ್ವರನ ಕೋಪ ಕೇರಿತು. “ನೀವು ಈ ರೀತಿ ಕಾಗದ ಬರೆದದ್ದು ತಪ್ಪು. ನಿಮಗೂ ನನಗೂ ಯಾವ ಸಂಬಂಧವೂ ಇಲ್ಲ. ನೀವು ಬರೆದಿರುವಂತೆ ನಾವು ಗಂಡಹೆಂಡಿರಲ್ಲ. ನಮ್ಮ ಮನೆಗೆ ನೀವು ಬಾಡಿಗೆದಾರರೇ ಏನಾ ನನಗೂ ನಿಮಗೂ ಇನ್ನಾನೆ ಸಂಬಂಧವೂ ಇಲ್ಲ. ಇನ್ನು ಮುಂದೆ ಇದೇ ರೀತಿ ತಮ್ಮಿಂದ ಕಾಗದಗಳು ಬಂದಲ್ಲಿ ಮುಂದಿನ ಕಾರ್ಯಕ್ರಮ ಕೈಗೊಳ್ಳಲಾಗುತ್ತೇ” ಎಂದು ನಾಜುಂಡಪ್ಪನವರ ಸಲಹೆ ಯಂತೆ ಒಂದು ಉತ್ತರ ಕೊಟ್ಟುಬಿಟ್ಟು.

ಗಂಡುಮಂಗು ಆಯಿತೆಂದು ತಿಳಿಸುವ ಕಾಗದ ಕಲ್ಲುಫಕ್ಕರೆಯೋಡನೇ ಮನೆಗೆ ಬಂದಮೇಲಂತೂ ಕೋಪ ಮಿತಿಮಿರಿತು.

ಕೇಳವನುತ್ತಿರುವ ಸಿ.ಪ.ಡಿ. ಕೆಲಸದಿಂದ ರತ್ನ ಇ ಬಂಡವಾಳವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಮಹೇಶ್ವರ ಕಾಗದಪತ್ರಗಳೆಲ್ಲವನ್ನೂ ಸುಪ್ರಸಿದ್ಧ ಲಾಯರ್ ಮುಕುಂದರಾಯರ ಕೈಗೆ ಒಸ್ಸಿಸಿ, ದಯವಿಟ್ಟು ಮುಂದಿನ ಕೆಲಸ ನಡೆಸಿ, ಎಂದು ಕೇಳಿಕೊಂಡ.

“ಮಹೇಶ್ವರಪ್ಪನವರ ಎಡನೆಯ ಹೆಂಡತಿ ರತ್ನಮ್ಮ ಪಾಶ್ಚಾತ್ಯ ರೀತಾನ್ಯ ಮದುವೆಯಾದ ಧರ್ಮಪತ್ನಿ. ಒಂದೂವರೆ ತೊಲ ಎರಡು ಗುಳಗಾಜಿ ತೂಕವವ್ಯಾಪ್ತಾದಂಗುರದ ಒಳಗೆ ‘ಎಂ’ ಎಂಬ ಗುರುತು ಹಾಕಿಸಿ, ಗಂಡ ಮಹೇಶ್ವರಪ್ಪನವರು ಹೊಡತಿ ರತ್ನಮ್ಮನಿಗೆ ಬಾಂಧವ್ಯ ಸೂಚಕ ವಾಗಿ ನೀಡಿದ್ದಾರೆ. ಹಾಗೆಯೇ ರತ್ನ ತನ್ನ ಮುಕ್ಕಾಲು ತೊಲದ ದೊಡ್ಡ ಕೆಂಪು ಹರಳನ ಉಂಗುರದ ಒಳಗೆ ‘ಆರ್’ ಎಂದು ಕೆತ್ತಿಸಿ, ತನ್ನ ಪತಿ ಯಾದ ಮಹೇಶ್ವರಪ್ಪನವರಿಗೆ ಬಾಂಧವ್ಯ ಸೂಚಕವಾಗಿ ನೀಡಿದ್ದಾರೆ. ಈ ಈ ಬಾಂಧವ್ಯದ ಫಲವಾಗಿ ಮೂರು ತಿಂಗಳ ಗಂಡುಮಂಗು ತೊಟ್ಟಿಲಲ್ಲಿ ಆಡುತ್ತಿದೆ. ಆದರೆ, ಇಷ್ಟರು ಹೆಂಡಿರ ಯಜಮಾನರಾದ ಮಹೇಶ್ವರಪ್ಪನವರು, ಗಂಡುಮಕ್ಕಳಿಲ್ಲದೆ ರತ್ನಮ್ಮನನ್ನು ಕಂಡು ಹೊಟ್ಟಿಕಿಚ್ಚಿಪಡುತ್ತಿರುವ ಅವರ ಮೊದಲನೇ ಹೆಂಡತಿಯ ಮಾತು ಕೇಳಿಕೊಂಡು, ಎರಡನೆಯ ಹೆಂಡತಿಗೂ, ತಮ್ಮ ಏಕಮಾತ್ರ ಪುತ್ರನಿಗೂ ದ್ವೋರಕಮಾಡಲು ತಮಗೂ ರತ್ನಮ್ಮನಿಗೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ. ಇಷ್ಟೇ

ಅಲ್ಲದೆ, ಈಗ್ಗಿ ಒಂದು ವರುಷದ ಹಿಂದೆ ರತ್ನವೃಣಿಂದ ಇದು ಸಾವಿರ ರೂಪಾಯಿ ಪಡೆದು, ಹೆಸರಿಗೆ ಈ ಮನೆಯನ್ನು ನಿನಗೆ ಭೋಗ್ಯಮಾಡಿರುತ್ತೀನೆ ಎಂದು ಹೇಳಿ, ಈಗ, ಅವಧಿ ಮುಗಿದಿರುವಾಗ ಹಣ ವಾಪನು ಕೇಳಿದರೆ, ಅದು ಬರಿಯ ಹೆಸರಿನ ಶಾಗದ; ನಾನು ನಿನಗೆ ಹಣ ಕೊಡ ಬೇಕಾಗಿಲ್ಲ ಎಂದು ತಿಳಿಸಿ, ಏಮು ಸಾವಿರ ರೂಪಾಯಿಗೆ ಮೋಸವನಾಡಲು ಹೆವಣಿಸುತ್ತಿದ್ದ್ವಾರೆ. ಆದರೆ ಅದಕ್ಕೆ ಪತ್ರ ಇರುವುದರಿಂದ, ಎಲ್ಲ ಪರಾಂ ಬರಿಸಿ, ಈ ನಾಯಿಸೀರ ನಾಯಿವಾಗಿ ತೀವ್ರಕೊಡಬೇಕು' ಎಂಬ ಅಧ್ಯಾದಲ್ಲಿ ವಾದಿಸಿದ ಲಾಯರ್ ಚಂದ್ರಶೀಖರಪ್ಪನವರನ್ನು ಕರೆಸ್ ಪಾಂಡೆಂಟ್ ಕೇಶವನೂತ್ತೀರ್ ಅಕ್ಕಣಾಲಿ ಪುಟ್ಟ್ವಾಚಾರಿ, ನಂಜುಂಡಪ್ಪ ನವರು ಮುಂತಾದವರ ಸಾಕ್ಷ್ಯಗಳ ನೇರ ವಿನಿಂದ ಅಡ್ವೆನ್‌ಕೇಶ್ ಮುಕುಂದರಾಯರು ವಾದದಲ್ಲಿ ಸೋಲಿಸಲು ಒಂದು ವರುಷ ತೆಗೆದು ಕೊಂಡರು.

ನಂಜಪ್ಪಶೆಟ್ಟಿರ ಖೂನಿ ಕೇಸು ಮುಗಿಯುವುದಕ್ಕೂ ಈ ಕೇಸು ಮರುವಾಗುವುದಕ್ಕೂ ಸರಿಹೊಯಿತು. ಅದು ಖೂನಿ ಅಲ್ಲ. ನಂಜಪ್ಪ ಶೆಟ್ಟಿರು ಖಾಯಿ ತೆಯಿಂದ ಸತ್ತರು. ಆಸ್ತಿಯೆಲ್ಲ ಅಕ್ಕಣಿಗೆ ಸೇರಿ ತನಗೆ ಮೂರು ಕಾಸೂ ದಕ್ಕುವುದಿಲ್ಲ, ಎಂಬ ಹೆದರಿಕೆಯಿಂದ ನಾಗರಾಜಪ್ಪ ಸ್ನೇಹಿತರ ಮಾತು ಕೇಳಿ ಮೋಸದ ವಿಲ್ರ ತಯಾರಿಸಿಬಿಟ್ಟಿದಾನೆ—ಆದಕ್ಕೆ ತಕ್ಕ ಶಿಕ್ಕೆ ಆಸ್ತಿಯ ಹಂಚಿಕೆಯಲ್ಲಿಯೇ ಆಗಿದೆ—ಆದ್ದರಿಂದ, ಇದರಲ್ಲಿ ತಪ್ಪಿತಸ್ಥರನ್ನೆಲ್ಲ ಖುಲಾಸೆ ಮಾಡಿದೆ. ಆದರೆ, ಲಂಜದ ಆಪಾದನೆ ರುಚು ವಾತಾಗಿರುವುದರಿಂದ ಸಬೊರಿಜಿಸ್ಪ್ರೂ ರಂಗಸ್ಪ್ರಮಿಗಳಿಗೆ ಒಂದು ವರುವ ಕರಿಣ ಸಜ ವಿಧಿಸಿದೆ' ಎಂದು ಕೇಸು ಕೊನೆಗೊಂಡಿತ್ತು.

ಕೇಸಿನ ಕೊಳೆಯನ್ನು ತೊಳೆದುಕೊಂಡು ಹೊರಗೆ ಬಂದ ನಾಗರಾಜ ರತ್ನಾಳ ಮೋಸವನ್ನು ನೆನಸಿಕೊಂಡು, ರಸಿದಿ ಇಲ್ಲದೆ ತಾನು ಕೊಟ್ಟ ಹಣಕೆ, ಏನು ಮಾಡಲೂ ತೋರದೆ ಕೈಕೈ ಹಿಸುಕಿಕೊಂಡು, ಮಹೇಶ್ವರಾಜನವರ ಕೇಸು ಏನಾಗುವುದೋ ಎಂದು ಕುತೂಹಲದಿಂದ ಕಾಯಿತೊಡಗಿದ.

ಮುಕುಂದರಾಯರು ಅವನನ್ನು ಕರೆಸಿ, "ನೀವೊಂದು ಸಾಕ್ಷ್ಯ

ಹೇಳುತ್ತಿರಾ ?” ಎಂದು ಕೇಳಿದಾಗ “ಏನು ಹೇಳಲಿ ಹೇಳಿ, ಅವಳು ಒಟ್ಟೆ ಮೋಸದ ಮಾರಿ. ಅವಳಿಗೆ ಚಿನ್ನಾಗಿ ಮಟ್ಟುಹಾಕಬೇಕು,” ಎಂದು ಹಲ್ಲಿಹಲ್ಲು ಕಡಿದ. ಮುಕುಂದರಾಯರು ಭೋಗ್ಯಪತ್ರದ ಕೇಸಿನ ವಿಷಯವನ್ನು ತಿಳಿಸಿ, “ನೀವು ಇಷ್ಟು ಹೇಳಿ—ರತ್ನಮೃನಿಂದ ನನಗೆ ಬಾಕಿ ಏನೂ ಬರಬೇಕಾದ್ದಿಲ್ಲ. ನಾನು ಆಕೆಗೆ ಹಣವನ್ನು ಸಾಲವಾಗಿ ಕೊಟ್ಟೀ ಇರಲಿಲ್ಲ, ಎಂದು ಹೇಳಿ” ಎಂದರು.

ಅಡ್ಡನ್ನೇಕೇಬ್ಬ ಮುಕುಂದರಾಯರು ರತ್ನಮೃನ ಮೇಲೆ ಮೋಸದ ಆಪಾದನೆಯನ್ನು ಹೊರಿಸಿ, ಸಾಧಿಸಲು ಪ್ರಯತ್ನಿಸುತ್ತಿದ್ದ್ವಾಗಿ, ಅನೇಕ ಮೇಳಿ ಅವರ ವಾದದಲ್ಲಿಯೇ ಅವರಿಗೆ ನಂಬಿಕೆ ಉಂಟಾಗುತ್ತಿರಲಿಲ್ಲ.

ರತ್ನ ಇಟ್ಟುಕೊಂಡಂತೆ ಕಾಗದಪತ್ರ, ಪತ್ರಿಕೆಯ ಪ್ರಕಟಣೆಗಳು, ಮಹೇಶ್ವರಪು ಬರೆದ ಕಾಗದಗಳು ಮುಂತಾದವುಗಳನ್ನೇ ದುರಿಸಲು ಸಹಾಯ ವಾಗುವಂಥ ಯಾವ ಕಾಗದ ಪತ್ರಗಳೂ ಮಹೇಶ್ವರನ ಹತ್ತಿರ ಇರಲಿಲ್ಲ.

ಭೋಗ್ಯಪತ್ರದ ವಿಷಯದಲ್ಲಿಂತೂ ಮುಕುಂದರಾಯರೇ ಹೇಳಿ ಬಿಟ್ಟಿದ್ದರು : “ಎನಿಲ್ಲ ಮಹೇಶ್ವರಪುನೋರೆ....ನೀವು ಏದು ಸಾವಿರ ತೆತ್ತು ಮನೆಯನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಆದರೆ ಏದು ಸಾವಿರಕ್ಕೇ ಮುಗಿಯುತ್ತದೆ; ಇಲ್ಲದೆ ಅವಳೇನಾದರೂ, ನೀವಿಬ್ಬರೂ ಶಾಸ್ತ್ರರೀತಾಗ್ಯ ಮದುವೆ ಆದವರು ಎಂದು ರುಚುವಾತು ವಾಡಿ ತೋರಿಸಿದರೆ ಆಗ ಸಾಕಷ್ಟು ಜೀವನಾಂಶವನ್ನೇ ತೆರಬೇಕು. ಅಲ್ಲದೆ, ಅವಳಿಗೆ ಸಹೋರ್ಬಾಂ ಆಗಿ ಗುಡುಮಗು ಬೇರೆ ಇದೆ....ಆದ್ದರಿಂದ ನೋಡಬೇಕಪ್ಪು” ಎಂದು ಮೋದಲೇ ಅನುಮಾನವಾಗಿ ಅಂದುಬಿಟ್ಟಿದ್ದರು.

ಆದರೆ, ಕರೆಸ್ವಾಂಡೆಂಬ್ಬ ಕೇಶವಮೂರ್ತಿ, ಅಕ್ಕಸಾಲಿ ಪುಟ್ಟುಭಾರಿ, ನಂಜುಂಡಪ್ಪ, ನಾಗರಾಜಪ್ಪ ಇನರುಗಳ ಸಾಕ್ಷ್ಯದಿಂದ ಮುಕುಂದ ರಾಯರು “ಅದು ಮದುವೆ ಅಲ್ಲ; ಬರಿಯ ಸ್ನೇಹ. ಉಂಗುರವನ್ನು ಇಟ್ಟುಕೊಂಡಿರು ಎಂದಮಾತ್ರಕ್ಕೆ ಅದನ್ನು ಅಕ್ಕಸಾಲಿಗೆ ಕೊಟ್ಟು ತೂಕ ಹಾಕಿಸಿ, ಅದರ ಮೇಲೆ ಮಹೇಶ್ವರಪುನವರ ಹೆಸರಿನ ‘ಎಂ’ ಎಂಬ ಅಕ್ಕರ ವನ್ನು ಗುರುತು ಮಾಡಿಸಿದ್ದು; ‘ಉಂಗುರದ ಮದುವೆ’ ಎಂಬ ಸುಧಿಯನ್ನು

ಕರೀಸ್ಪಂಡೆಂಟ್ ಕೇರವನೂತ್ತಿಗೆ ಕೊಟ್ಟು, ಇದನ್ನು ಪ್ರಕಟಿಸಲೇಬೇಕು, ಇದು ನಿಜವಾದ ಸುದ್ದಿ ಎಂದು ಅವನನ್ನು ಪ್ರೇರೇಸಿಸಿದ್ದು; ನಾಗರಾಜಪುನವರು ತಮಗೆ ಸಾಲವಾಗಿ ಹಣ ಕೊಡಿದ್ದರೂ, ಸಾಲದ ಹಣವನ್ನು ಅವರಿಗೆ ವಾಪಸುಕೊಡಬೇಕೆಂದೂ ‘ಈಗ ನನ್ನ ಜತ್ತಿರ ಹಣ ಇಲ್ಲ. ಅದನ್ನು ಮಹೇಶ್ವರಪುನವರಿಗೆ ಕೊಟ್ಟು ಈ ಮನೆಯನ್ನು ಭೋಗ್ಯ ಮಾಡಿಕೊಂಡಿದ್ದೇನೆ. ಮುಂದಿನ ವರುವ ಕೊಡುತ್ತೇನೆ’ ಎಂದು ಹೇಳಲು ಸಹಾಯವಾಗುತ್ತದೆಂಬ ಸುಳ್ಳು ಕಟ್ಟಿ, ದುಡ್ಡ ಕೊಡದೆ, ರೆಸರಿಗೆ ಮಾತ್ರದ ಭೋಗ್ಯಪತ್ರವನ್ನು ತಯಾರಿಸಿದ್ದ—ಇದೆಲ್ಲವನ್ನೂ ಕೂಲಂಕವವಾಗಿ ವಿಮರ್ಶಿಸಿದರೆ, ಎಲ್ಲ ಒಂದು ವ್ಯಕ್ತಿಗೆ ಹೋಸವಾಡಿ ಅವನನ್ನು ಮುಳುಗಿಸಲು ಹವಣಿಸಿದ ಹಂಚಿಕೆ ಎಂಬುದು ಚೆನ್ನಾಗಿ ವ್ಯಕ್ತವಾಗುತ್ತದೆ” ಎಂದು ವಾದಿಸಿದರು.

ನಾಗರಾಜಪು ಸಾಹ್ಯ ಹೇಳುತ್ತ, “ನಾನು ರತ್ನಮೃಸಿಗೆ ನಾಲ್ಕು ಸಾವಿರ ರೌಪಾಯಿಯನ್ನು ಸಾಲವಾಗಿ ಎಂದೂ ಕೊಟ್ಟೆಲ್ಲ. ಆದ್ದರಿಂದ, ಹಣ ವಾಪಸು ಕೊಡಿ ಎಂದು ನಾನು ಅವರನ್ನು ಸೀಡಿಸಿದ್ದ ಸುಳ್ಳು” ಎಂದು, ಭೋಗ್ಯಪತ್ರದ ಬಗ್ಗೆ ಆಕೆ ಸಂಸಿರಬಹುದಾದ ಹೋಸವನ್ನು ಬಯಲಿಗೆಳಿದ.

ಕೇಸಿನ ತಕ್ಕುದಿ ಒಂದು ವರುವ ಕಾಲ ಹಿಗೆ ಹಾಗೆ ಆಡುತ್ತಿತ್ತು. ರತ್ನಮೃನ ಮೇಲಿನ ಹೋಸದ ಆಪಾದನೆಗಳನ್ನು ಪುಷ್ಟಿಕರಿಸುವ ಅತ್ಯಂತ ಮುಖ್ಯವಾದ ಇನ್ನೊಂದು ಸುದ್ದಿ ‘ಧೀರವಾಣಿ’ಯ ಮೂಲಕ ಪ್ರಕಟಿಸಿದ್ದ ಮುಕುಂದರಾಯರಿಗೆ ಬೆಂಬಲ ಸೀಡಿತು. ಅದು ಪ್ರಕಟಿಸಬುವುದಕ್ಕಾಗಿ, ನಾಯಾಧಿಕೇರು ‘ಬರಿಯ ಉಂಗುರ ಕೊಟ್ಟು ಮಾತ್ರಕ್ಕೆ ಮದುವೆ ಆದಂತಾಗಲೇಲ್ಲ. ಇವರಿಬುಗೂ ಮದುವೆಯು ಸಂಬಂಧವಿಲ್ಲ ಕಲ್ಪಿಸಲಾಗುವುದಿಲ್ಲ. ವಾದಿ ರತ್ನಮೃ ಪ್ರತಿವಾದಿ ಮಹೇಶ್ವರಪುನವರ ಮನೆಯಲ್ಲಿ ಬಾಡಿಗೆಗೆ ಇಡ್ಡುದರಿಂದಲೂ, ಮಹೇಶ್ವರಪುನವರು ಅಲ್ಲಿಗೆ ಜೋಗಿ ಬರುತ್ತಿದ್ದುದರಿಂದಲೂ ಈ ಅಜಾತುರ್ಯ ನಡೆಯಿತು. ವಾದಿ ತಾನು ಪ್ರತಿ ವಾದಿಯನ್ನು ಮದುವೆಯಾಗಿದ್ದೇನೆ ಎಂಬುದನ್ನು ಸಾಧಿಸಲು ಸಾಕಷ್ಟು

ರುಜುವಾತಿಲ್ಲ. ಅದಕಾರಣ ಈ ಕೋಟೀರ್ವ ಅದನ್ನು ನಂಬಿಪ್ಪಡಿಲ್ಲ. ಅದರೆ, ಮಹೇಶ್ವರಪ್ಪನವರ ಮನೆಯನ್ನು ಭೋಗ್ಯ ಮಾಡಿಕೊಂಡು ಅವರಿಗೆ ಇದು ಸಾವಿರ ರೂಪಾಯಿ ಕೊಟ್ಟಿರುವುದಕ್ಕೆ ರಿಜಿಸ್ಟರ್ ಪತ್ರ ಇರುವುದರಿಂದ ಪ್ರತಿವಾದಿ ಮಹೇಶ್ವರಪ್ಪನವರು ಇದು ಸಾವಿರ ರೂಪಾಯಿ ಗಳನ್ನು ವಾದಿ ರತ್ನಮೃನವರಿಗೆ ವಾಪಸು ಕೊಟ್ಟು ಮನೆಯ ಸುಫರ್ಮ ಹಡೆಯತಕ್ಕದ್ದು' ಎಂಬ ಅಥವಾ ತೀವ್ರ ಬರೆಯುವುದಕ್ಕೂ ಸರಿ ಹೋಯಿತು.

ಇನ್ನು ಎಂಟು ದಿನಗಳಲ್ಲಿ ತೀವ್ರ ಎನ್ನುವಾಗ 'ಧೀರವಾಣಿ'ಯಲ್ಲಿ ಒಂದು ಶಾಗದದ ಚಿತ್ರ ಪ್ರಕಟಿವಾಯಿತು. ಅದರ ತಲೆಯ ಮೇಲೆ 'ಒಂದು ವರುಷದನಂತರ ಶಾಗದ ತಲಪಿತು' ಎಂದು ದಪ್ಪಕ್ಕೆರಗಳಿಂದ ಬರೆದ ಬರೆಹ ಹೊಸೂರಿನಲ್ಲಿ ಯಾರ ಮನಸ್ಸನ್ನು ಹೆಚ್ಚು ಸೇಳಿಯಲ್ಲ. ಒಂದು ವರುಷದ ಹಿಂದೆ, ಬೆಂಗಳೂರಿನ ಎನ್.ಎಂ.ಸಿ.ಯ ಹತ್ತನೆಯ ಕೋಟಿಯಲ್ಲಿ ವಾಸವಾಗಿದ್ದ ಲಕ್ಷ್ಮೀಪ್ರಸಾದ ನಾಟಕ ಮಂಡಳಿಯ ಪುಟ್ಟಪ್ಪನವರಿಗೆ ರತ್ನ ಬರೆದ ಶಾಗದ ಅದು. ಆ ಪತ್ರದಲ್ಲಿದ್ದ 'ಸಿನ್ಹೆ ಗುರುವಾರ ಸಂಚೆ ಇದೂವರೆಗಂಟಿಗೆ ಸಾ|| ಕಮಲಮ್ಮೆ ಗಂಡು ಮಗುವನ್ನು ಹೆತ್ತಳು, ಮಗು ಬಾಣಂತಿ ಆರೋಗ್ಯವಾಗಿದ್ದಾರೆ' ಎಂಬ ವಿಷಯ ಉರಿನವರೆಲ್ಲರ ಗಮನವನ್ನು ಸೇಳಿಯಿತು.

ಒಂದು ವರುಷದ ಹಿಂದೆ, ಲಕ್ಷ್ಮೀಮೃನ ಮಗಳು ಕಮಲಮ್ಮೆ ಹೆಣ್ಣು ಮಗು ಹೆತ್ತು ಕೆಂಬ ಸುದ್ದಿ ಉರಿನ ಅನೇಕ ಮಂದಿಗೆ ತಿಳಿದಿತ್ತು. ಅದರೆ ಇದೇನು ವಿಚಿತ್ರ? ಈಗ ಹೊರಬಿದ್ದರುವ, ಆಗ ಬರೆದ ಶಾಗದ ಹೀಗಿದೆ ಯಲ್ಲ! ಎಂದು ವಿಷ್ಣುಯಗೊಂಡರು.

'ಸಾ|| ಕಮಲಮ್ಮೆ ಗಂಡು ಮಗುವನ್ನೇ ಹೆತ್ತಿರಬಹುದು. ಆಮೇಲೆ, ಈ ರತ್ನಮೃನೆ ಮೋಸಮಾಡಿ ಆ ಮಗುವನ್ನು ತಾನು ಸಾಕಿ, ತನ್ನ ಹೆಣ್ಣು ಮಗುವನ್ನು ಕಮಲಮ್ಮೆನಿಗೆ ಕೊಟ್ಟಿರಬಹುದು. ಪುಟ್ಟಪ್ಪನವರಿಗೆ ಈ ಶಾಗದ ತಲಪದೇ ಇದ್ದುದರಿಂದಲೂ ಅವರು ಮಗುವನ್ನು ಆರು ತಿಂಗಳ ನಂತರ ಸೋಡಿದುದರಿಂದಲೂ ಅನುಮಾನಕ್ಕೆ ಅವಕಾಶವಾಗಲಿಲ್ಲ. ಈ

ವರದು ಮಕ್ಕಳನ್ನು ಪರೀಕ್ಷೆಸಿದರೆ ಮೋಸ ಹೊದೊ, ಅಲ್ಲಪೂ ತಿಳಿಯತ್ತದೆ' ಎಂಬ ಅರ್ಥದ ಕಾಗದವನ್ನು 'ಮಕ್ಕಳು ಹೇರುವುದರಲ್ಲಿ ಮೋಸವೆ?' ಎಂಬ ಶಿರೋನಾಮೆಯಲ್ಲಿ ಮಾರನೆಯ ದಿನದ 'ಧೀರವಾಣಿ' ಪ್ರಕಟಿಸಿತು. ಆ ಕಾಗದದ ಕೆಳಗೆ 'ಅನಾಮಧೀಯ' ಎಂಬ ಹೆಸರಿದ್ದು ದರಿಂದ ಅದನ್ನು ಬರೆದವರಾರೆಂಬುದು ಸುಲಭವಾಗಿ ತಿಳಿಯುವಂತಿರಲಿಲ್ಲ.

ರತ್ನ, ತನ್ನ ಲಾಯರ್ ಚಂದ್ರಶೇಖರಪ್ಪನವರ ಹತ್ತಿರ ಹೋಗಿ 'ಇದು ಮೋಸ. ಆ ಕೇಶವಮೂತ್ರಿನೇ ಬರೆದಿದಾನೆ....ಅವನೇ ಈ ಕಾಗದಾನೂ ದೊಡ್ಡದಾಗಿ, ಮಹಾ ದೊಡ್ಡ ವಿವಯವಾಗಿ ಪ್ರಕಟಿಸಿರೋದು....ಅವನ ಮೇಲೆ ಕೇಸು ಮಾಡೋಣ; ಮಾನನಷ್ಟು ಮೊಕಢಮೇ ಹೂಡೋಣ...." ಎಂದು ಹಾರಾಡಿದಳು. ಲಾಯರು ಸಮಾಧಾನ ಹೇಳಿ, "ಇದೊಂದು ಮುಗಿಯಲಿ, ತಡೀರಿ" ಎಂದರು.

ಆದರೆ, ಮಾರನೆಯ ದಿನವೇ ಕಮಲ, ಜ್ಞರದಿಂದ ನರಳುತ್ತಿದ್ದ ಮಗು ಶಾರದೆಯನ್ನೆತ್ತಿಕೊಂಡು ಲಕ್ಷ್ಮಮೃನ ಮನೆಯ ಮುಂದೆ ಗಾಡಿಯಿಂದ ಇಳಿದಳು.

ರತ್ನ ಪಡಸಾಲೆಯಲ್ಲಿದ್ದಳು.

ಮಗು ರಾಜುವನ್ನು ನಂಜುಂಡಿ ಚೌಕದ ವರೆಗೆ ನಾಕಿಂಗ್ ಕರೆದು ಕೊಂಡು ಹೋಗಿದ್ದು.

ಲಕ್ಷ್ಮಮೃನ್ ಹೇರಾಂಡದಲ್ಲಿ ನಿಂತುಕೊಂಡಿದ್ದು ಳು.

ಅನಿರೀಕ್ಷಿತವಾಗಿ ಮಗಳು ಬಂದುದನ್ನು ನೋಡಿ ಲಕ್ಷ್ಮಮೃನ್ "ಇದೇನೇ ತಾಯಿ, ಹೀಗ್ಗೆಂದ್ರಿಟ್ಟಿ ಒಬ್ಬೇನೇ! ಏನಾಗಿದೆ ಮಗೂಗೆ?" ಎಂದು ಗಾಬರಿಯಿಂದ ಕೇಳಿದಳು.

ಸಾಮಾನು ತಂದು ಒಳಗಿಟ್ಟು ಗಾಡಿಯನ್ನಿಗೆ ಬಾಡಿಗೆ ಕೊಟ್ಟು, ಕಮಲ ನೇರವಾಗಿ ಪಡಸಾಲೆಯನ್ನು ಹೋಕ್ಕಳು. ಅಲ್ಲೇ ಹಾಸಿದ್ದ ಜಮಿಂದಾನೆಯ ಮೇಲೆ ಮಗುವನ್ನು ಮಲಗಿಸಿ, ಮುಖ ಮುಚ್ಚಿಕೊಂಡು ಬಿಕ್ಕಿಬಿಕ್ಕಿ ಅಳತೊಡಿದಳು.

ಈ ವಿಚಿತ್ರವನ್ನು ಕಂಡು ಇನ್ನೂ ಗಾಬರಿಗೊಂಡ ಲಕ್ಷ್ಮಮೃನ್ ಹಿಡಿ

ಟೆಂದು ಮುಗಳನ್ನು ಪ್ರಿಕೊಂಡು “ಏನಾಯ್ತಮ್ಮು, ಏನಾಯ್ತೀ! ನಿನ್ನ ಗಂಡ ಎಲ್ಲೀ?” ಎಂದು ಕೇಳಿದಳು.

ಕವುಲ “ಮಗೂಗೆ ಷ್ಟ್ರೆರ. ಒಂದು ವಾರವಾಯ್ತು, ಬಿಟ್ಟುಲ್ಲ.... ಅವರು, ನಿನ್ನ ನನ್ನ ಜೊತೆ ಜಗಳ ಆಡಿ, ನನ್ನನ್ನು ಇಲ್ಲಿಗೆ ಕಳಿಸಿಬಿಟ್ಟರು. ಈ ಮಗು ಅವರದಲ್ಲವಂತೆ....ನನಗೆ ರತ್ನ ಮೋಸ ನಾಡಿದಳಂತೆ....ಎಲ್ಲ ಆ ‘ಧೀರವಾಣಿ’ ಪತ್ರಿಕೆಲ್ಲ ಅಚ್ಚ್ವಿಗಿದೆ....‘ಹೋಗು ನಿನ್ನ ತಾಯಿ ಮನೆಗೆ, ಇಲ್ಲಿರಬೇಡ. ಬಂದರೆ ಆ ಮಗು ಜೊತೆ ಬಾ. ಇಶ್ವರ್ದೇ ನಿನ್ನ ಮಗನ ಜೊತೆ ನೀನೂ ಆತ್ಮೀ ಸುಖವಾಗಿರು’ ಅಂದು ಪ್ರೇಸ್ ಕೊಡಿಸಿ, ಗಾಡಿ ಬಾಡಿಗೆ ಕೊಟ್ಟು ಕಳಿಸಿಬಿಟ್ಟರು.’ ಮಗೂಗೆ ತುಂಬ ಸುಸ್ತಾಗಿ ಬಿಟ್ಟಿದೆ....ಈಗ ನಾನೇನಾನ್ನಡಲಮ್ಮು,....ನಾನೆಷ್ಟೇಷ್ಟೋ ಹೇಳಿದೆ, ಇನು ಬ್ರಾಹ್ಮಾಂತಾ....ನೀನು ಕೇಳಲಿಲ್ಲ. ಒಂದು ತಿಂಗಳ ಏಪಾರಿಟೊಂತ ಏನೇನೋ ಹೇಳಿ ನನೆಷ್ಟೇ ಪ್ರಿಸಿಬಿಟ್ಟಿ....ಈಗ ನೋಡಿ ನನ್ನ ಪಾಡು....ರತ್ನ ಎಲ್ಲಿ?” ಎಂದು ಗೋಳಾಡಿದಳು.

ಅಲ್ಲಿಯೇ ದೂರದ ಮೂಲೆಯಲ್ಲಿ, ಹೇಜಿನ ಮುಂದಿನ್ನ ಕುಚಿರ್ಯ ಮೇಲಿ, ತಲೆ ತಗ್ಗಿಸಿಕೊಂಡು ಕುಳಿತಿದ್ದ ರತ್ನ ಕಲ್ಲಿನಂತೆ ಚಲಿಸದೆ ಹಾಗೆಯೇ ಕುಳಿತಿದ್ದ ಳು. ಅವಳ ಹೃದಯ ಕುದಿಯುತ್ತಿತ್ತು. ಮನಸ್ಸು ಎಲ್ಲೆ ಲೆಳ್ಳೀ ಅಲೆದಾಡುತ್ತಿತ್ತು.

‘ರತ್ನ ಎಲ್ಲಿ?’ ಎಂಬ ಮಾತು ಕೇಳಿದ ಕೂಡಲೆ ಓಡಿಬಂದು, ಮೂನವಾಗಿ ಮಗುನನ್ನೆತ್ತಿಕೊಂಡು ಎಡಿಗೆ ತಬ್ಬಿಕೊಂಡಳು.

ಗೋಳಾಡುತ್ತಿದ್ದ ಕವುಲ ರತ್ನ ಇ ವಿಚಿತ್ರ ವರ್ತನೆಯನ್ನು ಕಂಡು ಅಳು ನಿಲ್ಲಿಸಿ, ಅವಳ ಮುಖವನ್ನೇ ದಿಟ್ಟಿಸಿ ನೋಡಿದಳು. ಕೆಂಪೇರಿದ ಆ ಮುಖದಲ್ಲಿ ದುಃಖ ತುಂಬಿಬಂದಿತ್ತು. ಸುಂದರವಾದ ಆ ಎರಡು ಕಣ್ಣಗಳು ಕಾಯಿಲೆಯ ಮಗುವಿನ ಮುಂದೆ ತಾಯಿಯ ಕಣ್ಣಗಿ ಹನಿ ತುಂಬಿ ಗಡಗಡನೆ ನಡುಗುತ್ತಿದ್ದವು.

“ಕವುಲ..., ರಾಜೂನ್ನ ಕರಕೊಂಡ್ವೋ ಏಗಮ್ಮು!” ಎಂದಳು,

೧೬

ಆ ಕೇಸಿನ ತೀಪುರ ಹೇಳಿ ಇಂದಿಗೆ ಸರಿಯಾಗಿ ಮೂರು ವರುಷ. ಚಿತ್ರಲೀಲು ಟಾಕೆಸಿನಲ್ಲಿ ಇಂದಿನ ಜನಸಂದರ್ಭ ಹೇಳತೀರದು. ನಾಡಿನ ಸುಪ್ರಸಿದ್ಧ ನರ್ತಕಿಯರ ಅಪ್ರಾವ ಸ್ವರ್ಚ್ಛ ಮೂರು ಗಂಟೆ ನಡೆಯಿತು. ಕಾರ್ಯಕ್ರಮ ಮುಗಿದಕೂಡಲೇ ಜನಸಂದರ್ಭ ಹೊರಗೆ ಹರಿಯಿತು. ಸೋಧಾದ ವೇಲೆ ಮೂರು ಹೆಣ್ಣು ಮಕ್ಕಳ ಸಾಲಿನಲ್ಲಿ ಕುಳಿತಿದ್ದ ಮಹೇಶ್ವರಪ್ಪ ಹೊರಗೆ ಹೊರಡಲು ಎದ್ದನಿಂತ. ಪಕ್ಕದಲ್ಲಿದ್ದ, ಆರು ತಿಂಗಳ ಗಭಿರಣ ಗಂಗಮ್ಮೆ ಎರಡು ವರುಷದ ಹೆಣ್ಣು ಮಗುವನ್ನೆತ್ತಿಕೊಂಡು ನಿಧಾನವಾಗಿ ವೇಲಿದ್ದಳು. ಈ ಸಂಸಾರ ಕೆಳಗಿಳಿದು ಬರುತ್ತಿದ್ದಾಗಿ, ಎದುರು ಸಾಲಿನ ಮೆಟ್ಟೆಲಿಳಿಯುತ್ತಿದ್ದ ರತ್ನ ಮತ್ತು ವಿಷಕಂಠ ಮಹೇಶ್ವರನ ಕಣ್ಣಿಗೆ ಕಾಣಿಸಿಕೊಂಡರು. ಜಾರ್ಜೆಟ್ ಸೀರೆ ಉಟ್ಟಿಕೊಂಡು, ಹಳದಿಯ ಸಿಲ್ಕು ಕುಪ್ಪನ ತೊಟ್ಟಿಕೊಂಡು, ಚೆನ್ನಾಗಿ ಶೃಂಗಾರ ಮಾಡಿಕೊಂಡಿದ್ದ ರತ್ನ ನಾಲ್ಕು ವರುಷದ ಶಾರದೀಯನ್ನು ಮೊಳಕ್ಕೆ ವೇಲೆ ಎತ್ತಿಕೊಂಡಿದ್ದಳು. ಅವಳ ಆ ಎರಡು ಕಣ್ಣಗಳು ಮಹೇಶ್ವರನ ಮುಖ ನೋಡಿ ರೆಸ್ಪೆಕ್ಟ್ ಮಾಡಿಕೊಂಡುವು; ಮುಖ ಕೆಳಗೆ ಬಾಗಿತು. ತಿಳಿಹಸುರಿನ ಸಿಲ್ಕು ಸುರುವಾಲು ಸಿಲ್ಕು ಜಂಪರ್ ಥರಿಸಿ ಕಾಲಿಗೆ ಪುಟ್ಟಪುಟ್ಟ ಗೆಜ್ಜೆ ಕಟ್ಟಿಕೊಂಡು ಸಿದ್ಧವಾಗುತ್ತಿದ್ದ ಕಪ್ಪಗೂದಲಿನ ಆ ಹುಡುಗಿಯ ಮುಖವನ್ನು ಮಹೇಶ್ವರ ನೋಡಿದ. ಕಣ್ಣಿಗೆ ಕಂಡುದು ಮುಖವಲ್ಲ, ಇ ಎಳೆಯ ಎರಡು ಕಣ್ಣು.

ಅದೇ ಕಣ್ಣು, ಅದೇ ಮೊಳಪ್ಪ, ಅದೇ ನೋಟ !

ರಾ. ನೆಂ. ಶ್ರೀನಿವಾಸರ ಇತ್ತರ ಕೃತಿಗಳು

ಮಲಮಗಳು (ಕಾದಂಬರಿ)	೧-೧೨—೦
ಪುನರ್ಜ್ಞಾನ್ಯ (ಪ್ರಹಸನ್)	೦—೬—೦
ದುಃಖಸೇತು (ಕಥಾಸಂಕಲನ)	೧—೪—೦
ಸವತಿ (ಕಾದಂಬರಿ)	೧-೧೨—೦

— ಅಚ್ಚಿನಲ್ಲಿ —

ಬಿಸಿಲುಗುದುರೆ (ಕಾದಂಬರಿ)

ರೂಪಮತಿ (ನಾಟಕ)

ಚಂದ್ರಲೋಕದಲ್ಲಿ (ಪ್ರಾಣ ವರದಿ)

ಪ್ರೀತಪತ್ರ (ಲಘುಪ್ರಭಂಧಗಳು)

ರುದ್ರಭೂಮಿ (ಕಾದಂಬರಿ)

ಚಿತ್ರಲೇಖಿ (ಚಿತ್ರಗಳು)

ತುಟ ಮುತ್ತು (ಪ್ರಾಣಯ ಗೀತಿಗಳು)

